



UNIVERSAL
LIBRARY

OU_198212

UNIVERSAL
LIBRARY

ಜನಪದ ಚೀವನ

ಜನಪದ ಜೀವನ

(ಏಳು ಸಣ್ಣ ಕಡೆಗಳು)

ಲೇಖಕರು :

ಶ್ರೀ. ಚಿಟ್ಟೇರಿ ಕೃಷ್ಣ ತಮ್ಮ
ಧಾರವಾಡ



ಪ್ರಥಮ ಪುಸ್ತಕ

ಜೂನ್ ೧೯೫೫



ಚಿಲೆ ೧-೮-೦

ಪ್ರಕಾಶಕರು :

ಶ್ರೀ. ಎಸ್. ವೀ. ಕಡೂರೆ, ಎಂ. ಎ.,

ಕಾರ್ಯದರ್ಶಿ, ಕನಾಂಟಿಕ ಸ. ಸಾ. ಸಂ. ಲ., ಧಾರವಾಡ

ಮು. ಮ. ನಂ. ೬೭೭, ಧಾರವಾಡ.

Checked 1965

K 4886
K 83-1
K. 34.J

ಎಲ್ಲ ರಕ್ಷಣೆಗಳು ಕ. ಸ. ಸಾ. ಸಂಘಕ್ಕೆ ಸೇರಿವೆ.

ಪ್ರಥಮ ಮುದ್ರಣ : ೧೦೦೦ ಪ್ರತಿಗಳು.

Checked 1969

ಮುದ್ರಕರು :

ಶ್ರೀ. ಡಿ. ಬಿ. ಕಾರ್ಯಸ್ಥ,

ರವೀಂದ್ರ ಮುದ್ರಣಾಲಯ, ಧಾರವಾಡ

ಕರ್ನಾಟಕ ಸರ್ಕಾರಿ ಸಾಹಿತ್ಯ ಸಂಖ್ಯ, ಲಿ., ಧಾರವಾಡ

ಸಂಪಾದಕರ ಸಮಿತಿ

೧. ಮಾನ್ಯ ಶ್ರೀ. ಮಲ್ಲನಗೌಡರು ವಾಟೀಲ, ಬಿ. ಎ., ಎಲ್‌ಎಲ್. ಬಿ. ಸರ್ಕಾರಿ ಮಂತ್ರಿಗಳು, ಮುಂಬಯಿ.
೨. ಡಾ. ಎಸ್. ಸಿ. ನಂದಿಮರ, ಎಪ್‌. ಎ, ಪಿಎಚ್. ಡಿ. (ಲಂಡನ್), ಸ್ಟ್ರಿನ್‌ಪಾಲ, ಬಸವೇಶ್ವರ ಕಾಲೀಜ, ಬಾಗಲಕೋಟಿ (ಚೇರಮನ್).
೩. ಸ್ವಿ. ವೀ. ಕೆ. ಗೋಕಾಕೆ, ಎಪ್‌. ಎ. (ಅಕ್ಷರಧರ್), ಸ್ಟ್ರಿನ್‌ಪಾಲ, ಕರ್ನಾಟಕ ಕಾಲೀಜ, ಧಾರವಾಡ.
೪. ಪ್ರೀತಿ. ಎಸ್. ಎಸ್. ಮಾಳವಾಡ, ಕಾಯಿರ್ಕೆರ, ಕನ್ನಡ ರಿಸರ್ಚ್ ಇನ್‌ಸೈಟ್‌ಪಿಟ್, ಧಾರವಾಡ.
೫. ಶ್ರೀ. ವೀ. ಎಸ್. ಬಸವನಾಳ್, ಬಿ. ಎ., ಎಲೀಲ್. ಬಿ., ಸಂಪಾದಕರು, “ಜಯಕರ್ನಾಟಕ”, ಧಾರವಾಡ.

ಚಾಲಕರ ಸಮಿತಿ

ಚೇರಮನ್ :

೧. ಶ್ರೀ. ವೀ. ಎಸ್. ಬಸವನಾಳ್, ಚೇರಮನ್, ಕೆ. ಸಿ. ಸಿ. ಬ್ಯಾಂಕ್, ಲಿ. ಧಾ. ಸದಸ್ಯರು :
೨. ಡಾ. ಎಸ್. ಸಿ. ನಂದಿಮರ, ಎಪ್‌. ಎ., ಪಿಎಚ್. ಡಿ. (ಲಂಡನ್).
೩. ಶ್ರೀ. ಪಿ. ಬಿ. ಉಗರೆಗೊಳ್ಳೆ, ಬಿ. ಎ., ಎಲೀಲ್. ಬಿ., ಚೇರಮನ್, ಡಿ. ಸಿ. ಸಿ. ಬ್ಯಾಂಕ್, ಲಿ. ಚೆಳಗಾಂವ್.
೪. ಶ್ರೀ. ಎಸ್. ಸಿ. ವಂಡಿತೆ, ಬಿ. ಎ., ಎಲೀಲ್. ಬಿ., ಚೇರಮನ್, ಡಿ. ಸಿ. ಸಿ. ಬ್ಯಾಂಕ್, ಲಿ. ಐ.ಎ.ಎ. (N. K.).
೫. ರಜಿಸ್ಟ್ರಾರ್, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
೬. ಶ್ರೀ. ಎಸ್. ಬಿ. ಹುಬ್ಲಿ, ಅಯ್. ಎ. ಎಸ್. (Retd.) ಚೆಳಗಾಂವ್.
೭. ಶ್ರೀ. ಎಂ. ಪಿ. ನಾಡಗೌಡ, ಬಿ. ಎ., ಎಲೀಲ್. ಬಿ., ಚೇರಮನ್, ಡಿ. ಸಿ. ಸಿ. ಬ್ಯಾಂಕ್, ಲಿ. ವಿಜಾಪುರ
೮. ಶ್ರೀ. ಎಸ್. ಎಂ. ಮಲ್ಲನಗೌಡರೆ, ಗೌ. ಕಾರ್ಯದರ್ಶಿ, ಕರ್ನಾಟಕ ದಿವಿಜನಲ್ ಕೋ-ಆರ್. ಬೇಂಡ್‌ರ್, ಧಾರವಾಡ.
೯. ಅಸಿಸ್ಟೆಂಟ್ ರಜಿಸ್ಟ್ರಾರ್, ಸಿ. ಎಸ್. ಧಾರವಾಡ.
೧೦. ಶ್ರೀ. ಎಸ್. ವೀ. ಕಡ್ಡಾರ್, ಎಪ್‌. ಎ., ಎಪ್‌. ಅರ್. ಇ. ಎಸ್. ಸೆಕ್ರೆಟರ್, ಕ. ಸ. ಸಾಹಿತ್ಯ ಸಂಖ್ಯ, ಲಿ. ಧಾರವಾಡ.

ಪರಿವಿಡಿ

ಅ. ಸಂ.	ವಿಷಯ	ಪ್ರಮುಖ
	ಪ್ರಕಾಶಕರ ಮಾತ್ರ	vii
	ಸಿನೇದನೆ	x
	ಮೊದಲ ನುಡಿ	೧—೧೮
೧	ಆರಳಿದ್ದಜೀವ	೧೯—೨೫
೨	ಹುಳುಹತ್ತಿದ ಹೆಳ್ಳಿ	೨೬—೩೪
೩	ದೆವ್ವದ ಸಂಸಾರ	೩೫—೪೬
೪	ಸೆತ್ತರ ಕೊಡುಗೆ	೪೭—೫೬
೫	ಮೂರನೆಯ ನಗದ ಪ್ರಯಾಣ	೫೭—೬೮
೬	ಬಿಧಿಯ ಹಾಡುಗಾರರು	೬೯—೭೯
೭	ನಂದನೂರಿನ ಜಾತಿ	೮೦—೯೪

ಪ್ರಕಾಶಕರ ಮಾತು

ಕನ್ನಡವು ಪುರಾತನ ಭಾಷೆಗಳಲ್ಲಿಂದಾಗಿದೆ. ಆದರೆ ಇತ್ತೀಚೆಗೆ ಅದರ ಪ್ರಗತಿಯು ತೃಪ್ತಿಕರವಾಗಿ ಸಾಗಿಲ್ಲವೆಂದು ಹಿರಿಯ ಕನ್ನಡಿಗರು ಮಾರುಗ ಶೋಡಿದ್ದಾರೆ. ಉತ್ತಮ ಸಾಹಿತ್ಯ ಕೃತಿಗಳು ಹೊರಬಂತಿಲ್ಲ. ಜನರಲ್ಲಿ ವಾಚನಾಭಿರುಚಿಯು ಬೆಳೆದುಬರುತ್ತಿಲ್ಲ. ಲೇಖಕರಿಗೆ ಪ್ರೇರಣಾಹನೆ ಇಲ್ಲ. ವ್ಯಕ್ತಿಗಳಾಗಲೀ ಪ್ರಸ್ತುತ ವ್ಯಾಪಾರಿಗಳಾಗಲೀ ಸಾಹಿತ್ಯ ಸೇವೆಗಾಗಿ ನಡಕಟ್ಟಿ ನಿಂತ ಉದಾಹರಣೆಗಳು ನಮ್ಮಲ್ಲಿ ತೀರ ಕಡಿಮೆ. ಹೀಗಾಗಿ, ಉತ್ತಮವು ಬರೆಹ ಗಾರರಿಗೆ ಉತ್ತೀರ್ಜನವನ್ನು ಕೊಡುವ, ಜನತೆಯಲ್ಲಿ ಓದುವ ಅಭಿರುಚಿಯನ್ನು ಹೊಟ್ಟಿಸುವ, ಹೆಳ್ಳಿಗಳಲ್ಲಿಯೂ ಕೂಡ ವಾಚನಾಲಯ ಅಭಿರುಚಿಯನ್ನು ಬೆಳೆಯಿಸುವ ಉದ್ದೀಕನ್ನೊಳ್ಳೋಗೊಂಡ ಒಂದು ಸಂಸ್ಥೆಯನ್ನು ಸಹಕಾರೀ ತತ್ತ್ವದ ಮೇರೆಗೆ ಸಂಘಟಿಸಬೇಕೆಂದು ಮುಂಬಯಿ ರಾಜ್ಯದ ಸಹಕಾರೀ ಮಂತ್ರಿಗಳಾದ ವಾನರ್ಯ ಶ್ರೀ. ಮಲ್ಲನಗೌಡರು ವಾಟೀಲ ಅವರು ಮುಂದಾದರು. ಅವರ ಪ್ರಯತ್ನವೇ ಈಗ ಸೂರ್ಯಾಸ್ತಾವನನ್ನು ತಾಳಿ ‘ಕನಾಂಟಿಕ ಸಹಕಾರಿ ಸಂಹಿತೆ ಸಂಘ ಲಿ. ಧಾರವಾದ’ ಎಂಬ ಅಭಿಧಾನದಲ್ಲಿ ಕಾರ್ಯ ಮಾಡುತ್ತೇಲಿದೆ. ಲೇಖಕರಿಗೆ ಕಣಿಕೆ ದೂಪದಲ್ಲಿ ಪ್ರೇರಣಾಹಿಸುವ ಉದ್ದೀಕ ಪ್ರಳ್ಯ ಸಂಸ್ಥೆಗಳಲ್ಲಿ ಇದೇ ಹೊದಲನೆಯದು.

ವಿವಿಧ ವಿಷಯಗಳ ಮೇಲೆ ಕೃತಿಗಳನ್ನು ಬರೆಯಿಸಿ ಸದ್ಯಕ್ಕೆ ಇಂ ಪ್ರಟಿಗಳ ನಾಲ್ಕು ಪ್ರಸ್ತುತಗಳನ್ನು ಪ್ರತಿವರ್ಣ ಒದಗಿಸಲಾಗುವದು. ವರಿಸಿ ತಿಯು ಹೆಚ್ಚು ಅನುಕೂಲವಾದಂತೆ ಹೆಚ್ಚಿನ ಪ್ರಸ್ತುತಿಗಳನ್ನು ಕೊಡುಬಂದು. ಈಗ ಕನ್ನಡನಾಡಿನ ಸಾಹಿತ್ಯ, ಸಂಸ್ಕೃತ, ವಿಜ್ಞಾನ, ಸಮಾಜಶಾಸ್ತ್ರಗಳನ್ನು ಮುಖ್ಯ ವಾಗಿಟ್ಟುಕೊಂಡು ಗ್ರಂಥಗಳನ್ನು ಬರೆಯಿಸಲಾಗುವದು.

ಪ್ರತಿವರುಷ ಯಾವ ಯಾವ ವಿಷಯಗಳ ಬಗೆಗೆ ಪ್ರಸ್ತುತಗಳನ್ನು ಪ್ರಕ್ರಿಯೆಸಬೇಕೆಂಬುದನ್ನು ನಿಂಬಾಯಿಸಿ, ದೇಸರಾದ ಲೇಖಕರಿಂದ ಬರೆಯಿಸಿ, ಅಂತಹ ಲೇಖಕರಿಗೆ ಸಂಭಾವನೆಯನ್ನು ಕೊಡಲಾಗುವದು. ಗ್ರಂಥಪ್ರಕಟನೆಯ ಬಗೆಗೆ

బరపుడూద ఆవ్యక్త ఎల్ల వేళ్ళ వన్ను, సంఘాద నియమగళిగి అనుసరిసి ఒట్టున ఆదాయుదల్లి కళీదు, ఉల్లిద నిశ్చి లాభదల్లి ఉధాదష్టున్న లేఖకరిగి కొడలాగువదు. ఆవ్యక్తతెయ మేరిగి ఆవుగళ ఎరడనేయ కాగు ముందిన ముద్రణగళన్ను ప్రకటిసలాగువదు. ఆగలూ సహిత ఇదే నియమవు ఆన్నయిసుత్తది. ఆదరే, ప్రారంభచ్చే లేఖకరిగి, కైబురుసు ప్రతియు తలుపి సంఘదింద స్వికరిసల్పట్ట మేలే, కెలపోందు హణవన్న నియమగళగనుసరిసి ముంగడవాగి కొడలాగువదు.

ಈ ಯೋಜನೆಯ ಮೇರಿಗೆ ಈಗ ಸಂಖ್ಯದ ಮಾಲೆಯ ಮೊದಲನೆಯ ಪುಸ್ತಕವಾಗಿ “ ಜನಪದ ಜೀವನ ”ವು ಓದುಗರ ಕೈಸೇರಿದೆ. ಸಂಖ್ಯದ ಈ ಮೊದಲನೆಯ ಪುಸ್ತಕವು ಎಷ್ಟೋ ದಿನಗಳ ಹಿಂದೆ ಹೊರಡಬೇಕಾಗಿತ್ತು. ಅದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಸಣ್ಣ ಕತೆಗಳು ಜನ-ಮನವನನ್ನು ಸುಲಭವಾಗಿ ಸೆಳೆಯಬಲ್ಲವು ಎಂಬ ಉದ್ದೇಶದಿಂದ ಈ ಪುಸ್ತಕವನ್ನು ಪ್ರಥಮಭಾಃ ಪ್ರಕಟಿಸಲಾಗಿದೆ. ಅದರಲ್ಲಿ ಕನ್ನಡ ಕತೆಗಳ ಪ್ರವಂಚದಲ್ಲಿ ತನ್ನದೇ ಆದ ಸಾಧಾನವನನ್ನು ಪಡೆದುಕೊಂಡಿರುವ ಶ್ರೀ. ಬೆಂಗಳೂರು ಕೃಷ್ಣಶರ್ಮರು ಹಲ್ಹಿಯ ಜನರ್ಚಿವನವನನ್ನು ಚಿತ್ರಿಸುವ “ ಜನಪದ ಜೀವನ ” ವೆಂಬ ಈ ಪುಸ್ತಕದಲ್ಲಿ ಕಥೆಗಳನ್ನು ಮಾರ್ಗಕವಾಗಿ ಮೂಡಿಸಿದ್ದಾರೆ.

నమ్మ మాలేయ ఎరడనేయ పుష్టవు ఈగాగలే ప్రకటనేగి సిద్ధవాగిదే. జెసరాంత జనపద సాహిత్యకరాద శ్రీ. సింపి లంగణ్ణనవరు బరేదిరువ “బాళబట్టి” నమ్మ ఎరడనేయ పుష్ట. కెన్నడనాడిన ముచానుభావిగ్లాద శివశరీర వజనగళన్న అధరిసి బరెద ఉన్నత జీవన్సద మాగ్-నిరూపణేయు ఈ హోక్కిగియల్లి కండుబరుత్తిద.

ಇಂಥ ಸಂಸ್ಕೇರಣೆ ಘನವಾದ ಉದ್ದೇಶಗಳು ಸಫಲವಾಗಬೇಕಾದರೆ ಲೀಎಕರ ಮತ್ತು ಸಂಘ-ಸಂಸ್ಕೇರಣೆ ವಿಶೇಷವಾಗಿ ಸಹಕಾರಿ ಸಂಸ್ಕೇರಣೆ ಸಹಕಾರವು ಅತ್ಯವಶ್ಯ. ಕನ್ನಡಿಗರೆಲ್ಲರೂ ಚಂದಾದಾರರಾಗಿ, ಶೀರುದಾರರಾಗಿ, ಛಿದುಗರಾಗಿ ಪ್ರೀತಾನ್ಮಹಿಸಬೇಕು. ಈ ಸಂಘದ ಶೀರುದಾರರಾಗಬೇಕಾದರೆ ಕನಿಷ್ಠ ಅಂ ರೂ. ಗಳ ಒಂದು ಶೀರನ್ನು ಕೊಳ್ಳಬೇಕಾಗುವದು ಮತ್ತು ಒಂದು ರೂಪಾಯಿ ಪ್ರವೇಶ ಧನವನ್ನು ಕಲಿಸಬೇಕಾಗುವದು. ಸದಸ್ಯರಾಗಿದ್ದಿ ಚಂದಾ

ದಾರರಾಗ ಬಯಸುವವರು ಇರೂ. ಗಳಿನ್ನು ಪ್ರತಿವರ್ಷ ಕೊಡಬೇಕಾಗುವದು. ಸದಸ್ಯತ್ವವಿಲ್ಲದೆ ಚಂದಾದಾರರಾಗ ಬಯಸುವವರು ಪ್ರತಿವರ್ಷ ಆರು ರೂ. ಗಳಿನ್ನು ಚಂದಾಹಣವೆಂದು ಕೊಡಬೇಕಾಗುವದು. ಕನ್ನಡಿಗರಿಲ್ಲರೂ ಸಹ ಕರಿಷಬೀಕೆಂದು ಬಿನ್ನುಹೆ.

ನಮ್ಮ ಕರೆಗೆ ಓಗೊಟ್ಟು, ನಮ್ಮ ಹೊದಲನೆಯ ಪ್ರಪ್ರಕ್ಕೆ ಕತೆಗಳನ್ನು ಬರೆದುಕೊಟ್ಟು ಶ್ರೀ. ಬೆಟಗೆರಿ ಕೃಷ್ಣಶರ್ಮರಿಗೆ ನಾವು ತುಂಬಾ ಮಣಿಯಾಗಿ ದ್ದೀನೆ. ಈ ಪುಸ್ತಕವನ್ನು ಅಲ್ಲಿ ವೇಳೆಯಲ್ಲಿ ಅಂದಾಗಿ ಮುದ್ರಿಸಿಕೊಟ್ಟಿರಿಯಂದು ಮುದ್ರಣಾಲಯ, ಧಾರವಾಡ ಅವರಿಗೂ ನಾವು ಮಣಿಯಾಗಿದ್ದೀನೆ.

ಅಲ್ಲಿ ಬೆಲೆಯಲ್ಲಿ, ಗುಣ ಮತ್ತು ಗಾತ್ರದಲ್ಲಿ ಉತ್ತಮ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವ ಉದ್ದೇಶವಳ್ಳಿ, ನಮ್ಮ ಸಂಸ್ಥೆಗೆ, ಈಗಾಗಲೇ ಚಂದಾದಾರರಾಗಿ, ಶೇರದಾರರಾಗಿ ಮಹನೀಯರು ಮತ್ತು ಸಂಖ್ಯಾ-ಸಂಸ್ಥೆಗಳು ನೀಡಿರುವ ನೇರವನ್ನು ನಾವು ಮರೆಯುವಂತಿಲ್ಲ. ಕನ್ನಡಿಗರು ಈ ಪ್ರಕಟನೆಯನ್ನು ಹೃತ್ವಾಗಿ ಸ್ವಾಗತಿಸುವರೆಂದು ಅರ್ಥಸ್ತೀನೆ.

ಧಾರವಾಡ

ನ್ನಿ. ಎಸ್. ಬಸವನಾಳ,

೧೦-೬-೧೮೫೫

ಆಧ್ಯಕ್ಷರು, ಸಂಚಾಲಕ ಸಮಿತಿ.

ನಿ ವೇ ಇ ದ ನೆ

ಪ್ರಸಿದ್ಧ ಕನ್ನಡ ಸಾಹಿತ್ಯಗಳಿಗೆ ಸಹಾಯ ಮಾಡಿ, ಅವರ ಉತ್ತಮ ಗ್ರಂಥಗಳನ್ನು ಪ್ರಕಟಿಸುವ ಹೊಸೆಯನ್ನು ಕನಾರಟಿಕ ಸಹಕಾರೀ ಸಾಹಿತ್ಯ ಸಂಖ್ಯಾದವರು ಹೊರ್ತುಕೊಂಡು, ಕನ್ನಡ ಸುಡಿಯ ಬೆಳವಣಿಗೆಗಾಗಿ ಯೆತ್ತಿಸುತ್ತಿರುವರು. ಅದಕ್ಕಾಗಿ ಈ ಸಂಖ್ಯೆ ಜನ್ಮನೆತ್ತಿದೆ. ಈ ಸಂಖ್ಯೆ ಮುಂಬಯಿ ಸಹಕಾರ ಶಾಖೆಯ ಮಂತ್ರಿಗಳಾದ ಮಾನ್ಯ ಶ್ರೀ. ಮ. ಪ್ರ. ಪಾಟೀಲರವರ ಪ್ರೋತ್ಸಾಹ ಮತ್ತು ನೇತ್ಯಕ್ಕೆದಲ್ಲಿ, ಸಾಹಿತ್ಯಕ್ಕೆತ್ತರದಲ್ಲಿ ಹೆಸರಾಂತ ವಿದ್ವಾಜ್ ನರ ಸಹಕಾರದವನ್ನು ಪಡೆದು, ವಿವಿಧ ವಿಷಯಗಳನ್ನೊಂದು ಗ್ರಂಥ ಮಾಲೆಯನ್ನು ಪ್ರಾರಂಭಿಸಿದೆ. ಈ ಮಾಲೆಯಲ್ಲಿ ಶ್ರೀ. ಬಿಟ್ಟೆರಿ ಕೃಷ್ಣ ಶಮರವರ ‘ಜನಪದ ಜೀವನ’ವು ಪ್ರಫಮ ಪ್ರಸ್ತಾವಾಗಿ ಪ್ರಕಟವಾಗಿದೆ.

ಜನಪದ ಜೀವನದಲ್ಲಿ ಏಳು ಕತೆಗಳಿನೇ. ಅವುಗಳಲ್ಲಿ ಈಗಿನ ಹೆಚ್ಚಿಯ ಜೀವನವನ್ನು ಮಾನ್ಯಕವಾಗಿ ಚಿತ್ರಿಸಲಾಗಿದೆ. ಹೆಚ್ಚಿಯ ಜೀವನವನ್ನು ಅರಿಯಲು ಅತುರಪಡುವ ಜನತೆಗೆ ಈ ಪ್ರಸ್ತಾಕವು ಕೈಗನ್ನಡಿಯಾಗಿದೆ. ಈ ಗ್ರಂಥದ ಶೈಲಿ ಮತ್ತು ವಿಷಯ ನಿರೂಪನೆ ವ್ಯಾಘರಾದ್ದರೂ ಕೂಡ ಸಾಮಾನ್ಯ ಜನರ ಮನವನ್ನು ಆಕರ್ಷಿಸುವಂತಿದೆ.

ಕನ್ನಡಿಗಂಗೆ ನಮ್ಮ ಪ್ರಫಮ ಪ್ರಯತ್ನದ ಈ ಫಲವನ್ನು ನಿಡೆ ಲಾಗಿದೆ. ಅವರು ಇದನ್ನು ಉದಾರ ಮನಸ್ಸಿನಿಂದ ಸ್ವೀಕರಿಸಿ ಇದಕ್ಕೂ ಹೆಚ್ಚಿನ ಸೇವೆ ನಮ್ಮಿಂದ ಸಲ್ಲಾವಂತಿ ಪ್ರೋತ್ಸಾಹಿಸಬೇಕೆಂದು ಪ್ರಾರ್ಥನೆ.

ತಮ್ಮ

ಶಿ. ಚಿ. ನಂದಿನೆರೆ,

ಸಂಪಾದಕ ಮಂಡಳದ ಪರಿಷತ್.

ಧಾರವಾದ

೧೦-೩-೧೫೫೫

ಮೊದಲ ನುಡಿ

— ೦ —

ನನ್ನ ಈ ಪದನೆಯ ಕ್ಷಾಂಕಲನವನ್ನು ಕನ್ನಡ ಜನತೆಯ ಕೃಯಲ್ಲಿ ಇರಿಸಲು ತುಂಬ ಸಂಶೋಧನೆಗೆ ಸ್ಥಿರವಾದಿ. ಧಾರವಾಡದ ಸಹಕಾರಿ ಸಾಹಿತ್ಯ ಸಂಘದ ಪ್ರಚೋದನೆಯಿಲ್ಲದೆ ಹೋಗಿದ್ದರೆ, ಇಷ್ಟರಲ್ಲಿಯೆ ಈ ಸಂಕಲನವು ಬೆಳಕಿಗೆ ಬರುತ್ತಿದ್ದಿಂತೆ ಇಲ್ಲವೇ! ಅದುದರಿಂದ ನಾನು ಆ ಸಂಘದ ಸಂಚಾಲಕ ಮಹನೀಯರಿಗೆ ಪಾರಂಭದಲ್ಲಿಯೆ ನನ್ನ ಕೃತಜ್ಞತೆಯ ಅಭಿವಂದನೆಗಳನ್ನು ಸಲ್ಲಿಸುವೆನು.

ಇದರಲ್ಲಿಯ ಕತೆಗಳೆಲ್ಲ ನಮ್ಮ ಸುತ್ತು-ಮುತ್ತು ಇಂಥಾನ್ವಯನದಿಂದ ಎತ್ತಿಕೊಂಡುವುಗಳಾಗಿವೆ. ನಮ್ಮ ಕಥೆ, ಕಾದಂಬರಿ, ನಾಟಕಗಳು ನಮ್ಮ ಜನಪದದ ಜೀವನಚತ್ರಗಳಾಗಿರೇಕೇ ಹೊರತು, ಪರಭಾಷಾಸಾಹಿತ್ಯಕೃತಿಗಳ ಪ್ರತಿಬಿಂಬವಾಗಿ ಬರಬಾರದೆಂದು ಮೊದಲಿನಿಂದಲೂ ನನ್ನ ಹಾರಯಿಕೆ. ಈ ಸಂಕಲನದಲ್ಲಿಯ ಯಾವ ಸಣ್ಣ ಕಥೆಯೂ ನನ್ನ ಹಾರಯಿಕೆಗೆ ಹೊರತಾಗಿ ಇಲ್ಲ. ಕನ್ನಡಜನಪದದ ಜೀವನವು ಇಂದು-ನಿನ್ನೆಯದಲ್ಲ. ಆದಕ್ಕೆ ಎರಡು ಸಾವಿರ ವರುವಗಳ ದಿವ್ಯ-ಭವ್ಯವಾದ ಚಿರತ್ಯೆಯಿದೆ. ಕನ್ನಡ ಜನತೆ ಸಾಮಾನ್ಯವಾದುದಲ್ಲ. ‘ಸುಭಟ್ಕರ್ಜಾ, ಕವಿಗಳ್, ಸುಪ್ರಭುಗಳ್, ಚೆಲ್ಪಕರ್ಜಾ, ಅಭಿಜನಕರ್ಜಾ, ಗುಡಿಗಳ್, ಅತ್ಯುಗ್ರರ್, ಗಭಿರಚತ್ತರ್, ವಿವೇಕಿಗಳ್’ ಎಂದು ರಸಿಕ ರಾಜಕೀಯಿಂದ ಹೊಗಳಿಸಿಕೊಂಡುದು. ಅಂತಹ ಜನತೆಯ ಸಂತಾನವಾದ ಇಂದಿನ ಕನ್ನಡಿಗರಲ್ಲಿ, ಆನುವಂಶಕವಾಗಿ ಹಿಂದಿನ ಹಿರಿಯರ ಗುಣಗಳು ಇಂದು ಬಂದಿರಲಾರವೇ? ಪರಿಸ್ಥಿತಿಯ ಪ್ರಭಾವದಿಂದ ಆ ಗುಣಗಳು ಸುಪ್ತವಾಗಿರಬಹುದು. ಅವುಗಳನ್ನು ಹೊಡಿದು ಎಬ್ಬಿಸಿ ಎಚ್ಚರಿಸುವ ಕಾರ್ಯವನ್ನು ನಮ್ಮ ನಾಡಿನ ಸಾಹಿತ್ಯಕರು ಅವಶ್ಯವಾಗಿ ಮಾಡಬೇಕಾಗಿದೆ. ಆದರೆ ಒಂದು ನಡೆದುಕೊಂಡು ಬಂದಿರುವ ನಿಯಮ: ಸಾಹಿತ್ಯಕ ಬರಿಗ್ರೇಯ ಬಂಟಿ. ಶ್ರೀಯಂತರ ಪ್ರೀತಿಯ ಬಂಬಲ ದೊರೆಯಾದ ಹೋದರೆ, ಸಾಹಿತ್ಯಕನೆ

ಕೃತಿ ಕತ್ತಲಲ್ಲಿಯೆ ಬಿದ್ದ ಕೊಳ್ಳಬೇಕಾಗುವುದು. ಹಣದ ಬೆಂಬಲವಿಲ್ಲದುದ ರಿಂದ, ನಮ್ಮ ನಾಡಿನಲ್ಲಿಯ ನಿಜವಾದ ಸಾಹಿತ್ಯಕಶ್ತ ಎಷ್ಟೊಂದು ನಿರಂತರ ವಾಗಿ ನಿಷ್ಪರಯೋಜಕವಾಗಿ ಹೋಗಿದೆಯೇನೋ! ಆದರೆ ಇಂದು ಕನ್ನಡ ಸಾಹಿತ್ಯಕರ ಕಡೆಗೆ ಅನುಕೂಲದ್ವೀವ ಕಣ್ಣ ತೆರೆದಿದೆ. ಸಹಕಾರಿ ಸಾಹಿತ್ಯ-ಸಂಘದಂತಹ ಹಣದ ಸಂಸ್ಥೆ ಒಳ್ಳೆಯ ಸಾಹಿತ್ಯಕರಿಗೆ ಬೆಂಬಲ ಕೊಡಲು ಸಿದ್ಧವಾಗಿ ಮುಂದೆ ಬಂದಿದೆ. ನಾಡಿನ ಸುವಿವೇಕದ ಪ್ರಗತಿಯ ಲಕ್ಷಣವಿದು. ಇದರ ಪ್ರಯೋಜನವನ್ನು ನಮ್ಮ ಸಾಹಿತ್ಯಕರು ಅವಶ್ಯವಾಗಿ ಪಡೆದುಕೊಳ್ಳಬೇಕು. ನಾಡಿನ ಜನರಲ್ಲಿ ಸದಭಿರುಚಿಯೂ ಸುಸಂಸ್ಪರ್ಶಿಯೂ ಬೆಳೆಯುವಂತಹ ಒಳ್ಳೆಯ ಸಾಹಿತ್ಯಕೃತಿಗಳನ್ನು ಬೆಳೆಸಿಗೆ ತಂದುತ್ತೋರಿಸಬೇಕು.

ಸಹಕಾರಿ ಸಾಹಿತ್ಯಸಂಘದ ಸಂಪಾದಕ ಮಂಡಳಿಯು ನನ್ನೊಂದ ಸಣ್ಣ-ಕಥೆಗಳ ಸಂಕಲನವನ್ನೇ ಅವೇಕ್ಷಿಸಿತು; ಅಲ್ಲದೆ ಅವೆಲ್ಲ ಕನ್ನಡ ಜನಪದದ ಜೀವನದಿಂದ ಕೂಡಿರಬೇಕೆಂಬುದನ್ನು ಸೂಚಿಸಿತು. ಹೋಗಿ ಬಯಸಿದೂ ಹಾಲೋಗರ; ವೈದ್ಯ ಹೇಳಿದುದೂ ಹಾಲೋಗರ! ಸಂಪಾದಕಮಂಡಳಿಯ ಅವೇಕ್ಷಿ-ಸೂಚನೆಗಳು ನನಗೆ ತುಂಬ ಸಮಾಧಾನವನ್ನು ಉಂಟುಮಾಡಿದವು. ಏಕೆಂದರೆ, ನನ್ನ ಕನ್ನಡ ಜನತೆಯ ಜೀವನವು ನನಗೆ ತುಂಬ ಸ್ರೀತಿಯ ವಿವರ. ವರಂಪರಾಗತವಾದ ಅದರ ಹಿರಿಯ ಗುಣಗಳಾಗಿ ನಾನು ಹೆಮ್ಮೆಯಿಂದ ಹಿರಿಹಿರಿ ಹಿಗ್ಗುವುದೂ ಉಂಟು; ಪರಿಸ್ಥಿತಿಯ ಪ್ರಭಾವಕೊಳ್ಳಬಾಗಿ ಸ್ವಸ್ವರೂಪವನ್ನು ಮರಿತು ನಡೆದಿರುವ ಆದರ ಇಂದಿನ ಇರುವಿಗಾಗಿ ಮರ-ಮರ ಮರುಗುವುದೂ ಉಂಟು. ಒಂದೆಡೆ ಮಾನವತೆಯ ಸಂಪೂರ್ಣ ವಿಕಾಸವು ಕಣ್ಣಿಗೆ ಬಿಳುತ್ತಿದ್ದರೆ, ಇನ್ನೊಂದೆಡೆ ದಾನವತೆಯ ದಾಳಿದಲ್ಲಿ ಕಣ್ಣ-ಮನಗಳನ್ನು ಚುಚ್ಚತ್ತಿದೆ. ವ್ಯಕ್ತಿಸ್ವಾತಂತ್ರ್ಯ-ಸಮಾಜಕಲ್ಾಣಗಳು ಬಾಳಿನ ಉಸಿರಾಗಿದ್ದ ನಮ್ಮ ಜನಪದದಲ್ಲಿ, ಇಂದು ಅವುಗಳನ್ನು ಸರಿಯಾಗಿ ಅಧಿಮಾಡಿಕೊಳ್ಳಲಿ ವ್ಯಕ್ತಿಗಳ ಸಂಖ್ಯೆ ತೀರ ಕಡಿಮೆಯಾಗಿದೆ. ಇದೆಲ್ಲ ಪರಿಸ್ಥಿತಿಯ ಪ್ರಭಾವವೇ ಹೊರತು ನಮ್ಮ ಜನತೆ ಕೆಳ್ಳಿದಲ್ಲ. ಒಳ್ಳೆಯ ಪರಿಸ್ಥಿತಿಯನ್ನು ಒದಗಿಸಿದಲ್ಲಿ ಎಲ್ಲರೂ ಮಾನವತೆಯ ಗುರಿಯನ್ನು ಸರಿಯಾಗಿ ಕಂಡುಕೊಳ್ಳಬಹುದು. ಅಂತಹ ಪರಿಸ್ಥಿತಿಯನ್ನು ಒದಗಿಸಲಿಕ್ಕೆ ಸರಕಾರದ ಕಟ್ಟಿ-ಕಟ್ಟಿಗಳು ಸಮರ್ಥವಾಗಲಾರವು. ಬರಿಹೊಟ್ಟಿತುಂಬ ಅನ್ನ, ಮೈತುಂಬ ಬಟ್ಟಿ

ಒದಗಿಸಿಕೊಡಬಲ್ಲ ಅರ್ಥಕೆಸಮುತ್ತೆಯೂ ಸಮರ್ಥವಾಗಲಾರದು. ಷ್ವಾಕ್ತಿಯ ಹೈದರ್ಯದ ಅರಳಿಕೆಯು ಇಲ್ಲದಲ್ಲಿ ಯಾವ ಶಾಪಾಯವೂ ಸಮಾಜಕೆಲ್ಪಣಿ ವನ್ನು ಸಾಧಿಸಲಾರದು.

ಷ್ವಾಕ್ತಿ-ಷ್ವಾಕ್ತಿಗಳ ಹೈದರ್ಯಗಳನ್ನು ಅರಳಿಸಿ ಅಲ್ಲಿ ಸಂಸ್ಕೃತದ ಸುಗಂಧ ವನ್ನು ನೀಡುವುದಕ್ಕೆ ಮುಖ್ಯ ಸಾಧನವೆಂದರೆ ಸಾಹಿತ್ಯ. ಎಂತಲೇ ಇಂದು ಪ್ರತಿಯೋಂದು ರಾಷ್ಟ್ರವೂ ದೇಶ-ಕಾಲೋಭಿತವಾದ ಒಳ್ಳೆಯ ಸಾಹಿತ್ಯವನ್ನು ನಿರ್ವಿರ್ಸುವುದರ ಕಡೆಗೆ ವಿಶೇಷವಾಗಿ ಲಕ್ಷ್ಯಕೊಡುತ್ತೆಲೀಡೆ. ಇದುವರಗಿನ ನಮ್ಮೆ ಪರಾಧಿನಜೀವನದಲ್ಲಿ, ಭಾರತದಲ್ಲಿಯ ಯಾವ ಭಾಷಾಸಾಹಿತ್ಯದ ಕಡೆಗೂ ಯಾರೂ ಲಕ್ಷ್ಯಕೊಡುತ್ತಿರಲಿಲ್ಲ. ಆದರೂ ಆದು ತಕ್ಷಷಮಣಿಗೆ ತನ್ನಿಂದ ತಾನೇ ಬೆಳೆದುಕೊಂಡು ಬಂದುದು ನಮ್ಮೆ ರಾಷ್ಟ್ರದ ಅಂತಃಶಕ್ತಿಯ ಚಿಹ್ನೆವಾಗಿದೆ. ಇಂದು ನಾವು ಸ್ವತಂತ್ರರು. ನಾವೇ ನಮ್ಮನ್ನು ಆಳುವವರು. ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದರೆ ನಮಗೆ ಸಂಪೂರ್ಣ ಸ್ವಾತಂತ್ರ್ಯ ವಿದೆ. ಮೊದಲನೆಯದಾಗಿ ನಾವು ಮಾಡಬೇಕಾದ ಮುಖ್ಯಕಾರ್ಯವೆಂದರೆ, ನಮ್ಮ ರಾಷ್ಟ್ರದಲ್ಲಿಯ ಷ್ವಾಕ್ತಿ-ಷ್ವಾಕ್ತಿಗಳ ಹೈದರ್ಯ-ಮನಗಳನ್ನು ತಿಳಿವುದು. ಪರಾಧಿನ ಜೀವನದ ಕಾರಣದಿಂದ ಮುಸುಕಿದ ಅಭಿಸ್ನಾನ, ಸ್ವಾರ್ಥ, ಒಡಕುತನಗಳ ತೆರಿಗಳನ್ನು ಹರಿದುಹಾಕುವುದು. ಈ ಮಹತ್ವದ ಕಾರ್ಯವನ್ನು ನೇರವೇರಿ ಸುವ ಸಾಮರ್ಥ್ಯ ಸಾಹಿತ್ಯದೇವತೆಯೊಬ್ಬಳ್ಳಿಯೇ ಇದೆ. ವಿವೇಕಿಗಳಾದ ಸಾಹಿತ್ಯಕರು ತನ್ಮೂ ಸಾಧನೆಯಿಂದ ಆ ದೇವತೆಯನ್ನು ವಶಪಡಿಸಿಕೊಂಡು, ಜನಮಂಗಲದ ಕಾರ್ಯದಲ್ಲಿ ಜಯಶಾಲಿಗಳಾಗಬೇಕು.

ಸಾಹಿತ್ಯದೇವಿಯ ವಿವಿಧರೂಪಗಳಲ್ಲಿ ಸಣ್ಣಕ್ಷಿಫಿಗಳೂ ಒಂದು ವಿಶೇಷರೂಪ. ಯಾವುದೇ ಒಂದು ವಿಚಾರವನ್ನಾಗಲಿ ಭಾವನೆಯನ್ನಾಗಲಿ ಜನತೆಯಲ್ಲಿ ಹೆರಡುವುದಕ್ಕೆ ಸಣ್ಣಕ್ಷಯ ಸಾಹಿತ್ಯರೂಪ ಉತ್ತಮವಾಹಕವಾಗಿ ನಿಲ್ಲಬಲ್ಲದು. ಇದರ ಮಹತ್ವವನ್ನು ಅರಿತೇ ಇಂದಿನ ಪ್ರಪಂಚದಲ್ಲಿ, ಪ್ರತಿಯೋಂದು ನಾಗರಿಕಭಾಷೆಯೂ-ಪ್ರತಿನಿಧಿ-ಅಸಂಖ್ಯ ಸಣ್ಣಕ್ಷಿಗಳನ್ನು ಸೃಷ್ಟಿಸುತ್ತಲಿದೆ.

ನಮಗಾದರೂ ಇಂದು ಸಣ್ಣಕ್ಷತೆಯಿಂಬುದು ಹೊಸಮಾತಾಗಿ ಉಳಿದಿಲ್ಲ. ತಾಂತ್ರಿಕ ದೃಷ್ಟಿಯಿಂದ ಆಧುನಿಕ ಸಣ್ಣಕ್ಷತೆ, ಇಂಗ್ಲಿಷ್ ಸಾಹಿತ್ಯದ

ಅಭ್ಯಾಸದ ಫಲವಾಗಿ ಭಾರತದಲ್ಲಿ ಪ್ರವೇಶಪಾಡಿತೆಂದು ಸಣ್ಣ ಕೆತ್ತಿನ ಚರಿತ್ರ-ಕಾರರು ಹೇಳುವರಾದರೂ, ಇಂದು ಭಾರತದ ಎಲ್ಲ ಭಾಗದ ಸಾಹಿತ್ಯಗಳ ಲೀಯಾ ಸಣ್ಣ ಕೆತ್ತಿಯೆಂಬುದು ಪ್ರಶಸ್ತವಾದ ಮತ್ತು ಪ್ರಭಾವಿಯಾದ ಸಾಫಿನ ವನ್ನು ಗಳಿಸಿಕೊಂಡುಬಿಟ್ಟಿದೆ. ಕನಾಟಕದ ನೂತನಸಾಹಿತ್ಯವೂ ಈ ಮಾತಿಗೆ ಹೊರತಾಗಿಯೇನೂ ಇಲ್ಲ. ದಿನದಿನಕ್ಕೂ ಹೊಸ ಹೊಸ ಕತೆ-ಗಾರರು ಉದಯಿಸಿ, ನಮ್ಮ ಸಾಹಿತ್ಯರಂಗದ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು ಪ್ರಚಟವಾಗುವ ಗ್ರಂಥಗಳಲ್ಲಿ ಸಣ್ಣ ಕೆತ್ತಿಗಳ ಸಂಕಲನಗಳೇ ಬಹು-ಸಂಖ್ಯಾತವಾಗಿ ಕಾಣುತ್ತಿವೆ. ದಿನಪತ್ರಿಕೆ, ವಾರಪತ್ರಿಕೆ, ಪತ್ರಪತ್ರಿಕೆ, ಮಾಸ-ಪತ್ರಿಕೆ ಮೊದಲಾಗಿ ಎಲ್ಲ ನಿಯತಕಾಲಿಕಗಳಲ್ಲಿಯೂ ಸಣ್ಣ ಕೆತ್ತಿಗಳು ಪ್ರಮುಖವಾದ ಸ್ಥಳವನ್ನು ವ್ಯಾಪಿಸಿ ಕುಳಿತ್ತಿರುತ್ತವೆ. ಇಂತಹ ಪತ್ರಿಕೆಗಳ ವಾಚಕರಲ್ಲಿ ಬಹುಸಂಖ್ಯಾತರು, ಸೊತ್ತಮೊದಲಿಗೆ ಶ್ರೀತಿಯಿಂದ ಓದುತ್ತಿರುವುದೆಂದರೆ ಸಣ್ಣ ಕೆತ್ತಿಗಳನ್ನೇ. ಹೀಗಾಗಿ ‘ಸಣ್ಣ ಕತೆ’ ಎಂಬ ಸಾಹಿತ್ಯಜಾತಿಯಿಂದು, ನಾಡಿನ ಹಿರಿಯರಿಗೂ ಕಿರಿಯರಿಗೂ ಪರಿಚಿತ ವಿಷಯವಾಗಿದೆ.

ಕನ್ನಡಿಗಿರಿಗೆ ಕಥಾಸಾಹಿತ್ಯ ಹೊಸದಲ್ಲಿವಾದರೂ ಆಧುನಿಕ ಸಣ್ಣ ಕತೆ-ಗಳ ಸಾಹಿತ್ಯತಂತ್ರದ ಪ್ರಜ್ಞೆ ಹೊಸದಾಗಿಯೇ ಮೂಡಿದುದು. ಈಗ ಇಂ-ಇಂ ವರ್ಷಗಳ ಹಿಂದೆ ‘ಸಣ್ಣ ಕತೆ’ ಎಂಬ ಮಾತು ಬಳಕೆಯಲ್ಲಿ ಇದ್ದಿತಾದರೂ, ಅದು ಇದ್ದುದು ಕತೆಯ ಕಿರಿಯಕಾರವನ್ನು ಮಾತ್ರ ಸೂಚಿಸುವುದಕ್ಕಾಗಿ. ಇಂದು ‘ಸಣ್ಣ ಕತೆ’ ಎಂಬ ಪದವು, ಕೆಲವೊಂದು ಸಾಹಿತ್ಯಲಕ್ಷಣವಿಶೇಷವನ್ನು ಕೂಡಿಕೊಂಡುದಾಗಿ ನಮ್ಮ ಕಣ್ಣೆದುರಿಗೆ ನಿಲ್ಲುವಂತೆ, ಅಂದಿನವರ ಕಣ್ಣೆದುರು ನಿಲ್ಲುತ್ತಿರಲಿಲ್ಲ. ಹೆಚ್ಚು ಕಾಲ ಹೇಳಬಹುದಾದ ಕತೆ ದೊಡ್ಡ ಕತೆ; ಕಥಮೇ ವೇಳಿಯಲ್ಲಿ ಮುಗಿಯಬಹುದಾದುದು ಸಣ್ಣ ಕತೆ ಇಷ್ಟೆ. ಅಂತಹ ಎಲ್ಲ ಕೆತ್ತಿಗಳ ಗುರಿ ನೀತಿತತ್ವಪ್ರಜ್ಞೋಧನೆ ಇಲ್ಲವೇ ಕೇವಲ ಮನೋರಂಜನೆ ಆಗಿರುತ್ತಿದ್ದಿತು. ಸ್ವಾಭಾವಿಕವಿರಲಿ, ಅಸ್ವಾಭಾವಿಕವಿರಲಿ, ವಿಸ್ತೃಯಕಾರಕವಾದ ಚಮತ್ವತ್ವ ಯಿಂದ ಕೂಡಿದ ಘಟನೆಯನ್ನೂ, ಘಟನಾವಳಿಯನ್ನೂ ಕಥಿಸುತ್ತಿದ್ದರಾಯಿತು; ಆದೊಂದು ಕಥೆಯಿಂದ ನಮ್ಮವರ ತಿಳಿವಳಕೆ. ಅಂತಹ ಕತೆ-ಗಳನ್ನೂ ಶ್ರೀತಿಯಿಂದ ಕೇಳುವವರು ಅಂದಿನ ಕಾಲದಲ್ಲಿ ಸಾಕಷ್ಟು ಜನರು ಇದ್ದರು. ಯಾವ ವಿಷಯ ಲಕ್ಷಣಗಳ ಒರಿಗಲ್ಲಿಗೂ ಅಂದಿನ ಕೆತ್ತಿಗಳನ್ನು ತಿಕ್ಕ

ನೋಡುವ ಕಾರಣವಿರಲಿಲ್ಲ. ಜನರಲ್ಲಿ ಹಾಗೆ ಒಂದಿಗೆ ಹಚ್ಚಿ ನೋಡಬೇಕೆಂಬ ಅರಿವು ಇರಲಿಲ್ಲ. ಬರೆಹದಲ್ಲಿ ಮೂಡಿನಿಂತಿರುವ ನಮ್ಮ ಹೀಂದಿನ ಕಡೆಗಳಿಲ್ಲ ಮಾನವನೀತಿಯ ಪ್ರಚಾರಕ್ಕಾಗಿಯೋ ಮತಧರ್ಮದ ಪ್ರಸಾರಕ್ಕಾಗಿಯೋ ನಿರ್ಮಿತವಾದುವು. ಆವುಗಳ ಓಟ ಗುರಿಯ ಕಡೆಗೇ ಇದ್ದುದರಿಂದ, ಜನಜೀವನದ ಸ್ವಾಭಾವಿಕತೆ, ಅಸ್ವಾಭಾವಿಕತೆಗಳ ಕಡೆಗೆ ಅಷ್ಟೊಂದು ಲಕ್ಷ್ಯವನ್ನು ಹರಿಸಿದಂತೆ ಕಾಣಬುದಿಲ್ಲ. ಇನ್ನೊಂದು ವಿಶೇಷವೆಂದರೆ : ನಮ್ಮ ಹೀಂದಿನ ಸಾಹಿತ್ಯದಲ್ಲಿ ಕಥೆಗೆ ಸಾಹಿನೀತಿದೆಯಾದರೂ, ಲಕ್ಷ್ಯಶಾಸ್ತ್ರದ ಗ್ರಂಥಗಳಲ್ಲಿ ಅದರ ಸ್ವರೂಪ-ಗುಣವೀಕ್ಷಣೆಯನ್ನು ವಿವರಿಸಿ ಹೇಳುವಂತಹ ಮಾತುಗಳಾ ವುವು ಕಾಡಿಸುವುದಿಲ್ಲ. ನಮ್ಮ ಸಾಹಿತ್ಯಲಕ್ಷ್ಯ ಗ್ರಂಥಗಳಲ್ಲಿ ಮಹಾಕಾವ್ಯ- ಖಂಡಕಾವ್ಯಗಳ ಸ್ವರೂಪವರಿಚಯದ ವಿವರಣೆ ದೊರೆಯುತ್ತದೆ. ಕೇರಣ- ಪ್ರಬಂಧಗಳ ಲಕ್ಷ್ಯವಿಚಾರ ದೊರೆಯುತ್ತದೆ. ರೂಪಕವಿಭಾಗಗಳ ಅಂಗಾಂಗದ ಸೂಕ್ತಪರಿಚಯ ದೊರೆಯುತ್ತದೆ; ಅದರೆ ಕಥೆ-ಸಣ ಕಥೆಗಳ ಸ್ವರೂಪದ ಲಕ್ಷ್ಯವೇನೇಂಬುದನ್ನು ಹೇಳಿದ ಮಾತುಗಳು ಎಲ್ಲಿಯೂ ಸಿಕ್ಕುವುದಿಲ್ಲ. ಇದಕ್ಕೆ ಕಾರಣವಿಲ್ಲದೆ ಇಲ್ಲ. ಕಥೆಯೆಂಬುದು ಹೇಳಬುದ್ದಿಲ್ಲದ ಬೆದಿರಿಸುವ ಪೌರಿ- ಸಾಹಿತ್ಯಜಾತಿಯಲ್ಲವೇಂದು ಲಕ್ಷ್ಯಕಾರರ ಭಾವನೆಯಿದ್ದಿತ್ತ. ಕಥೆ ಕ್ಷಮಿತ್ಯ- ಸಾಹಿತ್ಯ. ಕೇವಲ ಜಾನಪದರ ಬಳಕೆಯಲ್ಲಿರುವ ಬಾಯಬುರುಡೆ. ಹೇಳುವ ವ್ಯಕ್ತಿಯ ಯೋಗ್ಯತೆಯಂತೆ ಅವನು ಹೇಳಬೇಕು; ಕಿವಿಗಳಿಂದ ವರೆಲ್ಲ ಕೇಳಬೇಕು—ಎಂಬ ಉಪೇಕ್ಷಾಭಾವನೆ. ಕೆಲವೊಂದು ನಾಹಿತ್ಯಕರು, ಈ ಕಥೆಗಳ ಕಥನದ ಪ್ರಭಾವವನನ್ನರಿತು, ಸಾಹಿತ್ಯದಲ್ಲಿ ತಂದೂದರೂ, ಲಾಕ್ಷ್ಯಕರು ಅವು ಗಳ ಕಡೆಗೆ ಉಪೇಕ್ಷಾಯನ್ನೇ ತೋರಿಸಿದರು :

ಎಂದಿತರುಂ ವಿವಿಧಕಲಾ—
ಮಂಡಿತರುಂ ಕೇಳಿ ತಕ್ಷ ಶೃಂತಿಯಾಂ ಧರೆಯೊಳ್ಳಿ
ಕಂಡರ ಕೇಳೊಂದೆ ಗೂರವರ
ಉಂಡುಂಟಿಯೇ ಬೀರಿವರಿಯು ಬೀರನ ಕಡೆಯೇ?॥

ಎಂದು ನುಡಿದ ಮಧುರಕವಿಯ ಮಾತುಗಳನ್ನು ನೋಡಿದೆ, ಅಂದಿನ ಸಾಂಪ್ರದಾಯಿಕ ಮಸ್ತಾಭಾವದ ಸಾಹಿತ್ಯಕರು ಜಾನಪದ ಸಾಹಿತ್ಯಪರಂ- ಪರೆಯಾದ ಕಥಾಕಥನವನ್ನು ಯಾವ ದೃಷ್ಟಿಯಾದ ನೋಡುತ್ತಿದ್ದರೆಂಬುದು

స్వష్టవాగి గొత్తుగువంతిది. ‘కతెగి కాలిల్ల, మనుష్ణస్తి బాలిల్ల’ ఎంబ నాడనుడియూ నాంప్రదాయిక భావసేయవర ఉహేక్కేయ ఉసిరి నిందలే దొరచందద్దుగిదే.

నమ్మ జానపద పరంపరెయల్ల కథేయ సాహిత్య రాతీరాతియాగి సిక్కువుదు. అజి హేఇన మక్కల కతెగిన్ను మోదలుమాది, వేదాంతతత్త్వవన్ను బోధిసువ పౌరాణిక కథగలవరిగి—కథా జాతియ వివిధ స్వరూపగటు—ఆదరల్లి సోఽలు దొరెయువువు. వ్యక్తి-వ్యక్తిగళ స్వభావగళమ్మా సామాన్య సమాజజీవనవన్ను ఆణాశిసి తోరిసున చుట్టుకుకతెగళిరువువు. త్వాగవిరిస్తూ, ధమ్మవిరిస్తూ, యుద్ధవిరిస్తూ బణ్ణి సిద పవాడద కతెగళిరువువు. శృంగార-సరసిగళాద రాజ రాణియర సరస—రంజక కతెగళా ఇరువువు. కోటి—కోత్తలు, గుడి—గోపుర, కేరె—కోల్గళిగి సంబంధిసిద కతెగళా ఇరువువు. విరగల్లు—మాస్తికల్లుగళన్ను శురిత కతెగళా ఇరువువు. ఇవుగళల్లియ చెలవు కతెగళు, అరళికెయల్లి ఆల్లదే హోదరూ, మూలస్వరూపదల్లి ఆధునిక సణ్ణ కతెగలు తంత్రక్షే దొందువంతహవే ఇరుత్తనే. ఆదరి ఈ కతెగలన్ను నిమింసిద అచ్ఛాతవ్యక్తిగళిగి ఇల్లవే పరిస్థితిగి సణ్ణ కతెంట సాహిత్యతంత్రద ప్రచ్ఛియేసో ఇరలిల్ల. ఇందినవరు, ఆ కథాపస్తుగళన్ను తెగేదుకొండు, సులభవాగి సుందరవాద సణ్ణ కతెగలన్ను ఆరళిసి తోరిసబముదు.

ఆధునిక కన్నడసాహిత్యద ఆరంభకాలదల్లి, సణ్ణ కతెయ సాహిత్య-తంత్రద తిలవలికెయిరది హోదరూ, ఆల్లల్లి కెలవు సణ్ణ కతెగళు ముఖ తోరిసిదుమంటు. ఉఁడుపియల్లి పింది ప్రశట్టవాగుత్తలిద్ద, ‘తీక్కణ్ణ సూక్తి’, మంగళారల్లి హోరడుత్తలిద్ద ‘సువాసిని’, ధారవాడద విద్యా-వధక సంఘద ‘వాగ్మాపణ’, యెబ్బళ్ళయల్లి ప్రశట్టవాగుత్తలిద్ద ‘సచిత్ర భారత’ మోదలాద మాసపత్రికెగళల్లి కెలవోందు సణ్ణ కతెగళు ఆచ్ఛాదుమంటు. ఆందిన కథాలేఖకరల్లి హెచ్చుసంచ్చేయల్లి కతెయన్ను బరెదవరీందరే దివంగత ఎం. ఎన్. కావుతరు; దివంగత

ಪಂಚೇ ಮಗೇಶರಾಯರು; ದಿವಂಗತ ಕೆರೂರ ವಾಸುದೇವಾಚಾರ್ಯರು. ದಿವಂಗತ ಎಂ. ಎನ್ ಕಾಮತರಿಗೆ ಕಥಾಲೇಖನಕ್ಕೆ ಸ್ತೋತ್ರಯನ್ನು ಕೊಟ್ಟಿದ್ದು ಅಂದಿನ ಬಂಗಾಲಿ ಕಥಾಸಾಹಿತ್ಯ; ಎಂತಲೆ ದಿವಂಗತ ಕಾಮತರ ಕತೆಗಳು ಹೆಚ್ಚಾಗಿ ಬಂಗಾಲಿ ಕತೆಗಳ ಭಾಷಾಂಶಗಳಾಗಿರುವವು. ಅವರು ಸ್ವತಂತ್ರವಾಗಿ ಬರೆದ ಕತೆಗಳೇ ಕಡವೆ; ಬರೆದಿದ್ದರೆ ಆವು ಕೂಡ ಬಂಗಾಲ ಕತೆಗಳ ರೀತಿಯ ಅನುಕರಣಗಳಾಗಿರುವವು. ದಿವಂಗತ ಪಂಚೇ ಮಂಗೇಶ ರಾಯರು ಬರೆದ ಕತೆಗಳ ಸಂಖ್ಯೆಯೂ ಕಡವೆ. ಅವರ ಸಾಹಿತ್ಯನಿರ್ವಿಫಾತಿಗೆ ಅವರ ಇಂಗ್ಲಿಷ್ ಸಾಹಿತ್ಯದ ಅಭಾವಸವೇ ಪ್ರಚೋದಕವಾಗಿದೆ. ಅವರು ರಚಿಸಿದ ಕವಿತೆಗಳೂ ಕತೆಗಳೂ—ಕೋಟಿ ಚಿನ್ನಯ್ಯ, ಒಂದನ್ನು ಲೀಡು—ಇಂಗ್ಲಿಷ್ ಸಾಹಿತ್ಯದ ಪ್ರಭಾವದಿಂದಲೇ ಹೊರಟುವುಗಳಾಗಿವೆ. ಹುಬ್ಬಳಿಯ ‘ಸಚಿತ್ರಭಾರತ’ ಪತ್ರಿಕೆಯಲ್ಲಿ ಹಲವಾರು ಕತೆಗಳನ್ನು ಪ್ರಕಟಿಸಿದ ದಿವಂಗತ ವಾಸದೇವಾಚಾರ್ಯ ಕೆರೂರ ಅವರೂ ಒಳ್ಳೆಯ ಕತೆಗಳನ್ನು ಬರೆದಿದ್ದಾರೇನೋ ಸರಿಯೆ! ಆದರೆ ಅವರು ಮಾದರಿಯನ್ನಾಗಿಟ್ಟುಕೊಂಡುದು, ಅಂದಿನ ಮಹಾರಾಷ್ಟ್ರದ ಪತ್ರಿಕೆಗಳಲ್ಲಿ ಪ್ರಕಟಿಸಿದ್ದ ‘ಸಂಪೂರ್ಣಗೋಷ್ಠೆ’ ಎಂದೆ ಸಂಪೂರ್ಣಕತೆಗಳನ್ನು. ‘ಸಚಿತ್ರಭಾರತ’ ಪತ್ರಿಕೆ ಹೊರಟದ್ದೇ ಮಹಾರಾಷ್ಟ್ರದಲ್ಲಿ ಪ್ರಕಟಿಸಿದ್ದ ‘ಚಿತ್ರಮಯ ಜಗತ್’ ಎಂಬ ಮಾಸಪತ್ರಿಕೆಯ ಮಾದರಿಯನ್ನು ಇಟ್ಟುಕೊಂಡು. ಮೊದಲಿನ ಬಂದಿರಧು ವರ್ಷ ಆದು ಅಂತರಂಗದಲ್ಲಿಯೂ ಬಹಿರಂಗದಲ್ಲಿಯೂ ‘ಚಿತ್ರಮಯ ಜಗತ್’ ಮಾಸಪತ್ರಿಕೆಯ ಪ್ರತಿರೂಪವಾಗಿಯೇ ಹೊರಡುತ್ತಿಲಿತ್ತು. ಎಂತಲೇ ಆದರಲ್ಲಿ ಪ್ರಕಟಿಸಿದ್ದ ಅವರು, ಮಹಾರಾಷ್ಟ್ರದ ಕತೆಗಳ ಅನುಕರಣವೇನಿಸಿದಂತಹ ಹಲವು ಬೇರೆ ಕತೆಗಳನ್ನೂ ಬರೆದು ಪ್ರಕಟಿಸಿದರು. ಈ ಮೂನರು ಹಿರಿಯ ಕತೆಗಾರರಲ್ಲಿ ಯಾರೂ, ಆಧುನಿಕ ಸಣ್ಣಕತೆಯ ಸಾಹಿತ್ಯತಂತ್ರದ ಪ್ರಕ್ಷೇಪಣನ್ನು ಹುಟ್ಟಿಸಲಿಲ್ಲ; ಆಧುನಿಕ ಸಾಹಿತ್ಯದಲ್ಲಿ ಸಣ್ಣಕತೆಯ ಸಾಹಿತ್ಯವೇಂದು ವಿಶೇಷಸ್ಥಾನವನ್ನು ಹಿಡಿದು ನಿಶ್ಚಯದಿಂಬ ಅರಿವನ್ನು ಹುಟ್ಟಿಸುವ ಕಾರ್ಯವನ್ನೂ ಮಾಡಿದಂತಿಲ್ಲ.

ಸಣ್ಣ ಕತೆಗಳ ಲಕ್ಷ್ಯಾನ್ವೇಶ್ವರನ್ನು ಸೂಕ್ಷ್ಮವಾಗಿ ಅರಿತುಕೊಂಡು, ಆಧುನಿಕ ಕನ್ನಡದ ಸಾಹಿತ್ಯನಿರ್ವಿತ್ಯಯಲ್ಲಿ ಆ ಸಾಹಿತ್ಯಜಾತಿಗೂ ಒಂದು ಮಹತ್ವದ ಸ್ಥಾನವನ್ನು ಕಲ್ಪಿಸಿಕೊಡಬೇಕೆಂಬ ಪ್ರಜ್ಞೆಯಿಂದಲೇ ಕನ್ನಡದಲ್ಲಿ ‘ಸಣ್ಣ ಕತೆಗಳನ್ನು ಬರಯಲು ಪ್ರಾರಂಭಿಸಿದವರು, ಹಿರಿಯರಾದ ಶ್ರೀಮಾನ್ ಮಾಸ್ತೀ ವೆಂಕಟೀಶ ಅಯ್ಯಂಗಾರ್ಯರು. ಎಂತಲೇ ಇವರನ್ನು ‘ಸಣ್ಣ ಕತೆಯ ಜನಕರು’ ಎಂದು ನಾಡಿಗರು ಹೇಳುತ್ತಿರುವುದು. ಚಾರಿತ್ರ್ಯಕ್ಕಿನವ್ಯವಹಾತ ಬುದ್ಧಿಗೆ ‘ಶ್ರೀ. ಮಾಸ್ತೀಯವರು ಸಣ್ಣ ಕತೆಯ ಜನಕರು’ ಎಂದು ಹೇಳುವ ಮಾತು, ಅನತ್ಯವಾಗಿ ತೋರುವ ಕಾರಣವೇನೂ ಇಲ್ಲ.

ಇದೆಲ್ಲ ಚರಿತ್ರೆದ ವಿಷಯವೇನೇ ಇರಲಿ; ಇಂದು ‘ಸಣ್ಣ ಕತೆ’ ಎಲ್ಲರ ಮನಸ್ಸಿನಲ್ಲಿಯೂ ನೆಲೆಯೂರಿ ನಿಂತುದು ಕರತಲಾಮಲಕದಂತೆ ಸ್ವಷ್ಟವಾಗಿ ಕಾಣುವ ಸಂಗತಿ. ಹಿಂದಿನ ಕಾಲದಲ್ಲಿ ಸಾಹಿತ್ಯಕರಾಗಬೇಕೆನ್ನುವ ಪ್ರಾರಂಭಲೀಖಕರು, ತಮ್ಮ ನಿರ್ವಿತ್ಯಯನ್ನು ಪದ್ಯರಚನೆಯಿಂದ ಮೊದಲುಮಾಡುತ್ತಿದ್ದರು; ಕಂದಪದ್ಯ—ಅಕ್ಷರವ್ಯತ್ತಿಗಳನ್ನೊ, ಭಾಷಾ-ವಾರ್ದೆಕ ವಟ್ಟಿದಿಗಳನ್ನೊ, ದೃಪದಿ-ಚಾವದಿಗಳನ್ನೊ ಬರೆದು ಬೆಳೆಕಿಗೆ ತರಲು ಹಾರಯಿಸುತ್ತಿಲಿದ್ದರು; ಈಗ ಅದು ಮೋಗಿ, ಇಂದಿನ ತರುಣಲೀಖಕರು ನಿರ್ವಿತ್ಯಯ ಕಾರ್ಯವನ್ನು ಪ್ರಾರಂಭಸುವುದೆಂದರೆ ಸಣ್ಣ ಕತೆಗಳ ಬರಹದಿಂದ. ಎಂತಲೇ ನಾಡಿನ ಮೂಲೆ-ಮೂಲೆಗಳಲ್ಲಿಯೂ ಇಂದು ಹೊಸ ಹೊಸ ಸಣ್ಣ ಕತೆಗಾರರು ಮುಂದೆಬರಲು ತೋಡಿದುದು ಸಂತೋಷದ ಸಂಗತಿಯಾಗಿದೆ.

ಸಣ್ಣ ಕತೆ ಹೆಸರಿಗೆ ‘ಸಣ್ಣ ಕತೆ’ ಎನಿಸಿಕೊಂಡರೂ ಇದೊಂದು ದೊಡ್ಡ ಕೆಲಾವಿಲಾಸವಾಗಿನೆ. ಈ ಕಥೆಯ ಸಿದ್ಧಿಗಾಗಿ ಕತೆಗಾರ ತುಂಬ ಸಾಧನೆ ಮಾಡಬೇಕಾಗುವುದು. ಮೊದಲನೆಯದಾಗಿ ಕತೆಗಾರನಿಗೆ ಲೋಕ. ವನ್ನು ನೋಡುವ ಹೆದವಾದ ದೃಷ್ಟಿಕೆ. ವ್ಯಕ್ತಿಯ ಮತ್ತು ಸಮಾಜజೀವನದಲ್ಲಿ ಸಂಭವಿಸುವ ಘಟನಾವಿಶೇಷಗಳನ್ನು ವಿಶ್ಲೇಷಣಮಾಡಿ ನೋಡುವ ಹೆದನಾದ ಬುದ್ಧಿಯ ವೈಭವಬೇಕು. ಘಟನೆಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಸ್ವಭಾವಗಳನ್ನು ಕೂಲಂಕನವಾಗಿ ತಿಳಿದುಕೊಳ್ಳುವ ಪರೇಂಗಿತಜ್ಞತೆಯ ಪ್ರಾರ್ಥಿಣ್ಯ ಸಂಪಾದಿಸಬೇಕು. ಇತಿಹಾಸ-ಮನತ್ಯಾಸ್ತ-ಸಮಾಜಶಾಸ್ತ್ರಗಳನ್ನು ಚೆನ್ನಾಗಿ ಪರಿಚಯಮಾಡಿಕೊಳ್ಳಬೇಕು. ನಿಸರ್ಗಶಕ್ತಿಯ ಅಗು-ಮೋಗು-

ಗಳನ್ನು ಕಣ್ಟೆಲ್ಪು ಕಂಡವರಾಗಬೇಕು. ಕತೆಗಾಗಿ ಆಯ್ದುಕೊಂಡ ಘಟನೆಯಲ್ಲಿಯ ಸಹ್ಯ-ಸೌಂದರ್ಯಗಳನ್ನು ಅವಿಷ್ಯರಿಸಿ ತೋರಿಸುವಂತಹ, ಅವುಗಳಲ್ಲಿ ರಷ-ಭಾವಗಳನ್ನು ತುಂಬಿ ಕೆಲಾಸ್ಟರೂಪವನ್ನಾಗಿ ಸಿದ್ಧಗೊಳಿಸುವ ಹೃದಯದ ಪರಿಪಕ್ವತೆಯನ್ನು ಪಡೆದವರಾಗಬೇಕು. ನೈಯಕ್ತಿಕ ಜಿವನದ ಶರಳಕೆಯೂ ಸಮಾಜದ ಪ್ರಗತಿ-ಪ್ರಕರಣಗಳೂ ಹೇಗೆ ಆಗುವುವೆಂಬುದರ ಕಡಿಗೆ ದೃಷ್ಟಿಯಿರಿಸಿ, ಜಿವನದ ಗುರಿಯಾವುದೆಂಬುದನ್ನು ನಿರ್ಧರಿಸಿ ಹೇಳಬಲ್ಲಂತಹ ಆಧ್ಯಾತ್ಮಿಕವ್ಯಕ್ತಿತ್ವವನ್ನು ಸಾಧಿಸಿದವರಾಗಬೇಕು. ಒಳಗೆ ಕಂಡ ದರ್ಶನವನ್ನು ಹೊರಹೊಮ್ಮಿಸಿ ತೋರಿಸುವಂತಹ ಪ್ರತಿಭಾಶಕ್ತಿಯನ್ನೂ ಮಾತಿನಲ್ಲಿ ಮಾಡಿಸಿ ತೋರಿಸುವಂತಹ ಭಾಷಾಪ್ರಭುತ್ವವನ್ನೂ ಕುರಿತು ಅನುಷ್ಠಾನ ಮಾಡಿದವರಾಗಿರಬೇಕು. ನಾಡ ಜನತೆಯ ಸಂಸ್ಕೃತ-ಸ್ವಭಾವಗಳಲ್ಲಿ ನಿರ್ಣಯ ರಿರಬೇಕು. ಕತೆಗಾರ ಇವೆಲ್ಲ ಸಾಧನೆಗಳನ್ನು ಸಾಧಿಸದೆ ಹೊದರೆ, ಅವನಿಂದ ಒಳ್ಳಿಯ ಕತೆಯ ನಿರ್ಮಾತಿಯಾಗುವುದು ಸಾಧ್ಯವೇ ಇಲ್ಲವೆಂದು, ಇಂದು ಗಟ್ಟಿಮುಖ್ಯಾಗಿ ಹೇಳುವ ಸಂದರ್ಭ ಬಂದಿದೆ.

ವರ್ಕಂಡರೆ : ಇಂದು ಬರೆಯಬೇಕಂದು ಹಾರಿಯಿಸುವ ಹೊಸಬಲ್ಲೆ ಸಣ್ಣ ಕತೆಯ ಲೇಖನಕ್ಕೆ ಕೈಹಾಕ್ತತಿದ್ದುದರಿಂದ, ಒಳ್ಳಿಯ ಸಣ್ಣ ಕತೆಗಳ ಸಂಶೈಕದವೆಯಾಗುತ್ತ ಹೊರಟಿದೆ. ಅವುಗಳನ್ನು ಬೆಳೆಕಿಗೆ ತರುವುದರಲ್ಲಿಯೂ ಒಂದು ವಿವೇಚನೆ ಕಾಣುತ್ತಿಲ್ಲ. ಎಂತೆಂತಹ ಕತೆಗಳೂ ಅಚ್ಚಾಗಿ ಇಂದು ಕನ್ನಡ ಓದುಗರ ಕೃಯಲ್ಲಿ ಒಂದುಬೀಳುತ್ತಲಿವೆ. ಇದಕ್ಕೆ ಕಾರಣವೊದರೆ, ಹೊಸ ಲೇಖಕರಲ್ಲಿರುವ ಪ್ರಕಾಶನಾತ್ಮಕ; ವ್ಯಾಪಾರಿಕೃಷ್ಣಾಯ ಪ್ರಕಾಶಕರ ವಿವೇಚನಾ ರಹಿತ ವ್ಯವಹಾರ. ತನ್ನ ಕೃತಿಗಳು ಬೇಗನೆ ಬೆಳಕಿಗೆ ಬರಬೇಕೆಂಬ ಆತುರ ಹೊಸ ಲೇಖಕರಲ್ಲಿ ಇರುವುದೇನೋ ಸಹಜವೆ; ಆದರೆ ಅವರು ಸಿಕ್ಕ ಕೃತಿಗಳನ್ನೆಲ್ಲ ಹೊರಕ್ಕೆ ಹಾಕಿ ಹೆಸರನ್ನು ಕೆಡಿಸಿಕೊಳ್ಳುವುದಕ್ಕಿಂತ, ಒಳ್ಳಿಯ ಕೃತಿಗಳನ್ನೇ ಹೊರಕ್ಕೆ ಹಾಕಬೇಕೆಂಬ ಹಂಟದಿಂದ, ತನ್ನ ಅಭ್ಯಾಸ, ಅನುಭವ, ಬಹುಶ್ರಾತೆ ವಿನುರ್ಬಕದೃಷ್ಟಿಗಳನ್ನು ಬೆಳೆಯಿಸಿಕೊಳ್ಳುವುದಕ್ಕೆ ದುಡಿಮಾರ್ಪಿಕಾದ ಅಗತ್ಯವಿದೆ. ಅದುವರೆಗೆ ಅವರು ಬರಿಯುವ ವ್ಯವಸಾಯ ಮಾಡಬಾರದೆಂದೇಲ್ಲ; ಬರಿದುದನ್ನೆಲ್ಲ ಕೂಡಲೇ ಪ್ರಕಟಿಸಬೇಕೆಂಬ ಆತುರಕ್ಕೆ ಮಾತ್ರ ಬಲಬಿಳ್ಳಿ ಬಾರದು. ಪ್ರಾರಂಭದ ಕಥಾಲೇಖಕರು ಕಥೆಗಳನ್ನು ಬರಿದು ಬರಿದು, ಮತ್ತೆ

ಮತ್ತೆ ತಮ್ಮ ಕರ್ತೆಯನ್ನು ತಾವೇ ಓದಿಕೊಳ್ಳುತ್ತಿರಬೇಕು. ಕಾಲಾವಧಿ ಬಿಟ್ಟು ಬಿಟ್ಟು ಓದಲು ಕೊಡಗಿದಂತೆ, ತಮ್ಮ ಕೃತಿಗಳಲ್ಲಿಯ ಕೊರತೆಗಳಿನ್ನೊಂದೆ ತನುಗೇ ತಿಳಿಯುತ್ತ ಹೋಗುವುವು. ಅಲ್ಲದೆ ವಿಮರ್ಶೆ ಕಷತ್ತಿಯಿರುವ ಗಳಿಯರ ಎದುರೂ ಹಿರಿಯರ ಎದುರೂ ತಮ್ಮ ಕೃತಿಗಳನ್ನು ಓದಿತೋರಿಸಿ, ಅವರಂದ ನಿದಾ ಪ್ರಣಾದ ಅಭಿಪ್ರಾಯಗಳನ್ನು ಪಡೆದು, ಕೊರತೆಯನ್ನು ತೋರಿಸಿದರೆ ನೊಂದುಕೊಳ್ಳಬೇಕು, ಕೃತಿಯನ್ನು ನಿರ್ದೋಷಗೊಳಿಸಲು ಪ್ರಯತ್ನಿಸಬೇಕು. ಪಾರಂಭದ ಬಹುಜನ ಲೇಖಕರನ್ನು ಭಾವನೆಯ ಆವೇಶವೊಂದೇ ಮುಂದೆ ನೂಕುತ್ತಿರುವುದು ಹೊರತು, ಅವರಲ್ಲಿ ತಾರ್ಕಿಕ ಬುದ್ಧಿಯಾ ವಿಮರ್ಶೆಯ ಸುತ್ತುನೋಟಿಸ್ತೂ ಇನ್ನೂ ಸುಪ್ರಾವಸ್ಥಿಯಲ್ಲಿರುವುವು. ಅವುಗಳನ್ನು ಒಡಿದು ಎಬ್ಬಿಸದ ಕರ್ತೆಗಾರನ ಕಲಾಕೃತಿಯ ಸೌಂದರ್ಯಸಂಪೂರ್ಣಿಯನ್ನು ತೋರಿಸುವುದು ಆಶಕ್ತಿವಾದ ಮಾತಾಗಿದೆ. ನಮ್ಮ ತರುಣಕರ್ತೆಗಾರರು ತಮ್ಮ ಕೃತಿಗಳ ಪ್ರಕಾಶನಕ್ಕೆ ಅಂತುರವಡದೆ ಇದ್ದರೆ, ಅವರ ಕಲೆಯ ಪ್ರಗತಿಗೂ ಒಳ್ಳಿಯದು; ಕನ್ನಡ ಸಾಹಿತ್ಯಕ್ಕೂ ಒಳ್ಳಿಯದು. ಎಲ್ಲರಂತೆ ತಾನೂ ಬೇಸಾಯ ಮಾಡಬೇಕೊಬ ಆಶೆಯನ್ನಿಷ್ಟುಕೊಂಡ ಅವಸರದ ಒಕ್ಕಲಿಗ, ಭೂಮಿಯನ್ನು ಕೃಷಿಮಾಡಬೇಕಿದೆ, ಕೈಗೆ ದೊರೆತ ಕಾಡುಹುಲ್ಲಾಗಳ ಬೀಜವನ್ನೇ ಬಿತ್ತಿಬಿಟ್ಟರೆ, ಬೆಳೆಯೆನ್ನೋ ಬಂದಿತು; ಆದರೆ ಸತ್ತ್ವಯುಕ್ತವಾದ ಸವಿಯಾದ ಆಹಾರಧಾನ್ಯ ಹೇಗೆ ಸಿಕ್ಕಬೇಕು?

ಇನ್ನೂ ಪ್ರಕಾಶಕರ ವಿಚಾರ: ಬರು-ಬರುತ್ತ ನಮ್ಮ ನಾಡಿನಲ್ಲಿ ಸಾಹಿತ್ಯ-ಪ್ರಕಾಶನ ಕಾರ್ಯವೂ ಒಂದು ಧನಾಜ್ಞನೆಯ ವ್ಯವಹಾರವಾಗಿ ದೂರುಗೊಳ್ಳುತ್ತ ಹೊರಟಿದೆ. ಇದು ನಮಗೆ ಅನಿಷ್ಟವಾದ ಸಂಗತಿಯೇನೂ ಇಂಧ. ಬೇಕಾದ ಮಾತೇ ಆಗಿದೆ. ನಮ್ಮಲ್ಲಿ ಈಗ ಅಧಾರಜನೆಯ ಉದ್ದೇಶದಿಂದ ಹೊರಟಿ ಅನೇಕ ಪ್ರಕಾಶನಾಲಯಗಳೂ ಪತ್ರಿಕಾಪ್ರಕಟನಾಲಯಗಳೂ ಕೆಲಸ ಮಾಡುತ್ತಿಲಿವೆ. ಸಾಕ್ಷರಿಗಳ ಸಂಖ್ಯೆ ಇನ್ನೂ ಸಾಕಷ್ಟು ಬೆಳೆಯದುದರಿಂದಲೂ ಒಡಿದು ಹೊಗಿರುವ ಕನ್ನಡನಾಡಿನ ವಿಶಿಷ್ಟಪರಿಸ್ಥಿತಿಯ ಕಾರಣವಾಗಿಯಾ ಈ ನೊದಲು ಹೇಳಿದ ಗ್ರಂಥಪ್ರಕಾಶನಾಲಯ, ಪತ್ರಿಕಾಪ್ರಕಟನಾಲಯಗಳ ವ್ಯವಹಾರ ಅನ್ವಯಂದು ಲಾಭಕರವಾಗಿ ನಡೆದಿಲ್ಲವೆಂಬುದು ಸತ್ಯಸಂಗತಿ. ಆದುದರಿಂದ ಹೆಚ್ಚು ಪ್ರತಿಫಲನನ್ನು ಕೊಟ್ಟು ಒಳ್ಳಿಯ ಜನರಿಂದ ಒಳ್ಳಿಯ

ಕೃತಿಗಳನ್ನು ಬರೆಯಿಸಿ ಪ್ರಕಟಿಸುವ ಕೆಲಸವನ್ನು ವರು ಮಾಡುತ್ತಿಲ್ಲ. ಆದರೆ ಕೈಕೊಂಡ ವ್ಯವಹಾರವನ್ನು ನಿಲ್ಲಿಸಿಬಿಡುವುದಕ್ಕೆ ಸಾಧ್ಯವಿರುವುದಿಲ್ಲ. ಆದುದ ರಿಂದ ಈ ಪ್ರಕಾಶನಾಲಯ-ಪ್ರಕಟನಾಲಯಗಳನ್ನು ಇರಿಸಿಕೊಂಡ ವ್ಯಾಪಾರಿಗಳು, ಅಗ್ರವಾಗಿಯೋ ಷ್ಟ್ರೆಕ್ಟ್‌ಟಿಯಾಗಿಯೋ ತಮ್ಮ ಕೃತಿಗಳನ್ನು ಕೊಡುವ ಲೇಖಕರನ್ನು ಹಿಡಿಯುವರು. ಬೇಗನೆ ತಮ್ಮ ಕೃತಿಗಳನ್ನು ಬೆಳಕಿಗೆ ಹಾಕ-ಬೇಕೆಂಬ ಆಶುರದ ಹೊಸ ಲೇಖಕರೇ ಅವರಿಗೆ ಸಿಕ್ಕಬೇಕ್ಕಿಲ್ಲದೆ ಇನ್ನಾರು ಸಿಕ್ಕುವರು? ಇದರಿಂದ ನಮ್ಮ ಪೇಟಿಯಲ್ಲಿ ಪ್ರಸ್ತುಕಗಳ ಸಂಖ್ಯೆಯೇನ್ನೋ ದಿನದಿನಕ್ಕೆ ಹೆಚ್ಚಾಗುವುದು ಕಾಣಾತ್ಮೆ ಲಿದೆ. ಆದರೆ ವಿನುಶೆಯ ಬರೆಗೆ ಹೆತ್ತಿ ನಿಲ್ಲುವ ಕತೆಯಾಗಲಿ, ಕತೆಗಳ ಸಂಕಲನವಾಗಲಿ ಸಿಕ್ಕುವುದು ಅಷ್ಟೋನ್. ಇಂದು ಪತ್ರಿಕೆಯ ಅಂಕಣಗಳಲ್ಲಿ ತುಂಬಿಬರುತ್ತಿರುವ ಕತೆಗಳನ್ನು ನೋಡೋಣ. ಅವುಗಳಲ್ಲಿ ಕಲೆಯ ಸೌಂದರ್ಯದಿಂದಲೂ ಅನುಭವದ ಸತ್ಯದಿಂದಲೂ ತುಂಬಿದ ಕತೆಗಳು ಎಷ್ಟು ದೊರೆಯುವುವು? ಪತ್ರಿಕಾಕರ್ತರಿಗೆ ಅಂಕಣದ ಅವಕಾಶ ತುಂಬಲು ‘ಸಣ್ಣ ಕತೆ’ ಎಂಬ ಹೆಸರಿನ ವಿವರುಬೇಕು; ಹೊಸ ಲೇಖಕರಿಗೆ ತಮ್ಮ ಕತೆ ಪ್ರಕಟಿಸಾಗಲು ಎಡಿಬೇಕು. ಇಂತಹ ರೀತಿಯನ್ನು ಅಳಕಿಸಲು ನಮ್ಮ ಜಾನಪದ ಗಾದೆಯ ವೇದನೋಂದು ರೂಢಿಯಲ್ಲಿದೆ: ‘ನಾಯಿ ಹೆಸಿದಿತ್ತು; ಅನ್ನ ಹಳಸಿತ್ತು’ ಎಂದು. ಈ ಮಾತ್ರ ನಿಮ್ಮ ರವಾಗಿ ಕಂಡು, ಅನೇಕರ ಮನಸ್ಸು ಕೆರಳಬಹುದು; ಆದರೆ ಈ ವಾಸ್ತವಸಂಗತಿಯನ್ನು ಎತ್ತಿ ಹೇಳಬೇಕಾದುದು ಅನಿವಾರ್ಯವಾಗಿದೆ. ಕೆರಳದವರು ದಯಿಯಿಟ್ಟು ನನ್ನನ್ನು ಕ್ಷಮಿಸಿ, ವಿಚಾರಮಾಡಿ ನೋಡಬೇಕು.

ನಮ್ಮ ಪ್ರಕಾಶನಾಲಯ-ಪ್ರಕಟನಾಲಯಗಳು ಈ ವಿವರಗಳನ್ನು ಸಾಕಷ್ಟು ವಿನೇಕಬುದ್ಧಿಯಿಂದ ನೋಡಬೇಕೆಂದು ನನ್ನ ಹಾರಯಿಕೆ. ಅವರು ಒಳ್ಳೆಯ ಕಾಗದಕ್ಕಾಗಿ ಹಣ ಸುರಿಯುವರು; ಮುದ್ರಣಕಾರ್ಯಕ್ಕೆ ಹಣ ವೆಚ್ಚ ಮಾಡುವರು; ಅದರಂತೇ ಒಳ್ಳೆಯ ಕೃತಿಗಳಿಗಾಗಿಯೂ ಅವರು ವೆಚ್ಚ ಮಾಡಲು ಸಿದ್ಧರಾದರೆ, ವ್ಯವಹಾರದೊಂದಿಗೆ ದೇಶದ ಒಂದು ಮಹತ್ತ್ವದ ಸತ್ಯಾಯ ವನ್ನೂ ಮಾಡಿದ ಶ್ರೀಯಸ್ತು ಸಿಕ್ಕುವುದು. ಒಳ್ಳೆಯ ಲೇಖಕರನ್ನು ಅವರು ತಮ್ಮ ವ್ಯವಹಾರಕ್ಕಾಗಿ ಸ್ವಾಗತಿಸಬೇಕ್ಕಿಲ್ಲದೆ, ಹೊಸ ಲೇಖಕರ ಲೇಖನಕೃತಿಗಳನ್ನು ಪರೀಕ್ಷಿಸಲು ಸಮರ್ಥವಾದ ವಿನುಶೆಕುಮಂಡಲಿಯನ್ನು ನಿಯಮಿಸಿ-

ಕೊಳ್ಳಬೇಕು. ಕರ್ಭಾಸಾಹಿತ್ಯಕ್ಕೂ ವಡಿಕೊಡಬೇಕೆನ್ನು ಪತ್ರಿಕಾಸಂಪಾದಕರೂ ಆ ವಿಭಾಗಕ್ಕಾಗಿ ತಜ್ಜೀವನುಶಕ್ರಕರ ಸಲಹೆಯನ್ನು ವಡಿದುಕೊಳ್ಳಬೇಕು. ಹೀಗೆ ಮಾಡದೆ ಹೋದರೆ, ಸಣ್ಣ ಕತೆಗಳ ಜೊಳ್ಳುತ್ತನದ ವಿಷಯವಾಗಿ ವಾಚಕ ದಲ್ಲಿ ಹುಟ್ಟಿಕೊಂಡಿರುವ ಅತ್ಯಂತ-ಅಸಮಾಧಾನಗಳು ಇನ್ನೂ ಹೆಚ್ಚುತ್ತಹೋಗಿ, ಒಳ್ಳಿಯ ಸಣ್ಣ ಕತೆಗಾರರ ಕೃತಿಗಳೂ ಜನರ ಉಪೇಕ್ಷೆ-ಬೈದಾಸಿನ್ನುಗಳಿಗೆ ಪಾತ್ರ ವಾಗುವ ಸಂಭವವುಂಟು.

ಇನ್ನೊಂದು ವುಖ್ಯ ವಿಚಾರವೆಂದರೆ, ಲಲಿತಸಾಹಿತ್ಯದ ಮಿಕ್ಕಾದಿ ಗೆಳಲ್ಲಿ ಎದ್ದಿರುವಂತೆ, ಸಣ್ಣ ಕತೆಯ ವಿಭಾಗದಲ್ಲಿಯೂ ಆದರ್ಶ-ವಾಸ್ತವಗಳ ವಾದವು ಎದ್ದು, ವಾತಾವರಣವನ್ನು ಆಗಾಗ ಕಲಕುನಾಡುತ್ತಲಿರುವುದು. ಇದೇ ವಾದವೇ ಸೌಂದರ್ಯ ಮತ್ತು ಜೀವನ ಎಂಬ ದ್ವಾಂದ್ವದ ಹೆಸರಿನಿಂದಲೂ ನಡೆಯುತ್ತಲಿದೆ. ಇತ್ತೀಚಿಗೆ ಇದೇ ಜಗತ್ ಸಂಪ್ರದಾಯ, ಪ್ರಗತಿಶೀಲತೆ—ಎಂಬ ದ್ವಾಂದ್ವವನ್ನು ನಿರ್ಮಿಸಿ, ಬೇರೆ ಬೇರೆ ಜನರ ಮನಸ್ಸಿನಲ್ಲಿ ಗೊಂದಲವನ್ನು ಎಬ್ಬಿಸಿ ಬಿಟ್ಟಿದೆ. ಆದರೆ ಅಧ್ಯಾತ್ಮ-ಅಧಿಭೂತಗಳ ಸಮಸ್ಯೆಯದಲ್ಲಿಯೇ ಸುಖಜಿವನ ವಿದೆಯೆಂದು ನಮ್ಮು ಅನುಭಾವಿಗಳು ಹೇಳಿರುವಂತೆ, ಆದರ್ಶ-ವಾಸ್ತವ, ಸೌಂದರ್ಯ-ಜೀವನ, ಸಂಪ್ರದಾಯ-ಪ್ರಗತಿಶೀಲತೆ ಈ ದ್ವಾಂದ್ವಗಳ ಸಮಸ್ಯೆಯ ದಿಂದಲೇ ಒಳ್ಳಿಯ ಕೃತಿಯ ನಿರ್ಮಾತಿಯಾಗುವುದೆಂಬುದನ್ನು ನಾವೇಲ್ಲ ಮನವಿರುತ್ತಿರುವಂತೆ ಮಾಡಿಕೊಂಡು ಬದುಕಬೇಕಾಗಿದೆ. ಲೋಕದಲ್ಲಿ ಹುಟ್ಟಿಬಂದ ಪ್ರತಿಯೊಂದು ಅರ್ಥಾಣಜೀವಿಗೂ ಸ್ವಂತದ ವಿಕಾಸ, ಆಸಂದದ ಪರಾಕಾಷ್ಟತೆಗಳ ಅದರ್ಶ ಇದ್ದೇ ಇರುವುದು. ಆ ದೂರದ ಅದರ್ಶವನ್ನು ಸಾಧಿಸಲು ವಾಸ್ತವದ ದಾರಿಯಲ್ಲಿಯೇ ನಡೆಯಬೇಕಾಗುವುದು. ವಾಸ್ತವದಲ್ಲಿ ಮಾರ್ಗಕ್ರಮಿಸದೆ ಹೋದರೆ ನಮಗೆ ಆದರ್ಶದ ದರ್ಶನವಾಗುವುದಿಲ್ಲ. ಆದರ್ಶದ ಸಿದ್ಧಿಯಲ್ಲದೆ ನಮ್ಮ ವಾಸ್ತವಜೀವನಕ್ಕೆ ಪರಿಕ್ರಾಣತೆಯಿಲ್ಲ. ಆದರ್ಶವೆಂಬುದು ಅವಾಸ್ತವವಲ್ಲ; ‘ನಿಂತನೆಲೆಯಿಂದ ದೂರದಲ್ಲಿರುವ ವಾಸ್ತವ’ ಎಂದಿಷ್ಟೇ ಅದರ ಅರ್ಥ. ಅವಾಸ್ತವವಾದ ಆದರ್ಶ, ಜೀವನವನ್ನು ಅಭಾಸಗೊಳಿಸದೆ ಬಿಡು. ಆದುದರಿಂದಲೇ ವಾಸ್ತವ ಮತ್ತು ಆದರ್ಶಗಳನ್ನು ಸಮಸ್ಯೆಯ ಗೊಳಿಸುವ ಜೀವನಾನುಭವವೇ ಒಳ್ಳಿಯ ಸಾಹಿತ್ಯದ ನಿರ್ಮಾತಿಗೆ ಕಾರಣ ವಾಗುವುದೆಂಬುದನ್ನು ನಾವು ಚೆನ್ನಾಗಿ ಅರಿತುಕೊಳ್ಳಬೇಕು. ಹಿಗೆಯೇ

ಸೌಂದರ್ಯ-ಜೀವನಗಳ ದ್ವಾರಾ ವನ್ನು ಕುರಿತು ವಿವೇಚಿಸಿ ಸೋಽಭಕುದು: ಸೌಂದರ್ಯವೆಂಬುದು ಸಮಂಗೋಗ; ಜೀವನದ ಒಂದು ರಸಾವಸ್ಥಿ. ಜೀವನ ವೆಂಬುದು ಆ ರಸಾವಸ್ಥೆಯನ್ನು ಹುಡುಕುತ್ತಲಿರುವ ವಿಶ್ವೇಪಭಾವದ ಅವಸ್ಥಿ. ವೈದ್ಯ ರಸಾಪಧಿಯನ್ನು ಸಿದ್ಧಗೊಳಿಸಲು ಹೆವಣಿಸಿ, ಬೀರೆ ಬೀರೆ ವನಸ್ಪತಿಗಳನ್ನು ರಸಪದಾರ್ಥಗಳನ್ನು ತೇವಿರಿಸುತ್ತಾನೆ. ಅವುಗಳನ್ನು ಖಲನೆ ಎಂದು ಉಷ್ಣತೆಯಿಂದಲೂ ಸಂಂಗೋಗಗೊಳಿಸಿ, ರಸಂಗೋಗವನ್ನು ಪಾಕಕ್ಕೆ ಇಳಿಸುತ್ತಾನೆ. ಈ ಯೋಗದ ಸಲಕರಣಿಗಳನ್ನು ಕೂಡಿಸುವ ಕಾರ್ಯವೂ ಖಲನ-ಜ್ವಲನ ಕಾರ್ಯಗಳೂ ಜೀವನವೇನಿಸುವುದು. ಪಾಕದಿಂದಾದ ರಸಸಿದ್ಧಿ ಸೌಂದರ್ಯವೇನಿಸುವುದು. ನಾವು ಜೀವನಸಾಧನೆಯಿಂದ ಸೌಂದರ್ಯವನ್ನು ಸಿದ್ಧಿಸಿಕೊಳ್ಳಬೇಕಾಗುವುದು. ಸೌಂದರ್ಯಸಿದ್ಧಿಯಿಂದ ಜೀವನದ ಆಪಕ್ಕತೆಯನ್ನು ಪರಿಪಕ್ವಗೊಳಿಸಿಕೊಳ್ಳಬಹುದು. ಇವು ಒಂದಕ್ಕೊಂದು ಸಾಧಕವಾಗಿವೆ ಹೊರತು ಬಾಧಕವಾಗಿಲ್ಲವೆಂಬ ಅನುಭವಸತ್ಯವನ್ನು ನಮ್ಮ ಜನ ಮನ-ಗಾಣಿಸಿಕೊಳ್ಳಬೇಕು.

ಸಂಪ್ರದಾಯ- ಪ್ರಗತಿಶೀಲತೆಗಳ ವಾದವೂ ಹುರುಳಿಲ್ಲದುದೆಂಬ ಆರಿವು ನಮ್ಮಲ್ಲಿ ವೂಡಬೇಕಾದುದರ ಅಗತ್ಯ ತುಂಬ ಇದೆ. ಪೂರ್ವಜರ ಪ್ರಗತಿಯ ಸಾಧನೆಯ ಮಾರ್ಗಕ್ರಮವಾದ ಇಂದಿನವರಿಗೆ ಸಂಪ್ರದಾಯವಾಗಿ ತೋರುವುದು ಇಷ್ಟೇ. ಇಂದಿನವರ ಪ್ರಗತಿಶೀಲತೆಯ ರೀತಿ-ನೀತಿಗಳು ಮುಂದಿನ ವರಿಗೆ ಸಂಪ್ರದಾಯವಾಗಿ ತೋರಿದರೆ ಅದರಲ್ಲಿ ಆಶ್ಚರ್ಯಪಡಬೇಕಾದುದೇನೂ ಇಲ್ಲ. ಸಂಪ್ರದಾಯವೆಂದರೆ ತಂತಮ್ಯ ಜೀವನದಲ್ಲಿ ಕಂಡುಬಂದ ಅನುಭವ-ಜ್ಞಾನವನ್ನು, ಪರಂಪರೆಯಿಂದ ಮುಂದಿನವರಿಗೆ ಕೊಡುತ್ತಾ ಹೋಗುವುದು. ಸೋಮಲದ ವಿಷಪರಿಣಾಮವನ್ನು ಅನುಭವಿಸಿದ ಹಿರಿಯಹೊಬ್ಬಿ ‘ಸೋಮಲವನ್ನು ತಿನ್ನಬೇಕಿರಿ; ಅದರಿಂದ ಮರಣಸಂಭವಿಸುವುದು !’ ಎಂದು ತನ್ನ ಮಕ್ಕಳು-ಮೊಮ್ಮಕ್ಕಳಿಗೆ ಹೇಳಿದರೆ, ಅದನ್ನುವರು ಕೇಳಿ ಆವನ ಮಾತನಂತೆ ನಡೆಯಬಾರದೆ? ಹಾಗೆ ನಡೆದುಕೊಳ್ಳದೆ, ಹಿರಿಯನ ಮಾತನ್ನು ಸಂಪ್ರದಾಯವೆಂದು ವಿದೋಧಿಸಿ, ಸೋಮಲವನ್ನು ತಿಂದೇ ಸೋಽಧುವೆಂಬ ದುಡುಕನ್ನು ಆ ಮಕ್ಕಳು-ಮೊಮ್ಮಕ್ಕಳು ಮಾಡಲು ಸಿದ್ಧರಾದರೆ, ಅದರಿಂದ ಅವರ ದಾರಿಸುಗಮನವೇಸಿತೇ? ಸಾಬಿತ್ಯ ಎಂಬುದು ಯಾವಾಗಲೂ ಒಂದಿಳ್ಳಿಂದು

ಬಗೆಯ ಅದರ್ಶಸಿದ್ಧಿಯನ್ನು ಜೋಡಿಸುವುದೆಂದ ಮೇಲೆ, ಅದು ವ್ಯಕ್ತಿಯ ನಾಗಲಿ, ಸಮಾಜವನಾಗಲಿ, ಆದರ್ಶದತ್ತ ಕ್ರಮಿಸಲು ಹಳ್ಳಿವುದು ಸತ್ಯವಾದ ಸಿದ್ಧಾಂತವನ್ನೇ? ಪ್ರಗತಿಯೆಂದರೆ ಮಾರ್ಗಕ್ರಮಣವೇ ಅಲ್ಲವೇ? ದೀರ್ಘ, ಕಾಲ, ಪರಸ್ಪರ ತಿಗಳಿಗನುಸಂರವಾಗಿ ಪಾನವನ ಆದರ್ಶಗಳು ಬೇರೆ ಬೇರೆ ಯಾಗುವುದೇನೋ ನಿಜವಾದ ಮಾತು. ಭಾರತವು ಬಿಟ್ಟಿಷರ ಅಧೀನದಲ್ಲಿರು ವಾಗ ರಾಜಕೀಯ ಸ್ವಾತಂತ್ರ್ಯ ನಮ್ಮೆಲ್ಲರ ಆದರ್ಶವಾಗಿದ್ದಿತು; ಈಗ ನಮಗೆ ಸ್ವಾತಂತ್ರ್ಯದೊರಿತು ರಾಷ್ಟ್ರದಲ್ಲಿ ಪ್ರಜಾಪ್ರಭುತ್ವವನ್ನು ಪ್ರಸ್ಥಾಪಿಸಿಕೊಂಡಿದ್ದೇವೆ. ಇಂದು ನಮಗೆ ಹಿಂದಿನ ಆದರ್ಶ ಉಳಿಯಲ್ಲಿ. ಇಂದಿನ ನಮ್ಮ ಆದರ್ಶ, ರಾಷ್ಟ್ರದ ಸಮ್ಮಧ ಜೀವನವಾಗಿದೆ. ಆದಕ್ಕೂ ನಾವಿಗ ಹೆಣಗುತ್ತೆ ಲಿದ್ದೇವೆ. ಆದನ್ನು ಸಾಧಿಸಲು ಮತ್ತೆ ಪ್ರಗತಿಯದಾರಿಯಲ್ಲಿ ನಡೆಯಬೇಕಾಗುವುದು. ಹೀಗಿರುವಾಗ ಹಿಂದಿನವರ ಆದರ್ಶಸಾಧನೆಯ ಮಾರ್ಗಕ್ರಮಣದ ರೀತಿ-ನೀತಿಗಳನ್ನು ಇಂದಿನವರಾದ ನಾವು ಸಂಪ್ರದಾಯಗಳೆಂದು ಬೀಳುಗಳಿಯುವುದು ಸರಿಯೇನಿಸಿದು. ಒಂದು ತಲೆಮಾರಿನವರ ಆದರ್ಶಸಾಧನೆ ಮುಂದಿನವರಿಗೆ ಸಂಪ್ರದಾಯವೆನಿಸಬಹುದೇನೋ ನಿಜ; ಈ ಸಂಪ್ರದಾಯದ ತಳಹೆದಿಯ ಮೇಲಿಂದಲೇ ಮುಂದಿನ ಆದರ್ಶದ ಕಡೆಗೆ ಅಡಿಯಿಟ್ಟು ನಡೆಯಬೇಕಾಗುವುದೆಂಬುದು ಅಷ್ಟೇ ನಿಜ. ಬೇರೆಬೇರೆ ಕಾಲದ ಸಾಹಿತ್ಯಕೃತಿಗಳು ಬೇರೆಬೇರೆ ಕಾಲದ ಆದರ್ಶಗಳತ್ತ ಸಾಗಲು ಪ್ರಚೋದಿಸುತ್ತಿರುವುವು. ಎಂದಮೇಲೆ ಸಾಹಿತ್ಯವು ಯಾವಾಗಲೂ ಎಲ್ಲಿಯೂ ಪ್ರಗತಿಶೀಲವಾಗಿರುವುದೆಂಬುದನ್ನು ನಾವೆಲ್ಲ ಅರಿತು-ಕೊಂಡು ನಡೆಯಬೇಕಾಗಿಲ್ಲವೇ?

ನಮ್ಮ ಹಿಂದಿನವರು ಸ್ವತಂತ್ರರಾಗಿದ್ದ ಕೊಂಡು, ಸಮೃದ್ಧಜೀವನವನ್ನು ನಡೆಯಿಸುತ್ತಿದ್ದಾಗ, ಮನಃಶಾಂತಿಯ—ಶಾಶ್ವತಸೌಖ್ಯದ—ಆದರ್ಶವನ್ನು ಇರಿಸಿಕೊಂಡಿದ್ದರು. ಈ ರಾಶ್ವತಸೌಖ್ಯದ ಅವಸ್ಥೆಯನ್ನೇ ಮುಕ್ತಿ, ನಿರ್ವಾಣ, ಲಿಂಗಾಂಗಸಾಮರಸ್ಯ ಎಂದು ಕರೆದಿರುವರು. ಆ ಆದರ್ಶದತ್ತ ನಡೆಯುವಾಗ ಭಕ್ತಿ, ಜ್ಞಾನ, ವೈರಾಗ್ಯ, ತಪಸ್ಸು, ಯಜ್ಞ ಎಂದು ಕೆಲವೊಂದು ಜೀವನ-ಸಾಧನಗಳನ್ನು ಬಳಸಿಕೊಂಡರು. ಎಂತಲೇ ನಮ್ಮ ಪೂರ್ವದ ಸಾಹಿತ್ಯ, ಆದರ್ಶಮಾರ್ಗದ ಜೀವನಸಾಧನಗಳನ್ನು ಪುರಸ್ಕರಿಸಿ, ಆದರ ಮುಖಾಂತರ

ಅವರನ್ನ ಪ್ರಗತಿಯ ಮಾರ್ಗದಲ್ಲಿ ನಡೆಯಿಸಿತು. ಅದರೆ ಬೇರೆ ಬೇರೆ ಉತ್ಸರ್ಗ ಗಳೆ ಮೂಲಕವಾಗಿ ಉಂಟಾದ ನಮ್ಮ ಸಮಾಜಿಕ ಸತ್ಯದ ಪತನದಿಂದ ತೋಡಿಯಾದ ಅಜ್ಞಾನ, ದಾರಿದ್ರ್ಯ, ಜಡತೆಗಳನ್ನು ಹೊಡಿಕೊಡಿಸಬೇಕಾಗಿರುವುದರಿಂದ, ಕಾಲಾನುಸಾರವಾಗಿ ಇಂದಿನ ಆದರ್ಶ ಬೇರೆಯಾಗಿದೆ. ಈ ಬೇರೆ ಆದರ್ದುದ ಸಾಧನೆಯಲ್ಲಿ ನಾವು ಪ್ರಗತಿಪಥದಲ್ಲಿ ಮುಂದುವರಿಯಬೇಕಾದರೆ, ಹಿಂದಿನವರನ್ನು ನಿಂದಿಸಿ ಬೈಯಬೇಕಾಗಲ್ಲ; ಇಷ್ಟೇ ಅಲ್ಲ, ಅವರು ಕಂಡುಹಿಡಿದ ನಿತ್ಯಸತ್ಯದ ಸಿದ್ಧಾಂತಗಳನ್ನು ಪುರಸ್ಕರಿಸಿ, ಅವರ ಉಪಕಾರವನ್ನು ನೆನೆಯುತ್ತ ನಡೆಯಬೇಕಾಗುತ್ತದೆ. ಸಂಪ್ರದಾಯ-ಪ್ರಗತಿಯೇಲತೆಗಳ ಸಮನ್ವಯರಹಸ್ಯವನ್ನು ನಾವು ಮನವರಿಕೆಮಾಡಿಕೊಂಡು ಮುಂದುವರಿದರೆ, ಜಗತ್-ವಾದಗಳಲ್ಲಿ ನಿಂತು ನೇಳಿಕೆಯವನ್ನು ಬಿಟ್ಟು, ನಿಜವಾದ ಪ್ರಗತಿಯ ದಾರಿಯಲ್ಲಿ ನಡೆಯಲಿಕ್ಕೆ ಅದೀತು.

ಸಾಹಿತ್ಯಕ್ಕಿನ ವಿಚಾರಸ್ವಾತಂತ್ರ್ಯಬೇಕೆಂಬುದನ್ನು ಯಾರೂ ಅಲ್ಲಿಗಳಿಯಲಾರರು. ಅದರೆ ಅಂತಹ ಸ್ವಾತಂತ್ರ್ಯವನ್ನು ಒಂದು ಸೀಮೆಯವರಿಗೆ ಮಾತ್ರ ಒಮ್ಮೆಕೊಳ್ಳಬೇಕಾಗುವುದು. ಸಾಹಿತ್ಯಕ್ಕನ ವಿಚಾರಸ್ವಾತಂತ್ರ್ಯಕ್ಕೆ ನೆಲ ಸ್ವೇಚ್ಛಕ್ತಿ ಕೆಂಪಿಯದೇ ಅದರೆ, ಅದು ಸಮಾಜಜೀವನದಲ್ಲಿ ಅನವಸ್ಥೆಯನ್ನು ಉಂಟುಮಾಡುವುದಿಷ್ಟೇ ಅಲ್ಲ; ಸ್ವಕ್ತಿ-ವ್ಯಕ್ತಿಗಳ ಜೀವನದ ಅಶಾಂತಿಗೂ ಕಾರಣವಾಗುವುದು. ನಮ್ಮ ಶಾಸ್ತ್ರಕೆಲೆಗಾರರು ಇದರ ರಹಸ್ಯವನ್ನು ಅರಿತುಕೊಂಡು, ತಮ್ಮ ಸ್ವತಂತ್ರ ವಿಚಾರದ ಕ್ರತ್ಯವರಸೆಯಾಟವನ್ನು ನಡೆಯಿಸಬೇಕು. ತಾಕ ತಪ್ಪಿದ ಕ್ರತ್ಯವರಸೆಯಾಟದಿಂದ ಸಮಾಜದ ಆನ್ವರ್ಕಿಕ ಆವಶ್ಯಕತೆಯನ್ನಿಂದ ಏಟು ತಗುಲಿ, ಸಮಾಜದ ಸ್ವೇಚ್ಛಬಂಧನವೇ ಸದಿಲಾಗಿಯೋಗಬಹುದು. ಇಂದು ನಮ್ಮ ಸಮಾಜದಲ್ಲಿ ಕೆಲವೇಂದು ಸಮಸ್ಯೆಗಳು ಎದ್ದಿವೆಯೇನೋ ಸರಿ ! ಈ ಸಮಸ್ಯೆಗಳನ್ನು ವ್ಯಕ್ತಿ ಮತ್ತು ಸಮಾಜದ ಸುಖಶಾಂತಿಯ ಗುರಿಯನ್ನು ಇರಿಸಿಕೊಂಡು, ಸಂಯುದ್ಧಿಸಿ ಬಿಡಿಸಬೇಕಾಗವುದು. ವ್ಯಕ್ತಿಯ ಸ್ವಾಧೀನಿತಿಬುದ್ಧಿಯ ವಿಚಾರ, ಸಮಾಜದ ಪ್ರಗತಿಗೆ ತಡೆಯಾಗಬಾರದು; ಸಮಾಜಶಾಂತಿಗಾಗಿ ಮಾಡುವ ವಿಚಾರ ವ್ಯಕ್ತಿಯ ವಿಕಾಸದ ಮಾಗ್ರದಲ್ಲಿ ತಡೆಯಾಡುಬಾರದು. ಸಾಹಿತ್ಯಕ ಈ ವಿಚಾರದ ತಂತ್ರಿಯ ಮೇಲನ ಕಸರತ್ತಿನ ಅಟಗಳಲ್ಲಿ ಸ್ವೇಪಣ್ಣಪಡಿದವನಾಗಿರಬೇಕು. ಅವನಿಗೆ

ಭೂತ-ಭವಿಷ್ಯಗಳ ಪರಿಜ್ಞಾನವಿರದಿ ಹೋದರೆ, ಪರಮಾನಂತರನ್ನು ಒಳ್ಳೆಯ ರೀತಿಯಿಂದ ಈಾಸಿಸಲಕ್ಕೆ ಅವನು ಸಮರ್ಥನಾಗಲಾರ.

ಇಂದು ಅರ್ಥದ ವ್ಯವಸ್ಥಿತವಾದ ಹಂಚಿಕೆ, ಹೆಣ್ಣು—ಗಂಡುಗಳಲ್ಲಿಯ ಸಮರಸದ ಹೊಂದಿಕೆ ಇವು ನಮ್ಮ ಸಾಹಿತ್ಯಕರೆದುರು ಮಹಾಸಮಸ್ಯೆಯನ್ನು ಎಬ್ಬಿಸಿಬಿಟ್ಟಿವೆ. ಇವೆರಡೂ ಇಂದಿನ ಮಹಾಸಮಸ್ಯೆಗಳೇ ಎಂದೇನೂ ಅಲ್ಲ; ಹಿಂದೆಯೂ ಸಮಸ್ಯೆಯಾಗಿಯೇ ಇದ್ದವು; ಮುಂದೆ ಕೂಡ ಸಮಸ್ಯೆಗಳನ್ನು ಒಡ್ಡುತ್ತಲೇ ಇರುವಂತಹವು. ಇದನ್ನು ಬುದ್ಧಿಯ ಕಾರಿಗರೆ-ಕಾನೂನುಗಳಿಂದ ಎಂದೂ ಬಿಡಿಸಲಿಕ್ಕಾಗದು; ಹೃದಯದ ಪ್ರೇಮಾಂಗದ ಸಾಧನದಿಂದ ಮಾತ್ರ ಇದು ಬಿಡಬ್ಬಿಲ್ಲ. ಭೋಗದ ಸ್ವಾರ್ಥದ್ವಾಷಿ ಈ ಸಮಸ್ಯೆಯ ಮೂಲವನ್ನು ಕೀಳಲಾರದು; ತ್ಯಾಗದ ಸಿಸ್ಪ್ರಕರ್ದ್ವಾಷಿಯೇ ಕೀಳಲು ಸಮರ್ಥವಾಗಬಳ್ಳದು. ನಮ್ಮ ಹೊಸ ಕೆತ್ತಿಗಾರರು ಇವೆರಡೂ ಸಮಸ್ಯೆಗಳನ್ನೇತ್ತಿ ಬರೆಯುವ ಪ್ರಚಾರಾತ್ಮಕ ಕೆತ್ತಿಗಳ ಸಂಖ್ಯೆ ದಿನದಿನಕ್ಕೆ ಹೆಚ್ಚಾಗಿ ಕಾಣುತ್ತಲಿದೆ. ಇಂತಹ ಕೆತ್ತಿಗಳನ್ನು ಬರೆಯುತ್ತಿರುವವರು, ತಕ್ಷೇತೋಗ್ರಹಿ—ಎಚ್ಚರಿಕೆ ಇಲ್ಲದವರಾದರೆ, ಅವರ ಸದವೇತ್ತೀಯಿ ನಮ್ಮ ಸಮಾಜವನ್ನು ದುಡ್ದೀರುವವಾಗಿ ಕಾಡಿತು; ಬೇತಾಳವಾಗಿ ಬೆನ್ನುಹುತ್ತಿತು.

ಪರಭಾಷೆಯಲ್ಲಿರು ಕೆತ್ತಿಗಳನ್ನೊದ್ದಿ, ಅವುಗಳನ್ನೇ ಅನುಸರಿಸುವುದು ಇತ್ತೀಚೆಗೆ ನಮ್ಮಲ್ಲಿ ಹೆಚ್ಚಾಗಿ ಕಾಣಲುತ್ತೋಡಿದೆ. ಪರಭಾಷೆಯ ಒಳ್ಳೆಯ ಕೆತ್ತಿಗಳು ಭಾವಾಂತರಿತವಾಗಿ ಕನ್ನಡಕ್ಕೆ ಬರಲೇಬೇಕು. ಅದನ್ನು ಯಾರೂ ಆಕ್ಷೇಪಿಸಲಾದರು. ಅದರೆ ಆ ಕೆತ್ತಿಗಳನ್ನು ರೂಪಾಂತರಿಸಿ ಕನ್ನಡಿಗರ ಜೀವನಕ್ಕೆ ಅನ್ವಯಿಸಿ ತೋರಿಸಬೇಕೆನ್ನುವವರು ತುಂಬ ಎಚ್ಚರಿಕೆ ಹಿಂಸಬೆಕಾಗುತ್ತದೆ. ಏಕೆಂದರೆ, ಪರದೇಶದವರ ಸಾಮಾಜಿಕ ಜೀವನಕ್ಕೂ ಕನ್ನಡಿಗರ ಸಾಮಾಜಿಕ ಜೀವನಕ್ಕೂ ಬಹಳ ಮಾತ್ರಾಗಳಲ್ಲಿ ಹೋದಿಕೆಯಿರುವದಿಲ್ಲ. ಸಂಪ್ರದಾಯ-ಆಚಾರ-ವಿಚಾರಗಳಲ್ಲಿಂತೂ ಈಂಬ ಅಂತರವಿರುವದು. ಇದರ ಓಚಿತ್ತವನ್ನು ಸಂಪೂರ್ಣವಾಗಿ ಅರಿತುಕೊಳ್ಳಲೇ, ಪರಭಾಷೆಯ ಕೆತ್ತಿಗಳನ್ನು ಕನ್ನಡದೇಶ-ವ್ಯಕ್ತಿಗಳಿಗೆ ಸಂಬಂಧಿಸಿ ರೂಪಾಂತರಿಸಿದರೆ, ಅಲ್ಲಿ ಕಲೆಯು ಆಭಾಸವಾಗಿ ತೋರಿದಿ ಇರದು. ವಾಸ್ತುವಸ್ತಾಪಿತ್ತ ಬೇಕೆಂದು ಹೇಳುತ್ತ ಹೋರಿಟಿರುವ ಅನೇಕರು ಇಂತಹ ಆಭಾಸಾತ್ಮಕ ಕೆತ್ತಿಗಳನ್ನು ಬರೆ-ಬರದು ಪ್ರಕಟಿಸಿ, ಅವು ಕನ್ನಡಿಗರ

ವಾಸ್ತುವಚಿತ್ರಗಳಿಂದು ಪ್ರಚಾರಮಾಡುತ್ತಿರುವುದು ಆಶ್ಚರ್ಯದ ಸಂಗತಿಯಾಗಿದೆ.

ಕನ್ನಡ ಜನರ್ಜಿವನವನ್ನು ವಾಸ್ತವವಾಗಿ ಚಿತ್ರಸಚೀಕೆನ್ನುವವರು, ಕನ್ನಡ ಸಮಾಜವನ್ನು ಸೂಕ್ಷ್ಮದೃಷ್ಟಿಯಿಂದ ಅಭ್ಯಾಸಿಸಬೇಕು. ಕನ್ನಡಿಗರ ಮತ್ತಿರು, ಕುಲಾಚಾರ, ಸಂಪ್ರದಾಯ, ಉದ್ಯಮ—ವ್ಯವಸಾಯಗಳ ಕೂಲಂಕೆನ ಪರಿಚಯವಾಡಿಕೊಳ್ಳಬೇಕು. ಅವರ ಅದರ್ಥ, ಆಶೀರ್ವಾಂಶ್ವಗಳೇನೆಂಬುದನ್ನು ಅರಿತುಕೊಳ್ಳಬೇಕು. ಅವರ ಸುಖ—ದುಃಖ, ಕವ್ಯ—ನಷ್ಟಗಳೇನೆಂಬುದನ್ನು ಅವಗತಯಾಡಿಕೊಳ್ಳಬೇಕು. ರಶಿಯದ ಜನರ್ಜಿವನ, ಕನ್ನಡಿಗರ ಜಿನರ್ಜಿವನವಾಗಲಾರದು. ಅಮೇರಿಕೆಯವರ ಬೇಕು—ಬೇಡಗಳು, ಕನ್ನಡಿಗರ ಬೇಕು—ಬೇಡಗಳಾಗವು. ಫಾಲ್ಸಿನವರ ಸೌಂದರ್ಯದ ಕಲ್ಪನೆಗಳು, ಕನ್ನಡಿಗರ ಸೌಂದರ್ಯದ ಕಲ್ಪನೆಗಳಾಗಲಾರವು. ಆದುದರಿಂದಲೇ ಇಂದು ಪ್ರಕಟವಾಗುತ್ತಲಿರುವ ಹೆಚ್ಚಿನ ಕತ್ತಿಗಳಲ್ಲಿ, ಕನ್ನಡಿಗ ತನ್ನ ಜಿವನಚಿತ್ರವನ್ನು ಕಾಣಲಾರ; ಹೈದರಾಬಾದು ಮಿಡಿಟೆಗಳನ್ನು ಕಾಣಲಾರ; ಎಂತಲೇ ಅವುಗಳಲ್ಲಿ ತನ್ನ ಅದರ್ಥದ ದಾರಿಯನ್ನೂ ಗುರುತಿಸಲಾರ.

ಕತ್ತಿಯ ಭಾಷೆಯ ವಿಚಾರವನ್ನೂ ನಾವು ದುರ್ಲಕ್ಷ್ಯಸುವಂತಿಲ್ಲ. ಸಾಹಿತ್ಯ ವಾಸ್ತವಮಾರ್ಗವನ್ನು ಹಿಡಿಯಬೇಕೆನ್ನುವವರಂತೂ ಇದರ ಕಡೆಗೆ ಹೆಚ್ಚು ಕಣ್ಣಿಟ್ಟು ಸಡೆಯಬೇಕಾಗುವುದು. ಎಲ್ಲ ಭಾಷೆಗಳಂತೆ ಕನ್ನಡದಲ್ಲಿಯೂ ವಿವಿಧ ದೇಶಿಗಳಿವೆ. ಕಥೆಯ ಸ್ಥಳ-ಕಾಲ-ಪಾತ್ರಗಳ ಕಲ್ಪನೆಯನ್ನು ಪೂರ್ತಿಯಾಗಿ ಮಾಡಿಕೊಂಡು, ಅವುಗಳಿಗೆ ಅನುಗುಣವಾದ ದೇಶಿಗಳನ್ನು ಒಳಗೊಂಡಿಯೆ ಕತ್ತಿಯು ಹೆಚ್ಚು ವಾಸ್ತವನೇನಿಸುವುದು; ಆ ವಾಸ್ತವತ್ತಿಯೇ ನಿಜವಾದ ಸೌಂದರ್ಯಸಿದ್ಧಿಗೆ ಕಾರಣವಾಗುವುದು. ಹಳ್ಳಿಗರ ಬಾಯಿಂದ ನಾಗರಿಕ-ಭಾಷೆಯಲ್ಲಿ ಮಾತನಾಡಿಸಹಿಚ್ಚುವುದೂ, ಅದರಂತೆಯೇ ಐತಿಹಾಸಿಕರ್ಥಾವ್ಯಕ್ತಿಗಳ ಬಾಯಿಲ್ಲಿ ವ್ಯೇಸೂರುಕನ್ನಡವನ್ನು—ವ್ಯೇಸೂರು-ಮಂಗಳೂರಿನವರ ಬಾಯಿಲ್ಲಿ ಧಾರವಾಡದ ಕನ್ನಡವನ್ನು ಹಾಕುವುದೂ ಕಲೆಯ ಆಭಾಸಕ್ಕೆ ಕಾರಣವಾಗುವುದು. ನಮ್ಮ ತರುಣ ಕತ್ತಿಗಾರರು ಇವೆಲ್ಲ ಸಂಗತಿಗಳ ಕಡೆಗೆ ಲಕ್ಷ್ಯಕೊಟ್ಟು ತಮ್ಮ ಕೃತಿಗಳು ಕಲಾಸೌಂದರ್ಯದಿಂದ ತುಂಬಿದುವಾಗುವಂತೆ ಮಾಡಬೇಕು.

ಎನ್ನೋ, ಸಂದರ್ಭೋರ್ಚಿತವಾಗಿ ಸಣ್ಣ ಕತೆಗಳ ಸಾಹಿತ್ಯದ ವಿಶೇಷ-
ವಿಕಾರಗಳನ್ನು ಇಲ್ಲಿ ವಿವರಿಸಿದ್ದೇನೆ. ಇದೆಲ್ಲವನ್ನು ನಾನು ಉಪದೇಶಕನೆ
ಹೆನ್ನೆಯಿಂದ ಹೇಳಿಲ್ಲ; ಮೂವತ್ತು-ಮೂನತ್ತೀಪ್ರದು ವರ್ಷದ ನನ್ನ ಸಾಹಿತ್ಯಕ್ಕೆ
ಜೀವನದಲ್ಲಿ ಕಂಡುಂಡ ಅನುಭವವನ್ನು ನಮ್ಮ ಜನತೆಯೆಡುರು ಇರಿಸಲು
ಬಯಸಿದ್ದೇನೇ—ಇಷ್ಟೇ.

ಇದರಲ್ಲಿ ಬಂದಿರುವ ಸಣ್ಣ ಕತೆಗಳು ನನ್ನ ನಾಡಿನ ಜನತೆಯ ಮನಸ್ಸಿಗೆ
ಮೆಚ್ಚಿಕೆಯಾದರೆ ಸಾಕು; ನನ್ನ ಅಪೇಕ್ಷೆಯು ನೆರವೇರಿದಂತೆಯೆ. ಸಾಹಿತ್ಯವು
ಯಾವಾಗಲೂ ಜೀವನದ ಸೌಂದರ್ಯವನ್ನೇ ಜಿತಿಸಬೇಕೆಂಬುದು ನನ್ನ
ಥಾರಯಿಕೆ. ವಿಕೃತಿಯ ಚಿತ್ರ ಮನುಷ್ಯನ ಮನಸ್ಸನ್ನು ಇನ್ನಿಷ್ಟುಪ್ಪ ವಿಕೃತಿ-
ಗೊಳಿಸಬಹುದೇ ಹೊರತು, ಸಂಸ್ಕೃತಿಯ ಆನಂದವನ್ನು ಉಂಟುಮಾಡ
ಲಾರದು. ಜೀವನವನ್ನು ತಿದ್ದಿಕೊಳ್ಳಬೇಕಾದವನ ಕಣ್ಣಮುಂದೆ ಆದರ್ಶ-
ಸೌಂದರ್ಯದ ಚಿಕ್ಕಗಳಿರಬೇಕಲ್ಲದೆ ವಾಸ್ತವಿಕಾರಗಳ ಪ್ರತಿಬಿಂಬಗಳು
ಇರಬಾರದು. ಇಲ್ಲಿಯ ಕತೆಗಳನ್ನು ವಾಚಕರು ಆ ದೃಷ್ಟಿಯಿಂದ ನೋಡ
ಚೇಡು.

‘ಇಯಂತಿ ಕಾರ್ಯಾಲಯ
ಥಾರವಾದ
ಆ. ೨೮-೧೧೫೫

{ ಚಿಪ್ಪಿಗೇರಿ ಕೃಷ್ಣ ಶರ್ಮ

ಅ ರ ಳಿ ದ ಜೀ ವ

“ ಯೋಳ ಚಟಾಕಿನ ಮಾಡುಲ ಒಂದು ಕಾಳು ಸಹಿತ ಹೆಚ್ಚಿಗೆ ಕೊಡೂ ದಿಲ್ಲ. ಒಯ್ಯಿತಿದ್ದರ ಒಯ್ಯಿ; ಬಿಟ್ಟರ ಬಿಡು ! ”

“ ಯೋಳೊವರೀ ಅರೇ ಮಾಡರೀ ಅಣ್ಣವರ! ಬಡವ ನಾನು; ಮನ್ನಾಗ ನಾವು ಎಂಟು ಮಂದಿ. ಸಣ್ಣ-ಸಣ್ಣ ಆರು ಮಕ್ಕಳು ! ನೀವು ಇದ್ದವರಙ ಹೀಗಂ ಮಾಡಿದರ, ನಾವು ಬಡುಕೂದು ಹ್ಯಾಂಗ ನೋಡಿ ! ”

“ ಹುಂ, ನಿಮ್ಮನ್ನು ಬದಿಕಿಸೂ ಉಪಕಾರಾ ಮಾಡಿ, ನಾವೂ ನಿಮ್ಮಾಂಗ ಅಗಬೇಕಂತೇ ಏನು ? ಹೋಗು ಹೋಗು, ನಮ್ಮಲ್ಲಿ ಜೋಳನೇ ಇಲ್ಲ ! ”

“ ಯಷ್ಟು, ಮಕ್ಕಳು ಹೆಸದು ಬಾಯಿ ಬಾಯಿ ಬಿಡ್ಲಕ ಹೆತ್ತಾಗ್ರವರೀ! ರೇಸನ್ನಿನೊಳಗ ಸಿಕ್ಕ ಕಾಳು ನಿನ್ನೆ ಮದ್ದಾನಕ್ಕೂ ಮುಗದು ಹೋತು. ನಿನ್ನೆ ರಾತ್ರಿ ಯಾರಿಗೂ ಉಟ್ಟಿಟ ಇಲ್ಲ ನೋಡಿ. ಹುಡುಗೊರು ಹಾಂಗ್ ಹೆಸದು ಚಡವಡಿಸಲಾಕ ಹೆತ್ತಾಗ್ರವರಿ. ನಿಮ್ಮ ಕಾಲು ಬೀಳತೇನಿ. ಎಷ್ಟೂ ಹೋಕ್ಕೂ ಅಂಬಲೀನಾದರೂ ಕಾಸಿಕೊಂಡು ಕುಡಿತೇನಿ. ಯೋಳೊವರಿ ಚಟಾಕು ಹಿಡಿದು, ಒಂದು ರೂಪಾಯಿ ಜೋಳಾ ಕೊಡಿಯವ್ವೆ ! ”

“ ಎಷ್ಟು ಬರೆ ಹೇಳಬೇಕು, ಹೆಚ್ಚಿಗೆ ಆಗೂದಿಲ್ಲಂತ? ಯೋಳ ಚಟಾಕಿ-ನ್ನಾಂಗ ಅದರ ಒಯ್ಯಿ, ಇಲ್ಲದಿದ್ದರ ಬಿಟ್ಟುಬಿಡು ! ”

ಅಲ್ಲಿಯೆ ಕಟ್ಟಿಯ ಮೇಲೆ ಕುಳಿತ ಮೇಲಗಿರಸಿಟ್ಟರು ಕನಿಕರದ ಧ್ವನಿ-ಯಲ್ಲಿ ಹೇಳಿದರು : “ ಕೊಟ್ಟಿಬಿಡೋ ಮಲಕವ್ವೆ! ಬಡವ, ಮಕ್ಕಳೊಂದಿಗಾ! ಅಥಾರ ಚಟಾಕು ಮನ್ನಾಗ ಹಾಂಗ್ ಬಿದ್ದಾಡಿ ಹೋಗತಿರತಾವು; ಹೋಗಲಿ ಕೊಟ್ಟಿಬಿಡು ! ”

ಮಲಕವ್ವೆ ಒಮ್ಮೆಲೇ ರೇಗಿದ ಧ್ವನಿಯಲ್ಲಿ ಹೇಳಿದ :

“ ನಿನ್ನ ಪೂರ್ತಿ ನೀನು ಸುಮ್ಮನಕ ಕೆಮ್ಮಿಕೊಳೆತ ಕೊತಿರ ಬಾರದ್ದಂ? ಯಾಕ ಇಲ್ಲದ ಉಸಾಬರಿ ಬೇಕು? ಹೋಗೋ, ನಮ್ಮಲೆ ಜೋಳನಕ ಇಲ್ಲ ! ”

ಜೋಳವನ್ನು ಬೇಡಲು ಬಂದ ಕೆಂಚಣ್ಣನ ಸೊರಗಿದ ಮುಖವು ಇನ್ನಿತ್ತು ಕುಗ್ಗಿಕೊಳ್ಳಿತು. ಏಳು ಚಟ್ಟಾಕಿನಂತೆಯೇ ಜೋಳವನ್ನು ಅಳೆಯಿಸಿಕೊಂಡು ಅವನು ಹೊರಟುಹೊಡ.

ಮಲಕಪ್ಪ ಜೋಳವನ್ನು ಅಲೆಯುತ್ತಿರುವಾಗ, ಮೇಲಗಿರಿಸಿಟ್ಟಿರು ನಿರುಪಾಯದ ಕರುಣಾದೃಷ್ಟಿಗಳಿಂದ ಸೋಡುತ್ತಿದ್ದರು. ಸರಗು—ಕಸರು ತುಂಬಿದ ಜೋಳ; ಹಂಸನು ಹಾಡಿದರ್ದ ಆರುಚಟ್ಟಾಕಿಗಂತಲೂ ಕಡಿಮೆಯಾಗಬಹುದು. ಕೆಂಚಣ್ಣ ಹೊರಟುಹೊಡ ಮೇಲೆ, ಮೇಲಗಿರಿಸಿಟ್ಟಿರು ದೀರ್ಘವಾದ ಉಸಿರೊಂದನ್ನು ಬಿಟ್ಟಿರು; ಮರುಕದ ಮೆಲುದನಿಯಲ್ಲಿ ನುಡಿದರು : “ ಎಂಥಿಂಥಾ ಕಿಟ್ಟಿ ದಿನಗಳನ್ನು ಹೊರಿಸಲಿಕ್ಕೆ ನನ್ನ ಬಿಡಿಕಿಸಿ ಉಳಿಸಿವೆಯವ್ವು ದೇವರೇ ! ”

ಸೆಟ್ಟಿರು ನನುವೇಳಿ ಕಣ್ಣುಮುಚ್ಚಿ ಸುವ್ಯಾನ್ನೆ ಕುಳಿತರು. ಅವರ ಮುಖವನ್ನು ಮಿಳಿ ಮಿಳಿ ಸೋಡುತ್ತೆ ನಾನೂ ಹೊನಿಯಾಗಿ ಕುಳಿತುಬಿಟ್ಟಿ.

ಮೇಲಗಿರಿಸಿಟ್ಟಿರಿಗೆ ಈಗ ಎಂಬತ್ತು ವರ್ಷದ ವಯಸ್ಸಿಗಿರಬಹುದು. ಆಫಾರಂಗವಾಯುವಿನಿಂದ ಅವರ ಕಾಲುಗಳೆರಡೂ ಕೆಲಸಕ್ಕೆ ಬಾರದಂತಾಗಿವೆ. ಎಡದ ಕ್ಯೆ ಕೂಡ ಒಣಗಿಹೊರಿದಂತಾಗಿದೆ. ವರುಸ್ಸಿನ ಮೂಲಕ ಕೆಮ್ಮು-ಉಬ್ಬಸಗ್ಗು ಗಂಟುಬಿಡ್ಡಿನೆ. ಆದರೆ ತುಂಬ ಆಕರ್ಷಕವಾದ ಪ್ರಾಣಿ ಆ ಮುದುಕ. ಜ್ಯೇಮಿನಿಭಾರತ, ರಾಜಶೇಖರವಿಜಾಸ, ಹರಿಷ್ಠಂದ್ರಕಾವ್ಯ, ಕುಮಾರ ವ್ಯಾಸನೆ ಭಾರತ—ಇವೆಲ್ಲವನ್ನೂ ಸೆಟ್ಟಿರು ಅರೆದುಕೊಂಡು ಕುಡಿದಂತೆ ಮಾಡಿದ್ದಾರೆ. ಸರಜ್ಞನ ವಚನಗಳಂತೂ ಅವರ ಮೆದುಳಲ್ಲಿ ಎಷ್ಟು ಸಂಗ್ರಹಗೊಂಡಿವೆಯೋ ಏನೋ ! ನನಗೂ ಕಾವ್ಯಗಳನ್ನು ಓದುವ ಅಸಕ್ತಿ ಹೆಚ್ಚು. ನನಗೇನಾದರೂ ಅಧ್ಯತ್ಮಿಳಿಯದೆ ಹೊರಿಗಾಗ, ನಾನು ಮೇಲಗಿರಿಸಿಟ್ಟಿರು ಬಳಿಹೊಗಿ ಕುಳಿತುಕೊಳ್ಳುತ್ತಿದ್ದೆ. ಅವರು ಹೇಳುವ ವಿಶದವಾದ ಅಧ್ಯ-ವ್ಯಾಖ್ಯಾನ ಗಳನ್ನು ಕೇಳಿ ಹಿರಿಹಿರಿ ಹಿಗ್ಗಿತ್ತಿದ್ದೆ. ಮುಸ್ಟಿನಿಂದ ಮೂಲಿ ಹಿಡಿದು ಕುಳಿತ ಈ ಮುದುಕನನ್ನು ಹಿಕ್ಕುವದೆಲ್ಲದೂ ಅಲಕ್ಷ್ಯಭಾವದಿಂದಲೇ ಕಾಣಲ್ಪಡು. ಈ ಮುದುಕನ ಶುಶ್ಲಪೆಯನ್ನು ಎಲ್ಲ ಬಗೆಯಂದಲೂ ಹಾಡಬೇಕಾದುದರಿಂದ, ಮಲಕಪ್ಪನ ಮನೆಯವರೆಲ್ಲದೂ ಬೇಸತ್ತು ಹೊರಿಗಾರಬಹುದು. ‘ ಬೇಗನೆ ಸತ್ತುಹೋಗಬಾರದೇ ಈ ಮುದುಕ ! ’ ಎಂದು ಒಳಗೊಳಿಗೇ ದೇವರನ್ನು ಬೇಡಿಕೊಳ್ಳುತ್ತಿರಲೂ ಬಹುದು. ಆದರೆ ನಾನು ಹಾತ್ರ, ‘ ಈ ಮುದುಕ ಇದು-

ವರೆಗೆ ಬಡುಕಿದುದು ನಾನ್ಯ ಸೌಭಾಗ್ಯ' ಎಂಂಬ ಭಾವಿಸುತ್ತಿದ್ದೆ. ಏಕೆಂದರೆ, ನನುಷ್ಠಾರಂತಹ ಚಿಕ್ಕಹಕ್ಕುಯಲ್ಲಿ, ಈಗಿನ ಕಾಲದಲ್ಲಿ, ಮೇಲಗಿರಿಸಿಟ್ಟಿರಂತಹ ಅನುಭವಿಕ ಜೀವಿಗಳೂ, ಸುಸಂಸ್ಥಾತೆ ಹೈದರಾಯರೂ, ಕಾವ್ಯಭಾಷಿಗಳೂ ಬೇರೆಯಾರು ದೊರೆಯಬೇಕು? ನಾನು ಆಗಾಗ ಹೋಗಿ ಆ 'ನಿರುಪಯಕ್ತ' ಮುದುಕನ ಬಳಿ ಕುಟುಂಬಕ್ಕುವುದನ್ನು ಕಂಡು, ಅನೇಕರು ಆಶ್ಚರ್ಯ ಪಡೆತ್ತಿದ್ದರು. ಕೆಲವರಂತೂ ಜೀವ್ಯೇಯ ಮಾತುಗಳನ್ನೇ ಆಡುತ್ತಿದ್ದರು. ಬೆಲೆಯನ್ನು ರಿಯದವರಿದ್ದಲ್ಲಿ ಚಿನ್ನುಪೂ ಮಣಿಗುತ್ತ ಕಾಡೇ ಅಲ್ಲವೇ?

ಮಲಕಪ್ಪ ಮೇಲಗಿರಿಸಿಟ್ಟಿರು ದೂರದ ದಾಯಾದಿಯ ಮಗ. ಇದ್ದ ಒಬ್ಬ ಅವರ ಹೊಟ್ಟಿಯ ಮಗ ಸ್ತೋಗರೇಗದಿಂದ ತೀರಿಯೋದ ಮೇಲೆ, ಸೆಟ್ಟಿರ ಹೆಂಡತಿಗೆ ಸಂಪೂರ್ಣವಾಗಿ ಒಷ್ಟಿಗೆಯಿರದಿದ್ದರೂ, "ನಾಲ್ಕು ವರ್ಷ ವಯಸ್ಸಿನ ಮಲಕಪ್ಪನನ್ನು ತಂದು ಸೆಟ್ಟಿರು ಮನೆಯಲ್ಲಿ ಇರಿಸಿಕೊಂಡರು. ತೀರ ಬಡತನದ ಮನೆಯಲ್ಲಿ ಬೆಳಿದ ಹುಡುಗ ಮಲಕಪ್ಪ. "ಉಳ್ಳ ವರ ಮನೆಯನ್ನು ತುಂಬುವುದಕ್ಕಿಂತ ಇಲ್ಲದವರನ್ನು ಉಳ್ಳ ವರನಾಗಿ ಮಾಡುವುದೇ ತಿವನು ಮೆಚ್ಚಿ ವ ಕೆಲಸ" ಎಂದು, ಸೆಟ್ಟಿರು ತಂತ್ರ ಹೆಂಡತಿಗೆ ಸಮಾಧಾನವನನ್ನು ಹೇಳಿದರಂತೆ. ಮಲಕಪ್ಪ ಸೆಟ್ಟಿರ ಮನೆಯಲ್ಲಿಯೇ ಬೆಳಿದು ದೊಡ್ಡವನಾದ. ಆವನಿಗೆ ನುದುವೆಯಾಯಿತು; ಮಂಗಲವಾಯಿತು; ಸದಾರು ಮುಕ್ಕಳ ತಂದೆಯೂ ಆದ. ಈ ಆವಧಿಯಲ್ಲಿಯೇ ಸೆಟ್ಟಿರ ಹೆಂಡತಿ ಶಿವನ ಪಾದದೆಡೆ ಸೇರಿದಳು. ಆಕೆಯ ಆಗಲಿಕೆಯ ಆಫಾತದಿಂದಲೇ ಸೆಟ್ಟಿರು, ಅನೇಕ ದಿನ ಜ್ವರಬಂಂದು ಹಾಸಿಗೆ ಹಿಡಿದರು. ಆಗಲೇ ವಾತವಿಕಾರದಿಂದ ಅವರ ಕಾಲಗಳು ನಿಖಲರಾದವವು. ಎಡದ ಕ್ಯೆ ಒಣಿಗೊಯಿತು. ಅಂದಿನಿಂದಲೂ ಮನೆಯ ಮುಂಗಡಿಯ ಕಟ್ಟಿಯೇ ಇತರ ವಾಸಸಥಾನ. ತಾವೇ ಗೇಸಿಟ್ಟಿ ಆಸಿ ಬೇಕಾವಷ್ಟು ಇದ್ದರೂ, ಸೆಟ್ಟಿರಿಗೆ ಅಷರ ಪ್ರಯೋಜನವು ದೊರೆಯಾದಂತಾಯಿತು. ಮಲಕಪ್ಪನ ಹಿರಿಯ ಮಗಳು ಗರಿಜಿಯ ಮನಸ್ಸು ಮಿಕ್ಕಪರಂತೆಯೇ ಇದ್ದು ಬಿಟ್ಟಿದ್ದರೆ, ಸೆಟ್ಟಿರ ಗತಿಯು ಏನಾಗುತ್ತಿದ್ದಿಂತೇ ಏನೋ! ಅಷ್ಟೇ ಮುದುಕನ ಎಲ್ಲ ಬಗೆಯ ಸೇವೆ-ಶುಶ್ರಾವೆಗಳನ್ನು ಮಾಡುತ್ತಿದ್ದಳು. ಎಂತಲೇ ಮೇಲಗಿರಿಸಿಟ್ಟಿರು ಮೇಲಿಂದ ಮೇಲಿ ಎನ್ನುತ್ತಿದ್ದರು:

"ನಮ್ಮ ಗಿರಿಜಾ ಗಂಡನ ಮನಿಗೆ ಹೊಗೂದರೊಳಗ, ನ ದೇವರು ನನ್ನ ಕಣ್ಣ ಮುಚ್ಚಬೇಕು!"

ನಾಲ್ಕಾವತ್ತು—ಫವತ್ತು ಸಾವಿರದ ಸಂಪತ್ತಿನ ಯಜಮಾನರು; ಮೇಲೆ ಸಂಸ್ಕೃತಿಸಂಪತ್ತು ತುಂಬಿದ ಹೈದರುದವರು; ಆದರೆ ಸೆಟ್ಟರಿಗೆ ಇದಾವುದರ ಪ್ರಯೋಜನವೂ ಇಂದು ಇಲ್ಲದಂತಾಗಿದೆ. ಇಂದವರು ಬಯಸುತ್ತಿರುವುದು ಸುಖದ ಜೀವನವನ್ನುಲ್ಲ; ಸಮಾಧಾನದ ಮರಣವನ್ನು ! ಆದರೆ ನಾನು ಮಾತ್ರ ಇವರು ಇನ್ನೂ ಬಹುಕಾಲ ಬದುಕಿ ಇರಬೇಕು—ಎಂದು ಬಯಸುತ್ತಿದ್ದೇ. ಇದೊಂದು ನನ್ನ ಸ್ವಾರ್ಥವೇ ಎನ್ನಬೇಕು. ಸೆಟ್ಟರು ಬೇಗನೆ ಸಾರುಬೇಕೆಂದು ಮಲಕಪ್ಪನ ಕುಟುಂಬದವರು ಬಯಸುತ್ತಿರುವುದು ಸ್ವಾರ್ಥದ ಒಂದು ಮಾದರಿ; ಅವರು ಬದುಕಿ ಇರಬೇಕೆಂಬ ನನ್ನ ಆಕಾಂಕ್ಷೆ—ಸ್ವಾರ್ಥದ್ದೇ ಇನ್ನೊಂದು ಮಾದರಿ. ಅವರಿಗೆ ಸೆಟ್ಟರ ಸಂಪತ್ತಿ ಬೇಕಾಗಿದೆ; ಸೆಟ್ಟರ ಜೀವಿತದ ಅಗತ್ಯವೇನೂ ಇಲ್ಲ. ನನಗೆ ಸೆಟ್ಟರ ಜೀವನಾನುಭವದ ಬೆಳಕು ಬೇಕಾಗಿದೆ; ಆದುದರಿಂದ ಅವರು ಜೀವಿಸಿರಬೇಕೆಂದ; ಎನಿಸುತ್ತದೆ.

ಎರಡು-ಮೂರು ನಿಮಿಷಗಳಾಗುತ್ತಲೇ ಸೆಟ್ಟರು ತಮ್ಮ ಮುದುಗಣ್ಣಾಗಳನ್ನು ತೆರೆದರು. ನನ್ನ ಕಡೆಗೆ ನೋಡುತ್ತ ಮಾತನಾಡಿದರು :

“ ಬರಬರತ್ವ ನಮ್ಮ ಜನಕ್ಕೆ ಗಳಿಸೂದು ಯಾತಕ್ಕೆ—ಆಂಬಾಡಕ ತಿಳಿದ್ದಾಂಗ ಆಗೇದ. ತನ್ನ ಹೊಟ್ಟಿಗಾಗೇ ತಾನು ಗಳಿಸೂದಂದರ, ಪಾಪದ ಮೊಟ್ಟೇ ಗಳಿಸಿದ್ದಾಂಗ ಕಿಟ್ಟಣ್ಣ ! ಇದ್ದಾಗ ದಾನಮಾಡದೇ ಇರುವವ ಹೊಲೆಯ ಇದ್ದಾಂಗ ! ಈ ಲಕ್ಷ್ಮೀದೇವಿಯೊಂದು ನೋಜ್ಞ ಅದ. ಬ್ರಾಹ್ಮಾ ಅಂತ ಮೊರಹೊಕ್ಕವರ ಬೆನ್ನುಹತ್ತಿ ಬರತಾಳ; ಬೇಕು ಅಂತ ಬಯಸಿಗೊತ್ತೆ ಹೊದರ, ಬಾಗಿಲಾ ದಾಟೇ ಹೊರಡತಾಳ. ನಮ್ಮ ಜನ ಈ ತತ್ತ್ವವನ್ನು ಮರಿತನ ಹೊರಟ್ಟದ. ಮುಂದಿನ ದಿನಮಾನ ಎಂಥಾವು ಬರತಾಪೋ ವನೋ ! ”

ಸೆಟ್ಟರ ಒಂದೊಂದು ಮಾತೂ ನನ್ನ ಮನಸ್ಸನ್ನು ಮುಟ್ಟೆ ಹೈದರುವನ್ನು ಅರಳಿಸುತ್ತಿತ್ತು. ‘ ತನ್ನ ಹೊಟ್ಟಿಗಾಗೇ ತಾನು ಗಳಿಸೂದಂದರ, ಪಾಪದ ಮೊಟ್ಟೇ ಗಳಿಸಿದ್ದಾಂಗ ’ ಎಂಬ ಸೆಟ್ಟರ ಅನುಭವವಾಗಿ, ‘ಭುಂಜತೇತೇತ್ವಫೌಂ ಪಾಪಾ ಯೇ ಪಚಂತಾತ್ಮಕಾರಣತ್ವ ’ ಎಂಬ ಭಗವದ್ದೀತೆಯ ದೇವವಾಗಿ-ಯೋಂದಿಗೆ ತುಲನೆ ಮಾಡಲು ಹಚ್ಚಿತು. ಅವರ ಮಾತು ಮುಗಿದೊಡನೆಯೇ ನಾನು ಹೇಳಿದೆ :

“ ಇಡಕ್ಕಿಂತಾ ಕೆಟ್ಟ ದಿನಮಾನ ಇನ್ನು ಎಂಥಾವು ಬಂದಾವು ಸೆಟ್ಟರ ! ಸೋಡಿಡಿಕೋ ಇಲ್ಲೂ,... ದೇಶದಾಗ ಧಾರ್ಯದ ರಾಶಿ ತಾಂಬಿದ್ದರೂ ಬಹು-ಜನಂಗ ತಮ್ಮ ಕೂಳಿಗೆ ತತ್ವಾರ್ಥ ಬಂದು ಈತಕಡ. ಅನ್ನವೇ ಹೊಟ್ಟಿತುಂಬ ಶಿಗದೇ ಹೋದ ವ್ಯಾಲ, ಇನ್ನು ಜನರಿಜೀವನದೋಳಿಗ ಸ್ವಾರಸ್ಯ ಉಳಿತ್ತೇನು ?”

ಸೆಟ್ಟರು ಕೆಮ್ಮನ್ನು ತಡೆದುಕೊಳ್ಳುತ್ತೆ ಲೇ ಮಾತನಾಡಿದರು :

“ ಇಲ್ಲ ಕೆಟ್ಟಣ್ಣಾ, ನಮ್ಮ ದೇಶದೊಳಿಗ ಬಹುಜನರಿಗೆ ಹಿರಣ್ಯಕಶಿಪ್ರಾನ ದೆವ್ಯಾಬಡಕೊಂಡತ್ತದ ! ಅವರೆಲ್ಲಾರಿಗೂ ಹೊನ್ನಿನ ಯಾಸಿಗಿ, ರನ್ನದ ತಲೆಗಿಂಬು ಬೇಕಾಗ್ಯಾವ. ಒಬ್ಬ ಹಿರಣ್ಯಕಶಿಪ್ರಾನ ಸಂಹಾರ ಮಾಡಲಿಕ್ಕೆ ಹಿಂದಿನ ಯಂಗದಾಗ, ದೇವರೇ ನರಸಿಂಹ ಆಗಿ ಅವತರಿಸಬೇಕಾತಂತ; ಇಂದ ಸೋಡಿದರ, ಮನಿಗೊಬ್ಬ—ಮಾರಿಗೊಬ್ಬ—ಹಿರಣ್ಯಕಶಿಪುಗಳು ಕಾಣತಾರ. ಇವರ ಸಂಹಾರ ಮಾಡಣಾದು ಈಗ ಆ ದೇವರ ಕೈಯಿಂದಾದರೂ ಆಗತ್ಯಾದೋ ಇಲ್ಲೂ ಅಂತಿನಿ ನಾ. ನಮ್ಮ ಮಲಕಪ್ಪಗೂ ಚಿನ್ನಬೇಕಾಗೇದ ಚಿನ್ನ ! ತನ್ನ ಚಿನ್ನದ ಹೆಚ್ಚಿಗಾಗಿ ಇನ್ನೊಬ್ಬರ ಅನ್ನಕ್ಕೆ ಅಡ್ಡಗಾಲು ಹಾಕತ್ತಣ ನಿಂತಾನ !”

“ ಒಬ್ಬ ಮಲಕಪ್ಪನೇನು ಬಿಡಿ; ಎಲ್ಲಾ ಜನರೂ ಅಂಥವರ್ತ ಆಗ್ಯಾದ ನಮ್ಮ ರ್ಯಾತರಂದರ ಎಪ್ಪೋಂದು ಉದಾರರಿದ್ದರು ! ಹೊನ್ನು-ಹೊನ್ನಿನತನಕಾ, ಕಣಕ್ಕೆ ಬುದ ಪಾಸಿ-ಪರದೇಂಗಳಿಗೆಲ್ಲಾ ವಡಿಪಡಿ ಕಾಳುಕೊಟ್ಟು ಕಳಿಸಿದ್ದರು. ಈಗ ಈ ದೇಶನ್ನು ಒಡಾಡ ತಡ; ಇರಿವಿಗಳಿಗೆ ಸಹಿತ ಬಾಯಿಜಾಳಿಗೇ, ಹಾಕಲಿಕ್ಕೆ ಸುದೂ ಮಾಡ್ಯಾರ! ಎದ್ದು-ಮಾರು ಪರದೋಳಿಗ ಮನುಷ್ಯನ ಮನಸ್ಸಿನ ಬದಲಾವಣಿ ಇನ್ನೊಂದು ಆಗಬೇಕಂದರ, ಇದೊಂದು ದ್ವೀಪೀ-ಜಮತ್ತಾರನ್ಕ ಇನಿಸತ್ತಿದ್ದ ನನಗ ”

ನನ್ನ ಮಾತನ್ನು ಕೇಳು ಒಮ್ಮೆಲೇ ಸೆಟ್ಟರು ನುಡಿದರು :

“ ದೃವಿಜಮತ್ತಾರ ಲೋಕಕ್ಕೆ ಎಂದೂ ದುಃಖವನ್ನು ಉಂಟುಮಾಡೊ-ದಿಲ್ಲ ಹನಪಾ ! ಇದು ದೆವ್ಯಾದ ಜಮತ್ತಾರ ! ಆಶ-ಸ್ತಾಥಗಳ ದೆವ್ಯಾದ ಕೈಮಾಟಿ ! ನಮ್ಮ ಜನರು ಈ ದೆವ್ಯಾಗಳ ಬಲಿಯಾಳಿಗೆ ಬಿಡುಬಿಟ್ಟಾರ. ಅವು ಕುಣಿಸಿದ್ದಾಗಂ ಕುಣಿಲಿಕ್ಕೆ ಹತತ್ತಾರ. ದೆವ್ಯಾದ ಕೆಲಸಂದರ ಇಷ್ಟಕ : ಕೆಲವು ಕಾಲ ಕುಣಿಸ್ತಾಡತಾವ; ಆ ವ್ಯಾಲ ಹೆಟ್ಟಿ ತುಳಿದು ಮೋಜಾ ನೋಡತಾವ ! ಅದಕ್ಕೂ ನಮ್ಮ ಹಿಂದಿನ ಹಿರಿಯರು, ಈ ದೆವ್ಯಾಗಳಿಂದ ದೂರವೇ ಇರಲಿಕ್ಕೆ

ಅವೇಕ್ಷಣೆಯಾಡತಿದ್ದರು; ಅದರಂತೇ ಈನ್ಯಾ ಜೀವನದೊಳಗ್ಗೆ ಸಾಧನಾನೂ ಮಾಡತಿದ್ದರು. ಸಮಾಜದೊಳಗ್ಗೆ ಯಾರಿಗಾದರೂ ಈ ದೇವಸ್ಥಾನಕು ಗಂಟು-ಬಿಧಿದ್ದರು, ಮಿಕ್ಕವರೆಲ್ಲಾ ಕೂಡಿ ಅವುಗಳ ಕೈಯಿಂದ ಅವರನ್ನು ವಾರು-ಮಾಡಲಿಕ್ಕೆ ಪ್ರಯತ್ನಿಸಿದ್ದರು. ಹಿಂದೆ ಒಮ್ಮೆ ಏನ ಆಂತ್ರಂತಿಕ ಕಿಟ್ಟಿಕ್ಕಾಣಿ!...”

ಎಂದು ನುಡಿದು ನೇರಿಗಿರಿಸಿಟ್ಟರು ಕೆಮ್ಮೆತೊಡಗಿದರು. ನನ್ನಲ್ಲಿ ತುಂಬ ಕುತೂಹಲವು ತಲೆದೊರಿತು. ಸೆಟ್ಟಿರು ಈಗ ಏನಾದರೂ ಒಂದು ಜೀವನದ ಕೆಫೆಯನ್ನು ಹೇಳಬಹುದೆಂದು ಎನಿಸಿತು. ಅಪ್ಪರಭಾವದಿಂದ ನಾನು ಅವರ ಮುಖದ ಕಡೆಗೇ ನೋಡುತ್ತೇ ಕುಳಿತೆ. ಕೆಮ್ಮೆ ನಿಂತೊಡನೆಯೇ ಸೆಟ್ಟಿರು ತಮ್ಮ ಮಾತನ್ನು ಮುಂದುವರಿಸಿದರು :

“ ನಮ್ಮ ನಾಡಂದರ ಬರಗಾಲಕ್ಕೆ ಬಿಡದೀನುನಿ ಇದ್ದಾಂಗಕ ಅಲ್ಲಿತ್ತ ಕಿಟ್ಟಿಣಿ ! ಆದರೆ, ನಮ್ಮ ಭೂಮಿತಾಯಿ ದೊಡ್ಡಾಗಿ. ಒಂದು ವರ್ಷ ಅನ್ನಾ ಬೆಳೆದು ಕೊಟ್ಟಿರು, ಎರಡು ವರ್ಷದ ಬರಗಾಲಕ್ಕೆ ಬುತ್ತಿ ಕಿಟ್ಟಿಕೊಡೂ ಕೆಲಸನಾನ್ನ ಮಾಡಿರತಾಳಿ. ಆದರೆ, ಈಗ ನಾಲ್ಕುತ್ತು ವರ್ಷದ ಹಿಂದ ನೋಡು— ಮೂದಲ ಎರಡು ವರ್ಷ ಅರ್ಥಮಧ್ಯ ಮಳಿಗಾಲ ಆತು; ಮೂರನೇ ವರ್ಷ ಅಂದರೆ, ಮಳೀ ನಮ್ಮ ನಾಡಿಗೆ ಮುಖಾನ್ನ ಶೋರಿಸಲಿಲ್ಲ. ದೊಡ್ಡ ಬರಗಾಲ ಆದು. ಹೋಳಿಯ ಕಾಮಣಿನ ಬೆಂಕೆನ ನಾಡಿನ ಬಡವುಂದೀ ಹೊಟ್ಟುಗ್ಗೆ ಹಚ್ಚಿದ್ದಾರ್ಥಿಗೆ ಆಯ್ದೀನವಾ ! ಬಹುಜನರ ಮನಿಯೊಳಗ್ಗೆ ಹಿಡಿ ಕಾಳಿಲ್ಲ.... ಕೊಂಡು ತಿಂದಿನಂದರ ಕೈಯಾಗ ಒಂದು ಕಾಸು ಉಳಿವಿರಲಿಲ್ಲ. ಜನರೆಲಾ ಕಂಗಿಟ್ಟಿ ಹೋದರು. ಅನುಕೂಲ ಇದ್ದವರು ದನಾ-ಕರು ಎಲ್ಲಾ ಕೈಗೆ ಬಂದ್ದಾಂಗ ಮಾರಿಕೊಂಡು, ಹೊಟ್ಟೇ ತುಂಬಿಕೊಳ್ಳಲಿಕ್ಕೆ ಮಾಲ್ವಾಡಿಗೆ ಹೋಂಟಿ; ಹೋದರು. ಅನುಕೂಲ ಇಲ್ಲದ ಬಡಜನರು ಏನು ಮಾಡಬೇಕು ? ಆಗ ನಮ್ಮ ಹಿರಿಯ ಮರದ ಅಡವಯ್ಯಸ್ವಾಮಿಗಳು ಇದ್ದರು. ಅವರು ಮುಂದಾಳಾಗಿ ನಿಂತರು. ಮರದೊಳಗ್ಗೆ ದಿನಾ ನುಚ್ಚು-ಅಂಬಲಿಮಾಡಿಸೂದು, ಬಂದಮುಂದಿಗೆಲ್ಲಾ ಎರಡೂ ಹೋತ್ತು ಉಣಿಲಿಕ್ಕೆ ನೀಡೂದು- ಈ ಕೃಷ್ಣಾ ಸುರೂ ಮಾಡೇಬಿಟ್ಟಿರು. ಮೌದ-ಮೌದಲ ನಮ್ಮ ಹಳ್ಳಿಯ ಬಡಜನರಷ್ಟು ಬರತಿದ್ದರು. ಈ ಸುದ್ದಿ ಹೋರಗ ಹೆಬ್ಬಾದಕ್ಕೆ ಏಪ್ಪ ದಿನ ಬೇಕು ? ಎಂಟ್ಟಿತ್ತು ದಿನ ಹೋಗೂದೊಳಗ್ಗೆ, ಸುತ್ತು-ಮುತ್ತು ಲಿನ ಹಳ್ಳಿಯ ಜನರೂ ಬಂದು ನಮ್ಮ

ಉಂಟಾಗಿದೆ ಭಾವಣಿಹೊಡಿದರು. ಉತ್ತಮ ಜನರ ಸಂಖ್ಯೆ ನಾವಿರಕ್ಕೆ ಸಮಾಧಿಸಿತು. ಅವರಲ್ಲಿಯ ಜನರೇ ಕಾಳು ಹನನು ಮಾಡುವರು; ಕುಟ್ಟುವರು; ಬೀಸುವರು; ಅಡಿಗೆ ಮಾಡುವರು; ಬಿಂದವರಿಗೆಲ್ಲ ಸೀಡುವರು; ತಾವೂ ಉಂಟಾಡುವರು.

ಇದೆಲ್ಲವಾಯಿತು; ಒಬ್ಬ ಅಯ್ಯನವರು ಇಷ್ಟು ಜನರಿಗೆ ಅನ್ನ-ಧಾನ್ಯಗಳನ್ನು ಎಲ್ಲಿಂದ ಪೂರಿಸಬೇಕು? ಎಷ್ಟು ಪೂರಿಸಬೇಕು? ಅಯ್ಯನವರಿಗೆ ಹೋಣಿಸಾಲಿನ ಕಡೆಗೆ ಭಕ್ತರು ಬಹುತ್ವ. ಅವೇನು ಕಾರಣಕ್ಕೆ ಏನೋ! ಆ ನಾಡಿನಲ್ಲಿ ಮಳಿರಾಯ ಆ ವರ್ಷ ಕೊಂಡು ತೆರೆದ್ದ. ಭಾವಿ ಚೆಕ್ಕಿದ್ದವು. ಅಯ್ಯನವರು ಭಕ್ತರಿಗೆಲ್ಲ ತಮ್ಮ ಧರ್ಮಕಾರ್ಯಕ್ಕೆ ನೇರವಾಗಬೇಕಂತ ಶಾಗದ ಬರೆದರು. ಪೇಟಿಯಲ್ಲಿ ಲಾಲ್ ಜೋಳಕ್ಕೆ ಪಡಿಯು ದರದಿಂದ ಮಾರಾಟವಾಗಿತ್ತು. ಒಂದು ಚೀಲ ಜೋಳಾ ಮಾರಿದರ ಇಪ್ಪತ್ತೆಚು-ಮೂವತ್ತು ರೂಪಾಯಿ ಬರತಿದ್ದವು. ಅಂಥಾ ದಿವಸದೊಳಗೂ ಅಯ್ಯನವರ ಉದಾರ ಭಕ್ತರು, ಸೂರಾರ್ಥಿ ಚಕ್ಕಿಗಳನ್ನು ತಂಬಿಕೊಂಡು ಬಂದು ಧಾನ್ಯವನ್ನು ಕೊಟ್ಟಿದ್ದರು.

ನಮ್ಮ ಉರ ಕೆರೆಗೆ 'ಬರದ ಕೆರೆ' ಅಂತ ಹೆಸರು ಯಾಕ ಬಿಡ್ಡಕದ ಗೊತ್ತದ ಏನು? ನಮ್ಮ ಅಯ್ಯನವರು ಬಹಳ ಬುದ್ಧಿ ಪಂತರು. ಜನರಿಗೆ ಹಾಕುವ ಅನ್ನದ ಉಪಯೋಗ, ಸಾವ-ಜನಿಕರ ರಾಶ್ತರವ್ಯೋಜನಕ್ಕೂ ಆಗಬೇಕಂತ ವಿಚಾರ ಮಾಡಿದರು. ಕೆರೆ ಕಡಿಮೊ ಕೆಲಸಕ್ಕೆ ಪ್ರಾರಂಭ ಮಾಡಿದರು. ಶಕ್ತಿಯಿರುವ ಜನರನ್ನು ಲಾಲ್ ಆ ಕೆಲಸಕ್ಕೆ ತ್ವಾಜಗಿಸಿದರು. 'ಮೈಮೂರೀ ದುಡೀರಿ; ಹೊಟ್ಟಿತುಂಬ ಉಟ್ಟಾ ಮಾಡಿದಿ, ಅಂತ ಅವರಿಗೆಲ್ಲಾ ಹೇಳಿದರು. ಕೆಲಸ ಇಲ್ಲದ್ದ ರಿಣಗೂಳಿ ತಿನ್ನತ್ತ ಕೊಡೋದಂದರೆ, ಜನರ ಮನಸಿಗೂ ನೊಣಕ್ಕಿಡ್ಡಾಗಂಗ ಅಗತಿತ್ತು. ಕೆರೆ ಕಡಿಯುವ ಕಟ್ಟುವ ಕೆಲಸವನ್ನು ಅವರು ಹುರುಸಿನಿಂದ ಮಾಡಲಿಕ್ಕೆ ಹತ್ತಿದರು. ಅಂಥಾ ಬರಗಾಲ-ದೊಳಗೂ ನಮ್ಮ ಅಯ್ಯನವರು, ನಮ್ಮ ಹೆಳ್ಳಿಯನ್ನು ಒಂದು ಚಾತ್ರೀಯ ಸಮಾರಂಭದಿಂದ ತುಂಬಿಟ್ಟಿಂತೆ ನೂಡಿದ್ದರು.

ಬರಕ್ಕೆ ಬುತ್ತೀ ಕಟ್ಟಿದರ ಎಷ್ಟು ದಿನಾ ಶಂತ ಪೂರಿಸಿತು? ಶಾರಕುಣ್ಣಿ ವೀವರಿಗೆ ಅನ್ನಭರ್ತದ ಕಾರ್ಯ ಸುಸೂತ್ರವಾಗಿ ನಡೀತು.

ಅಯ್ಯನವರ ಉಗ್ರಾಣದೊಳಗಿನ ಸಂಗ್ರಹ ಕರಗಿ ಹೋಯತ್ತು. ಕೆರೆಯ ಅಗಿತದ ಕೆಲಸವೆಲ್ಲ ಮುಗಿದು ಕಟ್ಟಿಯನ್ನು ಕಟ್ಟಿಸೂ ಕೆಲಸ ರಭಸದಿಂದ ಸಾಗಿತ್ತು. ಪೂರ್ವದಿಕ್ಕಿನಿಂದ ಕಪ್ಪಬಣ್ಣಿದ ವೋಡ, ಆನೆಯ ಮರಿಯ ಹಾಂಗ ಎದ್ದಿದ್ದ ಮಾಲ ಬರಲಿಕ್ಕೆ ಸುರುವು ಮಾಡಿದೂ! ಕೊಲ್ಲಬೇಕೆನ್ನೂ ದೇವರಿಗಂತೆ ಕಾಯಬೇಕೆನ್ನೂ ದೇವರ ಶಕ್ತಿ ದೊಡ್ಡದು! ಬರಗಾಲದ ಮರುವರ್ವ ಸುಕಾಲ ಬರಾದು ಕಟ್ಟಿಟ್ಟ ಮಾತು! ಮಳಿಗಾಲ ವಾರಂಭ ಆಗಿ ಕೆರಿಗೆ ನೀರು ಬರಾದರೊಳಗ್ಗೆ, ಕಟ್ಟೀಕಟ್ಟಿಸೂ ಕೆಲಸಾ ಮುಗಿಸಬೇಕಾಗಿತ್ತು. ಆದರೇನು, ಕಾಳಿನ ಸಂಟೇ ಸಂಪುಷ್ಟಕ್ಕೆ ಬಂದದ್ದನ್ನು ನೋಡಿ, ಅಯ್ಯನವರ ಎದೆ ಒಡೆಯಿತು. ದುಡಿಯುವ ಜನರೂ ಗಾಬಿಗೊಂಡರು.

ನಮ್ಮ ಉರಲ್ಲಿದ್ದ ಬೇರೆ ಮನೆತನಗಳಲ್ಲಿ ಹೆಚ್ಚಿನ ಕಾಳಿನ ಸಂಗ್ರಹವು ಯಾರಲ್ಲಿಯೂ ಇರಲಿಲ್ಲ. ಇದ್ದ ನಾಲ್ಕುರು ಜನ ದೊಡ್ಡ ದೊಡ್ಡ ಒಕ್ಕಲಿಗರೂ ಜಮಾನುದಾರರೂ ಅಡಿವಯ್ಯನವರ ಸಮಾಜಕಾರಾರ್ಥವನ್ನು ನೋಡಿ ಮೆಚ್ಚಿಯೋ, ನಾಚಿಯೋ—ಶಕ್ರವಿದ್ದವು ಹೆಚ್ಚು ಧಾಸ್ಯವನ್ನು ಅವರಿಗೆ ಕೊಟ್ಟಿದ್ದರು, ಈಗಲೂ ಕೊಡುತ್ತಲಿದ್ದರು. ಕಿಟ್ಟಣ್ಣಾ, ಆಗ ನಿಮ್ಮ ಅಜ್ಞನ ಮೋಜು ಏನು ಹೇಳಲಿ! ಮನೆಯಲ್ಲಿದ್ದ ಕಾಳನ್ನು—ತಮ್ಮ ಕುಟುಂಬದ ಉಪಜೀವನದ ವಿಚಾರವನ್ನೇನೂ ಮಾಡಬೇ—ಕೊಟ್ಟಿಬಿಟ್ಟರು. ಎರಡು-ಮೂರು ದಿನ ಮನೆಯಲ್ಲಿಯ ವಯಸ್ಸುದ ಜನರು ನಿರಾಹಾರಿಗಳಾಗೇ ಇದ್ದರಂತೆ, ಚಿಕ್ಕವರಿಗೆ ಒಂದುಹೊತ್ತು ಅಂಬಲಿಯನ್ನು ಕಾಸಿ ಕುಡಿಸತ್ತಿದ್ದರಂತೆ. ಈ ಸಂಗತಿ ಅಡಿವಯ್ಯನವರಿಗೆ ಗೊತ್ತಾದ ಕೂಡಲೇ, ಅವರು ದಿನಾಲೂ ನಿಮ್ಮ ಮನ್ನಿಗೂ ಸ್ವಲ್ಪ ಧಾಸ್ಯವನ್ನು ಕಳಿಸಲೊಡಗಿದರು. ಅದನ್ನು ತೊಗೊಳ್ಳಬೇಕಾದರ, ನಿಮ್ಮ ಅಜ್ಞನವರಿಗೆ ಜೀವ ಹೋದ್ದಾಗ ಅಗತಿತ್ತು; ಆದರ ಮಾಡತಾರೇನು? ಮಕ್ಕಳು-ಮರಿ ಉಪಾಖಾನ ಬಿದ್ದದ್ದ ನೋಡುದು ಹ್ಯಾಂಗ? ಆದರೂ ಪ್ರಕೃತಿಯಾಗಿ ಧಾಸ್ಯ ತೊಗೊಳ್ಳಬಾರದಂತೆ, ಅವರು ಕೆರೀ ಕಟ್ಟಿಸೂ ಕೆಲಸದೊಳಗ ಭಾಗವಹಿಸಲಿಕ್ಕೆ ಹೆತ್ತಿದರು. ಬ್ಯಾಡಂತ ನಾವೆಲ್ಲಾ ಬೇಕಾದವು ಹೇಳಿದರೂ, ಆ ಯಜಮಾನರು ಕೇಳಲಿಲ್ಲ. ಲೆಕ್ಕಾ-ಪತ್ರ ಬರೆಯೂ ಲೆಕ್ಕಣಿಕೆನೂ ಹಿಡಿತಿದ್ದರು; ಗಚ್ಚುಕುಟ್ಟುವ ಒನಕೆನೂ ಹಿಡಿತಿದ್ದರು.

ಅಡಿವಯ್ಯನವರ ಉಗ್ರಾಣದೊಳಗಿನ ಕಾಳಿನ ಸಂಗ್ರಹ ಸವೆದು

ಹೋತು. ಇನ್ನೂ ಎರಡು ತಿಂಗಳ ವರೀಗಾದರೂ ಬಡಜನರ ಹೊಟ್ಟೇ ಭಾರಾ ಅವರು ಹೊರಬೇಕಾಗಿತ್ತು. ಮುಕ್ಕಿಗಾಲ ಬರೂದರೊಳಗ ಕೆರೆಯ ಕೆಲಸಾ ಮುಗಿಸಿದ್ದರ, ಇದುವರಿಗೆ ಮಾಡಿದ ಕೆಲಸೆಲ್ಲಾ ಹೊಳೆಯೊಳಗ ಹುಟ್ಟಿಸಿ- ತೊಳೆದ್ದಾಗಂ ಆಗಿಹೊಗತಿತ್ತು ನಮ್ಮ ಮನಿಯೊಳಗ ಕಾಣಿನ ಸಂಗ್ರಹ ಏನೂ ಇರದಿದ್ದರೂ, ನಾಲ್ಕೆಂಟು ಸಾವಿರ ರೂಪಾಯಿ ಇದ್ದವು. ನಮ್ಮ ತೆಂದೆಯವರು ಅಡಿವಯ್ಯನವರ ಕಡೆಗೆ ಅವುಗಳನ್ನು ಒಪ್ಪಿಸಿದರು. ಪೇಟೆಯಲ್ಲಿ ಸಿಕ್ಕಿ ಧಾಸ್ಯವನ್ನು, ಹೇಳಿದಪ್ಪು ಬೆಲೆಕೊಟ್ಟು ತಂದುಹಾಕಲಾಯಿತು. ಮತ್ತೆ ಒಂದು ತಿಂಗಳ ಅನ್ನಭಕ್ತ್ರದ ಚಿಂತಿ ತಪ್ಪಿದಂತಾಯಿತು. ಕೆರೆಯ ಕೆಲಸವೂ ಸುಯೋತ್ತರವಾಗಿ ನಡಿತು.

ತುಟ್ಟಿದರದಿಂದ ತರುವ ಕಾಣಿ ! ನಾಲ್ಕೆಂಟು ಸಾವಿರ ರೂಪಾಯಿಗಳು ‘ಹಾಂ ಹಾಂ !’ ಅನ್ನು ದೊಳಗ್ಗ ತೀರಿ ಹೊಗಿ, ಅಡಿವಯ್ಯನವರು ಮತ್ತೆ ಬರಿಗೈಯವರಾದರು. ಇನ್ನು ಹೆಡನ್ನೆದು ದಿನ ಜನರನ್ನ ದುಡಿಸಿಕೊಂಡರ ಕೆರೆಯ ಕೆಲಸ ಮುಗಿತ್ತಿತ್ತು. ಮುಂದ ಮಳಿಯಾಗಿ ಹೊಲಗಪ್ಪದ ಕೆಲಸ ಪಾರಂಭ ಆಗಬೇಕು. ಆದರ, ಹೊಲಗಳನ್ನು ಉತ್ತರ ಬಿತ್ತಿ ಬೆಳಿಗಳು ಬರುವ ತನಕಾ ಜನರೆಲ್ಲಾ ಹೊಟ್ಟೇಗೇನು ಮಾಡಬೇಕು ? ನಿಮ್ಮ ಅಜ್ಞ, ಅಡಿವಯ್ಯನವರು ಕೂಡಿ, ಸರಕಾರಕ್ಕೆ ಬರೆದು ತಿಳಿಸಿದರು. ಆದರೆನ್ನಾ, ಸರಕಾರಕ್ಕೆ ದಾದುಮುಟ್ಟಿ ಅದರ ವಿಚಾರ ಮಾಡೂತನಕಾ ಜನರನ್ನೇನು ಉಪವಾಸ ಕೊಳ್ಳಾದದ ಏನು ? ಅಡಿವಯ್ಯನವರು ಒಂದೇಸವನೇ ಮಿಡಿಕ್ಯಾಡ- ಲಿಕ್ಕೆ ಹತ್ತಿದರು. ಮೂರು ನಾಲ್ಕು ದಿನ ಜನರೆಲ್ಲಾರೂ ಒಪ್ಪತ್ತೇ ಅಂಬಲೀ ಕುಡಿದು ದುಡಿಲಿಕ್ಕೆ ಹೋದರು. ಮುಂದ ಉಪವಾಸ ಮಾಡಬೇಕಾದ ಕೆಟ್ಟಿದಿನ ಬಂದೇ ಬಿಟ್ಟಿತು.

ಆಗ ಈ ಮಲಕಪ್ಪನ ತಂದಿ ಉಂಗಿ ದೊಡ್ಡ ಬಕ್ಕಲು. ನಾಕು ಹಗೆ ವಿನ ತುಂಬ ಜೋಡಾ ತುಂಬಿ ಇಟ್ಟುಕೊಂಡಿದ್ದರೂ, ಒಬ್ಬರಿಗೂ ಒಂದು ಕಾಳೀನೂ ಕೊಟ್ಟಿದ್ದಳ್ಲ. ದೂಪಾಯಿ ತೊಗೊಂಡು ಯಾರಾದರೂ ಕೊಳ್ಳಲಿಕ್ಕುಂತ ಹೋದರ, ಪ್ರಾಟೀದರಕ್ಕಿಂತಲೂ ಒಂದು ಚಟ್ಟಾಕು ತುಟ್ಟಿಯೇ ಹೇಳಿತ್ತದ್ದು. ಕಾಲೊಳಗ ತಾರಣ ಇದ್ದವರು ಪ್ರಾಟೀಗೇ ಹೊಗಿ ತರತಿದ್ದರು; ತಾರಣ ಇಲ್ಲ- ದವರು ಆತ ಹೇಳಿದ್ದಾಗಂ ಕೊಂಡುತ್ತಂದು ಅಂಬಲೀ ಕಾಸಿಕೊಂಡು

ಕುಡಿತಿದ್ದರು. ಅಡಿವಯ್ಯನವರು ಅನ್ನಭತ್ತಾ ಸಂದೂ ಮಾಡಿದ್ದಂದರೆ, ಅವನೆ ಹೊಟ್ಟುಗೆ ಬೆಂಕೇ ಬಿಡ್ಡಾಂಗ ಆಗತ್ತು. ಯಾಕಂದರ, ಅವನಲ್ಲಿ ಜೋಳಾ ಕೊಂಡು ತರುವವರ ಸಂಖ್ಯೆ ಕಡಿಮೆ ಆಗು. ನೋಡು ಕಿಟ್ಟಣ್ಣಾ, ಎಂಥಾ ರಾಮನ ಕಾಲದೊಳಗ ಸಹಿತ ರಾವಣರು ಇದ್ದು ಉರಾರಲಾ! ಧರ್ಮರಾಜನ್ನ ದೈತ್ಯಿಸತ್ತಿರು ದುರ್ಯೋಧನನಂಭವರು ಎಲ್ಲಾ ಕಾಲದೊಳಗೂ ಇರುವವರಂತಿರುತ್ತಾರೆ ! ಉರಾಗಿನ ಮಂದಿಲಾ ಬಡಜನರಿಗಾಗ ಕಡುಳು-ಕರಿಗಿ ಸಹಾಯಮಾಡಲಿಕ್ಕೆ ಸಿದ್ಧರಾದರೂ, ಈ ನಮ್ಮ ಮಲಕಪ್ಪನ ತಂದಿಯ ಕಲ್ಲೆ ದೆಯೇನೂ ಕರಗಿಲ್ಲ. ಜನರೆಲ್ಲಾ ಬರಿಕೊಟ್ಟಿಂದ, ಮುಖಾಬಾಡಿಸಿ-ಕೊಂಡು ಬಿದಿರುವಾಗ, ಆತ ಹೊಟ್ಟಿತುಂಬ ಉಂಡು ಶೇಗಿ, ವಿಂತಿಮ್ಮೆಯಲ್ಲಿ ಕೈಯಾಡಿಸತ್ತಾ ತಿರಿಗ್ಯಾಡತಿದ್ದು. ಅವನ ಎಡಗೈಯಾಗಿನ ಬಂಗಾರದ ಸಲಕಡೆ, ಜರದ ರುಮಾಲು, ಮಲ್ಲ ಮಲ್ಲ ಅಂಗಿ, ಮುಖಮಲಿನ ಜಾಕೀಟು— ಇವನ್ನೆಲ್ಲಾ, ಬರಗಾಲದ ಬಡಜನರು ಬೆರಗಾಗೇ ನೋಡತಿದ್ದರು. ಅವನ ಸಿರಿವಂತಿಕೆಗೆ ಮರುಳಾಗಿ, ಒಬ್ಬಿಬ್ಬರು ಹರೇದ ಹೆಣ್ಣುವಂಕ್ಕಿಳು ದಾರೀ ತಪ್ಪಿಯೂ ನಡೆದರು. ಇದರಿಂದ ಅಡಿವಯ್ಯನವರು ಮರಮರ ಮರಗಿರಲ್ಲಿದೆ, ಆ ಹೆಣ್ಣುಮಕ್ಕಳ ಹತ್ತುಗಡೆಯವರೆಲ್ಲ ಒಳಗೊಳಗೇ ತುಂಬ ಸಂಭಾವ-ಗೊಂಡರು. ಇದಕ್ಕ ಸಂದರ್ಭದೊಳಗೆ ಅಡಿವಯ್ಯನವರ ಅನ್ನಭತ್ತದ ಕಾಳೆಲ್ಲಾ ತಳಗಂಡಿದ್ದೂ ! ಪ್ರಾಟೆಂಡ್ ಕೊಂಡು ತಂದೀನಂದರ ಕೈಯೋಳಗ ಕಾಸಿಲ್ಲ. ಉದೊಳಗ ಬ್ಯಾರೆಯವರ ಕಡೆ ಒಂದು ಕಾಳು ಧಾಸ್ಯಪೂ ನಿಗುವ ಹಾಂಗಿರಲಿಲ್ಲ. ಇನ್ನೇನು ಮಾಡಬೇಕು ಆವರು ? ” ಎಂದು ಭಾವಾವಿಷ್ಟರಾಗಿ ಹೇಳುತ್ತಿರುವಾಗ, ಮೇಲಗಿರಿಸಿಟ್ಟಿರಿಗೆ ಮತ್ತೆ ಕೆಮ್ಮು ಬಂತು. ಕೆಮ್ಮು ಕೆಮ್ಮು ಹತ್ತಿರದಲ್ಲಿಯೇ ಇದ್ದ ಕಾಳಂಜಿ (ಸೀಕದಾಸಿ)ಯಲ್ಲಿ ಉಗುಳಿ, ಸ್ವಲ್ಪ ವೇಳೆ ಸಾವರಿಸಿಕೊಂಡು, ಮತ್ತೆ ತಮ್ಮ ಕತೆಯನ್ನ ಪ್ರಾರಂಭಿಸಿದರು :

“ನೋಡು ಕಿಟ್ಟಣ್ಣಾ, ದಿನದಿನಕ್ಕೆ ಮೋಡಗಳು ಎದ್ದು ಮುಗಲ ಮ್ಮೆಲ ಓಡಾಡಲಿಕ್ಕೆ ಹತ್ತಿದೂ. ಒಂದು ದಿವಸಂತೂ ದೊಡ್ಡ ಆಡ್ಡ ಮಳಿದ್ದು, ಪ್ರವಾಹ ಕೆರಿಯ-ಕಟ್ಟಿಯ ಕೆಲವು ಭಾಗವನ್ನ ಕೊಟ್ಟಿಕೊಂಡು ಹೋಯ್ಯು ! ಹೊಟ್ಟಿಗಿಲ್ಲದ ಜನರು ಮುಳ್ಳುಗಳ್ಯಾಯ ಹೆಣ್ಣುಗಳನ್ನ ತಂದು ಸುಟ್ಟು ಸುಟ್ಟು ತಿನ್ನ ತೊಡಗಿದರು; ಅದು ಸಾಲದೆ, ಎಂತೆಂಥಾದೊ ಹಸುರುಸೊಪ್ಪನ್ನು ತಂದು

ಕುದಿಸಿ ಕುದಿಸಿ ತಿನ್ನಲಾರಂಭಿಸಿದರು. ಅಡಿವಯ್ಯನವರು ಇದನ್ನೆಲ್ಲ ಸೋಡಿದರು; ತಮ್ಮ ಅಸಾಮಧ್ಯಕ್ಕಾಗಿ ಕಳವಳಿಗೊಂಡರು. ‘ ಈಗ ಇಲ್ಲದ ಅಭಿಮಾನ ಹಿಡಿದು ಸುಮ್ಮನೀರೂದೇನೂ ಸರಿಯಾದದ್ದಲ್ಲ’ ಅಂತ ಮನಸ್ಸಿನಲ್ಲಿ ನಿಧಾರ ಪೂಡಿದರು. ಈ ಮುಲಕಪ್ಪನ ತಂದೆಯ ಮನಿಗೆ ತಾವಾಗಿಯೇ ಹೋಡರು. ದುಡ್ಡಿನ ಗಮಜು ಬಾಳ ಕೆಟ್ಟಿ ಕಿಟ್ಟಣ್ಣಾ! ಮನಿಮುಟ್ಟಿ ಬಂದ ಆ ಹಿರಿಯ ಮನುಷ್ಯನನ್ನು ‘ ಮಾತ್ರಾಲ ಬರಿ ’ ಅಂತ ಕರೀಲಿಲ್ಲಂತ ಆ ಜಂಬದ ಕೋಳಿ ! ಆದೇನು, ಹೊತ್ತು ಬಂಡಾಗ ಮನುಷ್ಯ ಕತ್ತಿಯ ಕಾಲನಾದರೂ ಹಿಡಿಯಬೇಕಾಗತಕದಲ್ಲಾ? ಅಡಿವಯ್ಯನವರಿಗೆ ಕೋಪಬಂದರೂ, ಅದನ್ನು ನರು ತಡೆದುಕೊಂಡು ಹೇಳಿದರು :

‘ ನಾ ಈಗ ನಿಮ್ಮ ಮನಿಗೆ ಯಾಕ ಬಂದಿನಿ ಅಂಬಾದು ನಿನಗ ಗೊತ್ತಾ-ಗಿದ್ದಿತು ಬೋರಣ್ಣಾ! ಬೋರಣ್ಣ ನಿಲ್ರಕ್ಷ್ಯಾಭಾವದವನಾಗಿಯೆ ಹೇಳಿದ :

‘ ಗೊತ್ತಾದರೂ ಸರಿ, ಗೊತ್ತಾಗಿದ್ದರೂ ಸರಿ ! ನೀವು ನಮ್ಮ ಮನೀ ಕೆಟ್ಟೀ ಕಲ್ಲು ಹತ್ತುವ ಕಾರಣಕ್ಕ ಇರಲಿಲ್ಲ ! ’

‘ ನೋಡಿ ಬೋರಣ್ಣಾ! ಸಾವಿರಾರು ಜನ ಕೂಳಿಲ್ಲದೇ ಸಾಯಲಿಕ್ಕೆ ಹತ್ತಾರ್ಥಿರ.....’

ಬೋರಣ್ಣ ಸಂಪನ್ಮೇ ಪೂತನಾಡಿದ :

‘ ಆ ಸಾಯವರನ್ನು ಬದಿಕಿಸುವ ದೇವರು ನೀವು ಇದ್ದಿರಲಾ! ನಾವೇನು ಮಾಡುವನರು ? ’

‘ ಹಾಂಗಲ್ಲ ಬೋರಣ್ಣ, ಇನ್ನ ಹತ್ತಿಪ್ಪತ್ತು ದಿನಾ ಆ ಜನರನ್ನ ಹೊಟ್ಟಿಗೆ ಕೊಟ್ಟಿ ಹಿಡಿದರೆ, ಅಪ್ಪೊಳಗ್ಗ ಸರಕಾರದಿಂದ ಏನಾದರೂ ಸಹಾಯದೆ ವ್ಯವಸ್ಥಾ ಆಗತಕದ. ಇನ್ನೂ ಒಂದು ಅಂದರೆ, ಈಗ ನಾವು ಈ ಜನರ ಕೈಬಿಟ್ಟಿರೆ, ಕೆರೆಯ ಕೆಲಸೆಲ್ಲಾ ಕೆಟ್ಟಿ ಹೋಗತಕದ ! ’

‘ ಹೋಗೊಗ್ಗಿರೀ ! ಉಂರಿಗೆ ಉಪಕಾರಾ ನೂಡಿ ಉಂಟಾಕಾಣದ್ದ ಹೋಡರಂತ! ನಾವೇನು ಮಾಡಬೇಕಂಬಾದು ನಮಗ ಗೊತ್ತದ. ಇದಮೊಳಗ ನಮಗ ಯಾರೂ ಬುದ್ಧಿಹೇಳಿಕೆ ಬರುವ ಕಾರಣಿಸೂ ಇಲ್ಲ ! ’

‘ ಈಗ ಹೀಂಗ ಒಗಿದು ಮಾತಾಡಬ್ಬಾಡ ಬೋರಣ್ಣಾ! ಬರಾ ಮೂರು ದಿನ—ಮಾತು ಅನುಗಾಲಾ ಅಂತ ಹೇಳಿತಾರ; ಕೇಳಿದಿ ಇಲ್ಲೋ? ಇದಕ

ದಿನಾಂಕ ಏನೂ ಕಡಿತನೆಕೊ ಇರ್ಲಾದಿಲ್ಲ. ಅಲ್ಲಿದ ಜನತಾಕ್ಯ ಮಾಡಿದ ಉಪಕಾರ, ಇಂದಿಲ್ಲ ನಾಳೆ ಫಲಾ ಕೊಡದೇ ಹೋಗೋದಿಲ್ಲ !'

' ಭೇ ಭೇ ! ಆ ಫಲಾ ಸಮಗೇನೂ ಬಾಂಡ್ರೆನಾ ! ಅವು ನಿಮಗ್ ಇರಲಿ ! ಶೀವಕ ಮೊಟ್ಟೀ ಕಟ್ಟಿಕಟ್ಟಿ ಇಡರಿ ! '

' ಹೀಗೆ ಅಹಂಕಾರದ ಮಾತು ಆಡಬಾರದು ಚೋರಣ್ಣಾ ! ಮನುಷ್ಯಗೆ ಮಾರೂ ವ್ಯಾಳಾ ಏನೂ ಸರೀ ಇರ್ಲಾದಿಲ್ಲ. ಎಲ್ಲಾರಿಗೂ ಒಮ್ಮೆಲ್ಲಾ ಒಮ್ಮೆ ಬಿಕ್ಕಿಟ್ಟಿನ ಪ್ರಸಂಗ ಬಂದೇ ಬರತಿರತಾವ. ಅಂಥಾ ಪ್ರಸಂಗದಾಗ ಮನುಷ್ಯರಿಗೆ ಮನುಷ್ಯರೇ ಸಹಾಯಮಾಡಬೇಕಾಗತ್ಯದ ! '

' ಆಯ್ದನವರ, ನನ್ನ ಮುಂದ ಇಲ್ಲಿದ ಪಟ್ಟರಂಗಾ ಬಿಂಜ್ಜಿಬಾಂಡಿ ! ಒಳ್ಳೀ ಮಾತಿನಿಂದ ಹೇಳಿತ್ತಿನಿ, ಇಲ್ಲಿಂದ ಹೊಂಟು ಹೋಗರಿ ಸೀವು ! '

' ನಿನ್ನಿಂದ. ನಾನು ಪ್ರಕೃಟಿಯಾಗಿ ಏನೂ ಕೇಡಲಿಕ್ಕೆ ಬಂದಿಲ್ಲ ಚೋರಣ್ಣಾ ! ಈಗ ನೀನು ನಿನ್ನ ಹೆಗೆಯನ್ನ ತೆಗೆಸಿ ಜೋಳವನ್ನ ಅಳಿದುಕೊಡು! ಸುಗ್ರಿಯ ತಲೆಯ ಹೇಳೆ ಅವನ್ನೆಲ್ಲಾ ನಿನಗ ಒಪ್ಪಿಸೂ ಹೊಡೇ ನಾನು ಹೊರತ್ತಿನಿ. ಎಲ್ಲಾ ದೃಶ್ಯರಿಂದಲೂ ಕೂಡಿಸಿ, ಒಂದು ಕಾಡೂ ಕಡಿಮಿಯಾಗದಂತೆ ನಾನೇ ಅಳಿದು ಕೊಡತ್ತಿನಿ.....'

' ಭಾಳ ದೊಡ್ಡ ಒಕ್ಕಲು ಸೀನೂ ! ಹೇಳಿ ಕೇಳಿ ತಿರಿತಂಡು ತಿನ್ನೂ ಜಂಗನು ನೀನು ! ನಿನ್ನ ಹೊಣೀ ಮಾಯಾಲ ನಾನು ಕಾಳುಕೊಡಬೇಕೆ ? ಏನು ಸುಮ್ಮಂತ ಹೊಂಟುಹೋಗುತ್ತಿಯೋ, ಜಂಡಿನ ಮಾಯಾಲ ಕೃಕೊಡಬೇಕೋ ? '

' ನೀನು ಅದನ್ನು ಮಾಡಿದರೂ ಅಡ್ಡಿಯಿಲ್ಲ. ನಿನ್ನ ಜೋಡಿ ಮಾತ್ರ ನನಗ ಬೇಕೇಬೇಕು ! '

ಚೋರಣ್ಣ ರೊಟ್ಟಿನಿಂದಲೇ ನುಡಿದ :

' ಹೋಗ್ನೋಗು, ಜೋಳಿಗೇ ತೋಗೊಂಡು ಬಿಕ್ಕಿಕ್ಕೆ ಬಾ ! ಮುಂಟಿಗತುಂಬ ಕಾಳುಹಾಕಿ ಕಳಿಸತ್ತಿನಂತ ! '

ಅಯ್ಯನವರಿಗಾದ ಸಂತಾಪ ಅವರ ಹೊಟ್ಟಿಯಲ್ಲಿ ಹಿಡಿಸದೆ ಹೊರಹೊಮ್ಮೆತು :

' ಎಲೋ ! ನಾನು ತಪ್ಪಿದೆ. ಮನುಷ್ಯನಲ್ಲಿದ ಪಾರಿಯ ಕೊಡ ಮನುಷ್ಯರಂತೆ ನಡೆದುಕೊಳ್ಳುವ ತಪ್ಪನ್ನು ಮಾಡಿದೆ. ನಾಳೆಯ ದಿನ ನಾನು

ನನ್ನ ಜೋಳಿಗಿನಟ ತಕ್ಕೊಂಡು ಬರತ್ತಿನಿ, ಆಗ ನನಗ ನೀಡಲಾಕ್ಕೆ ನಿನ್ನ ಮನ್ಯಾಗ ಒರೆದು ಮುಟ್ಟಿಗಿ ಕಾಳಾದರೂ ಇರತಾವೇನೋ ನೋಡೋಣಂತ !

‘ ಎಲ್ಲಾ ಗೊತ್ತುದ್ದಕ ಹೋಗೋ ಬಾಯ್ದುಡಕಾ ! ಕತ್ತಿ ಶಾಪಕೊಟ್ಟರ ಆಗಸಗ ಏನ ಅಗತ್ಯದ? ಏನೋ, ಅಯ್ಯನವರೂ ಅಂತ ಕೈಕಾದರ, ಸಿನ್ನನಾಲಿಗ ಉದ್ದ ಅಗತ್ಯನಟ ಹೊಂಟ್ಟದ! ಈಗೇನು ಸುಮೃದ್ಧ ಹೊಂಟುಹೋಗತಿಯೋ ಜೀಕಾಗಾಷಾವೋ ಭರಮವ್ವನ ಪ್ರಸಾದ ! ’

ಸರಾತೆ, ಸಂತಾಪ, ಕಳೆವಳಿ ಇವೆಲ್ಲಾ ಅಡಿವಯ್ಯನವರ ಮನಸಿನ ಮ್ಯಾಲ ಮುತ್ತಿಗೇ ಹಾಕಿದುವು. ಕಣ್ಣಿನಿಂದ ಹಸಿಗಳೂ ಉದುರಿತೊಡಗಿದುವು. ಮುಂದೆ ಅವರು ಬಂದನ್ನೂ ಮಾತಾಡದೇ, ಹಾಂಗ ಮರಳಿ ಬಂದರು. ಆ ಭಾವನೀಯ ಆವೇಶದೊಳಗೆ ಅವರು ಬಡಜನರ ಬಿಡಾರದೊಳಗ ಹೋದರು. ಅವರಲ್ಲಿಯ ಮುಂದಾಳುಗಳನ್ನೇಲ್ಲ ಈಡಿಸಿ ಹೇಳಿದರು!

“ ಹುಂ, ಹೊರಡಿರಿ. ಈಗ ನಾವು ಚೋರಣ್ಣನವರ ನಾಳ್ಬ್ರಾಹಿಗಳನ್ನು ತೆಗೆದು ಜೋಳವನ್ನು ಆಳಿದುಕೊಂಡು ಇಲ್ಲಿಗೆ ತರಬೇಕು. ಯಾರಾದರೂ ಅಡ್ಡಿಮಾಡಿದರ, ಅವರ ಕೈಕಾಲುಗಳನ್ನು ಕಟ್ಟಿ ಚೆಲ್ಲಿ, ನಮ್ಮ ಕೆಲಸವನ್ನು ನಾವ ಮಾಗಿಸಿಕೊಂಡು ಬರಬೇಕು. ತುಂಟೆ ಆಕಳಿಂದ ಹಾಲು ವಡೀಬೇಕಾದರ ಅದಕ್ಕ ದಳೀಕಟ್ಟಲೇಬೇಕು; ರೋಡಳೆಬಾಯಿ ಹಿಡಿಯಲೇ ಬೇಕು; ಒತ್ತಾಯ-ದಿಂದ ಹಾಲನ್ನ ಹಿಂಡಿಕೊಳ್ಳಲಿಕ್ಕೇ ಬೇಕು!

ಹೆಸಿದು ಸಂಕಟಪಡುತ್ತಿದ್ದ ಜನ, ಕೂಡು ಸಿಗುವುದಿಂದರೆ ಅದಕ್ಕಾಗಿ ಕಾಯ್ದವಾಡದಿಬಿಡುವರೆ ? ಗುದ್ದಲಿ-ಸಲಿಕೆಗಳನ್ನೂ, ಬುಟ್ಟೀ-ಚೀಲಗಳನ್ನೂ ತೆಗೆದುಕೊಂಡು ಹಿಂಡುಗಟ್ಟಿ ಹೊರಟಿರು. ಚೋರಣ್ಣನವರ ಹಗೆಗಳನ್ನು ಅಗಿಯತೊಡಿದರು. ಚೋರಣ್ಣ, ಅತನ ನಾಲ್ಕೆಯುದು ಜನ ಆಳುಗಳು ಈ ಸೂರಾರು ಜನರ ಮುಂದೆ ಏನು ಮಾಡಬಲ್ಲರು? ಅದರೂ ಅವರು ಸುಮೃಗಿರಲಿಲ್ಲ. ಕೂಡಲಿ-ಕುಡುಗೋಲುಗಳನ್ನು ತೆಗೆದುಕೊಂಡು ಕಾಳೆಗಕ್ಕೇ ಬಂದರು. ಸೆರವಿಯಲ್ಲಿಯ ಒಬ್ಬಬುರಿಗೆ ಏಂಟುಗಳನ್ನೂ ಹಾಕಿದರು. ಕೂಡಲೇ ಗುಂಪಿನ ಜನರು ಜೀವದ ಹಂಗಡೊರೆದು ಅವರನ್ನ ಸುತ್ತುಗಟ್ಟಿದರು. ಗಟ್ಟಿಗರು ಮುಂದುವರಿದು ಹೋಗಿ, ಅವರ ಕೈಯಲ್ಲಿಯ ಕೂಡಲಿ-ಕುಡುಗೋಲುಗಳನ್ನು

ಕಿತ್ತು ಕೊಂಡರು. ಇನ್ನು ಕೆಲವರು ಅವರಸ್ಯ ಹಗ್ಗಗಳಿಂದ ಚೆನ್ನಾಗಿ ಬಿಗದುಕಟ್ಟಿ ಚೆಲ್ಲಿದರು.

ಹಗೆಗಳ ಬಾಯನ್ನು ತೆರೆದಾಯಿತು, ತುಂಬಿ ಸೂಸುವ ಹಗೆಗಳು! ಅಲ್ಲಲ್ಲಿ ದೊಡ್ಡ ದೊಡ್ಡ ಗೂಡಾರಗಳನ್ನು ಹಾಸಿ, ಕಾಣುಗಳನ್ನು ತೆಗೆ-ತೆಗೆಮು ಅವುಗಳ ಮೇಲೆ ಸುರುವಶೈಂಡಿಗಿದರು. ಎಲ್ಲರಿಗೂ ಉತ್ಸಾಹವೇ ಉತ್ಸಾಹ! ಅಡಿವಯ್ಯನವರಂತೂ ಮಿಂಚಿನ ವೇಗದಿಂದ ಅತ್ತಿತ್ತ ತಿರುಗಾಡುತ್ತಿದ್ದರು. ಅನೇಕ ಜನರು, ಮೇಲೆ ಬಿದ್ದ ಕಾಣುಗಳನ್ನು ಅಳೆದಳೆದು ಜೀಲಗಳನ್ನು ತುಂಬಕೊಡಿಗಿದರು. ಹೊರಣ್ಣ, ಅವನ ಅಳುಗಳು, ಬಿದ್ದಲ್ಲಿಯ ಬಿದ್ದ ಕೊಂಡು ಅಡಿವಯ್ಯನವರಂತೂ ಜನರನ್ನೂ ಬಾಯಿಗೆ ಬಂದಂತೆ ಬೈಯುತ್ತಿದ್ದರು.

ಎರಡು-ಮೂರು ತಾಸುಗಳಲ್ಲಿಯೇ ಹಗೆಗಳೆಲ್ಲ ತೆರೆವಾದುವು. ತುಂಬಿದ ಧಾನ್ಯದ ಜೀಲಗಳು ಅನ್ನಭರ್ತುದ ಉಗ್ರಾಳದ ಕಡೆಗೆ ಸಾಗತೊಡಿಗಿದುವು. ಎಲ್ಲ ಜೀಲಗಳೂ ಹೊರಟುಹೊದಮೇಲೆ, ಅಡಿವಯ್ಯನವರು ಮುಂದೆ ನಿಂತು, ಹೊರಣ್ಣನ ಮುಟ್ಟು ಆಶನ ಅಳುಗಳ ಕಟ್ಟಿಸ್ತು ಬಿಜ್ಜಿಸಿದರು. ಆಗ ಹೊರಣ್ಣ ಸಿಟ್ಟಿಸಿಂದ ಹುಚ್ಚಿನಂತಾಗಿದ್ದ. ಕಟ್ಟಿಗೆನ್ನು ಬಿಜ್ಜಿದೊಡನೆಯಿ ಹತ್ತಿರ-ನಿಂತ ಒಬ್ಬಬ್ಬರು ತರುಣರನ್ನು ಹೊಡಿದ; ಗುದ್ದಿದ. ಆಗ ಅಡಿವಯ್ಯನವರು ಮುಂದಾಗಿ ಹೇಳಿದರು :

“ ಹೊರಣ್ಣ, ಈಗ ನಿನು ಏನನ್ನೂ ನಾಡಲಾರಿ. ಇದು ತೆಗೆದುಕೊ, ನಿನ್ನ ಕಾಣುಗಳ ಲಕ್ಷ್ಯಾಚಾರ! ಉರ ದೈವದವರ್ಲಲ್ಲ ಕೂಡಿ ಈ ನಿನ್ನ ಕಾಣುಗಳನ್ನು ತಗೊಂಡಾರ. ಸುಗ್ರಿ ಮುಗಿಯವದೇ ತಡ, ನಿನ್ನ ಕಾಣು ನಿನ್ನ ಮನಿಯೋಳಗ ಬಂದು ಬೀಳಿತಾವ !”

ಹೊರಣ್ಣ ಆ ಲೆಕ್ಕಾಚಾರದ ಕಾಗದವನ್ನು ಚರಪರನೇ ಹರಿದು ಗಾಳಿಯೋಳಿಗೆ ತೊರಿಬಿಟ್ಟಿ. ಆ ಮೇಲೆ ಮಿಸೆ ತಿರುಹುತ್ತ ಮಾತಾಡಿದ:

“ ಎಲೇ ತಿರುಕಾ! ನನ್ನ ಕಾಣನ್ನು ನಾನು ಹ್ಯಾಂಗ ಮುಟ್ಟಿಸಿ-ಗೊತ್ತಿನಂಬಾಡು ಸೋಡತಿರು! ಈ ನಿನ್ನ ಕಳ್ಳರ ಗುಂಪಿಗೆಲ್ಲಾ ಜೀಲಿನ ದೊಟ್ಟೀ ತಿನಿಸದ್ದರ, ನಾನು ನನ್ನ ತಂದಿಯ ಮಗನೇ ಅಲ್ಲ! ತಿಳಿತೇನು? ಮಾತ್ರ ಇಂಗ್ಲಿಷ್ ಸರಕಾರ ಅಳೆತ್ತಿದಂಬಾದನ್ನು ಮರಿಬ್ಬಾಡ !”

ಅಡಿವಯ್ಯನವರು ಸುಮ್ಮನೆ ಒಂದು ಉಪೇಕ್ಷೆಯ ನಗೆಯನ್ನು ನಕ್ಕು-

ಜನರೆಲ್ಲರನ್ನೂ ಕರೆದುಕೊಂಡು ಅಲ್ಲಿಂದ ಹೊರಟುನಡಿದರು. ಆಳುಗಳೊಂದಿಗೆ ಚೋರಣ್ಣ ಸಿಡುಗುಟ್ಟುತ್ತೆ ಮನೆಯ ಕಡೆಗೆ ನಡೆದ.

ಕಾಳು ಬಂದು ಬೀಳುವುದೇ ತಡ. ಭತ್ತದಲ್ಲಿ ಕೇರುವುದು, ಕುಟ್ಟುವುದು, ಬೀಸುವುದು ನಡೀತು. ಹೆಂಗಸರೆಲ್ಲ ನಗರಮಾತುಗಳನ್ನಾಡುತ್ತ ಹೊಟ್ಟಿಗಳನ್ನು ತಟ್ಟಿತೊಡಗಿದರು. ನಾಲ್ಕುದು ದಿನಗಳಿಂದಲೂ ಆಹಾರದ ಮುಖವನ್ನೇ ಕಾಣದ ಜನಜಂಗುಳಿ, ಹೊಟ್ಟಿತುಂಬ ಉಟಪನಾಡಿ ತೃಪ್ತಿಯಿಂದ ತೇಗತು. ಅಂದು ಜನರ ಬಾಯಲ್ಲಿಲ್ಲ ಚೋರಣ್ಣನ ವಿವರಕವಾದ ಮಾತೇ ಮಾತು. ಒಬ್ಬನೆಂದ:

“ ಸುಮೃಗಳ ಒಕ್ಕೀ ಮಾತಿನಿಂದ ಕಾಳು ಕೊಡಬಾರದ್ದ ಮಾರಾಯ ! ಕೈಕಾಲು ಕಟ್ಟಿಸಿಕೊಂಡು ಮಂದಿಯೋಳಿಗ ಮಾನಗೇಡು ಆಗೂದಕ್ಕೆ ಯಾರು ಹೇಳಿದಾರು ! ”

ಇನ್ನೊಬ್ಬ ಹೇಳಿದ :

‘ ಏನ್ತ ಆಗಲಿ, ಆ ಪ್ರಜ್ಞವಂತನ ಧರ್ಮದಿಂದ ಹೊಟ್ಟಿತುಂಬ ಉಟ ಸಿಕ್ಕಿತು ಹೋಗು ! ಅಂವ ಕಾಣ ಕೂಡಿಸಿ ಇಟ್ಟರದಿದ್ದರ, ನಮಗೆಲ್ಲೆ ಇಂದ ಅನ್ನ ಸಿಗತಿತ್ತು ? ’

ಮತ್ತೊಬ್ಬ ಹೇಳಿದ :

‘ ಅಂವಗ ಕೂಡಿಸಿ ಇಡಲಾಕ ಯಾರು ಬ್ರಾಹ್ಮ ಅಂತಾರೋ ! ಇದ್ದ ವರು ಇಲ್ಲದವರಿಗೆ ಯಾಳೇ ಪರಸಂಗ ನೋಡಿ, ಕೂಡತಾ ಇರಬೇಕನಾ ! ಬರೇ ಹಾವಿನ್ನಾಂಗ ಹೊನ್ನಿನ ಕೊಪ್ಪರಿಗೇ ಕಾಯಕೋತ್ತ ಕುಂತರೆ ಏನ ಉಪೇಗ ಆಗತ್ಯೇತಿ ! ’

ಒಬ್ಬ ತರುಣ ಸಿಡಿನುಡಿಗಳಿಂದ ಹೇಳಿದ :

‘ ಹಾವಿನ ತಲೀ ಜಜ್ಜಿ ಕೊಂಡುಹಾಕಿದಂವಗ ಹೊನ್ನಿನ ಕೊಪ್ಪರಿಗೇ ಉಪೇಗ ಆಗೇ ಆಗತ್ಯೇತಿ ! ಕೊಳ್ಳಾದು ಪಾಪಕ ಅಂತ ಬಿಟ್ಟುಬಿಟ್ಟರ, ಆ ನಂಜಿನ ಹಾವು ಸಾಯಾದು ಯಾವಾಗ—ಹೊನ್ನಿನ ಕೊಪ್ಪರಿಗಿ ಸಿಗೂದು ಯಾವಾಗ ? ’

ಹೀಗಳ ಅನೇಕ ಪ್ರಕಾರದ ಮಾತು ನಡೆದೂ ಆಸಿ; ಚೋರಣ್ಣ ದಾರಿಗೆಡಿಸಿದ ಹೆಣ್ಣು ಮಕ್ಕಳ ಹತ್ತುಗಡೆಯವರಂತೂ ಮೊದಲೇ ರೊಟ್ಟಿಗೆದ್ದವರು. ಈಗ ಉರಿಗೆಲ್ಲ ವಿಮೋಧಿಯಾಗಿ ಸಿಂತ ಚೋರಣ್ಣನ ಮೇಲೆ ಬೆಂಕಿಯನ್ನೇ ಕಾರಣಿತೊಡಗಿದರು.

ಅದೇ ದಿನ ನಟ್ಟಿರುಳಿನಲ್ಲಿ ಚೋರಣ್ಣನ ಮನೆಗೆ ಬೆಂಕಿಹತ್ತಿತು. ಎಪ್ಪೋನ್ನು ಹೊತ್ತಿನ ವರೆಗೆ ಜನರಿಗದು ಗೊತ್ತೇ ಆಗಿರಲಿಲ್ಲ. ಗೊತ್ತಾಗಿದ್ದ ಕೆಲವು ಜನರು ಗಡ್ಡಲ ಮಾಡಿರಲಿಕ್ಕು ಇಲ್ಲ. ಅಡಿವಯ್ಯನವರಿಗೆ ಈ ಸಂಗತಿಯು ತಿಳಿದೊಡನೆಯೇ ಅವರು ಗಡುವಿಸಿ ಮೇಲಕ್ಕೆದ್ದರು. ಜನರನ್ನೆಲ್ಲ ಗುಂಪು-ಗೂಡಿಸಿ ಚೋರಣ್ಣನ ಮನೆಯ ಕಡೆಗೆ ಓಡಿದರು. ಹೊಗಿ ನೋಡುತ್ತಾರೆ; ಮುಂಬಾಗಿಲ ಚಿಲಕ ಹಾಕಿದೆ. ಮುಮ್ಮನೆ; ನಡುಮನೆಗಳೆಲ್ಲ ಒಂದೆಸವನೆ ಧಗ-ಧಗಿಸುತ್ತಿಲಿನೆ. ಚಿಲಕ ತೆಗೆದು ಮುಂಬಾಗಿಲನ್ನು ತೆರೆದಾಯಿತು. ಆದರೆ ಒಳ ಗೆಲ್ಲ ವ್ಯಾಪಿಸಿದ ಉರಿಯಲ್ಲಿ ನುಗ್ಗಿ ಹೊಗಿವುದು ಅಸಾಧ್ಯವಾಗಿಯೇ ಇತ್ತು. ಅಂತಹದರಲ್ಲಿಯೆ ಮೈಗೆಲ್ಲ ರುಳ ತಗುಲಿದ ದೊಡ್ಡದೊಂದು ಎತ್ತು, ಒಳಗಿಂದ ಓಡಿ ಹೊರಗೆ ಬಂದಿತು; ಮುಂದಿನ ಅಂಗಡಲ್ಲಿ ಹೊಗಿ ಸಂಕಟಪಡುತ್ತ ಬಿದ್ದ ಕೊಂಡಿತು.

ಮನೆಯೊಳಗಿಂದ ಯಾವ ಉಲಪ್ಪ ಒದರಾಟವೂ ಕೇಳಬರುತ್ತಿರಲಿಲ್ಲ. ಚೋರಣ್ಣನ ಹಂಡತಿ ಆಗ ಉರಾಲ್ಲಿ ಇರಲಿಲ್ಲ. ಇದೇ ನಮ್ಮ ಮಲಕಪ್ಪನನ್ನು ಕಡೆಯಲಿಕ್ಕೆಂದು ತವರುಮನೆಗೆ ಹೊಗಿದ್ದಳು. ಮನೆಯಲ್ಲಿ ಇರುವವರೆಂದರೆ ಚೋರಣ್ಣನ ವಿಧವೆಯಾದ ತಂಗಿ ಒಬ್ಬಕೆ, ಚೋರಣ್ಣ, ಅವನ ಆಳುಗಳು. ಯಾರ ಉಲಪ್ಪ ಇಲ್ಲಿರುವುದು ನಮಗೆಲ್ಲರಿಗೂ ಆಶ್ಚರ್ಯವನ್ನು ಉಂಟು ಮಾಡಿತು.

ಹತ್ತಿ ಉರಿಯುತ್ತಿದ್ದ ಬೆಂಕಿಯನ್ನು ಹೆದಕ್ಕೆ ತರಬೇಕಾದರೆ ೩-೪ ತಾಸು ಗಳು ಒಂಟಾದುವು. ಒಳಗೆ ಹೊಗಲಿಕ್ಕೆ ಬರುವಂತಾದ ಮೇಲೆ, ಕೆಲವು ಜನ ಗಟ್ಟಿಗೆಡೊಂದಿಗೆ ಅಡಿವಯ್ಯನವರು ಸ್ವತಃ ಹೊಗಿ ನೋಡಿದರು. ಚೋರಣ್ಣ ಹೆಡಮುರಿಕೆ ಕಟ್ಟಿಸಿಕೊಂಡು ಬಿದ್ದ ಕೊಡಿದ್ದಾನೆ. ಬಿದ್ದಲ್ಲಿಯೇ ಉಸುರುಗಟ್ಟಿ ಅವನ ಪಾರಣವು ಹೊರಟುಹೊಗಿದೆ. ಇನ್ನೊಂದೆಡೆಯಲ್ಲಿ ಇಬ್ಬರು ಆಳುಗಳು ಕೊಲೆಗೊಂಡು ಬಿದ್ದಿದ್ದಾರೆ. ಚೋರಣ್ಣನ ತಂಗಿ ಎಲ್ಲಿಯೂ ಕಾಣಾತ್ತಿರಲೇ ಇಲ್ಲ. ಕೊಟ್ಟಿಗೆಯಲ್ಲಿ ಕಟ್ಟಿದ ದನಗಳೆಲ್ಲ ಅಲ್ಲಿಂದಲ್ಲಿಯೇ ಬಿದ್ದ ಸತ್ತು-ಹೊಗಿವೆ. ಅಡಿವಯ್ಯನವರು ಎಲ್ಲವನ್ನೂ ನೋಡಿದರು; ಕಂಬನಿಗರೆಯುತ್ತ. ಬಿಗಿದುಬರುತ್ತಿರುವ ಕಂಠದಲ್ಲಿ ಹೇಳಿದರು :

‘ಒಬ್ಬನ ಪಾಪ, ಸುತ್ತುಮುತ್ತಿನ ಪ್ರಾಣಿಗಳ ಮೇಲೂ ಸಂಕಟನನ್ನು ಒಡ್ಡುತ್ತಕದ. ಏನೇ ಆಗಲಿ, ಪಾಸಿಯನ್ನು ಪಾಪನಾಗ್ರದಿಂದಲೇ ಕಳ್ಳಿಯುವುದು ನೀತಿಗೆ ಸರಿಯಲ್ಲದ ಮಾತು! ಅಯಿತು, ಮಾತು ಮಿಂಚಹೊಯಿತು. ಇನ್ನು ಯಾವ ಮಾತನ್ನಾಡಿದರೂ ಏನು ಪ್ರಯೋಜನ !’

ಸರಿ! ಈ ಸುದ್ದಿ ಸರಕಾರಕ್ಕೆ ತಿಳಿಯದೆ ಇರುವುದೆ? ಬರಗಾಲದಿಂದ ಹಳಿದು ಸಾಯುತ್ತಿರುವ ಜನರ ವ್ಯವಸ್ಥೆಯನ್ನು ನಾಡಲು ಸಮಯಕ್ಕೆ ಸರಿಯಾಗಿ ಬಾರದೆ ಇದ್ದರೂ, ಈಗ ಸತ್ತನರ ವ್ಯವಸ್ಥೆಯನ್ನು ನಾಡಲು ಪೋಲೀಸರ ತಂಡವು ಬಂದಿತು. ಉಳಿರಲ್ಲಿ ಯಾರನ್ನು ಹಿಡಿದು ಬೆದರಿಸಿ ಕೇಳಿದರೂ ಒಬ್ಬರಿಂದಲೂ ಯಾವ ಸಮಾಖಾರವೂ ಪೋಲೀಸರಿಗೆ ಗೊತ್ತಾಗಲೊಳ್ಳಲು. ಸಂಶಯದ ಮೇಲೆ ಹಿಡಿಯಬೇಕೆಂದರೆ ಯಾರನ್ನು ಹಿಡಿಯಬೇಕು, ಎವ್ವಜನರನ್ನು ಹಿಡಿಯಬೇಕು? ಹಿಡಿದು ಬೆದರಿಸಿದರೂ ಆ ಬರಗಾಲದ ಹೊಟ್ಟಿಗಳ್ಳದ ಜನರಿಂದ ಪೋಲೀಸರಿಗೆ ಸಿಕ್ಕಬಹುದಾದರೂ ಏನು? ಆದಕ್ಕಾಗಿಯೇ ಪೋಲೀಸರು ಸಾಂಪ್ರದಾಯಿಕವಾಗಿ ಪಂಚನಾಮೆಯನ್ನು ಮಾಡಿದರು. ಹೊಲದಲ್ಲಿದ್ದ ಚೋರಣ್ಣನ ಆಳುಗಳನ್ನೇ ಸಂಶಯಗ್ರಸ್ತರಿಂದು ಹಿಡಿದುಕೊಂಡು ಹೊದರು. ಇಷ್ಟೆಲ್ಲ ಅನಧಿವಾಗಿರುವಾಗ, ಪೋಲೀಸರು ಜೊತೆಯಲ್ಲಿ ತಂದಬೇಡಿಗಳನ್ನು ಹಾಗಿಯೇ ಒಯ್ಯಬೇಕೆ?

ಅಡಿವಯ್ಯನವರು ಅನ್ನಭಕ್ತವನ್ನೂ ಕೆರೆಯ ಕೆಲಸವನ್ನೂ ಮುಂದು-ವರಿಸಿದರಾದರೂ, ಅದೇಕೊ, ಮೊದಲನ ಉತ್ತಾಹ-ಉಲ್ಲಾಸಗಳು ಇಲ್ಲದವರಾದರು. ಕೆರೆಯ ಕೆಲಸವೆಲ್ಲ ಮುಗಿಯಿತು. ನಾಳಿಗಾಲವೂ ಪ್ರಾರಂಭವಾಯಿತು. ನಿಂತುಹೋಗಿದ್ದ ಭೂಮಿಯ ಕಂದಾಯವನ್ನು ಮುಂದಿನ ವರ್ಷವಾದರೂ ನಷ್ಟಾಲು ಮಾಡಬಹುದೆಂಬ ಆಶೆಯಿಂದಲೋ ಏನೋ, ಸರಕಾರವು ಬರಗಾಲದ ರ್ಯಾತರಿಗೆಲ್ಲ ಪರಿಹಾರವನ್ನು ಒದಗಿಸಿತು. ಭೂಮಿಯ ಕೆಲಸ ಪ್ರಾರಂಭವಾಗಿ ಕೂಲಿಕಾರಿಗೂ ಕೆಲಸವು ದೊರೆಯಿತು. ಅನ್ನಭಕ್ತದ ಕಾರಣವನ್ನು ಮುಂದಿನಡಿಸಬೇಕಾದ ಕಾರಣವೇನೂ ಉಳಿಯಲಿಲ್ಲ. ಅನ್ನಭಕ್ತವನ್ನು ನಿಲ್ಲಿಸಿದ ಮರುದಿನವೇ ಅಡಿವಯ್ಯನವರು ನನ್ನನ್ನು ಕರೆಯಿಸಿ ಕೇಳಿದರು :

“ಸೆಟ್ಟರೇ, ನಿಮ್ಮಿಂದ ಬಂದು ಕೆಲಸವಾಗಬೇಕಾಗೇದ. ನಾನು ನಾಳಿಯ

ದಿನವೇ ಶ್ರೀಶೈಲಯಾತ್ರೆಗೆ ಹೊರಡಬೇಕಂತ ನಿಣಂಯ ಮಾಡಿರು. ನಾನು ಮರಳ ಬರಲಿಕ್ಕೆ ಎಪ್ಪು ದಿನಗಳು ಹಿಡಿದಾವೆಂಬುದನ್ನು ಈಗಲೇ ಹೇಳಲಾರೆ. ಬೋರಣ್ಣಿನಂದ ನಾವು ತೆಗೆದುಕೊಂಡ ಕಾಳನ್ನು, ಅತನೆ ಮನಿತನಕ್ಕೆ ನಾವು ಮುಟ್ಟಿಸಲಿಕ್ಕೇ ಬೇಕು. ನೀವು ಸುಗ್ರಿಯೋಳಗೆ, ಎಲ್ಲಾ ರ್ಮೇಶರಿಗೂ ಆವರವರ ಯೋಗ್ಯತಾದ ಪ್ರಕಾರ ಹಂಚಿಹಾಕಿ, ಅವರಿಂದ ಕಾಳು ಕೂಡಿಸಿ, ಬೋರಣ್ಣಿನ ಹೆಂಡತಿಗೆ ಸಲ್ಲಿಸೂ ವ್ಯವಸ್ಥೆ ಮಾಡಬೇಕು. ಪಾಪ, ಆ ಈ ಚಿಕ್ಕ ಕೂಸಿನ ತಾಯಿ ! ಗಂಡನ್ನು ಮನಿಮಾರನ್ನು ಕಳುಕೊಂಡ ದುಃಖದಾಕಿ ! ಆಕ್ರೀ ಗಂಡನ ಪಾಪ ಆಕಿಗೆ ದುಃಖವನ್ನು ಒದಗಿಸಲಿಕ್ಕೆ ಕಾರಣವಾಗೇದೇನೋ ಸರಿಂಣಿ ಸರಿ ! ನಮ್ಮ ಉರಿ ಜನರು ಆ ಪಾಪಿಯ ಮುಣಿದೊಳಗೆ ಇರೂದು ಬ್ಯಾಡ. ನಾವು ತೋಗೋಂಡದ್ದನ್ನು ಅತನೆ ಹೆಂಡರು—ಮಕ್ಕಳಿಗೆ ಒಪ್ಪಿಸಿಬಿಡೋಣ ! ನನಗೆ ನಿಮ್ಮ ಮೇಲೆ ಸಂಪೂರ್ಣ ವಿಶ್ವಾಸ. ನೀವು ಇದಿಪ್ಪು ಕೆಲಸವನ್ನು ಮಾಡಿಯೇ ತೀರ್ಬೇಕು.”

ನಾನು ಆಗಲಿ—ಎಂದು ಒಪ್ಪಿಕೊಂಡೆ. ಮರುದಿನವೇ ಆಡಿವಯ್ಯನವರು ಶ್ರೀಶೈಲಯಾತ್ರೆಗೆ ಹೊರಟುಬಿಟ್ಟಿರು. ಅಗ ಹೊರವರು ಎಲ್ಲಿಗೆ ಹೊರಧರೋ ಎನ್ನೋ ಆವರ ಪತ್ತಿಯೇ ಇಲ್ಲ ! ಹೊಗಿ ಏರಿದು ತಿಂಗಳಾದ ಮೇಲೆ ಒಂದು ಕಾಗದವನ್ನು ನನಗೆ ಬರೆದರು. ಆ ಕಾಗದವನ್ನು ತುಂಬ ಜೋಪಾನವಾಗಿ ಇಟ್ಟಿದ್ದೇನೆ, ಇದು ನೋಡಿರಿ” ಎಂದು ಮೇಲಗಿರಿ ತಿಟ್ಟಿರು ನನ್ನ ಕೈಗಾಂದು ಚಿಕ್ಕ ಕಾಗದವನ್ನು ಕೊಟ್ಟಿರು. ನಾನೆನ್ನು ಬಿಟ್ಟ ಓದಿಕೊಂಡೆ; ಆದರಲ್ಲಿ ಬರೆದಿದ್ದು ದು ಹೀಗೆ :

“ ಸೆಟ್ಟಿರೆ,

ನಾನು ಹೇಳಿದ ವಿಷಯವನ್ನು ನೀವು ಮರೆಯಲಾರಿರೆಂದು ನಂಬಿದ್ದೇನೆ. ನನಗಿನ್ನು ಉರಿಗೆ ಮರಳ ಬರುವ ಆಪೇಕ್ಷೆಯಿಲ್ಲ. ಬೋರಣ್ಣಿನ ಜೀವನದ ನಾಶಕ್ಕೆ ನಾನೇ ಕಾರಣನೆಂದು ನನಗೆ ಆಗಾಗ ಎನಿಸುತ್ತಲಿದೆ. ನನ್ನ ಉದ್ದೇಶ ಒಕ್ಕಿಯದಿದ್ದರೂ, ಅದನ್ನು ಸಾಧಿಸಲಿಕ್ಕೆ ನಾನು ಹಿಡಿದ ದಾರಿ ಸರಿಯಾಗಿರಲಿಲ್ಲ. ನಾನು ಜನರನ್ನು ರೇಗಿಸದೆ ಹೊಗಿದ್ದರೆ, ಜನರೇನೋ ಉಪವಾಸದಿಂದ ಸಾಯು ತ್ವಿದ್ದರು; ಆದರೆ ನಾನು ಆವರಲ್ಲಿ ತುಂಬಿದ ರಜೋವ್ಯಾತ್ಮಿ ಒಬ್ಬ ಪಾಪಿಯೋಂದಿಗೆ ಕಲವು ನಿಷ್ವಾಸಜೀವಿಗಳ ಬದುಕಿಗೂ ಮುಳುವಾಗಿ ನಿಂತಿತು. ಇದಕ್ಕಾಗಿ

ಂತೋಗ್ಯ ಪ್ರಾಯಕ್ಕಿತ್ತವನ್ನು ನಾನು ಪಡೆಯಲೇ ಬೇಕು. ಪಾಪವನ್ನು ಮಾಡಿರುವದೆಂದರೆಯೇ ನಿಜವಾದ ಮನುಷ್ಯತ್ವವು.

ತಮ್ಮ ಶ್ರೀತಿಯವ

ಅಡಿವಯ್ಯಾಸ್ವಾಮಿ ಹಿರಿಯಮುತ್ತ

ನಾನು ಆ ಪಶ್ರವನ್ನು ಮತ್ತೆ ಮತ್ತೆ ಎರಡು ಮೂರು ಸಲ ಓದಿಕೊಂಡೆ. ಮೇಲಗಿರಿಸಿಟ್ಟರ ಮುದುಗಣ್ಣಿಗಳಿಂದ ಒಂದೊಂದಿ ಹನಿ ಕಂಬನಿಗಳು ಇಲ್ಲದ ದನ್ನು ನೋಡಿದೆ. ಪಶ್ರವನ್ನು ಕೆಳಗಿಟ್ಟು ನಾನೂ ನಸುವೇళೆ ಸುಮ್ಮನೆ ಕುಳತೆ. ನನ್ನ ಅಂತರಂಗದೆದುರು ಅಡಿವಯ್ಯಾಸವರದೊಂದು ಅಜ್ಞಾತಚಿತ್ತವು ಮಾಡಿ ಮೂಡಿ, ಅವರ ವಿವರದಲ್ಲಿ ಒಂದು ಬಗೆಯ ಅದರಭಾವವನ್ನು ಬೇಕಿಯಿಸ ತೊಡಗಿತ್ತು. ಆಗಲೇ ಮೇಲಗಿರಿಸಿಟ್ಟರು ಮತ್ತೆ ತಮ್ಮ ಮಾತನ್ನು ಆರಂಭಿಸಿದರು.

“ನೋಡು ಕಿಟ್ಟಣ್ಣಾ, ಅಡಿವಯ್ಯಾಸವರಿಗೆ ಕೊಟ್ಟ ವಚನವನ್ನು ನಾನು ಇನ್ನೊಂದು ರೀತಿಯಿಂದ ನಡೆಯಿಸಬೇಕೆಂದು ವಿಚಾರ ಮಾಡಿದೆ. ಚೋರಣ್ಣ ನನಗೆ ದೂರದ ದಾಯಾದಿಯೆಂದು ಹೇಳಿದನೆಲ್ಲ! ನನಗೆ ಮುಂದೆ ಮುಕ್ಕಳಾಗುವ ಆಶೆ ಇರಲಿಲ್ಲ. ಆದ್ದರಿಂದ, ನನ್ನ ಬದುಕನ್ನೆಲ್ಲ ಚೋರಣ್ಣನ ಮಗನಿಗೆ ಕೊಟ್ಟು, ಉಂಟಾರ ಜನರ ತಲೀಯ ಮೇಲರೂ ಚೋರಣ್ಣನ ಸಾಲವನ್ನು ಶೀರಿಸಬೇಕೆಂದು ಆಗಲೇ ನಿಶ್ಚಯಮಾಡಿದೆ. ಮುಂದೆ ಇಂಳ ವರ್ಷಗಳ ಮೇಲೆ ಮಲಕಪ್ಪನನ್ನು ತಂದು ನಮ್ಮ ಮನೆಯಲ್ಲಿಯ ಶಿವನ ಪಾದದಿಡೆ ಸೇರಿದಳು. ನನ್ನ ಹೆಂಡತಿಯ ಒಲವು ತನ್ನ ತವರಮನೆಯ ಬಳಗದ ಕಡೆಗಿತ್ತು. ಆದರೆ ಎಲ್ಲ ಮಾತನ್ನೂ ವಿವರಿಸಿ ಹೇಳಿದ ಮೇಲೆ, ಅವಳಾ ನನ್ನ ಅಭಿಪ್ರಾಯವನ್ನು ಒಪ್ಪಿಕೊಂಡು, ಮಲಕಪ್ಪನನ್ನು ಹೊಟ್ಟಿಯ ಮಗನಂತೆಯೇ ನೋಡಿಕೊಂಡು ಬಂದಳು. ಅವನಿಗೆ ಎಲ್ಲ ಐಶ್ವರ್ಯವನ್ನೂ ಒಪ್ಪಿಸಿ ಆಯಿತು. ಆದರೇನು, ತಂದೆಯ ಗುಣ ಮಗ ನಲ್ಲಿ ಇಳದೆಬಿಟ್ಟಿದೆ. ಪಾಪ, ಆ ಬಡವ ಏಳುವರೆ ಚಟ್ಟಾಕು ಬೇಡಿದರೆ, ಈತ ಕೊಡಲಕ್ಕೆ ಒಪ್ಪಲಿಲ್ಲ. ಏಳು ಚಟ್ಟಾಕಿನಂತೆಯೇ ಕೊಟ್ಟಿರೂ ಒಳ್ಳಿಯ ಧಾನ್ಯವನ್ನು ಕೊಡಬಾರದೆ? ಕಸುರು-ಕಸ ಕೂಡಿದ ಕಾಳನ್ನು ಕೊಟ್ಟು. ಅದಕ್ಕೇ

ನಾನು ಅಗಲೇ ಹೇಳಿದೆ: ‘ಈ ಜನಕ್ಕೂ ಗಳಿಸೂದು ಅಂದರೆ ಯಾತಕ್ಕೂ—
ಅಂಬೂದ್ದ ಗೊತ್ತಿಲ್ಲ’ ಅಂತೆ. ಹೌದೋ ಅಲ್ಲವೋ ನೋಡು ಕಟ್ಟಣ್ಣಾ ನನ್ನ
ಮಾತು! ” ಎಂದು ಮೇಲಗಿರಿಸೆಟ್ಟರು ಮತ್ತೆ ಕೆಮ್ಮೆಲು ತೊಡಗಿದರು.

ನನಗಾಗ ಮೇಲಗಿರಿಸೆಟ್ಟರು ಒಬ್ಬ ಸಾಮಾನ್ಯ ಮದುಕನಾಗಿ ಶಾಣ
ಲಿಲ್ಲ. ಪುರಾಣಕಾಲದ ಒಬ್ಬ ಮಹಿಳೆಯಂತೆ ಕೆಂಡರು. ಅವರ ಕೆನ್ನು
ಮಾತ್ರ ಅವರ ಮನುಷ್ಯತ್ವವನ್ನು ನೇನಪಿಗೆ ತೆಂದುಕೊಡುತ್ತಿತ್ತು. ‘ಅಯ್ಯ್ಯೇ,
ಇಂತಹ ಅರಳಿದ ಜೀವನಕ್ಕೂ ನುರಣವು ಇದೆಯಲ್ಲವೇ? ’ ಎಂದು ಮನದಲ್ಲಿಯೆ
ಮರುಗಿದೆ.

ಹು ಲು ಹ ತ್ರಿ ದ ಹ ಲ್ಲಿ



ನೀಲಪ್ಪನ ಮನೆತನವೆಂದರೆ ನಮ್ಮ ಹಳ್ಳಿಯ ಜನರಿಗೆಲ್ಲ ಬೇಕಾದುದು. ಎಂಟು ಎತ್ತಿನ ಕರುತ ನೀಲಪ್ಪನದು. ಆಳುಗಳು ಎಂಟೂ ಎತ್ತುಗಳನ್ನು ಬಿಟ್ಟುಕೊಂಡು ಹೊಲಗೆಲಸಕ್ಕೆಂದೋ, ಹಳ್ಳಿಕ್ಕೆ ನೀರು ಕುಡಿಸಲೆಕ್ಕೆಂದೋ ತೆಗೆದುಕೊಂಡು ಹೋಗುವಾಗ, ದಾರಿಯಲ್ಲಿ ಹೋಗು-ಬರುವವರೆಲ್ಲ ನಿಂತು-ನಿಂತು ಅವುಗಳ ಬೆಡಗು-ಸದಗರಗಳನ್ನು ಸೊಡುವರು. ಎಲ್ಲಕ್ಕೆಂತ ಮುಂದೆ-ಹೋಗುವ ಬಿಳಿಯಿತ್ತಿನ ಜೊಡು, ನಮ್ಮ ಹಳ್ಳಿಗೇ ಮನ್ನಣಿಯನ್ನು ತಂದು-ಕೊಟ್ಟಿದು. ಜಿಲ್ಲಾ ಒಂದಿರ್ನವರು ಏರ್ವಡಿಸಿದ ಎತ್ತುಗಳ ಸಾಮಧ್ಯದ ಮೇಲಾಟಿದಲ್ಲಿ ನೊದಲನೆಯ ಕ್ರಮಾಂಕನನ್ನು ಪಡೆದು, ಅವು ನೀಲಪ್ಪನಿಗೆ ಬಹುಮಾನವನನ್ನು ದೊರಕಿಸಿಕೊಟ್ಟಿದ್ದವು. ಆ ದಿನ ನಮ್ಮ ಉರಜನರಿಗೆಲ್ಲ ಎಂತಹ ಉತ್ತಾಹ ! ಕರದಿಯ ಮಂಜಲು, ರಣಹಲಿಗಿಗಳ ವಾದ್ಯವೈಭವ-ದೊಂದಿಗೆ ಜನರು ಹಿಂಡುಗಟ್ಟಿಹೋಗಿ, ಉರಸಿಮೆಯಲ್ಲಿಯ ಎದುರುಗೊಂಡು ಗೆದ್ದ ಎತ್ತುಗಳನ್ನು ಮೆರಿಸುತ್ತೇ ಬಂದರು. ಮೆರಿನಣಿಗಿಯ ಶಾಲದಲ್ಲಿ ನಮೂರಿನ ಒಕ್ಕಲಿಗರ ಮನೆ-ಮನೆಗಳಲ್ಲಿಯ ಮುತ್ತೆಯೆಯರೂ ಎತ್ತುಗಳಿಗೆ ಆರತಿಗಳನ್ನು ಬೆಳಗಿದರು. ಎತ್ತುಗಳ ಹಿಂದಿನಿಂದಲೇ ಹೊರಟಿದ್ದ ನೀಲಪ್ಪನ ಮುಖವು ಹಮ್ಮಿ-ಹಿಗ್ಗಿ ಗಳಿಂದ ಅರಳಿ ಇಷ್ಟಗಲವಾಗತ್ತು. ಅಗಾಗ ತನ್ನ ‘ಹನಳ’ ‘ಮುತ್ತು’ಗಳನ್ನು ಶವನು ಪ್ರತಿ-ಅಭಿಮಾನಗಳಿಂದ ನೊಡುತ್ತಿದ್ದನು.

ಎಂಟಿತ್ತಿನ ಕರುತಿಗನಾದರೂ ನೀಲಪ್ಪನ ಉಡುಗೆ-ತೊಡಿಗಿಗಳಲ್ಲಿ ಎಷ್ಟೊಂದು ನಿರಾಡಂಬರ ! ಕೈಸೂಲಿನಿಂದ ಮಾಡಿದ ಕೆಂಪು ದಬ್ಬಣದಂಚಿನ ಅರುನೊಳೆದ ಧೋತರವನ್ನು ಆತ ಉಟ್ಟಿದ್ದ. ಮೈಯಲ್ಲಿ ಕೊಡೆಯಿರವೆಯ ಬಗಲುಕಸೆಯ ಆಂಗಿಯನ್ನು ತೊಟ್ಟಿದ್ದ. ತಾಡಪತ್ರಿಯ ಉಂಡಿರುಮಾಲನ್ನು ತಲೆಗೆ ಸುತ್ತಿದ್ದ. ಬಲಗಿವಿಯಲ್ಲಿ ಮುತ್ತು ಕಳಚಿ ಹೋಡ ಬಾವಲಿಯ ಚಿನ್ನದೆ

ಉಂಗರವೋಂದು ತೊಗಾಡುತ್ತಿತ್ತು. ಅಡಕೆಲೆ ತಿಂದುದರಿಂದ ತುಟಿಗಳು ಕೆಂಪಾಗಿದ್ದವು. ಅರುವತ್ತು ವರ್ಷದ ವಯಸ್ಸಿನವನಾಗಿದ್ದರೂ, ಇನ್ನೂ ಹರಯದ ಮುದುಕನೇ ನೀಲಪ್ರ. ದುಡಿಮೆಯಿಂದ ಹುರಿಗೊಂಡ ಮೈಯವನದು. ಬಾಯಲ್ಲಿಯ ಒಂದೂ ಹೆಚ್ಚು ಅಲುಗಾಡುತ್ತಿದ್ದಲ್ಲ ಕೂಡ. ಆ ಗಂಡುಗಾಡಿ. ಯನ್ನು ಹೊರಡೊಮ್ಮೆಸುವ ಕಲ್ಲಿನಿಸೆಗಳಲ್ಲಿ ಅಲ್ಲೊಂದು ಇಲ್ಲೊಂದು ನರೆಗೊದಲು ಕಾಣುತ್ತಿದ್ದು ವಿಷೇ !

ಎತ್ತುಗೆಳ ಮೆರೆವಣಿಗೆ ನನ್ನ ಮನ್ಯೆಯ ಮುಂದಿಯೂ ಬಂದಿತು. ನನ್ನ ತಾಯಿಯೂ ಎತ್ತುಗೆಳಿದುರು ನೀರುನೀಡಿ, ನಿವಾಳಿಯನ್ನು ತೆಗೆದು, ಅರಿಸಿ. ಕುಂಕುಮನ್ನು ಏರಿಸಿ, ಎತ್ತುಗೆಳಿಗೆ ಆರತಿಯನ್ನು ಮಾಡಿದಳು. ಆಗ ನೀಲಪ್ರನಿಗಾದ ಹಿಗ್ಗು ಆವನ ಹೊಟ್ಟಿಯಲ್ಲಿ ಹಿಡಿಸದೇ ಹೋರಿತು. ವೇಗವಾಗಿ ಹೆಚ್ಚಿಗಳನ್ನು ಹಾಕುತ್ತಲೇ ಮುಂದೆ ಬಂಕು ನನ್ನ ತಾಯಿಯ ಕಾಲನ್ನು ಮುಟ್ಟಿ ನಮಸ್ಕಾರ ಮಾಡಿದನು; ಹಾಗೆಯೇ ಮುಂಗಟ್ಟಿಯ ಮೇಲೆ ನಿಂತ ನನ್ನ ತಂದೆಯವರನ್ನು ಕಂಡು, ರಭಸದಿಂದಲೇ ನುಗ್ಗಬಂದು ಆವರಿಗೆ ನಮಸ್ಕಾರ ಮಾಡಿದನು. ತಂದೆಯವರು ನೀಲಪ್ರನನ್ನು ಸ್ರೀತಿ-ಸಲುಗಿಗಳಿಂದ ಕೈಹಿಡಿತ್ತಿ ಮನೆಯೊಳಗೆ ಕರೆದುಕೊಂಡು ಬಂದರು. ಹಾಸಿದ್ದ ಜಮಶಾನೆಯ ಮೇಲೆ ಆವನನ್ನು ಒತ್ತಾಯದಿಂದ ಕುಳ್ಳಿರಿಸಿದರು. ಅಲ್ಲಿಯೇ ಗೂಟಿದ ಮೇಲೆ ಇರಿಸಿದ್ದ ಜರಿಯ ಅಂಚಿನ ಉತ್ತರೀಯದ ಗಳಿಗೆಯನ್ನು ಮುರಿದು ನೀಲಪ್ರನ ಮೈಮೇಲೆ ತಾವಾಗಿಯೇ ಹೊದಿಸಿದರು. ಉತ್ತರೀಯದ ಬೆಲೆ ಬಹಳವಾದರೆ ಏಳಿಂಟು ರೂಪಾಯಿಗಳಿರಬಹುದು. ನೀಲಪ್ರ ಮನಸ್ಸು-ಮಾಡಿದರೆ, ಇಂತಹ ನೂರು ಉತ್ತರೀಯಗಳನ್ನು ಒಮ್ಮೆಲೇ ಕೊಳ್ಳುವವನ್ನು ಅನುಕೂಲವಂತನು. ಆದರೆ ನನ್ನ ತಂದೆಯವರು ಕೈಯಾರೆ ಹೊದಿಸಿದ ಆ ಉತ್ತರೀಯವು ಆತಸಿಗೆ ಬೆಲೆಯಿಲ್ಲದಂತಹುದು. ಎಂತಲೇ ಆತಸಿಗಾದ ಆತಿಶಯವಾದ ಆನಂದವು, ಆವನ ಹೃದಯದಲ್ಲಿ ತುಂಬಿ ನಿಂತಿತ್ತು. ಕೃತಜ್ಞತೆ ತುಂಬಿದ ಕಣ್ಣುಗಳಿಂದ ತಂದೆಯವರನ್ನು ನೋಡಿದ. ಮತ್ತೊಮ್ಮೆ ಕಾಲು-ಮುಟ್ಟಿ ನಮಸ್ಕಾರಿಸಿ, ಮೆರೆವಣಿಗೆಯಲ್ಲಿ ಸೇರಿ ಮುಂದೆ ಸಾಗಿದ.

ನನ್ನ ತಾಯಿಗೆ ತುಂಬ ಆಶ್ಚರ್ಯ. ನೀಲಪ್ರ: ಹೊರಟು ಹೋದ ಮೇಲೆ ಆಕೆ ತಂದೆಯವರನ್ನು ಕುರಿತು ನುಡಿದೇ :

“ ಸರ ! ನಿಮಗೆ ನೀಲಪ್ಪನೇಂದರೆ ಅಯಿತು; ಎಲ್ಲವನ್ನೂ ಮರೈತೇ ಬಿಡುತ್ತಿರಿ. ಅಳಿಯನಿಗೆ ಕಳುಹಬೇಕೆಂದು ತರಿಸಿದ ಉತ್ತರಿಯವನ್ನು ನೀಲಪ್ಪನಿಗೆ ಹೊದಿಸಿ ಕಳುಹಿದಿರಿ. ಇನ್ನು ಅಳಿಯನಿಗೆ ಏನು ಕಳುಹುವವರು? ನಾಕೆಯ ದಿನವೇ ನೂಲಹುಟ್ಟಿವೆಯ ಉಡುಗರಿ ಕಳುಹಬೇಕಲ್ಲವೇ ? ”

ತಂದೆಯವರು ಮೇಲುನಗೆ ನಂಗುತ್ತು ಹೇಳಿದರು :

“ ಓ, ಹೆಚ್ಚೇ ! ಅಳಿಯನ ನೂಲಹುಟ್ಟಿವೆಯ ಉಡುಗೊರೆಯೇ ನಿನಗೆ ಹೆಚ್ಚಿನದು ! ನೀಲಪ್ಪನಿಗೆ ಉಡುಗೊರೆ ಕೊಡಬೇಕಾದ ಇಂತಹ ಸಂದರ್ಭ ಇನ್ನೇಂದು ಸಿಕ್ಕಿತು ಹೇಳು ನಂಗಿ ? ಅಂತೂ ನಿನ್ನ ನೂಲಹುಟ್ಟಿವೆಯ ಅಳಿಯನ ಉಡುಗೊರೆ ನಂಗಿ ಒಂದು ರೀತಿಯಿಂದ ಉಪಕಾರವನ್ನೇ ಮಾಡಿತು ಸೋಡು ! ಅದಿಲ್ಲದೆ ಹೂರಿದ್ದರೆ, ಜರಿಯ ಉತ್ತರಿಯವನ್ನು ನಾನೇಲ್ಲಿ ತರಿಸುತ್ತಿದ್ದೆ ? ತರಿಸಿದು ಒಳ್ಳೆಯ ಸಮಯದಲ್ಲಿ ಉಪಯೋಗವಾದಂತಾಯಿತು. ಅಳಿಯನಿಗೆ ಉತ್ತರಿಯದ ಬದಲು ಇನ್ನೇನಾದರೂ ಕಳುಹಬಹುದಲ್ಲ ! ”

ತಾಯಿ ತಗ್ಗಿದ ಧ್ವನಿಯಲ್ಲಿ ಹೇಳಿದಳು :

“ ಇನ್ನೇನು ಕಳುಹುತ್ತಿರೋ ನೀವೇ ಸೋಡಿಂ ! ನೂಲಹುಟ್ಟಿವೆಯ ಉಡುಗೊರೆಯನ್ನು ಅತ್ಯಾ ಕಳುಹಲೇಬೇಕು ನಾಳಿ.”

ತಂದೆಯವರ ಮನಸ್ಸನ್ನು ಇದಾವುದೂ ಹಿಡಿಯಲೇ ಇಲ್ಲ. ನೀಲಪ್ಪನ ಎತ್ತುಗಳ ವಿಜಯವು ತಮ್ಮ ವಿಜಯವೇ ಎಂಬಂತಹ ಉಬ್ಬ ಅವರನ್ನು ಮುತ್ತಿ-ಮುಸುಕಿಟ್ಟಿದ್ದಿತು.

ನೀಲಪ್ಪ ನಮಗೆ ದೂರದವನೇನೂ ಅಲ್ಲ. ನಮ್ಮ ಒಡ್ಡಿನ ಹೊಲವನ್ನು ಬಹುದಿನಗಳಿಂದಲೂ ಮಾಡುತ್ತ ಬಂದ ರೈತನವನು. ತನ್ನ ದುಡಿಮೆಯಿಂದ ಆವನು ಸ್ವೀಕಾರ ಭೂಮಿಯನ್ನು ಸ್ವಲ್ಪ ಗಳಿಸಿದ್ದಾದರೂ, ನಮ್ಮ ಒಡ್ಡಿನ ಹೊಲವನ್ನು ಅವನೇನೂ ಬಿಟ್ಟಿರಲೇ ಇಲ್ಲ. ಆ ಭೂಮಿತಾಯಿಯ ದಯಿಯಿಂದಲೇ ತನ್ನ ಸಿರಿ-ಸಂಪತ್ತಿನ ಬೆಳವಣಿಗೆಯಾಗಿದೆಯಿಂದು ಆವನಿಗೆ ಸಂಪೂರ್ಣವಾದ ಶ್ರದ್ಧೆ. ಯಾವ ಹೊಲ ಎಷ್ಟೇ ಬೆಳೆದಿರಲಿ, ಅದರ ರಾಶಿ ಒಡ್ಡಿನ ಹೊಲದಲ್ಲಿಯೇ ಆಗಬೇಕೆಂದು ನೀಲಪ್ಪನ ತಪ್ಪೇಕ್ಕೆ ಆದುದರಿಂದಲೇ ವರು-ವರುವನ್ನೂ ನೀಲಪ್ಪನ ಕಣವು ನಮ್ಮ ಒಡ್ಡಿನ ಹೊಲದಲ್ಲಿಯೇ ಆಗು-

ಶ್ರೀದಿದ್ದಿತು. ಅವನ ಭಾವನೆಯ ಬಲವೇ ಏನೋ ! ನೀಲಪ್ಪನ ರಾತ್ರಿ ವರುವ ದಂಡ ವರುಹಕ್ಕೆ ಹುಲುಸಿನದಾಗುತ್ತ ನಡೆದಿತ್ತು.

ಉಂಗಿ ದೊಡ್ಡ ಒಕ್ಕುಲಾದರೂ ನೀಲಪ್ಪ ನಮ್ಮ ಮನೆಯವರೊಂದಿಗೆ ಶ್ರೀತನ ಸಮೃತೆಯಿಂದಲೇ ನಡೆದುಕೊಳ್ಳುತ್ತಿದ್ದ. ನಾವೆಂದೂ ಹೊಲಕ್ಕೆ ಹೋಗಿದಿಧರೂ ಅಚ್ಚು ಕಟ್ಟಿಗೆ ನಮ್ಮ ಪಾಲಿನ ಧಾಸ್ಯ-ದವಸಗಳು ಮನೆಗೆ ಬಂದು ಬೀಳುತ್ತಿದ್ದವು. ಬೇರೆಯ ಹೊಲದಲ್ಲಿ ಬೆಳಿದ ಆಟ್ಟಾರ್ ಪದಾರ್ಥಗಳಲ್ಲಿಯೂ ಅವನು ನಮಗೆ ಪಾಲನ್ನ ಸಲ್ಲಿಸದೆ ಇರುತ್ತಿರಲ್ಲಿ; ನಮ್ಮ ತಂದೆಯವರು ಬೇಡಬೇಡವೆಂದು ಹೇಳಿದರೂ ಸಲುಗೆಯ ಒತ್ತಾಯಿದಂದ ಮನೆಯಲ್ಲಿ ಸುರುಹಿ ಹೋಗುವನು. ಇದೆಲ್ಲ ಕನಸಿನ ರಾಜ್ಯದ ಮಾತ್ರಲ್ಲ; ನನ್ನ ಒಕ್ಕುತನದಲ್ಲಿ ನಾನು ಕಣ್ಣಾರಿ ಕಂಡ ಸಂಗತಿ.

ನೀಲಪ್ಪನಿಗೆ ಓದು-ಬರೆಹ ಏನೂ ಗೊತ್ತಿರಲ್ಲಿ. ಆದರೂ ಮನೆಯ ಎಲ್ಲ ವ್ಯವಹಾರವನ್ನೂ ತಾನೇ ಸೋಡಿಕೊಳ್ಳುವನು. ಪ್ರತಿವರ್ಷ ನೂರುನೂರು ಚೀಲ ಧಾಸ್ಯಗಳನ್ನ ಬೆಳಿಯುವನು; ಸಾವಿರಾರು ರೂಪಾಯಿಗಳ ಹತ್ತಿ-ಮೆಣಸಿನಕಾಯಿಗಳನ್ನು ಬೆಳಿಯುವನು. ಸಂತೇ-ಪೆಟಿ ಮಾಡುವನು. ಖಾರಲ್ಲಿ ಜನರಿಗೆ ಸಾಲ, ಕೈಗಡ ಕೊಡುವನು. ಬಡ-ಬಗ್ಗುರಿಗೆ ದಾನ-ಧರ್ಮ ಮಾಡುವನು. ಉಂಗ ಜಾತೆ-ಹೆಬ್ಬಿಗಳಲ್ಲಿ ಮುಂದಾಳಾಗಿ ನೀತು ಕಾರ್ಯವನ್ನು ಮಾಡುವನು. ಯಾವುದರಲ್ಲಿಯೂ ತಂಟೆಯಲ್ಲ, ತಗಲು ಇಲ್ಲ; ಮೋಸವಿಲ್ಲ, ಮರೀಯಿಲ್ಲ. ಆದುದರಿಂದಲೇ ಉಂಗಲ್ಲಿ, ಎಲ್ಲಿರಿಗೂ ನೀಲಪ್ಪ ಬೇಕಾದವನೇ. ಎಲ್ಲರೂ ಅವನಿಂದ ತಮ್ಮ ಲೌಕಿಕ ವ್ಯವಹಾರಗಳಾಗಿ ಸಲಹೆ-ಸಹಕಾರಗಳನ್ನು ಅನೇಕಿಸುವವರಿ ! ಉಂಗಲ್ಲಿಯ ಎಷ್ಟೂ ಮನೆತನದ ಜಗತ್-ಕದನಗಳು ನೀಲಪ್ಪನ ಮಧ್ಯಸ್ಥಿಕೆಯಿಂದಲೇ ಬಗೆಹರಿಯುತ್ತಿದ್ದವು.

ಇದೆಲ್ಲ ನಾಲ್ಕಾವತ್ತು ವರುವಗಳ ಹಿಂದಿನ ಮಾತ್ರ. ಆಗ ನಮ್ಮ ಹೆಳ್ಳಿಯ ಯಾವ ವ್ಯಾಜ್ಯವೂ ಪಟ್ಟಣದ ಕೋಟು-ಕಚ್ಚೆರಿಗೆ ಹೋಗುತ್ತಿರಲ್ಲಿ. ಜಹಾ-ಕಾಫಿಗಳ ಹೆಸರನ್ನು ಕೂಡ ನಮ್ಮ ಹೆಳ್ಳಿಗರು ಕೇಳಿರಲ್ಲಿ. ಗಾಂಧಿಯವರಂತಹ ಉಪದೇಶಕರಾದೂ ಇರಿಲ್ಲವಾದರೂ, ಮನೆ-ಮನೆಗಳಲ್ಲಿಯೂ ನೂಲುವ ರಾಷ್ಟ್ರಿಗಳು ತಿರುಗುತ್ತಿದ್ದವು. ನಮ್ಮಾರ್ಥಿನ ನೇಕಾರದು ಕೈಸೂಲಿನ ಬಟ್ಟಿ

ಗಳನ್ನೇ ನೇಯಾತ್ತಿದ್ದರು. ಜನರೆಲ್ಲ ಆ ಉದುಂಟಬಟ್ಟಿಗಳನ್ನೇ ಉದುತ್ತಿದ್ದರು—ತೊಡುತ್ತಿದ್ದರು. ಉಗಬಂಡಿ—ಮೋಟಾರುಗಳ ವಿವಯವು ನಮ್ಮರಲ್ಲಿಯ ಬಹುಜನರಿಗೆ ಪವಾಡದ ಕಥೆಯೇ ಆಗಿತ್ತು. ಇದ್ದ ಮೂರು ನಾಲ್ಕು ಅಂಗಡಿಗಳಲ್ಲಿ ಮನಿತನದ ನಿತ್ಯದ ಉಪಯೋಗಕ್ಕೆ ಬೀಕಾಗುವ ಜೀನಸುಗಳಲ್ಲಿದೆ ಇನ್ನೇನೂ ಸಿಗುತ್ತಿರಲಿಲ್ಲ. ಜೋಗಿ—ಗೊಂಡಲಿಗರ ಕಥೆ, ದಾಸರ ಆಟ, ಕಿಳ್ಳಿ—ಕೆತರ ಆಟ, ರಾಧಾನ ಆಟ ಇವೇ ಜನರಿಗೆ ಪೀಠಿಯ ಮನೋರಂಜಕ ಸಾಧನ ಗಳಾಗಿದ್ದವು. ಗೌಡರ ಮನೆಯಲ್ಲಿರುವ ಆ ಒಂದೇ ಒಂದು ಕಾಜಿನ ತೂಗು-ದಿಪ, ಜನರ ಕುತ್ತಾಹಲದ ಸಂಗತಿಯಾಗಿತ್ತು. ಎಣ್ಣರ ಮನೆಯ ಮದುವೆಯ ಹಂಡರವನ್ನು ಆ ತೂಗುದಿಪನೇ ಅಲಂಕರಿಸುತ್ತಿತ್ತು. ಅದನ್ನು ಮದುವೆಯ ಮನಿಗೆ ಒಯ್ದು ದಿಪ ಅಂಟಿಸಿ ಹಂಡರದಲ್ಲಿ ತೂಗುಬಿಡುವ ಗೌಡರ ಮನೆಯ ಆಳು ಸಿದ್ಧಪ್ಪನಿಗೆ ಆದೆವ್ವ ಬಿಂಕ ! ಅದಿಂತಹ ಬಡಿವಾರ ! ತಾನು ಮಾಡುತ್ತಿರುವ ಕೆಲಸವನ್ನು, ಹುಡುಗರೆಲ್ಲ ತನಕಗೊಂಡು ನೋಡಲು ಹತ್ತಿರ ಹೋಡರೆ, ಅವರನ್ನೆಲ್ಲ ಬೆದರಿಸಿ ದೂರ ಅಟ್ಟುವನು. ಆ ತೂಗುದಿಪಕ್ಕೆ ದಿಪವನ್ನು ಅಂಟಿಸುವ ಚಮತ್ವಾರವು ತನ್ನ ಹೋರತು ಇನ್ನಾರಿಗೂ ಗೊತ್ತಾರಬರದಿಂದು ಸಿದ್ಧಪ್ಪನ ಅವೇಕ್ಕೆ. ಈ ದಿಪವನ್ನು ಅಂಟಿಸಿಕೊಡುವ ಮಯಾದೆಗಾಗಿ ಆತನಿಗೆ ಮದುವೆಯ ಮನೆಯಿಂದ ಹಣದ ಕಾಣಿಕೆ ದೊರೆಯುತ್ತಿತ್ತು. ಎರಡು ದಿನ ಹೋಳಿಗೆ ಹುಗಿಗಳ ಸವಿಯಾಟ ದೊರೆಯುತ್ತಿತ್ತು. ಸಿದ್ಧಪ್ಪ ದಿಪ ಹಚ್ಚುವಾಗ ಒಡಿದ ಗಳಿಸಿನ ಬೆಲೆಯನ್ನು ಗೌಡರು ತೆರುತ್ತಿದ್ದರಾದರೂ, ಉಟ-ಕಾಣಿಕೆಗಳಿಗೆ ಸಿದ್ಧಪ್ಪನೇ ಯಜಮಾನ.

* * * *

ಅಭಾವಿ, ನಾಲ್ಕುತ್ತು—ನಾಲ್ಕುತ್ತೈದು ವರ್ಷಗಳಲ್ಲಿಯೇ ನಮ್ಮ ಹೆಳ್ಳಿಯಲ್ಲಿ ಎಷ್ಟೊಂದು ಬದಲಾವಣೆಯಾಗಿದೆ ! ಉರಮುಂದೆ ಲೈನ್‌ದಾರಿಯೊಂದು ಸಾಗಿದೊಗಿದೆ. ಅದರ ಇಕ್ಕಡೆಗಳಲ್ಲಿ ಅರೇಳು, ಚಹಾ—ಫೂಳು'ದ ಅಂಗಡಿಗಳಾಗಿವೆ. ರಾಶಿಯಲ್ಲಿ ಸೆಟೊಮ್ಯಾಕ್ ದಿಪಗಳು ಅಂಗಡಿಗಳನ್ನೆಲ್ಲ ತೊಳಗಿಸುತ್ತವೆ. ಒಂದೆರಡು ಅಂಗಡಿಗಳಲ್ಲಿ ರೇಡಿಯೋ ಯಂತ್ರಗಳಿಂದ ಹಾಡುತ್ತವೆ; ಮಾತಾಡುತ್ತವೆ. ಏಕ್ಕುವುಗಳಲ್ಲಿ ಗ್ರಾಮೋಫೋನ ಯಂತ್ರಗಳಿಂದ ಹಾಡಿನಂತೆ ಏನೋ

ಕಿರುಚುತ್ತನೇ. ಲೈನಾದಾರಿಗುಂಟ ನೋಟಿಕಾರು—ಲಾರಿಗಳು ಓಡಾಡುತ್ತಲಿವೆ. ಜನರ ಮೈನೇಲಿನ ಬಟ್ಟೆ-ಬರೆಗಳೆಲ್ಲ ಗರಣಿಯವು. ಮನೆ-ಮನೆಯಲ್ಲಿಯೂ ಕಾಜಿನ ದಿಪಗಳು ಬಂದಿವೆ; ಚಹೆದ ಕಪ್ಪು-ಬಸಿಗಳು ಬಂದಿವೆ. ಅಂಗಡಿಗಳಲ್ಲಿ ಚಹಾ—ಕಾಫಿಪ್ಪಡಿ, ಸಕ್ಕರೆ, ಬಿಸ್ಕಿಂಟು, ಭಾಕೋಲೀಂಟು, ವೆಪ್ಪರಮಿಂಟು, ಸಬಕಾರ-ಸಾಬೂನು, ಸೋಡಾಬಾಟ್ಟೆ— ಇವುಗಳ ವ್ಯಾಪಾರಕ್ಕೇ ಹೆಚ್ಚಿನ ಪ್ರಾಧಾನ್ಯ, ನೂಲುವ ರಾಟಿಗೆ ಮನೆಯಲ್ಲಿ ಸ್ಥಾನವೇ ಇಲ್ಲ. ನೇರಾರರು ತಮ್ಮ ವ್ಯಾವಸಾಯವನ್ನು ನಿಲ್ಲಿಸಿ ಕೂಲಿ-ಕವ್ವಗಳಿಗೆ ಹೊಗುತ್ತಿರುವರು. ತರು ಇರ ತಲೆಯ ಮೇಲೆಲ್ಲ ಶ್ರಾಪ—ಬೈತಲೆ. ಇದ್ದ ಗರಡಿಯ ಮನೆ ಬಿದ್ದು ಹೋಗಿ, ಎಲ್ಲಿದ್ದಿತೆಂಬುದರ ಗುರುತ್ವಾ ಹತ್ತಿದಂತಾಗಿದೆ. ಹಳ್ಳಿದ ದಾಡಿಯಲ್ಲಿ ಬರುತ್ತಿರುವ ಎತ್ತುಗಳೆಲ್ಲ ಬಡಕಲು ಬಸವಗಳೆ. ಒಂದರ ವ್ಯಾಯಲ್ಲಿಯೂ ಮಾಂಸವಿಲ್ಲ; ಒಂದರ ಕಣ್ಣಲ್ಲಿಯೂ ಕಳೆಯಿಲ್ಲ. ಈ ಎತ್ತುಗಳನ್ನು ನೋಡುತ್ತಿರುವಾಗ, ನನಗೆ ಅಂದಿನ ಕಾಲದ ನೀಲಪ್ಪನ ಎತ್ತಿನ ಮೇರವಣಿಗೆಯ ನೇನಪಾಯಿತು. ನಮ್ಮ ತಂಡ ನೀಲಪ್ಪನಿಗೆ ಉಡುಗೊರಿಯಾಗಿ ಕೊಟ್ಟ ಜರಿಯ ಉತ್ತರಿಯದ ಚತ್ರವೂ ನನ್ನ ಕಣ್ಣದುರು ಬಂದು ನಿಂತಿತು. ಉತ್ತರಿಯವಿಲ್ಲದೆ ಕಳುಹಿದ ನೂಲುಹುಣ್ಣಿನೆಯ ಉಡುಗೊರಿಯನ್ನು ನನ್ನ ಅಕ್ಕನ ಅತ್ತೆಯ ಮನೆಯವರು ಸಿಕ್ಕಿಸಿಂದ ಮರಳಿ ಕಳುಹಿದುದೂ, ಅದಕ್ಕಾಗಿ ನಮ್ಮ ತಂಡಿಯವರು ಉತ್ತರಿಯದ ಜೊತೆಗೆ ಉಂಗರವೋಂದನ್ನು ಕಳುಹಿ ಅವರನ್ನು ಸಮಾಧಾನ ಪಡಿಸಿದುದೂ ಜ್ಞಾಪಕಕ್ಕೆ ಬಂದಿತು. ನಮ್ಮ ಅಕ್ಕನ ಅತ್ತೆಯ ಮನೆಯವರು ಸಿಪ್ಪಿಗೆದ್ದ ಸಮಾಚಾರ ಹೇಗೋ ನೀಲಪ್ಪನಿಗೆ ಗೊತ್ತಾಯಿತಂತೆ; ಅವನೇ ನಮ್ಮ ತಂಡಿಯವರಿಗೆ ಹಣದ ಅನುಕೂಲತೆ ಮಾಡಿಕೊಟ್ಟು, ಹೆಚ್ಚಿನ ಉಡುಗೊರಿಯನ್ನು ಕಳುಹಲು ಹಚ್ಚಿದನಂತೆ. ಇಲ್ಲವಾದರೆ ಉಡುಗೊರಿ ಪಡೆಯದ ಅಳಿಯ ದೇವರಿಂದ ನನ್ನ ತಂಡ-ತಾಯಿಗಳಿಗೆ ಎಷ್ಟೊಂದು ಬಾಧಿಗಳಂಟಾಗುತ್ತಿದ್ದ ವೋ ಯಾರು ಬಲ್ಲರು?

ಈ ಕಾಲದ ಬದಲಾವಣೆಯಲ್ಲಿ ನೀಲಪ್ಪನ ಮನೆಯ ಗತಿಯೇನಾಗಿದೆ? ಹೆಚ್ಚಿಯಲ್ಲಿದ್ದ ಹೊಟ್ಟಿ ತುಂಬದಂತಾದುರಿಂದ ನಮ್ಮ ತಂಡಿ ಪಟ್ಟಣದಲ್ಲಿ ಮನೆ ಮಾಡಿದರು. ಮಕ್ಕಳಿಗೆಲ್ಲ ಕಾಲೋಚಿತವಾದ ಶಿಕ್ಷಣವನ್ನು ಕೊಡಿಸ

బేచెంబుడూ ఆవర ఆంతరిక ఆళి. ఆదుదరింద నమ్మ తండెయనదు పట్టి ఓక్కే బందు, చిన్న-బెల్లియ అంగడియోందరల్లి లేక్క-పత్ర బరియున కేలస హిదిదరు. ఆవర తింగళ సంబళ, హెల్లియ హొలద ఉక్కెన్న ఎరడూ సేరి, నమ్మ కుటుంబద జిఎనవన్న సుయింత్రితవాగి నడైసశొడగిదఃపు. నమ్మల్లర విద్యాభ్యాసపు ముందువరియితు. ఆగ నాను పట్టిణవన్న బిట్టుహోదవను, నన్న హెల్లిగి నాను మరళి బందుదేందరే ఈగలే! హొలద వసూలియ కేలసవన్న తండె బదుకి ఇరువవరేగి ఆవరే మాడు త్రీద్దరు. ఆవరు హోరటుహోద మేలే కేలవు దివస నమ్మ ఆణ మాడుత్రీద్దరు. ఆదుదరింద ననగే సిలపున మనేయ హేణ్ణన సంగతి గళావుపూ గొత్తుగిరలిల్ల. ఆదన్న కేళువ కారణపూ ననగే బీళు త్రీరలిల్ల. ఈగ నావు ఆణ-తమ్మందిరు బీరేయాదుదరింద, నన్న పాలిన హొలద వ్యవస్థియన్న మాడలు హెల్లిగి బరబేకాయితు. బంద మేలే, సిలపున ఆందిన ఎత్తిన మేరవణిగియ కథియు నేనపాయితు. ఆగలే! ఆరువత్తు వరుషద వయస్మినవనిద్ద సిలప ఇదువరేగి బదుకి ఇరువనే? ఆవను సత్తుహోద సుద్ది ననగే గొత్తుగిత్తు. ఆదరే హేగి సత్తునేంబుదు మాత్ర గొత్తుగిరలిల్ల. ఈగ హెల్లిగి బంద మేలే, సిలపున విపయదల్లి కుతూహలవుంటాగి ఆతన బగేగూ ఆతన మనేతనద బగేగూ అల్లి ఇల్లి కేళిదేను. పాప! ఆవన మరణద కథి, ఆవన మనేతనద కథి తుంఱ కరుణాజనకవాదుదు. ఒండోందు సంగతి-యన్నూ కేళుత్త హోదంతే, నన్న హైదయవు చురుగుట్టుత్త నడైయితు. యార అభిశాప సిలపున మనేతనకై? అథవా యావ ద్వీవద కోస సిలపున మేలే? ఆంతకే సదాచారద మూత్ర ఎంతకే కహిగొళన్న ఉణ్ణిబేకాయితల్ల!

ఈగ సిలపున ఎంట్తున కనుతద మనే—హింద్ బిద్దుదు హిత్తిలు, ముంద బిద్దుదు అంగళు ఆగి—వికారస్త రూపియాగి కాణుత్తిదే. హక్కే యల్లి ఎంట్తుగా గంట-హురిగెజ్జెగళ సప్పుళవిల్ల. హల్లుబిద్ద ముస్సిన

ವರಿದು ಬಡಕಲು ಎತ್ತುಗಳಿನೆ ಅಲ್ಲಿ. ನೀಲಪ್ಪನ ಹಿರಿಯ ನುಗ ನಾಗಣ್ಣನೇ ಆ ಮನೆಯ ಯಜಮಾನ. ಲೈಸುದಾರಿಯ ಚಹದ ಅಂಗಡಿಗಳಲ್ಲಿ ಪೆಟ್ಟು-ಮಾರ್ಕ್ ದೀಪಗಳು ಥಳಿಫಲಿಸುತ್ತಿದ್ದರೆ, ನೀಲಪ್ಪನ ಮನೆತನದ ಜೀವನವನ್ನು ದುರ್ದಶಿಯ ಕ್ರಿತಲು ಮುಸುಕಿಕೊಂಡಿದೆ. ಹಿಂದೆ ನಾನು ಕಂಡಾಗ ಉತ್ಸಾಹದ ಮೂರ್ತಿಯಂತೆ ಕಾಣುತ್ತಿದ್ದ ನಾಗಪ್ಪ, ಈಗ ನಿರಾಶಿಯ ಪ್ರತಿಮೆ ಯಂತೆ ತೋರುತ್ತಿದ್ದ. ಹನುಮಂತನ ಗುಡಿಯ ಮುಂದಣ ದೊಡ್ಡ ಕಲ್ಲು-ಗುಂಡನ್ನು ಸಹಜವಾಗಿ ಹೆಗಲಿಗೆತ್ತಿ ಒಗಿಯುತ್ತಿದ್ದ ನಾಗಣ್ಣ ಇವನೇ ಇರಬಹುದೇ?—ಎಂದು ಸಂದೇಹವುಂಟಾಗುವಷ್ಟು ಅವನ ಪ್ರಕೃತಿಯಲ್ಲಿ ವಿಕೃತ! ವಯಸ್ಸಿನಿಂದ ಹೀಗೆ ಅಗಿರಬಹುದೆನ್ನಬೇಕೆ? ನಾನು ಚಿಕ್ಕತನದಲ್ಲಿ ನೋಡಿದ ನೀಲಪ್ಪನಿಗೆ ಈತನಿಗಂತ ಹೆಚ್ಚು ವಯಸ್ಸಾಗಿತ್ತಲ್ಲ! ಸಂಕೋಚ, ಹೋದ ಹರಯವನ್ನು ಎಳಿದು ತರುತ್ತದೆ; ಚಿಂತಿ, ಇದ್ದ ಹರಯವನ್ನು ಓಡಿಸಿ ಮಾಪುನ್ನು ಅಳವಡಿಸುತ್ತದೆ. ನಾಗಣ್ಣನ ಮನೆಯ ಜನರಲ್ಲಿ ಯಾರ ಮುಖದ ನೇರೂ ಗೆಲವಿನ ಚಿಹ್ನೆಯೇ ಕಾಣುತ್ತಿರಲಿಲ್ಲ.

* * * *

ಈಗ ನಮ್ಮ ಹಳ್ಳಿಯಲ್ಲಿ ಚಹದ ಅಂಗಡಿಯ ಚಿನ್ನಪ್ಪನ ಹೆಸರೇ ಎಲ್ಲರ ಬಾಯಲ್ಲಿಯೂ ಆಡುವುದು. ಹಳ್ಳಿಗರೆಲ್ಲರ ಜೀವನಸೂತ್ರವನ್ನು ಆಡಿಸುವವನು ಚಿನ್ನಪ್ಪನೇ! ಜನರಿಗೆಲ್ಲ ಅವನ ವಿವರುದಲ್ಲಿ ಭೇತಿಯೋ—ಪ್ರೀತಿಯೋ ಕಾಣಿ; ಎಲ್ಲರೂ ಆತನ ಪ್ರಸನ್ನತೆ-ಸಹಾನುಭೂತಿಗಳಿಗಾಗಿ ಹಾರಿಯಿಸುವರು. ನಾನು ಹಳ್ಳಿಯನ್ನು ಬಿಟ್ಟುಕೊಡ ಮೇಲೆ, ಮೂರು ನಾಲ್ಕು ವರ್ಷಗಳ ತರುವಾಯ ಚಿನ್ನಪ್ಪ ಈ ಉಂಟಿಗೆ ಬಂದವನು; ಆದುದರಿಂದ ಇದುವರಿಗೆ ನಾನು ಅವನನ್ನು ನೋಡಿರಲೇ ಇಲ್ಲ. ಆದರೆ ನಾನು ಯಾವ ನನ್ನ ಕೆಲಸಕ್ಕಾಗಿ ಬಂದಿರುವೇನೋ, ಅದನ್ನು ಸುಲಭವಾಗಿ ಸಾಧಿಸಿಕೊಳ್ಳಬೇಕಾದರೆ, ಚಿನ್ನಪ್ಪನ ಸಹಕಾರವನ್ನು ಕೊರುವುದು ಅಗತ್ಯವೇ ಅರ್ಧತು. ಆತನನ್ನು ಮನೆಗೆ ಕರೆಯಿಸಿಕೊಳ್ಳುವೇ ಧೈಯರ್ ನನಗಿಡೇಗೆ ಆಗಬೇಕು? ಆದುದರಿಂದ ನಾನೇ ಅವನ ಮನೆಗೆ ಹೇಳಿದೆ.

ಚಿನ್ನಪ್ಪನಿಂದ ಅಚ್ಚುಕಟ್ಟಿದ ಮನೆ. ಪಡೆಸಾಲೆಯ ಗಿಲಾಯಿಗೋಡಿಗಳಿಗೆ ಅಂದವಾದ ಬಣ್ಣವನ್ನು ಹಚ್ಚಲಾಗಿತ್ತು. ಹಾಸಿದ್ದ ಹೊಸ ಜಮಾನೆಯ ಮೇಲೆ ತಕ್ಕೆಗೆ ಒರಿಗ ಚಿನ್ನಪ್ಪ ಕುಳಿತುಕೊಂಡಿದ್ದ. ಕೈಯಲ್ಲಿ

ಒಂದು ವಾರಪತ್ರಕೆಯಿದ್ದಿತು. ಮೈಯಲ್ಲಿ ಬಿಳಿಯ ಮಲ್ಲಿನ ಶಟ್ಟು. ಉಟ್ಟೆದು ಮಾರ್ಗರೈಟ್ ಥೋತರ. ತಲೆಯ ಮೇಲೆ ಕಿರುಗೂಡು ಕಾಪು. ಗೌರವಣಿದ ಮುಖ. ಮೇಲ್ಮೈಯ ಮೇಲೆ ಕತ್ತರಿಸಿದ ಕಿರುಮೀಸೆಗಳು. ನನ್ನನ್ನ ಸ್ವಾಗತಿ ಸಲು ಮಾತನಾಡೆಳೊಡಿದಾಗ, ಮುಂದಿನ ಹೆಲ್ಲಗಳಿಗೆ ಹಾಕಿಸಿದ ಚಿನ್ನದ ಚುಕ್ಕೆಗಳು ಕಂಡುವು. ವಯಸ್ಸು ಐವತ್ತಕ್ಕೆ ನಿಕ್ಕಿರಬಹುದಾದರೂ, ಜೆನ್ನಪ್ಪ ಇನ್ನೂ ಸೊಗಸುಗಾರ ತರುಣನಂತೆ ಕಾಣುತ್ತದೆ. ನಾನು ಬಂದ ಕಾರಣವನ್ನು ಹೇಳಿ, ಅವನಿಂದ ಸೆರಿಸಿ ಆಶ್ವಾಸನವನ್ನು ಪಡೆದು ಮನೆಗೆ ಮರಳ ಬಂಗೆ. ಜೆನ್ನಪ್ಪನ ಪ್ರಕ್ರಿತ್ಯಾಪು, ಒಂದೆ ಒಂದು ಸಲದ ಸಂದರ್ಶನದಿಂದ ನನ್ನ ಮನಸ್ಸಿನ ಮೇಲೆ ಜೆನ್ನಾಗಿ ಮೂಡಿನಿಂತಿತು.

ಚೆನ್ನಪ್ಪ ನೀಲಪ್ಪನಿಗೆ ದೂರದವನೇನೂ ಅಲ್ಲ; ಸ್ವಂತ ತಂಗಿಯ ಮಗ. ಹಣ್ಣೆರಡು ವರ್ಷದ ವಯಸ್ಸಿನಲ್ಲಿಯೇ ಮನೆಬಿಟ್ಟಿ ಹೊರಟು ಹೊದವನು, ಎಲ್ಲಿ ಹುಡುಕಿದರೂ ಎಪ್ಪು ಹುಡುಕಿದರೂ ಈತನ ಸುಳಿವು ನಿಕ್ಕಿರಲಿಲ್ಲವಂತೆ. ಮಗನ ಅಗಲಿಕೆಯ ಹೃದ್ದೋಗದಿಂದಲೇ ನೀಲಪ್ಪನ ತಂಗಿ ತೀರಹೊಡಳಂತೆ. ಮುಂದೆಯೂ ಅನೇಕ ವರ್ಷ ಜೆನ್ನಪ್ಪನ ಸುದ್ದಿಯೇ ನೀಲಪ್ಪನಿಗೆ ಗೊತ್ತಾಗಲಿಲ್ಲ. ಸತ್ತು ಹೊಗಿರಬಹುದೆಂದು ನಿರಾಕೆಯ ನಿಟ್ಟುಸಿರನ್ನು ಬಿಟ್ಟಿ, ತನ್ನ ನಿತ್ಯಜೀವನ ದಲ್ಲಿ ನೀಲಪ್ಪ ಮನಸ್ಸನ್ನು ತೊಡಗಿಸಿದ್ದನಂತೆ.

ನಾವು ಉರು ಬಿಟ್ಟುಹೊಡ ಎರಡನೆಯ ವರ್ಷದಲ್ಲಿಯೇ, ನೀಲಪ್ಪನ ಕಿರಿಯ ಮಗ ನಂದಿಯಣ್ಣನು ವಿಷಮಜ್ಞರದಿಂದ ತೀರಹೊಡನೆಂಬ ವರ್ತಮಾನವನ್ನು ನಮ್ಮ ತೆಂದೆಯವರು ತೆಗೆದುಕೊಂಡು ಬಂದಿದ್ದರು. ಅಂದು ನಮ್ಮ ತಾಯಿ, ಅತ್ಯ ಅತ್ಯ ಉಂಟಿವನ್ನು ಕೂಡ ಮಾಡಿರಲಿಲ್ಲ. ಒರಿಯು ಮಗ ನಾಗಣ್ಣ ಅಪ್ಪೊಂದು ಮೆದುಳಿದ್ದ ಪ್ರಾಣಿಯಲ್ಲ. ಹೊಲದಲ್ಲಿ ಬೇಕಾದಷ್ಟ ದುಡಿಯುತ್ತಿದ್ದನಾದರೂ, ಮನೆಯ ಕಾರಭಾರದಲ್ಲಿ ಮನಸ್ಸು ಹಾಕುವವನಲ್ಲ. ಕಿರಿಯ ಮಗ ನಂದಿಯಣ್ಣ ತುಂಬ ಬುದ್ಧಿಶಾಲೆ; ಎಂತಲೇ ನೀಲಪ್ಪ ಇತ್ತಿಜೀಗೆ ಎರಡು ಮೂರು ವರ್ಷಗಳಿಂದ, ಮನೆಯ ಕಾರಭಾರವನ್ನೆಲ್ಲ ಆತನ ಮೇಲೆ ಒಟ್ಟಿಸಿ, ತನ್ನ ಬಾಳೆನ್ನು ಹೆಗುರುಗೊಳಿಸಿಕೊಂಡಿದ್ದು. ಆದರೆ ಇದ್ದಿದ ಕಾಗೆಯೀ ಹಬುದ ನಾದ ಮಗನು ಬಿದು ಸತ್ತುಹೊಗಲು, ನೀಲಪ್ಪನಿಗೆ ತುಂಬ

ದುಃಖವಾಯಿತು; ಸಂಸಾರದ ವಿಷಯದಲ್ಲಿ ಒಂದು ಬಗೆಯ ವೈರಾಗ್ಯಭಾವ ವನ್ನೇ ಹುಟ್ಟಿಸಿತು.

ನಂದಿಯಳ್ಳಿ ಸತ್ಯಾಗ ಆತನ ಹೆಂಡತಿ ಹೊನ್ನಮ್ಮೆ ಒಂದು ವರ್ಷದ ಮನುವಿನ ತಾಯಿ. ಹೊನ್ನಮ್ಮೆನ ಜೆಲುವಿಕೆಯ ವರ್ಣನೆಯನ್ನು ನಮ್ಮ ತಾಯಿಯ ಬಾಯಿಂದ ಕೇಳಬೇಕು. ಹೆಳ್ಳುಗಳ ಜೆಲುವಿಕೆಯನ್ನು ಅಳೆಯಲು ಹೊನ್ನಮ್ಮೆನ ಬಳ್ಳಿ, ಕೆಳ್ಳಿ, ಮೂಗು, ಬಾಯಿ, ಸುಳಗುರುಳು, ಮೆಲುನಗೆ ಇವೆಲ್ಲ ನಮ್ಮ ತಾಯಿಗೆ ಅಳೆಗೋಲಾಗಿದ್ದವು. ಈ ಅಳೆಗೋಲಿಗೆ ಹೊಂದಿಕೆಯಾಗುವಂತಹ ಒಂದು ಹೆಳ್ಳು ಅವಳಿಗೆ ಸೋಡಲು ಸಿಕ್ಕಿರಲಿಲ್ಲವಂತೆ. ನನ್ನ ಹೆಂಡತಿ ಮನೆಗೆ ಬಂದ ದಿನ ನನ್ನ ತಾಯಿ ಆಗಾಗ ಅವಳನ್ನು ಸೋಡುವಳು; ನಿರಾಶಿಯ ನಿಟ್ಟಿಸಿರಕ್ಕಿ ‘ನಮ್ಮ ನೀಲಪ್ಪನ ಮಾಗ ನಂದಿಯಳ್ಳಿನ ದೈವನೇ ದೈವ !’ ಎಂದು ಮುಡಿಯುವಳು. ಹಳ್ಳಿಯಲ್ಲಿದಾಗ ನಾನು ಚಿಕ್ಕವೇ. ಹೊನ್ನಮ್ಮೆನನ್ನು ಬೇಕಾದಷ್ಟು ಸಲ ಸೋಡಿದ್ದೆ. ಆದರೆ ಆಗ ನನಗೆ ಅವಳ ಜೆಲು. ವಿನ ಅಥವಾ ಸರಿಯಾಗಿ ಆಗಿರಲಿಲ್ಲ. ನಮ್ಮ ತಾಯಿ ಆಗಾಗ ಅವಳ ಜೆಲುವಿಕೆಯ ಪವಾಡಹಾಡುವುದನ್ನು ಕೇಳಿದಾಗ ನನ್ನ ಹರಯದ ಹುಟ್ಟಿಗೆ, ‘ಹಳ್ಳಿಗೆ ಹೋಗಿ ಅವಳನ್ನು ಇನ್ನೊಂದು ಸಲ ಸೋಡಿಯಾದರೂ ಬರಬೇಕು’ ಎಂದು ಎನಿಸದೆ ಇರುತ್ತಿರಲಿಲ್ಲ. ಆದರೆ ಕೊನೆಗೂ ಇನ್ನೊಂದು ಸಲ ಅವಳನ್ನು ಸೋಡುವ ಯೋಗ ಕೂಡಿ ಬರಲೇ ಇಲ್ಲ.

ನಂದಿಯಳ್ಳಿ ಸತ್ಯ ಇನ್ನೂ ವರ್ಷ ಮುಗಿದಿರಲಿಲ್ಲ; ಇದ್ದುದಿದ್ದ ಹಾಗೆಯೇ ಚೆನ್ನಪ್ಪ ನೀಲಪ್ಪನ ಮನೆಗೆ ಬಂದನಂತೆ. ಆಗ ಚೆನ್ನಪ್ಪನಿಗೆ ಇಪ್ಪತ್ತಾಲ್ಲು ಇಪ್ಪತ್ತಿಪ್ಪದರ ವಯಸ್ಸು. ನೀಲಪ್ಪನ ಮನೆಯಲ್ಲಿ ಯಾರಿಗೂ ಆತನ ಗುರುತು ಸಿಕ್ಕಿವಂತಿಯೆ ಇರಲಿಲ್ಲ. ಚೆನ್ನಪ್ಪ ತಾನೇ ತನ್ನ ಗುರುತನ್ನು ಮಾಡಿಕೊಟ್ಟಿ. ತನ್ನ ತಾಯಿಯ ಸಾವಿನ ನೆನಪನ್ನು ತೆಗೆದು ತಾನೂ ಆತ್ತ; ನೀಲಪ್ಪನಿಗೂ ಕಂಬಿಗರಿಯಲು ಹಚ್ಚಿದ. ತಂಗಿಯ ಮಗನ ವಿಷಯಕವಾದ ಅಂತಃಕರಣ ನೀಲಪ್ಪನಲ್ಲಿ ಜಾಗ್ತರವಾಯಿತು. ಪ್ರೀತಿಯಿಂದ ಮೈದಂಡಿ, ಇಲ್ಲಿಯೆ ಇದ್ದು-ಬಿಡಿಂದು ಕೇಳಿ, ಚೆನ್ನಪ್ಪನನ್ನು ಮನೆಯಲ್ಲಿಯೆ ಇರಿಸಿಕೊಂಡ. ತಂಗಿಯ ಮಗನ ಸಾಹಜಯದಿಂದ ನಂದಿಯಳ್ಳಿನ ಆಗಲಿಕೆಯ ದುಃಖವನ್ನು ಸ್ವಲ್ಪ ವಾದರೂ ಮರೆಯಬೇಕಿಂದು ಆ ಮುದುಕನ ಹಂಬಲ.

ಚೆನ್ನಪ್ಪನಿಗೆ ಓದು-ಬರೆಕೆ ಚೆನ್ನಾಗಿ ಬರುತ್ತಿತ್ತು. ಸವಿ-ಸವಿಯಾಗಿ ಮಾತುಗಳನ್ನು ಆಡತೊಡಗಿದನೆಂದರೆ ಯಾರ ಮನಸ್ಸನ್ನಾದರೂ ತನ್ನ ಕಡೆಗೆ ಸೆಳಿದುಕೊಂಡುಬಿಡುವನು. ತನ್ನ ಪ್ರವಾಸಕಾಲದ ಸಾಹಸಗಳನ್ನೂ ಅನುಭವ ಗಳನ್ನು ಉಪ್ಪು-ಕಾರ ಹೆಚ್ಚಿ ಹೇಳಿ ಜನರನ್ನೆಲ್ಲ ಬೆರಗುಗೊಳಿಸಿಬಿಡುವನು. ಕೆಲವು ದಿನ ಅವನು ಬಾಬಾಬುಡನ್‌ಗಿರಿಯಲ್ಲಿ ಒಬ್ಬ ಬಾವಾಜಿಯ ಶಿವ್ಯನಾಗಿ ಇದ್ದನಂತೆ. ಅವನಿಂದ ತಾನು ಅನೇಕ ಗಿಡಮೂಲಿಕೆಗಳ ಚೈವಣಿಗಳನ್ನು ಹೇಳಿಸಿಕೊಂಡಿರುವುದಾಗಿಯೂ ಚೆನ್ನಪ್ಪ ಹೇಳುತ್ತಿದ್ದ. ಬಾವಾಜಿಗೆ ಬಂಗಾರ ವನ್ನು ಮಾಡುವ ವಿದ್ಯೆಯು ಬರುತ್ತಿದ್ದಿತೆಂದೂ, ತನಗೆ ಆದನ್ನು ಅವನು ಸಂಪೂರ್ಣವಾಗಿ ತಿಳುಹಲ್ಲಿವೆಂದೂ, ಆದರೂ ಎಷ್ಟೋ ಭಾಗವನ್ನು ಕಲತುಕೊಂಡಿರುವೆನೆಂದೂ, ಸ್ವಂತದ ಪ್ರಯತ್ನದಿಂದ ಅದನ್ನು ಸಿದ್ಧಮಾಡಿಕೊಳ್ಳಬಹುದೆಂದೂ, ಅವನು ಹೇಳುತ್ತಿದ್ದ. ಚೆನ್ನಪ್ಪ ಇದನ್ನೆಲ್ಲ ಹೇಳುವಾಗ, ನೀಲಪ್ಪ ಕೌತುಕದಿಂದ ಕೇಳುತ್ತಿದ್ದ. ‘ನಿನ್ನ ತಾಯಿ ದ್ವೀಪಗೇಡಿಯಪ್ಪ ! ನಿನ್ನ ಶಾಂತನಾನ ಅವಳ ಕಣ್ಣ ಕಾಣಲ್ಲ !’ ಎಂದು ನಿಟ್ಟುಸಿರಿದುತ್ತಿದ್ದ.

ಬರುಬರುತ್ತ ಚೆನ್ನಪ್ಪನ ಮಹತ್ವದ ನೀಲಪ್ಪನ ಮನೆಯಲ್ಲಿಯೂ ಬೆಕ್ಕಿಯಿತು; ಉಂಟ ಜನರಲ್ಲಿಯೂ ಬೆಕ್ಕಿಯಿತು. ಗಿಡ-ಮೂಲಿಕೆಯ ಚೈವಣಿಯಿಂದ ಅವನು ಹಳ್ಳಿಯಲ್ಲಿಯ ಅನೇಕ ಜನರ ಕಾಯಿಲೆ-ಕಸಾಲೆಗಳನ್ನು ಕಡಿಮೆ ಮಾಡಿದುದರಿಂದ, ಅವನ ವೈದ್ಯಕವೂ ಉಂಟ ಜನರ ಮನೆಮಾತಾಯಿತು. ನೀಲಪ್ಪ ದಾಕ್ಷಿಣಾದ ಮೂಲಕ ಕೇಳಿದಿ ಹೊದರೂ, ಚೆನ್ನಪ್ಪ ಅವನಿಗೆ ತನ್ನ ಸಲಹೆ-ಸಹಕಾರಗಳನ್ನು ಕೊಡುತ್ತೆಲಿದ್ದ. ಆತನ ಜಾಣತನದ ಸಲಹೆಗಳು ನೀಲಪ್ಪ ನಿಗೆ ಸರಿಯೆನಿಸತ್ತೊಡಗಿದುವು. ನಾಗಣ್ಯ ತನ್ನ ಹೊಲ-ಮನೆಯ ಕೆಲಸವೇನೋ ತಾನೇನೋ—ಇದ್ದುಬಿಟ್ಟಿದ್ದ. ಮಿಕ್ಕ ಕಾರ್ಯಭಾರಗಳಾವುವು ಆತನಿಗೆ ಬೇಕಾಗಿರಲಿಲ್ಲ. ಆತನ ಹೆಂಡತಿಯೂ ಅಷ್ಟೇ: ಹೈನದ ಕೆಲಸ—ಆಡಿಗೆ—ಉಟ್ಟಿ—ಮಿಕ್ಕಾ ಉಪಚಾರ—ಇವುಗಳಲ್ಲಿ ಬೇರೆಯ ವಿಚಾರಕ್ಕೆ ಅಸ್ವದವೇ ದೊರೆಯು ತ್ವರಲಿಲ್ಲ; ಇಷ್ಟೇ ಅಲ್ಲ, ಇದಕ್ಕೆಂತ ಹೆಚ್ಚಿನ ವಿಚಾರವನ್ನು ತಾನು ಮಾಡುವುದು ಅವಶ್ಯಕವಿದೆಯೆಂದೂ ಅವಳು ತಿಳಿದಿರಲಿಲ್ಲ. ಹೊನ್ನಮ್ಮೆ ಮಗುವಿನ ಒಡ-ನಾಟದಲ್ಲಿ ಗಂಡನ ಅಗಲಿಕೆಯ ದುಃಖವನ್ನು ಮರೆತು, ಇದೀಗ ನಗೆಹೆಚ್ಚಿಯ ಕೆಲಸದಲ್ಲಿ ಸಹಕಾರಿಯಾಗುತ್ತಿದ್ದಳು.

ಚೆನ್ನಪ್ಪ ಮನೆಯಲ್ಲಿಯ ಎಲ್ಲ ವ್ಯವಸ್ಥೆಯನ್ನೂ ತಾನಾಗಿಯೇ ಸೋಡಿ-ಕೊಳ್ಳಲುತ್ತೊಡಗಿದ. ಒಂದೊಂದು ದಿನ, ಎತ್ತಿನ ಕಾಲಲ್ಲಿಯ ಕಸವನ್ನು ಬಳಿಯ ಲಿಕ್ಕೊಂಡು ಅವನು ಸಿದ್ಧನಾಗಿ ನಿಲ್ಲುತ್ತಿದ್ದ. ಇದನ್ನೇಲ್ಲ ಕೆಂಡು ನೀಲಪ್ಪ ಹಿರಿಹಿರಿಹಿಗ್ಗುವನು. ತನ್ನ ಸೋಡರ ಆಳಯನ ವಿವಯದಲ್ಲಿ ಅವನ ಪ್ರೀತಿ ಇನ್ನುಡಿ-ಗೊಳ್ಳುವುದು.

ಚೆನ್ನಪ್ಪನ ಹೆಸರಿನಿಂದ ನೀಲಪ್ಪನ ಮನೆಗೆ ಬೇರೆಬೇರೆ ವರ್ತಮಾನಪತ್ರಿಕೆಗಳು ಬರಲುತ್ತೊಡಗಿದುವು. ಚೆನ್ನಪ್ಪ ಅವುಗಳನ್ನು ಓದಿಟ್ಟಿ, ಅನೇಕ ಸುದ್ದಿಗಳನ್ನು ನೀಲಪ್ಪನಿಗೆ ಹೇಳುವನು. ಆಗ ಉಂರಲ್ಲಿಯ ಕೆಲವು ಜನ ಹಿರಿಯರೂ ನೀಲಪ್ಪನಲ್ಲಿಗೆ ಬರುವರು. ಎಲ್ಲವನ್ನೂ ಕೇಳಿ ಆ ಜನರು ಚೆನ್ನಪ್ಪನ ಬುದ್ಧಿವಂತಿಕೆಯನ್ನು ಕೊಂಡಾಡುವರು. ಆಗ ಮುದುಕೆ ನೀಲಪ್ಪನ ಕಣ್ಣಲ್ಲಿ, ಹಿಗ್ಗಿನ ಕಂಬನಿಗಳು ಇಳಿಯತೊಡಗುವುವು.

ಒಂದು ಆರುತ್ತಿಂಗಳು ಕಳೆಯುವುದರಲ್ಲಿಯೇ ಚೆನ್ನಪ್ಪನು ನೀಲಪ್ಪನ ಮನೆಯ ಸೂತ್ರಧಾರಿಯೇ ಆಗಬಿಟ್ಟ. ನೀಲಪ್ಪನಿಗೆ ಇದು ಬೇಕಾದ ಮಾತ್ರೇ ಆಯಿತು. ಮುಂದಬುದ್ಧಿಯ ನಾಗಣ್ಣನಿಗೆ ಚೆನ್ನಪ್ಪನಂತಹ ಚತುರನ ಸಹಕಾರದೊರೆತರೆ, ತನ್ನ ಮನೆತನ ಇನ್ನೀನ್ನು ಏಳಿಗೆ ಹೊಂದಿತ್ತೆಂದು ಅವನ ಒಳಬಯಕೆ. ಅಲ್ಲದೆ ನಂದಿಯಣ್ಣನ ಪುಟ್ಟಮುಗ ಚಿಕ್ಕೆಣ್ಣನಿಗೆ, ನಾಗಣ್ಣ—ಅವನ ಹೆಂಡಿರು ಮಕ್ಕಳು—ಇವರಿಂದ ಅನ್ಯಾಯವಾಗದಂತೆ ಸೋಡಿಕೊಳ್ಳಬೇಕೆಂದೂ ಆ ಮುದುಕೆನ ಹಾರಲಿಕೆ. ಆದುದರಿಂದ ಓದು-ಬರೆಹ ಬಲ್ಲ ಚೆನ್ನಪ್ಪನ ಕಡೆಗೆ ಮನೆತನದ ಎಲ್ಲ ವ್ಯವಸ್ಥೆಯನ್ನೂ ಒಪ್ಪಿಸಬೇಕೆಂದು ನೀಲಪ್ಪ ಯೋಚನೆ ಮಾಡಿದ; ಅದರಿಂತೆ ಒಂದು ದಿನ ಚೆನ್ನಪ್ಪನಿಗೆ ತನ್ನ ಯೋಚನೆಯನ್ನು ಹೇಳಿಯೂ ಬಿಟ್ಟ. ತನಗೆತಕ್ಕೆ ಇಂತಹದೆಲ್ಲ ಹಿರಿಯತನ—ಎಂದು ತ್ಯಾಗದ ಸುಡಿಗಳನ್ನಾಡಿದರೂ, ನೀಲಪ್ಪ ಒಪ್ಪಿಸಿಕೊಟ್ಟ ಕಾರಭಾರವನ್ನೇಲ್ಲ ಆತ ಒಂದೊಂದಾಗಿಯೆ ಸ್ವಾಧೀನವಹಿಸಿಕೊಳ್ಳಲು ತೊಡಗಿದ. ಹಣದ ಪೆಟ್ಟಿಗೆಯ ಕೇಲಿಯ ಕ್ಕೆ, ಹೆಸರಿಗೆ ಮಾತ್ರ ಹಿರಿಯ ನೀಲಪ್ಪನ ಸೊಂಟದಲ್ಲಿ ಇರುತ್ತಿತ್ತು.

ಪುಟ್ಟ ಚಿಕ್ಕೆಣ್ಣನನ್ನು ಚೆನ್ನಪ್ಪ ಪ್ರೀತಿಯಿಂದ ಎತ್ತಿ ಆಡಿಸಲುತ್ತೊಡಗಿದ; ಅದರೊಂದಿಗೆ ಎನ್ನು ಮುದ್ದಾಡಿದರೂ ಅವನಿಗೆ ತಣೆವಿಲ್ಲ. ಇದನ್ನು ಕಂಡಾಗ

ನೀಲಪ್ಪ ‘ಚೆನ್ನೆ ! ನೀನೂ ಬ್ಯಾಗನೇ ಮದವೀ ಮಾಡಿಕೊಂಡು ಬಿಡು. ಈಗೇನು ಬೆಳೆದ ಹೆಣ್ಣು ಬೇಕಾದಷ್ಟು ಸಿಗತಾವು. ನೀ ‘ಆಗಲಿ’ ಅನ್ನೂಡಂ ತಡ; ಮನಿ ಮುಂದ ಹಂಡರಾ ಹಾಕಿಸೇ ಬಿಡತೀನಿ !’ ಎನ್ನುವನು. ಚೆನ್ನೆಪ್ಪ ನಗುತ್ತೆ ‘ಮುಂದ ನೋಡೊಹೇಳು ಮಾವಾ, ಅದಕ್ಕೂ ಕೆ ಇಮೆಂಂದು ಅವಸರ ?’ ಎಂದು ನುಡಿಯುವನು. ಆಗ ನೀಲಪ್ಪ : ‘ನೋಡವಾ, ನೀಯೇನು ಎಲ್ಲಾ ಬಲ್ಲವನೇ ಇದ್ದಿದಿ. ನಿನಗ ನಾವೇನು ಹೇಳೊಧೈತಿ ?’ ಎಂದು ಸುಮ್ಮಾಗುವನು.

ಒಂದೊಂದು ಸಲ ನಾಗಣ್ಣನ ಹೆಂಡತಿ ಹೊಲಕ್ಕೆ ಹೊಗಿರುವಳು. ದೊಡ್ಡ ಹುಡುಗರೀಲ್ಲ ತಂತಮ್ಮು ಕೆಲಸಕ್ಕೆಂದು ಹೊರಗೆ ಹೊಗಿರುವರು. ಸಣ್ಣ ಹುಡುಗರು ಹಿತ್ತೆಲಲ್ಲಿಯೋ ಬೀದಿಯ ಬಾಗಿಲಲ್ಲಿಯೋ ಆಡುತ್ತಿರುವರು. ನೀಲಪ್ಪ ಚಾವಡಿಯ ಕಡೆಗೋ ಬೇವಿನ ಕಟ್ಟೆಯ ಕಡೆಗೋ ಹೊಗಿರುವ. ಆಗ ಪಡಸಾಲೆಯಲ್ಲಿ ಚೆನ್ನೆಪ್ಪ ಒಬ್ಬನೇ ಒಬ್ಬ ಕುಳಿತಿರುವ. ಅಡಿಗೆಮನೆಯಲ್ಲಿಯೋ ಅಡಕಲುಕೋಣೆಯಲ್ಲಿಯೋ ಕುಳಿತು ಹೊನ್ನೆಮ್ಮೆ ಏನೇನೋ ಮನೆಗೆಲಸ ಮಾಡುತ್ತಿರುವಳು. ಆಗ ಏನಾದರೂ ನೇವ ತೆಗೆದು ಚೆನ್ನೆಪ್ಪ ಒಳಗೆ ಹೊಗುವನು; ಹೊನ್ನೆಮ್ಮೆನೂದಿಗೆ ಏನಾದರೂ ಮಾತನಾಡಬೇಕೆಂದು ಹೆವಡಿಸುವನು. ಕಾರಣವಿದ್ದಾಗ ಹೊನ್ನೆಮ್ಮೆ ಒಂದೆ ಮಾತಿನ ಉತ್ತರವನ್ನು ಕೊಡುವಳು. ಕಾರಣವಿಲ್ಲವನಿಸಿದಾಗ ಸುಮ್ಮಿಗಿಡ್ಡ ಬಿಡುವಳು. ಚೆನ್ನೆಪ್ಪನ ಕಡೆಗೆ ಕಣ್ಣಿತ್ತಿ ನೋಡುತ್ತಿರಲಿಲ್ಲ ಕೂಡ. ಚೆನ್ನೆಪ್ಪ ಬೀಲ-ಬಿಪ್ಪದಿಗಳನ್ನು ನೋಡುತ್ತೆಲೋ, ಕೆಳಗೆ ಬಿದ್ದ ಬಡವೆಗಳನ್ನು ಎತ್ತಿ ಇಡುತ್ತೆಲೋ, ಅಲ್ಲಿಯೇ ಸುಳಿದಾಡುವನು; ನಿಂತಲ್ಲಿ ನಿಂತು ಗುಣಾಗುಣ ಹಾಡುವನು. ಆಗ ಹೊನ್ನೆಮ್ಮೆ ಕುಳಿತ ಸ್ಥಳದಿಂದ ಎದ್ದು ಹಿತ್ತೆಲ ಕಡೆಗೆ ಹೊರಟು ಹೊಗುವಳು. ಇಲ್ಲವಾದರೆ ಹುಡುಗರನ್ನು ಕರೆಯುತ್ತ ಬೀದಿಯ ಬಾಗಿಲ ಕಡೆಗೆ ಬಂದುಬಿಡುವಳು. ಚೆನ್ನೆಪ್ಪ ಆಗ ಯಾವ ಭಾವವನ್ನೂ ಮುಖದಲ್ಲಿ ಮೂಡಿಸಿಕೊಳ್ಳಬೇಕಿ, ಮರಳಬಂದು ತನ್ನ ಸ್ಥಳದಲ್ಲಿ ಕುಳಿತುಕೊಳ್ಳುವನು.

ಒಂದು ದಿನ ನಾಗಣ್ಣನ ಹೆಂಡತಿ ಹೊಲದಿಂದ ಮರಳಬಂದಾಗ, ಹೊನ್ನೆಮ್ಮೆನ ಮುಖವು ಅತ್ಯು ಅತ್ಯು ಉದಿಕೊಂಡುದನ್ನು ನೋಡಬೇಕು.

‘ ಯಾಕ ತಂಗೀ ? ಹಿಂಗಾಕ ಆಗೇತಿ ನಿನ್ನ ಮಕ ? ಮತ್ತು ಅಳಿಳಾಕ ಸುರು ಮಾಡಿದೇನು ?’ ಎಂದು ಕೇಳಿದಳು. ಆಗ ಹೊನ್ನೆಮೃನ್ ಮುಖವಿಂದ ತಡೆಯಲಾರದಮ್ಮೆ ದುಃಖ ಹೊರಹೊಮ್ಮಿತು. ಗಂಡನ ನೆನಪಿನಿಂದ ಇವು ಅಣ್ಟುತ್ತಿರುವಕೆಂದು ಆ ಜೆಣ್ಣುವಂಗಳು ತಿಳಿದುಕೊಂಡಳು. ಹತ್ತಿರ ಬಂದು ಕುಳಿತು ತಾನೂ ಕಂಬನಿಗರೆಯುತ್ತ, ಹೊನ್ನೆಮೃನ್ನನ್ನು ಸಮಾಧಾನಪಡಿಸ ತೋಡಿಗಳಳು. ಅಕ್ಕೆನೆದುರಿಗೆ ಏನೋ ಹೇಳಬೇಕೆಂದು ಹೊನ್ನೆಮೃನ್ ಹವಣಿಕೆ, ಆದರೆ ಒತ್ತಿಬರುವ ಅಣ್ಣವಿನಲ್ಲಿ ಅವಳ ಮುಖವಿಂದ ಮಾತುಗಳೇ ಹೊರಡಲ್ಲಿ.

ನಿತ್ಯವೂ ಗಂಡುಸರಿಗೆ ಉಟ್ಟಿಕ್ಕೆ ನೀಡುವಾಕೆ ಹೊನ್ನೆಮೃನ್ ನಿಲ್ಲಿ. ಇಂದು ನೀಲಪ್ಪ, ನಾಗಣ್ಣ, ಚೆನ್ನಪ್ಪ ಮೂವರೂ ಅಡಿಗೆಮನೆಯೋಳಿಗೆ ಬಂದು ಕುಳಿತರೂ, ಹೊನ್ನೆಮೃ ಒಳಗೆ ಹೊಗಲೇ ಇಲ್ಲ. ಸೂಚನೆ ತಿಳಿದುಕೊಂಡು ನಾಗಣ್ಣನ ಹೆಂಡತಿಯೇ ಒಳಗೆ ಹೊಡಳು. ಎಲ್ಲರಿಗೂ ಉಟ್ಟಿಕ್ಕೆ ನೀಡಿದ್ದೇನು. ನಿತ್ಯದಂತೆಯ ಮೂವರೂ ನಗುತ್ತ ಕಲಯುತ್ತ ಉಟ್ಟವಾಡಿದರು. ಚೆನ್ನಪ್ಪನ ಮಾತು-ಕತೆ, ಸುದ್ದಿ-ಸೂರು ಇಂದು ದಿಸ್ಕ್ಯೂಂತ ಹಚ್ಚಾಗಿದ್ದಿವು. ಅಂದು ಎಷ್ಟು ಒತ್ತಾಯ ಮಾಡಿದರೂ ಹೊನ್ನೆಮೃ ಉಟ್ಟಿಕ್ಕೆ ಏಳೆಲೇ ಇಲ್ಲ. ಹೊಲಕ್ಕೆ ಹೊಗಿ ಬಂದ ನಾಗಣ್ಣನ ಹೆಂಡತಿ ತುಂಬ ಹಸಿದಿದ್ದಳು. ಹೊನ್ನೆಮೃ ಉಟ್ಟಿಕ್ಕೆ ಏಳಿದುದರಿಂದ ಮನಸ್ಸಿಗೆ ಕೆಡುಕೊಸಿತಾದರೂ, ನಿವಾರಿಸಿದ್ದ ಉಟ್ಟಮಾಡಿದ್ದು. ಅಂದು ವಾಗುವಿನ ನಗೆಯಾಟಪ್ಪ ಹೊನ್ನೆಮೃನಿಗೆ ಸೋಗಸೆನಿಸಲ್ಲಿ. ಅದನ್ನು ತೋಡಿಯ ಮೇಲೆ ಹಾಕಕೊಂಡು, ಕೈಯಿಂದ ತಟ್ಟಿತ್ತ ಏನೇನೋ ಯೋಚನೆಯನ್ನು ಮಾಡಿಯ ಮಾಡುತ್ತಿದ್ದೆಂತೆ. ಇದೆಲ್ಲವೂ ಆವರಿವರನ್ನು ಕೇಳಿ ಸಂಪಾದಿಸಿದ ಸಂಗತಿ; ಎಷ್ಟು ಸಿಜವೇ, ಎಷ್ಟು ಸುಳ್ಳಿ?

ಮರುದಿನ ಬೆಳಗನಲ್ಲಿ ಚೆನ್ನಪ್ಪ, ಎಂದಿನಂತೆ ಚಿಕ್ಕಣ್ಣನನ್ನು ಎತ್ತಿಕೊಂಡು ಅಡಿಸುತ್ತ ಪಡಸಾಲೆಯಲ್ಲಿ ಕುಳಿತ್ತಿದ್ದು. ಚಿಕ್ಕಣ್ಣ ತನ್ನ ತೊದಲುತೊದಲು ಮಾತುಗಳಿಂದ ಎಲ್ಲರ ಮುದ್ದಿಗೂ ವಾತ್ರನಾಗಿದ್ದು. ಚೆನ್ನಪ್ಪನನ್ನುಂತೂ ಆ ಚಿಕ್ಕ ಮಗು ತುಂಬ ಹಚ್ಚಿಕೊಂಡಿತ್ತು. ಚೆನ್ನಪ್ಪ ತಾನು ಚಹವನ್ನು ಕುಡಿಯುವಾಗ ಮಗುವಿಗೂ ಕುಡಿಸುವನು. ಚಹವು ಚೆನ್ನಪ್ಪನ ಬರುವಿಕೆಯೋಂದಿಗೆ ನೀಲಪ್ಪನ ಮನೆಯಲ್ಲಿ ಪ್ರವೇಶಮಾಡಿತ್ತು. ಇನ್ನಾರಿಗೂ ಅದನ್ನು ಮಾಡಲು

ಬರುವುದಿಲ್ಲವೆಂದು ಮೋದ-ಮೋದಲು ಜೆನ್ನೆಪ್ಪೆ ತಾನೇ ಚಹವನ್ನು ಕಾಸಿಕೊಳ್ಳು, ಶ್ರೀದ್ದ. ಬರು-ಬರುತ್ತೆ ಅದನ್ನು ಮಾಡುವ ರೀತಿ ತಿಳಿಯಲು, ಮನೆಯ ಹೆಂಗ ಸರೂ ಸಿದ್ಧಮಾಡಿ ಕೊಡತೊಡಗಿದರು. ಜೆನ್ನೆಪ್ಪನ ಒತ್ತಾಯಕ್ಕಾಗಿ ನೀಲ ಪ್ಪನೂ ಒಂದೊಂದು ದಿನ ಚಹವನ್ನು ತೆಗೆದುಕೊಳ್ಳುತ್ತಿದ್ದು. ಆತನ ಮಪ್ಪಿನ ದೇಹಕ್ಕೂ ಬಳಲಿದ ಮನಸ್ಸಿಗೂ ಚಹದ ಕುಡಿತೆದಿದ ಹಿತನೆನಿಸುತ್ತಲಿತ್ತು. ಆದುದರಿಂದ ಅನನ್ತ ತನ್ನ ಗೆಳೆಯರ ಬಳಗದಲ್ಲಿ ಚಹದ ಪ್ರಭಾವವನ್ನು ಬಣ್ಣಿಸಿ ಬಣ್ಣಿಸಿ ಹೇಳಲುಕೊಡಗಿದನು. ಅದೆಂತಹದೆಂಬುದನ್ನು ನೋಡಬೇಕೆಂದು ಅವ ರೆಲ್ಲರಲ್ಲಿಯೂ ಕುತೂಹಲ ತಲೆದೊರಲು ತೊಡಗಿತು.

ನಾಗಣ್ಣನ ಹೆಂಡತಿ ಚಹವನ್ನು ಮಾಡಿ ಕಂಚಿನ ಕೈಬಟ್ಟಲಲ್ಲಿ ತುಂಬಿ ಕೊಂಡು ಬಂದು ಜೆನ್ನೆಪ್ಪನ ಮುಂದೆ ಇಟ್ಟುಕೊೇದಳು. ಪುಟ್ಟ ಚಿಕ್ಕಣ್ಣ ‘ಚಾ, ಚಾ’ ಎಂದು ಹಾಕೆಂದಿಯಿತೊಡಗಿದ. ಜೆನ್ನೆಪ್ಪ ತಾನೂ ಚಹವನ್ನು ಕುಡಿದ; ಅತಿ ಶಯವಾದ ಪ್ರೀತಿಯನ್ನು ತೋರಿಸುತ್ತೆ ಚಿಕ್ಕಣ್ಣನಿಗೂ ಕುಡಿಸಿದ. ಅದರೆ ಚಿಕ್ಕಣ್ಣ ಚಹವನ್ನು ಕುಡಿಯುವಾಗ, ಅದೇಕೋ ಎರಡು ಸಲ ಓಕರಿಸಿದ. ಕೊನೆಯ ಗುಟ್ಟಕನ್ನು ಉತ್ತೂ ಖಾಗುಳಿಯಬಿಟ್ಟೆ.

ಅಂದು ಸಾಯಂಕಾಲಕ್ಕೆಂದರೆ ಚಿಕ್ಕಣ್ಣನಿಗೆ ವಿಪರೀತ ಜ್ವರ. ಒಂದೆ ದಿನ ದಲ್ಲಿ ಮಂಗವಿಗೆ ಎಚ್ಚರವೇ ತಪ್ಪಿಮೋರಿಯಿತು. ಹೊನ್ನೆನ್ನು ಗಾಬರಿಗೊಂಡಳು. ಮಂಗವನ್ನು ತೊಡಿಯ ಮೇಲೆ ಹಾಕಿಕೊಂಡು ಮೌನವಾಗಿ ಕಂಬಣಿಗರೆಯುತ್ತ ಕುಲಿತುಕೊಂಡಳು. ಸಮೀಪದ ಹಳ್ಳಿಗೆ ಛೆವಧ ಕೊಡಲಿಕ್ಕೆಂದು ಹೋದ ಜೆನ್ನೆಪ್ಪನು, ಆದು ರಾತ್ರಿಯ ಒಂಬತ್ತು ಗಂಟೆಗೆ ಮನೆಗೆ ಬಂದ. ಅವನು ಬರುವುದರಲ್ಲಿಯೆ ಚಿಕ್ಕಣ್ಣನ ಜ್ವರದ ಮೂಲಕ, ಮನೆಯಲ್ಲೆಲ್ಲ ಓದಾಸಿನ್ಯಹಬ್ಬಿ ಕೊಂಡಿದ್ದಿತು. ನೀಲಪ್ಪಸಿಂದ ಸಂಗತಿಯ ಗೊತ್ತಾದೆನೆಯೆ ಜೆನ್ನೆಪ್ಪನು, ಮಂಗವನ್ನು ನೋಡಲು ಹೊನ್ನೆನ್ನು ಕುಳತಲ್ಲಿಗೆ ಮೋದನು. ಮಂಗವು ಆಕೆಯ ತೊಡಿಯ ಮೇಲೆ ಇರುವಾಗಲೇ ಆದರ ಪಕ್ಕಡಿಯನ್ನು ಮುಟ್ಟಿ ಜ್ವರವನ್ನು ನೋಡಿದನು. ಬಲಗ್ಗೆಯನ್ನು ತೆಗೆದುಕೊಂಡು ನಾಡಿಗಳನ್ನು ಪರಿಶೈಸಿದನು. ಪರಿಶೈಸುತ್ತಿದ್ದ ಒತ್ತೆಯೆ ಮುಖವನ್ನು ಮುದುರಿಸಿ, ತನ್ನ ಕುತೂಹಲ ದೃಷ್ಟಿಗಳನ್ನು ಹೊನ್ನೆನ್ನುನ ಕಡಿಗೆ ತಿರುಗಿಸಿದನು. ಆಕೆಯ ಮುಖದಲ್ಲಿ

ಸಂಕೋಚ-ಭೇಡಿಗಳು ತುಂಬಿನಿಂತಿದ್ದವು. ತಲೆಯನ್ನು ತಗ್ಗಿಸಿ ಅವಳು ಕಟ್ಟಿರು ಸುರಿಸುತ್ತಿದ್ದಳು. ಜೆಲುವೆಯಾದ ಹೆಂಗುಸು ನಕ್ಕರೂ ಒಂದು ಚೆಂದ; ಅತ್ತರೂ ಒಂದು ಚೆಂದ. ಚೆನ್ನಪ್ಪ ತನ್ನ ಕದಲದ ದೃಷ್ಟಿಯಿಂದ ಆ ದೈಸ್ಯ-ಭಾವದ ಮೂರ್ತಿಯಾದ ಹೊನ್ನೆ ಮನನ್ನು ಸುಂಗಿಬಿಡುವನೇನೋ ಎಂಬಂತೆ ನೋಡಿದ. ಆದರೆ ಆತನ ಆ ನೋಟಗಳನ್ನು ಹೊನ್ನೆ ಮೃ ನೋಡಿರಲಾರಳು.

ಚೆಕ್ಕಣ್ಣನಿಗೆ ಚೆನ್ನಪ್ಪನ ಬೈವಧೋಪಚಾರವೇ ನಡೆಯಿತು. ಅದೇಮ್ಮು ಅಸ್ಥಿ ಚೆನ್ನಪ್ಪನಿಗೆ! ತಾಯಿಗಂತಹ ಚೆಕ್ಕಣ್ಣನ ನುಮತೆಯನ್ನು ತೋರಿಸುತ್ತೇ, ಮಗು ವಿನ ಶುಶ್ರಾವೆಯನ್ನು ಮಾಡುತ್ತಿದ್ದ. ರಾತ್ರಿಯಲ್ಲಿ ನಿದ್ದೆಯನ್ನು ಕೂಡ ಸರಿ ಯಾಗಿ ಮಾಡದೆ, ಹತ್ತಾರು ಸಲ ಎದ್ದು ಎದ್ದು ಹೊಗಿ ಮಗವಿನ ಪ್ರಕೃತಿ ಯನ್ನು ನೋಡಿಬರುತ್ತಿದ್ದ. ಹೊನ್ನೆ ಮೃನಿಗೆ ನಿದ್ದೆಯೆ ಇರಲಿಲ್ಲ. ಮಗುವಿನ ಮೈನೇಲೆ ತನ್ನ. ಸ್ತ್ರೀತಿಯ ಕೈಯನ್ನಾಡಿಸುತ್ತ ಹಾಗೆಯೆ ಕುಳಿತಿರುವಳು. ಏಕ್ಕೆವರ ವ್ಯವಹಾರಗಳಿಲ್ಲ ನಿತ್ಯನಿಯಮದಂತೆ ನಡೆದಿದ್ದವು.

ಮೂರು ದಿನ ಕಳೆದುವು. ನಾಲ್ಕುನೇಯ ದಿನ ನಾಲ್ಕು ತಾಸು ರಾತ್ರಿಗೆ ಚಿಕ್ಕಣ್ಣನ ಮೈಗೆ ಬೆವರು ಬಿಟ್ಟಿತು. ಈ ಸಂಗತಿ ತಿಳಿದೊಡನೆಯೇ ಚೆನ್ನಪ್ಪ ಹೊಗಿ, ತಿಳಿವಾದ ತನ್ನ ಪಂಜಿಯಿಂದ ಮಗುವಿನ ಬೆವರನ್ನು ಒರಸಲು ತೋಡಿದನು. ಮುಂದೆ ಅಧರಗಂಟೆಯಲ್ಲಿಯೇ ಜ್ವರವು ಪ್ರಾಣ ಇಳಿದುಹೊಗಿ, ಮಗುವು ಕಣ್ಣಿತೆರೆದು ನೋಡಿತು. ‘ಯವ್ವಾಗು, ಎಂದು ಆಳಲುತೋಡಿತು. ಆಗ ಹೊನ್ನೆ ಮೃ ಮಗನನ್ನು ಎದೆಗೆ ಅವಚಿಕೊಂಡಳು, ಆಕೆಯ ಕಂಠವು ಬಿಗಿದು ಬಂದಿದ್ದಿತು. ಆಗ ಚೆನ್ನಪ್ಪ ಸಹಚರದಲ್ಲಿ ಹೇಳಿದ :

“ಇನ್ನೇನೂ ಹೆಡರಿಕಿ ಇಲ್ಲ. ಉರಿಬಾಳ ಕೆಟ್ಟಿ ಜಾತಿಯು. ನಾನೂ ಏನಾದಿತೋ ಅಂತ ಹೆಡರಿಹೊಗಿದ್ದೆ. ಅಂತೂ ನನ್ನ ಮದ್ದ ಸರಿಯಾಗ ಕೆಲಸಾ ವಾಡಿತು. ”

ಹೊನ್ನೆ ಮೃ ಕೈತಳ್ಳತೆ ತುಂಬಿದ ದೃಷ್ಟಿಗಳಿಂದ ಚೆನ್ನಪ್ಪನನ್ನು ನೋಡಿದಳು. ಮಾತನೇನೂ ಆಡದೆ ಮಗುವಿನ ಮೇಲೆ ಕೈಯನ್ನಾಡಿಸಿತೋಡಿದಳು. ಆಗಲೆ ಚೆನ್ನಪ್ಪ ಮತ್ತೊಂದು ಸಲ ಮಗುವಿನ ಮೈಯನ್ನು ಹಿಡಿದು ನೋಡಿದ. ಮಗುವು ಕಣ್ಣಿತೆರೆದು ಅವನನ್ನು ನೋಡಿ ‘ಮಾವಾ, ಚಾ’ ಎಂದಿತು.

ಮಗುವಿನ ವಿವರಕಾದ ಮಗುತೆ ಹೊನ್ನೆಮ್ಮೆನ ಮುಖದಲ್ಲಿ ಮೆಲುನಗೆಯನ್ನು ಮಾಡಿಸಿತು. ಹಾಗೆಯೇ ಮಗುವಿನ ಮುಖವನ್ನು ಮೇಲೆತ್ತಿ, ತುಂಬಾಮಗುತೆಯಿಂದ ಅದರ ಹಣಿಗೆ ಮುತ್ತಿಟ್ಟಳು. ಚೆನ್ನಪ್ಪ ಅರಳಿಸಿದ ಕಣ್ಣಗಳಿಂದ ಇದೆಲ್ಲವನ್ನೂ ನೋಡುತ್ತಲಿದ್ದು. ಆಗ ಮನೆಯವರಿಗೆಲ್ಲ ತುಂಬ ನಿದ್ರೆ. ಮಾದುಕ ನೀಲಪ್ಪನಂತೂ ತನ್ನ ನಡುನಿದ್ದಿಯಲ್ಲಿ ಯಾವ ಕನಸುಗಳನ್ನು ಕಾಣುತ್ತಲಿದ್ದನೇ !

ಅರೇಳು ದಿನಗಳಲ್ಲಿಯೇ ಮಗುವಿಗೆ ಸಂಪೂರ್ಣ ಗುಣವಾಯಿತು. ಮಗುವು ಎದ್ದು ತಿರುಗಾಡಲಿಕ್ಕೂ ಮೊದಲುಮಾಡಿತು. ಮಗುವಿಗೆ ಗುಣವಾದ ಮೇಲಂತೂ ನೀಲಪ್ಪನ ಮನೆಯಲ್ಲಿ ಚೆನ್ನಪ್ಪನಿಗೆ ದೇವಡಾಶನ ಮರ್ಯಾದೆ ದೊರೆಯತೋಡಿತು. ಎಲ್ಲರೂ ಅವನನ್ನು ಆದರ್ಥಿತ್ವಾಸಗಳಿಂದ ನೋಡುವವರೆ. ಚೆನ್ನಪ್ಪನಿಗೆ ನಿತ್ಯದ ಬೆಳಗು-ಇಳಹೊತ್ತಿನ ಚಹವನ್ನು ಹೊನ್ನೆಮ್ಮೆನೇ ಮಾಡಿಕೊಡತೋಡಿದಳು. ಚಿಕ್ಕಣ್ಣನಿಗೆ ಅವನು ಚಹ ಕುಡಿಸುವುದನ್ನು ಮೆಲುನಗೆಯಿಂದ ನೋಡುತ್ತ ನಿಲ್ಲುವಳು. ಚೆನ್ನಪ್ಪನೋಂದಿಗೆ ಮಗುವು ಚಿನ್ನಾಟವಾಡುವುದನ್ನು ಮರೆಯಲ್ಲಿ ನಿಂತು ನೋಡಿ ನೋಡಿ, ಒಳಗೊಳಗೇ ಹಿಗ್ಗುವಳು.

ನೀಲಪ್ಪನ ಮನೆಯ ಹಿರಿಯತನವು ಚೆನ್ನಪ್ಪನ ಕಡೆಗೆ ಸ್ವಾಭಾವಿಕವಾಗಿಯ ಬಂದುಬಿಟ್ಟಿತು. ಇದರಿಂದ, ನೀಲಪ್ಪನ ಓದಾಯ್ದಾಗುಣದ ಪ್ರಯೋಜನವು ಹೆಚ್ಚಿಗಿರಿಗೆ ಸಿಕ್ಕಿದಂತಾಯಿತು. ನೀಲಪ್ಪನಿಂದ ಕಾಳು-ಕಡಿಗಳನ್ನೂ ಹಣವನ್ನು ಕೈಗಡವೆಂದು ಎಷ್ಟೊಂದು ಜನರು ಒಯ್ಯಿತ್ತಿದ್ದರು. ಈಗ ಕಾಳು-ಕಡಿ ಯಾರಿಗೂ ಸಿಗುತ್ತಿರಲಿಲ್ಲ. ಹಣವು ಬೇಕಾದರೆ, ಕಾಗದ ಬರಿಸಿಕೊಂಡೋ, ಒತ್ತಿಯಿರಿಸಿಕೊಂಡೋ ಹೆಚ್ಚಿನ ಬಡ್ಡಿಗೆ ಹಣವು ದೊರೆಯತೋಡಿತು. ಅಡಚಣೆಯಲ್ಲಿದ್ದ ಜನರು, ಬಡ್ಡಿಯನ್ನು ಗಣನೆಗೆ ತಾರದೆ ಹಣವನ್ನು ಒಯ್ಯಿತ್ತಿದ್ದರು. ಓದು-ಬರಿಹ ಬಲ್ಲ ಚೆನ್ನಪ್ಪನು, ಸಾಲದ ಕಾಗದಗಳನ್ನೇಲ್ಲ ತನ್ನಹೆಸರಿನಿಂದಲೇ ಬರಿಸಿಕೊಳ್ಳುತ್ತಿದ್ದನು. ತಮ್ಮ ಮನೆಯವನೇ ಆದ ಚೆನ್ನಪ್ಪನ ಮೇಲೆ ಸಂದೇಹವನ್ನು ಯಾರು ಪಡಬೇಕು ?

ಇದ್ದುವಿದ್ದ ಹಾಗೆಯೇ ಹೊನ್ನೆಮ್ಮೆನ ನಡತೆಯಲ್ಲಿ ಚಟುವಟಿಕೆ ತುಂಬ-

ತೋಡಗಿತು. ಮುಖಿದಲ್ಲಿ ಗೆಲವಿನ ಕಳೆಯು ಅಟಿವಾಡತೋಡಗಿತು. ಹೊದಲಿ ನಂತೆ ಮನೆಗೆಲಸದಲ್ಲಿ ಸಂಪೂರ್ಣವಾಗಿ ಭಾಗವಹಿಸಲು ತೋಡಗಿದಳು. ಮಳ್ಗಾಲ ಕಳೆದು ಸುಗ್ರಿಯ ದಿನಗಳು ಬಂದುವು. ಒಂದಿಲ್ಲೋ ಒಂದು ಕಾರಣಗಳಿಂದ ಮನೆಯವರೆಲ್ಲದೂ ಹೊಲಗಳಿಗೆ ಹೊಗತೋಡಗಿದರು. ಆಗ ಹೊನ್ನಮ್ಮೆ ಒಬ್ಬಕೇ ಮನೆಯಲ್ಲಿರುವಳು. ಜೆನ್ನಪ್ಪ ಏನೇನೋ ಕೆಲಸಗಳನ್ನು ಮಾಡುವ ನೆಪದಿಂದ ಮನೆಯಲ್ಲಿಯೆ ಇರುತ್ತಿದ್ದನು. ಬೇಕೆನಿಸಿದಾಗ ಹೊಲ-ತೋಟಗಳತ್ತ ತಿರುಗಾಡಿ ಬರುತ್ತಿದ್ದನು.

* * * *

ನಾಗಣ್ಣನ ಹೆಂಡತಿಗೆ ಹೊನ್ನಮ್ಮೆನ ಮುಖ-ಕಣ್ಣಗಳನ್ನು ಕಂಡು ಹೇಗೊ ಹೇಗೊ ಎನಿಸತೋಡಗಿತು. ಹೊನ್ನಮ್ಮೆ ಏನೋ ಒಂದು ಹೊಸ ಬಗೆಯವಳಾಗಿಯೆ ಕಾಣಲುತ್ತೋಡಗಿದಳು. ಒಂದು ದಿನ ಇಬ್ಬರೂ ಕೂಡಿ ಉಟಕ್ಕೆ ಕುಳಿತಾಗ, ಹೊನ್ನಮ್ಮೆ ನಡುವೇ ಎದ್ದು ವಾಂತಿಮಾಡಿಕೊಂಡಳು. ನಾಗಣ್ಣನ ಹೆಂಡತಿಗೆ ಅದು ಇನ್ನೂ ವಿಚಿತ್ರವಾಗಿ ಕಂಡಿತು. ಸಲುಗೆಯ ದ್ವಿಯಲ್ಲಿಯೆ ಕೇಳಿದಳು :

“ ಏನ್ಕ ತಂಗೀ ! ಹೊಟ್ಟುಗ ನೋಶಾಗಿಷಾ ಹೋಕೋ ಏನು ? ಹಿಂದಕ ಯಾಕ ಆತು ? ”

ಹೊನ್ನಮ್ಮೆ ಉತ್ತರವನ್ನೇನೂ ಕೂಡಲಿಲ್ಲ. ಮಗುವು ಕೂಗಿದುವೇ ನೇನಪಾಗಿ ಅವಳು ಅಡಕಲ ಕೋಳಿಯನ್ನು ಸೇರಿದರು. ನಾಗಣ್ಣನ ಹೆಂಡತಿಯ ಹೃದಯಕ್ಕೆ ಅವೇಕೊಂಡು, ಒಮ್ಮೆಲೇ ಬಿರುಗಲ್ಲು ಬಡಿದೂತಾಯಿತು. ಅವಳೂ ಉಟವನ್ನು ಸ್ವಲ್ಪದರಲ್ಲಿಯೇ ಮಾಗಿಸಿದರು. ದುಡಿದು ದಣಿದು ಬಂದ ಆ ಹೆಣ್ಣುವಾಗಳಿಗೆ, ನಿಧ್ದೆಬಂದು ಕಣ ನ್ನು ಮುಚ್ಚಿಸುವ ವರೆಗೂ ಏನೇನೋ ಯೋಚನೆಗಳು.

ಮರುದಿನ ನಸುಕಿನಲ್ಲಿದ್ದು ನೋಡಿದರೆ, ಹೊನ್ನಮ್ಮೆ ಮನೆಯಲ್ಲಿ ಇಲ್ಲವೇ ಇಲ್ಲ. ಅವಳ ಹಾಸಿಗೆಯಲ್ಲಿ ಮಗುವೋಂದೇ ಮಲಗಿ ನಿದಿಸುತ್ತಿತ್ತು. ನಾಗಣ್ಣನ ಹೆಂಡತಿಗೆ ಅದೇಕೊಂಡು ಗಾಬರಿಯೇನಿಸಿತು. ಹಾಗೆಯೇ ಜೋಗಿ ತಲೆ-ಚಾಗಿಲನ್ನು ನೋಡಿದಳು. ಅಗಳ, ಚಿಲಕ ಎರಡೂ ಹಾಕಿರಲಿಲ್ಲ. ಚಾಗಿಲನ್ನು

ಹಾಗೆಯೇ ಮುಂದೆ ನಾಡಲಾಗಿತ್ತು. ಸಂಪನ್ಮೂಲ ಎದೆಯಿಂದ ಅವಳು ಗಂಡನನ್ನು ಎಬ್ಬಿಸಿ ಹೇಳಿದಳು :

“ ಹೊನ್ನಮ್ಮೆ ಮನ್ನಾಗ ಕಾಣುದಿಲ್ಲ. ಎಲ್ಲಿ ಹೊರಗ ಹೋಗ್ಯಾಕೋ ಏನೋ ! ”

ನಾಗಣ್ಣ ಸಹಜಸ್ವರದಲ್ಲಿಯೇ ಹೇಳಿದ :

“ ಎಲ್ಲಿ ಹೋಗತಾಳು; ಚರಿಗೀ ಗಿರಿಗೀ ತೊಗೊಂಡು ಹೋಗಿದ್ದಾಳು ! ”

ನಾಗಣ್ಣನ ಹೆಂಡತಿ ಸಂಪನ್ಮೂಲ ಎದೆಯಲ್ಲಿ ಹೇಳಿದಳು :

“ ಉಹುಂ, ಹಾಂಗ ಒಬ್ಬಕೇ ಎಂದೂ ಹೋಗೂವಾಕೆಲ್ಲ ಆಕ. ಏನೋ ಗಾತ ಆಡ್ಡಾಂಗ ಕಾಣತ್ತೆತಿ ನನಗ ! ಈ ಚೆನ್ನಪ್ಪ ಯಾವ ಮೂಲದ ಮ್ಯಾಲ ಬಂದು ನಮ್ಮ ಮನ್ನೇ ಹೊಕ್ಕೆನೋ ಏನೋ ! ”

ನಾಗಣ್ಣ ಬೇಸರದ ದನಿಯಲ್ಲಿ ನುಡಿದ :

“ ಇದೇನ್ನ ನಿನ್ನ ಮಾತು ? ಹೊನ್ನಮ್ಮೆ ಹೊರಗ ಹೋಗರ ಚೆನ್ನಪ್ಪ-ಗ್ಯಾಕ ಅಂತೀ ನಿನು ? ಅಂವ ಏನ ಮಾಡ್ಯಾನ ಈಗ ! ”

ನಾಗಣ್ಣನ ಹೆಂಡತಿ ಅಳುತ್ತಳುತ್ತಲೇ ಹೇಳಿದಳು :

“ ನಿಮ್ಮಂತಾ ಗಂಡಸಂಗಿಲ್ಲಾ ಏನು ಗೊತ್ತಾಗತ್ತೆತಿ ಮಣ್ಣ ! ನಮ್ಮ ಮನ್ನೇ ಮಾನಕ್ಕೆ ಮಸೀ ಹತ್ತುವ ಯಾಳೇ ಬಂಡ್ಯೋ ಏನೋ ಯಾರಿಗೆ ಗೊತ್ತು ? ”

ನಾಗಣ್ಣ ಬೇಸರದಿಂದಲೇ ಹಾಸಿಗೆಯನ್ನು ಬಿಟ್ಟು ಎದ್ದ. ಮನೆಯಲ್ಲಿ ಯಾರಿಗೂ ಏನೂ ಹೇಳಿದೆ. ತಲೆಬಾಗಿಲನ್ನು ತೆರಿದು ಹೊರಗೆ ಕಾಲಿಟ್ಟಿ. ಇನ್ನೂ ಪೂರ್ತಿಯಾಗಿ ಬೆಳಕುಬಿದ್ದಿರಲ್ಲ. ನೆ.ಹೊರೆಯ ಮನೆಗಳಲ್ಲಿ ತಿರುಗುವ ಬೀಸುವ ಕಲ್ಲುಗಳ ಸಪ್ನೋ ಗರತಿಯರ ಬೀಸುವ ಹಾಡುಗಳ ಧ್ವನಿಯಾ ಕೇಳಿಸುತ್ತಿದ್ದವು. ನಾಗಣ್ಣ ಹಾಗೆಯೇ ಚಾವಡಿಯ ಕಡೆಗೆ ಹೊರಟ. ನಿನ್ನೆಯ ರಾತ್ರಿಯಲ್ಲಿ ಬಂದಿದ್ದ ಪ್ರೋಲೀಸ್ ಜಮಾದಾರ ಅಲ್ಲಿ ಬೀಡಾರ ಬಿಟ್ಟಿದ್ದ. ಅಲ್ಲಿಯೆ ಚಾವಡಿಯ ಅಂಗಳದಲ್ಲಿ ಜಮಾದಾರನ ಕುದುರೆ “ಫುರ್ ಫುರ್ ” ಎಂದು ಸಪ್ನೆಳ ಮಾಡತ್ತ ನಿಂತುಕೊಂಡಿತ್ತು. ನಾಗಣ್ಣ ಅದನ್ನು ದಾಟಿ ಮುಂದೆ ಹೋದ. ಪೂಜಾರಿ ತಮ್ಮಣ್ಣ ತಂಬಿಗೆ ತೆಗೆದುಕೊಂಡು ಏದು ರಿಗೆ ಬಂದ; ಗಾಬರಿಯ ಸ್ವರದಲ್ಲಿ ಮಾತನಾಡಲು ತೊಡಗಿದ :

“ ಯಾರು ? ನಾಗಪ್ಪಣಿ ಏನು ? ಶರಣಪ್ಪೆ ! ಏನ ಮಂದಿ ಆತಮಾ ನಮ್ಮ ಉರಾಗ ! ತುಂಬೂ ಬಾವಿಯೋಳಿಗ ಯಾವಾಕೊ೦೧ ಹೆಣ್ಣುಮಗಳು ಬಿದ್ದು ಬಿಟ್ಟುಳಿಗೆ ನೋಡಿದ್ದೀರಿ ! ನಾ ಕೈಕಾಲು ತೋಳಕೊ೦೧ ಬೇಕೆಂತ ದಿನದಾಂಗ ಬಾವ್ಯಾಗ ಇಳಿದು ನೋಡತೀನ್ನು; ಹಾಂಗ್ತ ತೇಲಾಕ ಹತ್ತೆ ತೆಲಾ ಹೇಣಾ ! ನಾನು ಹೇದರಿಕೊಂಡು, ಹಾಂಗ್ತ ಮ್ಯಾಲ ಬಂದುಬಿಟ್ಟೆ. ಯಾರ ಮನ್ನಿ೧ ಹೆಣ್ಣು ಮಗಳು ಇದ್ದಾಳಿಪಾ ಆಕಿ ! ”

ನಾಗಣ್ಣಿನ ಕರುಳಿಗೆ ಒವ್ವೆಲೆ ಬರೆಯೆಳಿದಂತಾಯಿತು. ಅವನು ಪೂಜಾ ರಿಗೆ ಉತ್ತರವನ್ನೇನೂ ಕೊಡದೆ, ಓಟದ ನಡಿಗೆಯಿಂದ ತುಂಬುವ ಬಾವಿಯ ಕಡೆಗೆ ನಡೆದ. ಒಳಿಗೆ ಇಳಿದು, ಬಾವಿಯಲ್ಲಿ ಬಿದ್ದವೇ ತಮ್ಮ ಕೊನ್ನುಮ್ಮನ್ನೇ ಎಂಬುದನ್ನು ಮನವರಿಕೆ ಮಾಡಿಕೊಂಡ. ನಾಗಣ್ಣಿಗೆ ಮನೆಗೆ ಮರಳಿದೊ೦ಗಿಲಕ್ಕೆ ಮನಸ್ಸೀ ಆಗೊಲ್ಲದು. ಹಾಗೆಯೆ ಹೊಲಕ್ಕೆ ಹೊಗಿ, ಆಳುಗಳ ಮುಖಾಂತರ ಮನೆಗೆ ವರ್ತಮಾನವನ್ನು ಕಳಿಸಿಕೊಟ್ಟು.

ಆಳು ವರ್ತಮಾನವನ್ನು ತೆಗೆದುಕೊಂಡು ಹೊದಾಗ ಮನೆಯಲ್ಲಿ ಪುಟ್ಟಣ್ಣಿನು ಎದ್ದು ‘ಅವ್ಯಾ’ ಎಂದು ಆಳುತ್ತಿದ್ದ. ನಾಗಣ್ಣಿನ ಹೆಂಡತಿ ಅವನನ್ನು ಎತ್ತಿಕೊಂಡು ಸಮಾಧಾನಪದಿಸುತ್ತಿದ್ದಳು. ಹೊರಗೆ ಬೆಳ್ಗಿಗೆ ಬೆಳ್ಗಾಗಿತ್ತು. ಶಾಗಿಗಳು ಕರ್ಕರಸ್ವರದಿಂದ ಎಡೆಬಿಡದೆ ಕೂಗುತ್ತಲಿದ್ದವು. ಆಳು ಆಳುತ್ತಳುತ್ತಲೇ ಬಂದು, ಆಗ ತಾನೇ ಎದ್ದು ಕುಳಿತ ನೀಲಪ್ಪನಿಗೆ ಹೇಳಿದ :

“ ಕೊನ್ನುಮ್ಮು ತುಂಬೂ ಬಾವ್ಯಾಗ ಬಿದ್ದ ತೀರಿಕೊಂಡಾಳಿ ! ಹೇಣಾ ತೇಲಾಂಗಾಕ ಹತ್ತೆ ತೆ ! ”

ನೀಲಪ್ಪನಿಗೆ ಯಾವುದೂ ತಿಳಿಯದಂತಾಯಿತು. ಆಳನ ಮಾತು ಕಿವಿಗೆ ಬಿದ್ದ ನಾಗಣ್ಣಿನ ಹೆಂಡತಿಯು ‘ಅಯೋ೧’ ಎಂದು ಕೂಗಿ ಕೂಗಿ ಆಳಕೊಡಗಿದ್ದು. ಹುಡುಗರೆಲ್ಲರೂ ಎಚ್ಚತ್ತರು; ನಡೆದುಹೊಡುದನ್ನು ಅರಿತುಕೊಂಡು ಆಳಲು ಆರಂಭಿಸಿದರು. ಈ ಗದ್ದಲದಿಂದ ಎಚ್ಚತ್ತ ಚೆನ್ನಪ್ಪ ತನ್ನ ಕೊಳಣಿಯನ್ನು ಬಿಟ್ಟು ಹೊರಗೆ ಬಂದ. ವಸ್ತುಸ್ಥಿತಿಯು ಗೊತ್ತಾಗಲು ಕಂಗಿಟ್ಟಿವರಂತೆ ಸುಮ್ಮನೆ ನಿಂತುಕೊಂಡ. ನೀಲಪ್ಪನ ಮನೆಯಲ್ಲಿ ನೆರೆಹೊರೆಯ ಹೆಂಗುಸರು

ಗಂಡುಸರು ಸೀರಿದರು. ಎಲ್ಲರೂ ಹೊನ್ನೆಮ್ಮೆನ್ನ ಸದ್ಯ ಉಗಳನ್ನೂ ಸೌಂದರ್ಯ ವನ್ನೂ ನೇನೆ-ನೇನೆದು ಕಣ್ಣಿ ರಿಂದುವರೆ !

* * * *

ಆಯಿತು. ಪದ್ಧತಿಯಂತೆ ಬಾವಿಯಂದ ಹೆಣವನ್ನು ತೆಗೆದು ಮೇಲೆ ಹಾಕಲಾಯಿತು. ಪಂಚಾಯತಿಗಾಗಿ ಗೌಡ-ಕುಲಕರ್ಣಿಯರು, ಪ್ರೋಲೀಸ್ ಜಮಾದಾರ, ಪ್ರೋಲೀಸ್ ಸಿಪಾಯಿಗಳು, ಷಿಲೇಕಾರರು—ಎಲ್ಲರೂ ಬಂದರು. ನೀಲಪ್ಪ ಸೋಸೆಯ ಹೆಣದ ಬಳಿಯಲ್ಲಿ ದಿಮ್ಮುಹಿಡಿದವನಂತಾಗಿ ಸುಮ್ಮನೆ ಕುಳಿತುಬಿಟ್ಟಿದ್ದು. ಒಬ್ಬರ ಕೂಡ ಮಾತಿಲ್ಲ—ಕತೆಯಿಲ್ಲ. ಚೆನ್ನಪ್ಪ ಪಂಚಾಯತಿಗೆಂದು ಬಂದ ಗೌಡ-ಕುಲಕರ್ಣಿಯರ ಬಳಿಯಲ್ಲಿ ಕುಳಿತುಕೊಂಡಿದ್ದು. ಅವನ ನಿತ್ಯದ ಮುಖದಲ್ಲಿ ಯಾವ ಅಂತಹ ಎದ್ದು ಕಾಣುವಂತಹ ವೃತ್ತಾಸಗಳೂ ತೋರುತ್ತಿರಲಿಲ್ಲ.

ರೀತಿಯಂತೆ ಪಂಚನಾಮೆಯ ಕೆಲಸವು ಪ್ರಾರಂಭವಾಯಿನು. ಶವದ ಪರೀಕ್ಷೆಯೂ ಆಯಿತು. ಶವವನ್ನು ರಹಸ್ಯರೀತಿಯಲ್ಲಿ ಪರೀಕ್ಷೆಸಿದ ಹೆಂಗಸು ಗೌಡರನ್ನು ಕರೆದು, ಅವರ ಕವಿಯಲ್ಲಿ ಎನ್ನೋ ಹೇಳಿದಳು. ಗೌಡರು ಜಮಾದಾರರನ್ನು ಕರೆದು ಏನೇನ್ನೋ ಏಕಾಂತವಾಡಿದರು. ಆ ಮೇಲೆ ಪ್ರೋಲೀಸ್ ಜಮಾದಾರರು ದರ್ಶಾದಿಂದ ಬಂದು ಹೇಳಿದರು :

“ ಸಾದಾ ರೀತಿಯಂದ ಬಾವಿಬಿದ್ದ ಕೇಸೇನೂ ಇದು ಅಲ್ಲ. ಈ ಹೆಣ್ಣುಮಗಳು ಗಂಡ ಸತ್ತಾಕಿ. ಮಾರು ತಿಂಗಳ ಬಸುರಿ ಅದಾಳಂತ. ಅದಕ್ಕೆ ಈ ಹೆಣಾನ ಈಗ ಡಾಕ್ಟರತ್ವಪಾಸಣಿಗೆ ಕಳಿಸಬೇಕು. ಮನಿಯವರು ಕೊಂಡು ಬಾವಾಗ ಒಗೆದಿರಬಾರದ್ದಾಕೆ ? ಗೌಡರ, ಬಂಡೀ ಬಂದು ತರಿಸಿರಿ. ಹೆಣಾ ಹೊರಿಸಿಬಿಡುಣಿ ! ನಮ್ಮ ಮ್ಯಾಲ ಒಣಾ ಜವಾಬ್ದಾರಿ ಬ್ಯಾಡ ! ”

ಚೆನ್ನಪ್ಪ ಗೌಡರನ್ನೂ ಕುಲಕರ್ಣಿಯನ್ನೂ ಕರೆದುಕೊಂಡು ದೂರಹೊಗಿ ಬಹಳ ಕೊತ್ತಿನ ವರಗೆ ಏನೇನ್ನೋ ಹೇಳಿದ. ಆ ಮೇಲೆ ಗೌಡರು ಪ್ರೋಲೀಸ್ ಜಮಾದಾರರನ್ನೂ ಕರೆದೊಯ್ದು ಕಿವಿಮಾತುಗಳನ್ನಾಡಿದರು; ಮುಂದೆ ಎಲ್ಲವೂ ಸರಾಗವಾಗಿ ಸಾಗಿತು. ಪಂಚಾಯತಿಯ ಕೆಲಸವೂ ಮುಗಿಯಿತು. ಶವದ ಸ್ತುತಾನಯಾತ್ರೆಯ ವಿಧಾನಗಳೂ ಮುಗಿದುವು.

ಅದೇ ದಿನ ಮನೆಗೆ ಬಂದು ಹಾಸಿಗೆ ಹಿಡಿದ ನೀಲಪ್ಪನು ಮುಂದೆ ಮೇಲಕ್ಕೆ ಏಳಲೇ ಇಲ್ಲ. ಚೆನ್ನೆಪ್ಪನ ಯಾವ ಗಡ-ಮೂಲಕೆಯ ಮದ್ದಗಳೂ ಅವನ ಮೇಲೆ ನಾಟಲಿಲ್ಲ. ಮಾತನಾಡಲು ಮನೆಗೆ ಬಂದ ಆಪ್ತೇಪ್ಪರೊಂದಿಗೆ, ಮುಖವನ್ನು ಮೇಲಕ್ಕೆತ್ತಿ ಮಾತನಾಡಲಿಕ್ಕಾಗಿ ನೀಲಪ್ಪನಿಗೆ ಸಾಧ್ಯವಾಗಲಿಲ್ಲ. ಆಗಾಗ ನಿಟ್ಟಿಸಿರಿಡುವನು; ಮೌನವಾಗಿಯೆ ಕಂಬನಿಗರಯುವನು. ಅನ್ನವಿಲ್ಲ, ನೀರಿಲ್ಲ. ಚೆನ್ನೆಪ್ಪ ಮುಂದೆ ಬಂದಾಗ ತಗ್ಗಿದ ಕಂಠದಲ್ಲಿ ಅವನು ಹೇಳುವನು :

“ನನ್ನ ನಾಗಣ್ಣನ್ನ ಕೈಹಿಡಿದು ಕರಕೊಂಡು ಹೋಗಾಂವ ನೀನಿಕ ಅಪ್ಪ ಚೆನ್ನಣ್ಣ !”

ಚೆನ್ನೆಪ್ಪ ಆತನಿಗೆ ಧೈರ್ಯದ ಮಾತುಗಳನ್ನು ಹೇಳುವನು. ಕೇಳಿ ನೀಲಪ್ಪ ಬಿಸಿಯುಸಿರನ್ನು ಬಿಡುವನು. ಹೊನ್ನಮ್ಮೆ ಹೋದ ಹದಿನ್ಯೆದನೆಯ ದಿನ ನೀಲಪ್ಪನ ಜೀವಜ್ಞೋತಿಯೂ ನಂದಿರೋಯಿತು.

ನೀಲಪ್ಪನ ಉತ್ತರ-ಕ್ರಿಯೆಗಳಿಲ್ಲ ಮುಗಿದ ಮೇಲೆ ಬಂದು ದಿನ ಚೆನ್ನೆಪ್ಪ ನಾಗಣ್ಣನಿಗೆ ಹೇಳಿದ :

“ಮನಿತನದ ಮರ್ಯಾದಿ ಹೋಗೂ ಪ್ರಸಂಗ ಇತ್ತು. ಹಲಕಟ್ಟಾ ಹೆಂಗಸರ ಸಂಗತಿ. ಮ್ಯಾಲ ಸೋಡಿಡರ ಎಂಥಾ ಗರತಿ ಗಂಗವ್ಯನಂಥಾ ಸೋಗು; ಒಳಗೊಳಿಸಿ ಇಂಥಾ ಕೊಳಕುತನ ! ಏನು ಮಾಡುವ್ಯೆತಿ ? ನಮ್ಮ ದೃವಕ್ಕೆ, ಅಂದು ಪ್ರೇರಿಸ ಜಮಾದಾರನ ಮುಕ್ಕಾಮು ಇರಬೇಕು ಇಲ್ಲ ! ಬರೇ ಗೋಡೆ-ಕುಲಕರಣೇರು ಆಗಿದ್ದರ, ಸೊಬ್ಬುದರ ಮ್ಯಾಲಂ ಮುಗಿಸಿಬಿಡಲಾಕ ಬರತಿತ್ತು. ಪ್ರೇರಿಸ ಜಮಾದಾರರ ಕೆಲಸ. ಏನು ಮಾಡುವ್ಯೆತಿ ? ಎರಡು ಸಾವಿರ ರೂಪಾಯಕ್ಕ ಆತನ್ನು ಒಪ್ಪಿಸಬೇಕಾದರ ಕುರಿ-ಕೋಣ ಬಿದ್ದು ಹೋತು ನನಗ ! ಈಗ ಅವರಿಗೆ ರೂಪಾಯಿ ಕೊಡಬೇಕು; ಹ್ಯಾಂಗ ಮಾಡೂಣಾತಿ ? ”

ನಾಗಣ್ಣ ನಿಯೋಜನೆಯಿಂದಲೇ ಹೇಳಿದ :

“ಆದೆಲ್ಲಾ ನನಗೇನು ಗೊತ್ತಾಗಬೇಕವಾ ! ನೀ ಹ್ಯಾಂಗ ಮಾಡೂ ಇಂತಿಯೋ ಹಾಂಗ ಮಾಡು ! ”

ಚೆನ್ನೆಪ್ಪ ಹೇಳಿತೋಡಿದ :

“ಈಗ ಮನಿಯೋಳಗ ಬಂದು ಕುರುಡು ದಮಡಿನೂ ಇಲ್ಲ. ಮಾವಂದು

ఇల్లద దొడ్డ మనసు ! అవరిగె ఇవరిగె కృగడ—సాల—ఆంత ఖట్టి గిరాకిగళిగల్ల కోట్టుకుంతాన. ఈగ అవరేల్ల సుమృషణ కేళిదర కోడతారఙ ? గౌడర ఉపద్య ననగ భాళ ఆగెయ్యి. ఎనరే మాడి ఎరడు సావిర రూపాయి భరతీ మాడి కోడలాశక చేసు ! ”

సిరుపాయద ధ్వనియల్లి నాగణ్ణ హేళిద :

“ నిన్న మాతు ఖరే పతి. ఈగ ఎను మాడి కోడబేకంతీ రూపాయి ? ”

“ ఇన్నేను మాడూదైతి ? ఈగ ఎరడు జోఏదు ఎత్తుగళన్న సంతిగె కోదదుబిడూణ. అవన్న మారిదర, హదిన్యేదు హదినారు నూరు రూపాయి బండక బరతావ. ఇన్న ఉళిద రూపాయిగాగి మన్మాగిన దాగినా మారి కొడిసూణ. కెట్టి యాళీ, మాడూదైను హేళు ! మనితనద మయాది ఉళ్లితు, ఇదక దొడ్డుమాతు ! ఇల్ల దిద్దర ఎను కేళీతీ, డాక్కుర్ర తపాసగిపాస తగిద్దర, ఇల్లద హరలీ హోరువ ప్రసంగ బురతితు. ”

జెన్నెప్పన సలహయంతియే ఎల్ల వ్యవస్థియాయితు. తలేయిత్తిన ఎరడు జోఏదియిన్నే మారాట మాడిలాయితు. నాగణ్ణన హెండతి— హోన్నమ్మ—హుడుగరు—ఎల్లర ఒడవేగళన్నూ మారి ఆయితు. హోన్న మ్మన సావిగాగి మాడిద గౌడర ఖుణవు బగేకరియితు. నాగణ్ణన హక్కెయల్లి నాల్చీ నాల్చు ఎత్తుగళు ఉళ్లదువు. ఎత్తుగళీ ఇల్లదాగ హచ్చిన హోలగళన్ను ఇట్టుకొండు మాడువరేను ? ఆగలీ నమ్మ ఒడ్డిన హోలనన్ను బేరోబ్బ ర్యైతసిగె కోడబేకాయితు.

జెన్నెప్పనిగె తానిన్న నాగణ్ణన మనేయల్లి ఇరబారదేసిసితు. నాగణ్ణన హెండతి తన్నన్న సందేహద్వషియింద సోడుత్తలిద్దా లీంబ విషయ, ఆ చాణాక్కుసిగె బేగనే గొత్తుయితు. ఆగ అవను బేరోందు మనే మాడి, ఆల్లి ఇరలుతోడగిద. ఉఱటద మట్టిగె నాగణ్ణన మనేగె హోగిబరుత్తిద్ద. ఇష్టుదరూ నాగణ్ణ ఇపసన్న కేళిదే యావ కేలస

ವನ್ನೂ ಮಾಡುತ್ತಿರಲ್ಲ. ಚೆನ್ನಪ್ಪನ ಮನೆಯಲ್ಲಿ ನಿತ್ಯವೂ ಹೆಚ್ಯಾಯ ನಿರು-ದೊಗ್ಗೆಗಿ ತರುಣರು ಕೂಡತೋಡಿಗಿರು. ಅವರಿಗಾಗಿ ಆಲ್ಲಿ ಚಹದ ವಾತೀಗಳು ಆಗಾಗ ಒಲೆಯ ಮೇಲೆ ಏರಿ ಇಳಿಯತೋಡಿಗಿದ್ದಾವು. ಚಹದ ಸವಿಯ ಮೂಲಕ, ಹೆಚ್ಯಾಯಲ್ಲಿ ಚೆನ್ನಪ್ಪನ ಸ್ವೇಹಿತರ ಬಳಗ ಬೆಳೆಯತೋಡಿತು.

* * * *

ಚೆನ್ನಪ್ಪ ಒಂದು ಸೆಲ ಹೆಬ್ಬಲ್ಲಿಗೆ ಹೊಗಿ ಬಂದ. ಬರುವಾಗ ಒಂದು ಧಳುಕು-ಬೆಳಕಿನ ಹೆಣ್ಣನ್ನು ಜೊತೆಗೆ ಕರೆದುಕೊಂಡು ಬಂದ. ಕೇಳಿದವರಿಗೆಲ್ಲ ‘ನನ್ನ ಮದುನೆಯ ಹೆಂಡತಿಯಿವಳು; ನನಗೆ ಅನುಕೂಲತೆಯಿರದುದರಿಂದ ಇದುವರಿಗೆ ತವರಮನೆಯಲ್ಲಿಯೆ ಬಿಟ್ಟಿದ್ದೆ. ಈಗ ಹೇಗೂ ಬೇರೆಯ ಮನೆ ಮಾಡಿದ್ದೀನೇ. ಎಂತಲೇ ಕರೆದುಕೊಂಡು ಬಂದಬಿಟ್ಟೆ! ’ ಎಂದು ಹೇಳಿದನು. ಅಂದಿನಿಂದ ಚೆನ್ನಪ್ಪನ ಉಟಪ್ಪು ಆವನ ಮನೆಯಲ್ಲಿಯೇ ಆಗಿತೋಡಿತು. ಇದರಿಂದ ನಾಗಣ್ಣನಿಗೆ ವಿಷಾದವಾಯಿತಾದರೂ ನಾಗಣ್ಣನ ಹೆಂಡತಿಗೆ ಬಂದು ಬಗೆಯಿಂದ ನಿಶ್ಚಯಿತಿಗೆತ್ತಿತು.

ನೀಲಪ್ಪನ ಹೊದ ಸಾಲದ ಪತ್ರಗಳನ್ನೆಲ್ಲ ಚೆನ್ನಪ್ಪ ತನ್ನ ಹೆಸರಿನಿಂದಲೇ ಬರೆಯಿಸಿಕೊಂಡಿದ್ದನ್ನಲ್ಲವೆ? ಬೇರೆಯ ಸಂಸಾರ ಹೂಡಿದ ಮೇಲೆ ಹಣವಿಲ್ಲದೆ ಹೇಗೆ ನಡೆಯುವುದು? ಎಂತಲೇ ಆವನು ಸಾಲಗಾರರನ್ನು ಕರೆಯಿಸಿ ಹಣಕ್ಕೆ ತಗಾದೆ ಹಚ್ಚಿದನು. ಕೈಯಲ್ಲಿ ಇಲ್ಲದ ಜನರು ಒಮ್ಮೆಲೆ ಎಲ್ಲಿಂದ ಹಣವನ್ನು ಕೊಟ್ಟಾರು! ಚೆನ್ನಪ್ಪ ಕೆಲವು ಸಾಲಗಾರರ ಮೇಲೆ ವಾಜ್ಞಾವನ್ನು ಹೂಡಿದನು. ಆವರಲ್ಲಿ ಕೆಲವು ಜನರು ಅರ್ಥಮಧ್ಯ ಹಣವನ್ನು ನಾಗಣ್ಣನಿರುವಾಗ ಕೊಟ್ಟಿದ್ದ ರಾದರೂ, ಕೊಟ್ಟಬಗ್ಗೆ ಪ್ರಮಾಣಗಳೇನೂ ಇರಲಿಲ್ಲ. ವಾಜ್ಞಾಗಳು ನಡೆದುವು. ಪಕ್ಕಾಗರರೂ ಸಾಕ್ಷೀದಾರರೂ ಪಟ್ಟಣಕ್ಕೆ ಹೊಗಿಬರಲು ಪ್ರಾರಂಭಿಸಿದರು. ಎರಡೂ ಪಕ್ಕದ ವಕೀಲರೂ ಇವರು ಕೊಟ್ಟಿ ಹಣದಿಂದ ಜೀಲಗಳನ್ನು ತುಂಬಿತೋಡಿದರು.

ವಾಜ್ಞಾಗಳಲ್ಲಿ ಚೆನ್ನಪ್ಪನಿಗೆ ಅನುಕೂಲವಾಗಿಯೇ ತೀರ್ಥನ್ನು ಪಡೆದುವು. ಬಡ್ಡಿ, ಗಂಟು, ಕೊಟ್ಟಿನ ವೆಚ್ಚ ಎಲ್ಲವನ್ನೂ ಬಡ್ಡಿತರು ತೆರಬೇಕಾಯಿತು. ಇದನ್ನು ಕಂಡ ಮಿಕ್ಕ ಸಾಲಗಾರರು ಮನೆಯಲ್ಲಿ ಇದ್ದು-ಬಿದ್ದು ದಸ್ತೆಲ್ಲ ಮಾರಿ

ಚೆನ್ನಪ್ಪನ ಸಾಲವನ್ನು ತೀರಿಸಿ ಬರಿ ಮನೆಯವರಾದರು. ಚೆನ್ನಪ್ಪನ ಕೈಯಲ್ಲಿ ಹಣದ ಗಂಟೆ ಬೆಳೆಯತೊಡಗಿತು. ಒಳ್ಳೆಯ ಸ್ಥಳದಲ್ಲಿ ಎಡೆಯನ್ನು ತೆಗೆದು ಕೊಂಡು, ಹೆಳ್ಳಿಗರನ್ನು ಬೆರಗುಗೊಳಿಸುವಂತಹ ಹೊಸ ಮನೆಯನ್ನು ಕಟ್ಟಿ ಸಿದ. ಮನೆಯಲ್ಲಿ ಹೊಳೆ-ಹೊಳೆಯವ ಶಾಜಿನ ದೀಪಗಳನ್ನು ತಂದುಹಾಕಿದ. ಮಲಗಲು ಚಪ್ಪರಪಲ್ಲಂಗ-ಗಾಡಿಗಳನ್ನು ಮಾಡಿಸಿದ. ಚೆನ್ನಪ್ಪನ ಜೀವನವು ಎಲ್ಲರ ಬಾಯಲ್ಲಿಯೂ ನೀರುತೆರಿಸುವಂತಹದಾಯಿತು. ಹೆಳ್ಳಿಯಲ್ಲಿ ಆತನ ಪ್ರಭಾವವು ಗೌಡ-ಕುಲಕರ್ಮಯರಿಗಂತ ಹೆಚ್ಚಿನದಾಯಿತು. ಗಂಡ-ಹೆಂಡತಿ ಯರ ಜಗಳಗಳನ್ನು ತೀರಿಸುವ ಮರ್ಯಾದೆಯು ಕೂಡ ಚೆನ್ನಪ್ಪನಿಗೆ ಸಹಜ ವಾಗಿಯೇ ಸಿಕ್ಕಿಬಿಟ್ಟಿತು.

ಅಂದಿನಿಂದ ಇಂದಿನವರೆಗೆ ಚೆನ್ನಪ್ಪನ ಪ್ರಚೋದನೆಯಿಂದ ಎಷ್ಟೋ ಜಗಳ-ಕದನಗಳು ಹೆಳ್ಳಿಯಲ್ಲಿ ಹುಟ್ಟಿಕೊಂಡುವು. ಅವೆಲ್ಲ ಕಚೇರಿ-ಕಟ್ಟಿಗಳ ಮುಖವನ್ನು ಕಂಡುಕಂಡೂ ಬಂದುವು. ನಾಗಣ್ಣನಂತಹ ನಾಗಣ್ಣನು ಹೂಡ ಸೀಮೆಯ ಸಲುವಾಗಿ ಸೆರಿಯ ಹೊಲದವನ ವೇಲೆ ಜಗಳ ಹೂಡಿದ. ಅದಕ್ಕೆಲ್ಲ ಚೆನ್ನಪ್ಪನೇ ಸೂತ್ರಧಾರ. ಈ ಜಗಳದಲ್ಲಿ ನಾಗಣ್ಣನಿಗೆ ಲಾಭವೇನೂ ಆಗಲಿಲ್ಲ; ನೆಚ್ಚಕ್ಕಾಗಿ ಇನ್ನೇರಡು ಎತ್ತುಗಳನ್ನು ಕೆಳೆದುಕೊಂಡ.

ಚೆನ್ನಪ್ಪನ ಸಂಸಾರಪೂ ಈಗ ಬೆಳೆದಿವೆ. ಆರು ಮಕ್ಕಳ ತಂದೆಯಾತ. ಹಿರಿಯ ಮಗ ಇಪ್ಪತ್ತು ಇಪ್ಪತ್ತೊಂದು ವರ್ಷದ ವಯಸ್ಸಿನವನು. ಹೆಳ್ಳಿಯ ಶಾಲೆಯ ಶಿಕ್ಷಣವನ್ನು ಮುಗಿಸಿ ಮನೆ ಹಿಡಿದು ಕುಳಿತುಕೊಳ್ಳಲು, ಚೆನ್ನಪ್ಪ ಅವನಿಗಾಗಿ ಚಹದ ಅಂಗಡಿಯನ್ನು ತೆಗೆದುಕೊಟ್ಟಿದ್ದಾನೆ. ‘ವಸಂತ ವಿಲಾಸ ಭವನ’ ಎಂದು ಆದರ ಹೆಸರು. ಗಿರಾಕಿಗಳ ಮನಸ್ಸನ್ನು ಸೆಳೆದುಕೊಳ್ಳಲು ವಂತಹ ಎಲ್ಲ ವಸ್ತುಗಳಿಗೂ ಅಲ್ಲಿ ಎಡೆಯನ್ನು ಕಲ್ಪಿಸಿ ಕೊಡಲಾಗದೆ. ಚೆನ್ನಪ್ಪನ ಹೆದಿನೆಂಟು ವರ್ಷದ ಮಗಳು ರಾಜಹಂಸಾ, ಆಲ್ಲಿ ಹೋಗಿ ಗಿರಾಕಿಗಳಿಂದ ಹಣವನ್ನು ತೆಗೆದುಕೊಳ್ಳುತ್ತ ಕುಳಿತಿರುತ್ತಾಳೆ.

ಹೊನ್ನುಮ್ಮೆನ ಮಗ ಚಿಕ್ಕಣ್ಣನಿಗೆ ಈಗ ಮುವತ್ತೀಗೆ ವರ್ಷದ ವಯಸ್ಸು. ಅವನು ಚೆನ್ನಪ್ಪನ ‘ವಸಂತ ವಿಲಾಸ ಭವನ’ಕ್ಕೆ ನೀರನ್ನು ಶೃಂಗರಿಯಸುವ ನೌಕರಿಯನ್ನು ಹಿಡಿದಿದ್ದಾನೆ. ಇನ್ನೂ ಅವನಿಗೆ ಮದುವೆಯಿಲ್ಲ. ಬಿಕ್ಕತನದಲ್ಲಿ

ಚೆನ್ನೆಪ್ಪ ಕಲಿಸಿದ ಚಕದ ಚಟವೇ ಅವನನ್ನು ಈ ಅಂಗಡಿಯಲ್ಲಿ ಕೆಲಸ ಮಾಡಲು ಹಣ್ಣಿದೆ. ನಾಗಣ್ಣನ ಇಬ್ಬರು ಮಕ್ಕಳಲ್ಲಿ ಒಬ್ಬನು ಮಂದಿಯ ಹೊಲದಲ್ಲಿ ದುಡಿಯಲು ಹೋಗುತ್ತಾನೆ. ಇನ್ನೊಬ್ಬನು ನೀಲಪ್ಪನ ಎಂಟಿತ್ತಿನ ಒಕ್ಕಳು ತನದ ನೆನಪನ್ನು ಕಾಯಲು, ಎರಡು ಬಡಕಲು ಎತ್ತುಗಳ ಕಮತವನ್ನು ನಡೆಸಿದ್ದಾನೆ.....

ಈ ಕಡೆಯನ್ನೆಲ್ಲ ಕೇಳಿದಾಗ ನನ್ನ ಕರುಣಗಳಿಗೆ ಸಾವಿರಾರು ಜೀಳು ಕುಟುಕಿದಷ್ಟು ಸಂಕಟವಾಯಿತು. ನೀಲಪ್ಪನ ಜೀವನದ ದುರಂತ ನನ್ನನ್ನು ಕಂಗಡಿಸಿಬಿಟ್ಟಿತು. ಆದರೆ ನಾನೇನು ಮಾಡುವಂತಿದ್ದೀನೆ? ನನ್ನ ಸ್ತೋಧ ವನ್ನು ಸಾಧಿಸಿಕೊಳ್ಳುವುದಕ್ಕಾಗಿ, ಆ ಉದಾರಿ ನೀಲಪ್ಪನನ್ನು ಕಚ್ಚಿಕೊಂಡ ವಿನದ ಹುಣವನ್ನೇ ಒಲಿಸಿಕೊಳ್ಳಬೇಕಾಗಿ ಬಂದಿತು. ಅದಕ್ಕೇ ಸಲ್ಲಬೇಕಾದ ಪ್ರಾಜೆ-ಪುರಸ್ಕಾರಗಳನ್ನು ಸಲ್ಲಿಸಿದೆ. ನನಗೆ ಬರಬೇಕಾಗಿದ್ದ ಮುನ್ನಾರು ರೂಪಾಯಿಗಳಲ್ಲಿ ಇನ್ನೂರನ್ನೇ ದೈವ ನನ್ನ ಹಸೆಯಲ್ಲಿ ಬರೆದಿದೆಯೆಂದು ಸಮಾಧಾನಪಟ್ಟುಕೊಂಡು, ಅಷ್ಟನ್ನೇ ತೆಗೆದುಕೊಂಡು ಹಳ್ಳಿಯಿಂದ ಹೊರಟು ನಡೆದೆ.

ದೇವ್ಯದ ಸಂಸಾರ

~~~~~

ಕತೆಗಾರನ ಕತೆಗಳೆಲ್ಲ, ಒಂದು ದೃಷ್ಟಿಯಿಂದ ನೋಡಿದರೆ...ಆತನ ಕನಸು ಗಳೇ ಆಗಿರುವವು. ಒಮ್ಮೊಮ್ಮೆ ಆತನ ಕನಸುಗಳೇ ಕತೆಗಳಾಗಿರುವವು. ಆತನ ಹಗಲುಗನಸುಗಳು ವಾಸ್ತವ ರಮ್ಮೆ ಕತೆಗಳಿಗೆ ವಸ್ತುಗಳನ್ನು ಒದಗಿಸಿಕೊಟ್ಟರೆ, ಇರುಳುಗನಸುಗಳು ಅದ್ವಿತೀ ರಮ್ಮೆ ಕತೆಗಳನ್ನೇ ಹೆಸೆದುಕೊಡುವವುವು. ಹಗಲು-ಗನಸುಗಳಲ್ಲಿಯೆ ಆಗಲ, ಇರುಳುಗನಸಿನಲ್ಲಿಯೆ ಆಗಲ, ಕತೆಗಾರನ ವ್ಯಕ್ತಿತ್ವವೂ ಮನಸ್ಸು-ಹೃದಯಗಳ ಸಂಸ್ಕೃತಿಯೂ ಮೂಡಿಕೊಂಡಿರುವವೇಂಬುದು ಬಹುಜನ ಕನಸಿಗರ ಅನುಭವವಾಗಿದೆ. ಲೈಂಗಿಕಶಾಮವು ಕನಸುಗಳಿಗೆ ಮೂಲಕಾರಣವಾಗಿರುವುದೆಂದು ಸುಪ್ರಸಿದ್ಧ ಮನಶಾಸ್ತ್ರಜ್ಞರಾದ ಫಾರುಯಿಡನು ಹೇಳಿರುವುದು ಸಂಪೂರ್ಣ ಸತ್ಯವಲ್ಲವೆಂಬುದು ನನ್ನ ಮತವಾಗಿದೆ. ಮನಸ್ಸಿನ ಯಾವ ಉತ್ತರ್ವಟ ಭಾವನೆಯೂ ನಿದ್ದೇಯಲ್ಲಿ ಕನಸುಗಳನ್ನು ತಂದು ಮುಂದೆ ನಿಲ್ಲಿಸುತ್ತಿರುವುದು; ತಾನು ಕೇಂದ್ರಬಿಂದುವಾಗಿ ನಿಂತು, ಯಾವು-ಯಾವುವೇ ಪಾತ್ರಗಳನ್ನು ನಿರ್ದಿಷ್ಟಿ, ಏನೇನೋ ಚಿತ್ರ-ವಿಚಿತ್ರವಾದ ಸನ್ನಿಹಿತಗಳನ್ನು ರಚಿಸಿ, ಆ ಭಾವನೆ ಮತ್ತಿಷ್ಟು ಕೆರಳಿ ನಿಲ್ಲಿಸುವುದು; ಒಮ್ಮೊಮ್ಮೆ ಸವಾರಾನವನ್ನು ತಾಳುವುದು. ಮಾನವನ ಕನಸುಗಳು ಆತನ ಅಭಿರುಚಿ-ಸಂಸ್ಕೃತಿಗಳನ್ನು ತಿಳುಹುವ ಮುಖ್ಯ ಸಾಧನಗಳು.

ಮೊನ್ನೆ ಮೊನ್ನೆಯೆ ನಡೆದ ಒಂದು ಸಂಗತಿಯಿದು: ಅಂದು ಮನೆಗೆ ಬಂದ ದೈನಂದಿನ ವರ್ತಮಾನ ಪತ್ರವನ್ನು, ಬೆಳಗಿನ ಚಹಾವಾನದ ಕಾಲದಲ್ಲಿಯೆ ಸಂಪೂರ್ಣವಾಗಿ ಓದಲಿಕ್ಕೆ ಆಗಿರಲಿಲ್ಲ. ಮುಖ್ಯ ಮುಖ್ಯ ರಾಜಕೀಯ ವಾತ್ತೆಗಳನ್ನಿಷ್ಟು ಓದಿ ಮುಗಿಸಿ, ಪ್ರಾತೇವಿಧಿಗಳನ್ನೂ ಸ್ವಾನವನ್ನೂ ತೀರಿಸಿಕೊಂಡು ಕಾರ್ಯಾಲಯದ ಕಡೆಗೆ ಹೋರಬೇ. ಹೋಗಿ ನನ್ನ ಕುಚೀಯ ಮೇಲೆ ಕುಳತು ಕೊಂಡೆ. ಸಾಹೇಬರ ಸಿವಾಯಿ, ಮೊದಲುದಿನ ಅಂಚೆಗೆ ಬಂದಿದ್ದ ಆನೇಕ

ಕಾಗದಗಳನ್ನು ನನ್ನ ಟೀಬಲ್ಲಿನ ಮೇಲೆ ಇರಿಸಿಹೋದ. ಹೆಚ್ಚಿಗಳ ಶಾಲೆಯ ಶಿಕ್ಷಕರ ಅರ್ಜಿಗಳೆಲ್ಲ ನನ್ನ ಕಡೆಗೆ ಬರುವುವು. ಅವುಗಳನ್ನೆಲ್ಲ ನಾನು ಓದಿನೋಡಬೇಕು; ಪ್ರತಿಯೊಂದು ಅರ್ಜಿಯ ಅಡಿಯಲ್ಲಿಯೂ ಅದರ ಸಾರವನ್ನು ಎರಡೇ ಮಾತುಗಳಲ್ಲಿ ಬರೆದಿಟ್ಟು, ಸಾಹೇಬರಿಗೆ ಅವುಗಳನ್ನೆಲ್ಲ ಓದಿ ತೋರಿಸಬೇಕು. ಆ ಮೇಲೆ ಒಂದೊಂದಕ್ಕೂ ಸಾಹೇಬರು ಕೊಡುವ ಉತ್ತರಗಳನ್ನು ಅರ್ಜಿಗಳ ಮೇಲೆ ಬರೆದು, ಅವುಗಳನ್ನು ಅಂಚಿಗೆ ಹಾಕಿಸುವ ಏಷಾರಣನ್ನು ಮಾಡಬೇಕು. ಇದೆಲ್ಲ ನನ್ನ ಕಾರ್ಯಾಲಯದ ಕಾರಕೂನಿಕೆಯ ಯಾಂತ್ರಿಕ ಕಾರ್ಯ.

ನಿತ್ಯದ ಯಾಂತ್ರಿಕ ಪದ್ಧತಿಯಲ್ಲಿಯೆ ನನ್ನ ಕೈ, ಅಂದಿನ ಅಂಚಿಗೆ ಬಂದಿದ್ದ ಒಂದು ಅರ್ಜಿಯನ್ನು ತೆಗೆದುಕೊಂಡು ಕಣ್ಣಿದುರು ಹಿಡಿಯಿತು. ಕಣ್ಣಿಗಳು ಓದಿದುವು, ಅದರಲ್ಲಿಯ ವಿಷಯವಿದು :

“ ನಾನು ಸದ್ಯ ಕೆಲಸ ಮಾಡುತ್ತಿರುವ ಉರು ಸಂಪೂರ್ಣ ಬಯಲು-ಸೀಮೆ. ನನ್ನ ಹೆಂಡತಿಯು ತೀರ ನಡುವುಲೆನಾಡಿನವಳು. ಆದುದರಿಂದ ಇಲ್ಲಿಯ ಹನೆಯು ಅವಳಿಗೆ ತಡೆಯಲೊಲ್ಲದು. ಬಂದಾಗಿನಿಂದಲೂ ಹಾಸಿಗೆ ಹಿಡಿದುಬಿಟ್ಟಿದ್ದಾಗೇ. ಖಾವಂದರವರು ನನ್ನನ್ನು ಬೇರೆ ತಂಪುಪ್ರದೇಶದ ಹೆಚ್ಚಿಗೆ ವರ್ಗಮಾಡಿ, ಈ ಬಡವನ ಸಂಸಾರವು ಸರಿಯಾಗಿ ಸಾಗುವಂತೆ ಉಪಕಾರ ಮಾಡಬೇಕಾಗಿ ನಮ್ಮವಿನಂತಿ. ”

ಸರಿ ! ಅದಕ್ಕೆ ಮಾಡಬೇಕಾದ ವಿಧಿಯನ್ನು ಮಾಡಿ, ಇನ್ನೊಂದನ್ನು ಕೈಗೆ ತೆಗೆದುಕೊಂಡು ನೋಡಿವೆ. ಆ ಅರ್ಜಿಯಲ್ಲಿಯ ಬೇಡಿಕೆಯು ಮೊದಲಿನದಕ್ಕೆ ತೀರ ವಿರುದ್ಧವಾದುದು :

“ ನಾನು ಶಿಕ್ಷಕನಾಗಿ ಇರುವುದು ಈ ಮುಲೆನಾಡಿನ ಹೆಚ್ಚಿಯಲ್ಲಿ. ಇಲ್ಲಿಗೆ ಬಂದ ಮರುದಿನದಿಂದಲೇ ನಾನು ಮಲೇರಿಯಾ ಜ್ವರದಿಂದ ಮುಲಗಿಕೊಂಡಿದ್ದೇನೆ. ಶಾಲೆಯ ಕೆಲಸ ಸಿಲ್ಲಬಾರದೆಂದು ಜ್ವರದಲ್ಲಿಯೇ ಶಾಲೆಗೆ : ಹೊಗಿಕುಳಿತುಕೊಳ್ಳುತ್ತೇನೆ. ನಾಲ್ಕೆಂಟು ಸಲ ಕ್ಷುಸೀನು ತೆಗೆದುಕೊಂಡರೂ ಜ್ವರವೇನೂ ನಿಲ್ಲಲೊಂದು. ದಯೆಯಿಟ್ಟು ನನ್ನನ್ನು ಒಂದು ಬೆಳುವಲದ ಹೆಚ್ಚಿಗೆ ವರ್ಗಮಾಡಿ, ಮಹನೀಯರಾದ ತಾವು ಪುಣ್ಯಕಟ್ಟಿಕೊಳ್ಳಬೇಕು. ”

ಅಯಿತು. ಅದರ ಸಾರವನ್ನೂ ಕೆಂಪು ಮಸಿಯಿಂದ ಬರೆದು, ಮತ್ತೊಂದು ಅರ್ಚಿಯನ್ನು ಕೈಯಲ್ಲಿ ತೆಗೆದುಕೊಂಡೆ. ಅದರಲ್ಲಿಯ ಸಂಗತಿ ಹೀಗಿತ್ತು;

“ ನಾನು ಕೆಲಸ ವಾಡುತ್ತಿರುವ ಈ ಹೆಣ್ಣಿಯಲ್ಲಿ ಬಾವಿ-ಕೆರೆಗಳು ಬತ್ತಿಹೊಗಿವೆ. ಕುಡಿಯಲ್ಲಿ ಒಂದು ಕೊಡ ನೀರನ್ನು ತರಬೇಕಾದರೆ ನಾಲ್ಕು ಮೈಲು ದೂರಹೊಗಿ ಹೊತ್ತುಕೊಂಡು ಬರಬೇಕಾಗುವುದು; ಒಪ್ಪತ್ತಿನ ವೇಳೆಯನ್ನು ನೀರಿಗಾಗಿಯೆ ಕಳಿಯಬೇಕಾಗುವುದು. ಅದುದರಿಂದ, ಮಳಗಾಲ ಬರುವ ವರೆಗೆ ಶಾಲೆಯನ್ನು ಒಂದಿಹೊತ್ತು ಹಾಕಲಿಕ್ಕೆ ಅಪ್ಪಣಿ ದಯೆ-ಪಾಲಿಸಬೇಕು.”

ಸರಿ ! ಅದರ ಹಣೆಬರೆಹೆ—ಆಲ್ಲಲ್ಲ—ಆಡಿಬರೆಹವನ್ನೂ ಬರೆದಾಯಿತು. ಇನ್ನೊಂದನ್ನು ತೆಗೆದುಕೊಂಡು ಸೋಡಲುತ್ತೊಡಗಿದೆ; ವಿಚಿತ್ರವಾದ ಸಂಗತಿ :

“ ನಮ್ಮ ಉರಿಲ್ಲಿ ಉತ್ತಮ ಕಂಬಳಿಗಳು ತಯಾರಾಗುತ್ತವೆ. ಮೊನ್ನೆಯ ಸಲ ಎ. ಡಿ. ಇ. ಎ. ಸಾಹೇಬರು ನಮ್ಮ ಶಾಲೆಯ ಇನ್‌ಸ್ಟಿಟ್ಯೂಟಿನಿಗೆ ಬಂದಾಗ, ತಮಗೆರಡು ಕಂಬಳಿಗಳನ್ನು ಕೊಡಿಸಲಿಕ್ಕೆ ಹೇಳಿದರು. ನಾನು ಒಣ್ಣಿಯ-ವೆರಡು ಕಂಬಳಿಗಳನ್ನು ತರಿಸಿಕೊಟ್ಟು, ಅದರ ಬೆಲೆಯ ಹಣವನ್ನು ಕೊಡಲು ಕೇಳಿದೆ. ಅವರು ಹಣವನ್ನು ಕೊಡಲಿಲ್ಲವಿಷ್ಟೇ ಅಲ್ಲ; ನನ್ನ ವಿಷಯದಲ್ಲಿ ಕಿಟ್ಟಿ ಶರಾ ಬರೆದು ‘ನಿನ್ನನ್ನು ಈ ಉರಿಂದ ಎತ್ತಿ ಬಿಗೆಯುತ್ತೇನೆ’ ಎಂದು ಬೈದು-ಹೊಗಿದ್ದಾರೆ. ನಾನು ಬಡವ. ನನ್ನ ಈ ಇದ್ದೂರಲ್ಲಿ ಇದ್ದರೇ ನನಗೆ ಹಚ್ಚಿ ಅನುಕೂಲವಾಗುವುದು. ಮಹಾತ್ಮರಾದ ತಾವು ಈ ವಿಷಯವನ್ನು ವಿಚಾರ-ಮಾಡಿ, ಅವರಿಂದ ಕಂಬಳಿಯ ಬೆಲೆ ಕೊಡಿಸಬೇಕಲ್ಲದೆ, ನನ್ನನ್ನು ಬೇರೆಕಡಿಗೆ ವರ್ಗವಾದಬಾರದಾಗಿ ಬೇಡಿಕೊಳ್ಳುತ್ತೇನೆ. ಒಂದುವೇಳೆ ಹಣವು ಬಾರ-ದಿದ್ದರೂ ಅದನ್ನು ನಾನು ಹೇಗಾದರೂ ಮಾಡಿ ಕೊಟ್ಟು ತೀರಿಸುತ್ತೇನೆ. ದಯೆ-ಯಿಟ್ಟು ನನ್ನನ್ನು ಇಲ್ಲಿಯೆ ಇಡುವ ಉಪಕಾರಮಾಡಬೇಕು.

ಈ ಅರ್ಚಿಯನ್ನು ಓದಿದಾಗ ಸ್ವಲ್ಪ ನಗೆಯೂ ಬಂದಿತು. ನಗೆ ಬರ-ಬಾರದೆ? ಕಾರಕೂನನಾದರೇನಾಯಿತು; ನಾನೂ ಮಾನವನೇ ಅಲ್ಲವೇ? ಕಿರು-ನಗೆಯ ಮೊಗದಲ್ಲಿಯೆ ಅದರ ನೇರೂ ಓಪ್ಪಣಿಯನ್ನು ಬರೆದೆ. ಇನ್ನೊಂದು ಅರ್ಚಿಯನ್ನು ಕೈಯಲ್ಲಿ ತೆಗೆದುಕೊಂಡೆ. ಅದು ಒಬ್ಬ ಶಿಕ್ಷಿಕ್ಷೆಯ ಬಿನ್ನಹೆ :

“ನಾನೀಗ ಶಿಕ್ಷಿಕೆಯಾಗಿರುವ ಹೆಳ್ಳಿಯಲ್ಲಿ ಜನರು ಬಹುತ್ತ ಕೆಟ್ಟಿವರು. ಉಂಟಾಗಿ ಇರುವವರೇ ಹೇಳಿನಾಡಿಸಿದ ಪುಂಡರಾಗಿ ಇರುವರು. ಹೆಣ್ಣುಮುಕ್ಕೆಳು ಇಲ್ಲಿ ಮಾನಕಾಯ್ದು ಕೊಂಡು ಇರುವುದೆಂದರೆ ಅಸಾಧ್ಯವಾದ ಮಾತ್ರೇ ಎನಿಸುವಂತಿದೆ. ನನಗಿಂತ ಮೊದಲು ಇಲ್ಲಿ ಶಿಕ್ಷಿಕೆಯಾಗಿ ಇದ್ದವರು, ತನ್ನ ಕೆಲಸಕ್ಕೆ ರಾಜೀನಾಮೆಕೊಟ್ಟು ಈ ಉಂಟಾಗಿ ಗೌಡರ ಮಗನೊಂದಿಗೆ ಉಡಿಕೆನಾಡಿಕೊಂಡದ್ದು ಖಾವಂದರವರಿಗೆ ಗೊತ್ತಿದ್ದ ವಿವರ. ಅವಳಿಗಿಂತ ಹಿಂದೆ ಇದ್ದವರು ಶಾಲೆಯ ಕೊರ್ತಿಯಲ್ಲಿಯೇ ಉರುಲು ಹಾಕಿಕೊಂಡ ಸಂಗತಿಯಾ ಸರಕಾರಕ್ಕೆ ವಿದಿತವಿದೆ. ನನಗೆ ಈ ಉರಲ್ಲಿ ಇರುವುದೆಂದರೆ ಸಾಧ್ಯವೇ ಇಲ್ಲ. ಕೂಡಲೇ ನನ್ನನ್ನು ಬೇರೆ ಕಡೆಗೆ ವರ್ಗಮಾಡಬೇಕು. ಇಲ್ಲವಾದರೆ ನನಗೆ ಆರುತ್ತಿಂಗಳ ರಚೆಯನ್ನು ಮಂಜೂರ್ ಮಾಡಬೇಕು.”

ಓದಿ ನನ್ನ ಎದೆಯು ನಡುಗಿತು. ಆ ಹೆಳ್ಳಿಯ ಶಿಕ್ಷಿಕೆಯ ದುರ್ದರ್ಶಿಯ ಕಲ್ಪನೆ ನನ್ನ ಕರುಳನ್ನು ಇರುವೆಯಾಗಿ ಕಚ್ಚುತೋಡಿತು. ಮತ್ತೆ ಶಾರಕಾನಿ-ಕೆಯ ಯಂತ್ರವಾಗಿ, ಆದರ ಮೇಲೆಯೂ ಅಡಿಬರೆಹವನ್ನು ಬರೆದಿಟ್ಟಿ. ತಲೆಯಲ್ಲಿ ಹೊಸವಿಚಾರವೇಂದು ಏಂಬಿನಂತೆ ಸುಳಿಯಿತು : ಈ ಬರುವ ಅರ್ಜಿ-ಗಳನ್ನೆಲ್ಲ ಮನಸ್ಸುಗೊಟ್ಟು ಅಭ್ಯಾಸಮಾಡುತ್ತ ಹೋದರೆ, ನನ್ನ ಹೆಳ್ಳಿಯ ಸಮಾಜದ ಅನೇಕ ವಿಷಯಗಳು ತಿಳಿಯುವವಲ್ಲದೆ, ಅನೇಕ ವ್ಯಕ್ತಿಗಳ ಸ್ವಭಾವಗಳೂ ಗೊತ್ತಾಗುವುವು ! ನಾನು ಲೇಖನಕಲೆಯನ್ನು ಬೆಳೆಸಿಕೊಂಡರೆ, ಈ ಅರ್ಜಿಗಳ ಅಭ್ಯಾಸದಿಂದಲೇ ಅನೇಕ ಕತೆ-ಕಾದಂಬರಿಗಳಿಗೆ ವಸ್ತುಗಳನ್ನು ಪಡೆದುಕೊಳ್ಳಬಹುದು.

ಓ! ಲೇಖನಕಲೆಯನ್ನು ಬೆಳೆಸಿಕೊಂಡರೆ !.... ಹೇಗೆ ಬೆಳೆಸಿಕೊಳ್ಳಬೇಕು ನಾನು. ಕಣ್ಣುಮುಚ್ಚನ ವರೆಗೂ ಕರಡುಗಳನ್ನು ಗೀಚುವ ನನಗೆ ಲೇಖನ-ಕಲೆ ಒಲಿಯುವುದೆ ? ‘ಕಾಗೆ ಕೊಗಿಲವಾಗಲು ಹೆವಣಿಸುವಂತಹ ಹುಚ್ಚು ಹಂಬಲವಿದು !’— ಎಂದುಕೊಂಡು ನಿಟ್ಟುಸಿದೊಂದನ್ನು ಹೊರಕ್ಕೆ ಹಾಕಿದೆ. ಮತ್ತೆ ನನ್ನ ಓದುವ ಬರಿಯುವ ನಿತ್ಯದ ಹೊರಿಗೆ ತೊಡಗಿದೆ. ಯಾವ ಅರ್ಜಿಯನ್ನು ತೀಗಿದುಕೊಂಡು ಓದಿದರೂ, ಪ್ರತಿಯೊಂದರ ವಿವರ ನನ್ನ ಹೃದಯಕ್ಕೆ ಹೊಗಿ ತಾಗುತ್ತಲಿತ್ತು. ಅಂದು ನಾನೇಕೆ ಹಾಗೆ ಆಗಿದ್ದನೋ ನನ್ನದು

ನನಗೇ ತಿಳಿಯದಂತಾಯಿತು. ಬೀಳಿಗಿನಲ್ಲಿ ಎದ್ದು ನಾನು ಯಾರ ಮುಖವನ್ನು ನೋಡಿದ್ದೀನೋ—ಎಂಬುದನ್ನು ಜ್ಞಾಪಿಸಿಕೊಂಡೆ. ಹುತ್ತಾವ ದುಮುಖವನ್ನೂ ನಾನು ಕಂಡಿರಲಿಲ್ಲ. ಚಹವನ್ನು ಮಾಡಿ ನನ್ನನ್ನು ಎಬ್ಬಿಸಲು ಬಂದ ನನ್ನ ಪ್ರೇಯಸಿಯ ಮೆಲುನಗೆಯ ಮೋಗವನ್ನೇ ನಾನಂದು ಮೊದಲು ಕಂಡುದು. ಆಕೆಯ ಮುಖದಶ್ರಣದಲ್ಲಿ ಇಂತಹ ಗುಣವಿರುವುದೆ?

ಇನ್ನೊಂದು ಅಚ್ಚಿಯನ್ನು ತೆಗೆದುಕೊಂಡು ಓದಲು ತೊಡಗಿದೆ. ಅದರ ಲೋಂದು ವಿಚಿತ್ರ:

“ನಾನು ಇಲ್ಲಿ ಬಂದಮೇಲೆ ಒಂದು ಬಾಡಿಗೆಯ ಮನೆಯಲ್ಲಿ ಇರತ್ತೊಡಗಿದೆ. ಬಾಡಿಗೆಯೇನು ಹೆಚ್ಚಲ್ಲವಾದರೂ, ಗೂತ್ತಿಲ್ಲದೆ ನಾನು ದೊಡ್ಡ ದೊಂದು ತೊಂದರೆಗೆ ಒಳಗಾಗಿದ್ದೇನೆ. ನಾನು ಬಾಡಿಗೆಗೆ ಹಿಡಿದ ಮನೆಯು ದೆವ್ನದ ಮನೆಯಂತೆ. ಆ ನುನೆಯಲ್ಲಿ ಆತ್ಮೀಸೋಸೆ ಇಬ್ಬರೂ ಸತ್ತು ದೆವ್ನವಾಗಿದ್ದಾರಂತೆ. ಎಂಟುದಿನಗಳಲ್ಲಿಯೇ ಆ ಎರಡೂ ದೆವ್ನಗಳು ನನ್ನ ಹೆಂಡತಿಗೆ ಗಂಟು-ಬಿಡ್ಡಿನೆ. ಒಮ್ಮೆ ಆತ್ಮೀಯ ದೆವ್ನ ಬಂದು ಬಡಬಡಿಸಹಚ್ಚುತ್ತದೆ; ಇನ್ನೊಮ್ಮೆ ಸೋಸೆಯ ದೆವ್ನ ಬಂದು ಕುಣಿದಾಡಲು ಹಚ್ಚುತ್ತದೆ. ‘ನಾನು ಈ ಉರಿಗೀಕೆ ಬಂದನೋ ದೇವರೇ !’ ಎನಿಸಿಬಿಟ್ಟಿದೆ ನನಗೆ. ಈಗ ಹೆಂಡತಿಗೆ ಬಡಿದು ಕೊಂಡ ದೆವ್ನಗಳನ್ನು ಬಿಡಿಸಲಕ್ಕೆ ಮಿರಜಿಯ ಮಾಂತ್ರಿಕರ ಕಡೆಗೆ ಹೋಗಬೇಕಾಗಿದೆ. ಅದುದರಿಂದ ದಯಿಯಿಟ್ಟು ನನಗೆ ಒಂದು ತಿಂಗಳ ಹಕ್ಕಿನ ರಜೀಯನ್ನು ಮಂಜೂರ ಮಾಡಬೇಕಾಗಿ ವಿನಯದಿಂದ ಪಾರ್ಧಿಸುತ್ತೇನೆ.”

ದೆವ್ನದ ಅಸ್ತಿತ್ವದಲ್ಲಿ ವಿಶ್ವಾಸವಿಲ್ಲದ ನನಗೆ, ಆ ಶಿಕ್ಷಕನ ಹೆಂಡತಿಯನ್ನು ಹಿಡಿದ ದೆವ್ನಗಳನ್ನು ನೋಡಬೇಕೆಂದು ಮನಸ್ಸು ಹರಿದಾಡಿತು. ಅದರೆ ಆ ಶಿಕ್ಷಕನಿರುವ ಹಲ್ಲಿ ಎಂಬತ್ತು ಮೈಲುಗಳ ಅಂತರದ ಮೇಲೆ. ಅಷ್ಟೊಂದು ದೂರ ಹೋಗಬರಬೇಕಾದರೆ ಹತ್ತಿಸ್ಟುತ್ತು ರೂಪಾಯಿಗಳಾದರೂ ವೆಚ್ಚಕ್ಕೆ ಬೇಡವೆ? ವಿದ್ಯಾವಿಭಾಗದಲ್ಲಿ ಕಾರಕೂನನಾಗಿ ಕೆಲಸ ಮಾಡುವ ನನ್ನ ಜೀವಿನಲ್ಲಿ, ಹಕ್ಕಿನ ಹಣವು ಎಲ್ಲಿಯಾದು ಉಳಿಯಬೇಕು? ಹಾಗೆ ಉಳಿಯು ತ್ರಿದ್ದರೆ, ಮೊನ್ನೆ-ಮೊನ್ನೆಯೆ ಜ್ಞಾರದಿಂದ ಮಲಗಿದಾಗಿನ ಡಾಕ್ಟರ್ ಬಿಲ್ಲು ಇನ್ನೊಬಿಲಾಗಿಯೆ ಎಡಿಗೆ ಏಕೆ ಚುಚ್ಚತಿತ್ತು? ಬಡವನ ಎಡಿಯ ಹಾರಯಿಕೆ

ಮತುವಿನಲ್ಲಿದ್ದ ಬೊಬ್ಬು ಳಕೆ—ಎರಡಕ್ಕೂ ಅಪೋ ಆಯುವ್ಯ; ಒಂದೆ ಬಗೆಯ ಘಲ!

ಒಂದೆ ಎಲ್ಲ ಕಾಗದಗಳನ್ನೂ ಓದಿ ಆಯಿತು; ಸಾಹೇಬರ ಪರಾನುರಿಕೆ ಗಾಗಿ ಬರೆಯಬೇಕಾದುದನ್ನು ಬರೆದಾಯಿತು. ಅಂದು ಬೇಕಿಗನ ಅಭಿಸು. ಹನ್ನೊಂದುವರೆಯ ಗಂಟೆಯು ಹೊಡಿದಾಕ್ಕಣವೇ ಕಾರ್ಯಾಲಯವನ್ನು ಬಿಟ್ಟು ಹೊರಬಿದ್ದೆ. ತಲೆಯಲ್ಲಿ ಅಂದಿನ ಅರ್ಚಿಗಳಲ್ಲಿಯ ವಿಷಯಗಳೇ ಒಂದರ ಹಿಂದೊಂದು ಸುಳಿದಾಡುತ್ತಿದ್ದವು.

ಸಂತೇಯಾಯಿತು; ಉಂಟವಾಯಿತು; ವಾಮುಕುಷ್ಟಿಯಾಯಿತು. ಇನ್ನೂ ಎರಡುವರೆಯಾಗಿರಲಿಲ್ಲ; ಆಪ್ತರಲ್ಲಿಯೆ ಸ್ಮೃತಿ ಹತ್ತಿಸಿದ ಸಪ್ನಾಳ ಕೇಳಿಸಿತು. ಸನಗದರ ಸೂಚನೆ ಗೊತ್ತು. ಮೂರು ದಿನಗಳಿಂದಲೂ ‘ಬಾಲನಾಗಮ್ಮು’ನ ಮಾಹಾತ್ಮ್ಯಕಥನ ನನ್ನೆಡುರು ನಡೆದೇ ನಡೆದಿತ್ತು. ಎದ್ದು ಒಳಗೆ ಹೋಗಿ ಸೋಡುತ್ತೇನೇ: ನಮ್ಮಾಕೆ ನಿಬ್ಬಣೆಗರಂತೆ ಸಿಂಗರಿಸಿಕೊಂಡು ಚಲಜ್ಞತ್ವ ಯಾತ್ರೆ ಗಾಗಿ ಸಿದ್ಧಾಗಿದ್ದಳು. ಆಗಿನ ಆಕೆಯ ಬೆಡಗು-ಬಿನಾಂಣಗಳನ್ನು ಕಣ್ಣರಳಿಸಿ ಸೋಡುತ್ತ ನಿಂತ ನನಗೆ, ‘ಈಗ ಸಿನೇಮಾಕ್ಕೆ ಹೋಗುವುದು ಬೇಡ’ ಎಂದು ಹೇಳಿನ ಧೈಯರವಾದಿತೆ? ಮುಖ ಶೈಲಿದುಕೊಂಡು ಚಹವನ್ನು ಗುಟ್ಟಿ-ಕರಿಸಿದೆ. ಇದ್ದುದರಲ್ಲಿಯೆ ಒಕ್ಕೆಯ ಉಡಿಗೆ-ಕೊಡಿಗೆ ಮಾಡಿಕೊಂಡು ನಾನೂ ಸಿದ್ಧಾದಿ. ಅಂತಹ ಬೆಡಗಿನ ಹೆಚ್ಚಿನ ಪತಿಯೆನಿಸಿಕೊಳ್ಳಬೇಕಾದರೆ, ನಾನೂ ಸ್ವಲ್ಪ ಸೋಗುಗಾರಿಕೆಯನ್ನು ನಾಡಲೇಬೇಕಲ್ಲವೇ? ನನಗೆ ಬೇಕಾಗದಿ ಹೋದರೂ ಆಕೆಗೆ ಇದೆಲ್ಲ ಬೇಕು. ಮಧುರದಾಂಪತ್ಯ ಬೇಕಾದರೆ ಒಬ್ಬರಿ ಗಾಗಿ ಇನ್ನೊಬ್ಬರು, ತಮಗೆ ಬೇಡವೆನಿಸಿದುದನ್ನೂ ನಾಡಬೇಕಾಗುವುದೆಂಬು ದನ್ನು ಇತ್ತೀಚಿಗೆ ಆರಿತುಕೊಂಡಿದ್ದೇನೇ.

\* \* \* \*

ಸಿನೇಮಾ ಸೋಡಿಕೊಂಡು ಮನಗೆ ಮರೆಳಿ ಬಂದಾಗ ಎಂಟುಗಂಟಿ ರಾತ್ರಿಯೆ ಆಗಿತ್ತು. ‘ಬಾಲನಾಗಮ್ಮು’ ಚಿತ್ರವೆಂದರೆ ಒಂದು ಚಿತ್ರದ ಪ್ರೀಕೀರ್ತಿ ಕೊಂಡು ಎರಡುಚಿತ್ರ ಸೋಡಿದಂತೆ. ನಾಲ್ಕೆಂದು ತಾಂತ್ರಿಕ ಡೊಂಬ-ರಾಟವು! ಅದೊಳಗಿನ ವಾಂತ್ರಿಕ, ಭೂತಗಳು, ಸಿಶಾಚಗಳು ಇವುಗ-

ಳಿಲ್ಲದರ ಆದ್ಯತ-ಭಯಾನಕ ಸನ್ನಿ ವೇಶಗಳು, ನನಗೆ ರುಚಿಸಲಿಲ್ಲವಾದರೂ, ನನ್ನ ಮನಸ್ಸಿನ ಮೇಲೆ ಅವು, ಪರಿಣಾಮವಾಡದೆ ಬಡಲಿಲ್ಲ. ಮನಗೆ ಬಂದಾಗ ದೇಹ-ಮನಸ್ಸಿಗಳಿರುತ್ತೂ ಬಲಗುಂದಿ ಹೋಗಿದ್ದವು. ನಮ್ಮಾಕೆ ಮಾತ್ರ ಅಮೊಂದು ಲೀಲೆಯೆಂದು ಭಾವಿಸಿದ್ದ ಕೀರ್ತನೆ ! ಚಿತ್ರವನ್ನು ನೋಡಿಬಂದ ಉತ್ಸಾಹ ಅವಳನ್ನು ನಲಿದಾಡಿಸಿತ್ತೊಡಗಿತ್ತು. ಉತ್ಸಾಹದ ಭರದಲ್ಲಿಯೆ ವಿಶೇಷಪ್ರಸಾಧನಗಳನ್ನೆಲ್ಲ ಕಳಚಿ ಇಟ್ಟು, ನಿತ್ಯದ ಗರತಿಯಾಗಿ ಮನಗೆಲಸಕ್ಕೆ ತೊಡಗಿದ್ದು. ನಾನು ಬಟ್ಟಿ-ಬರೆ ತೆಗೆದು ಆರಾಮ ಕುಚ್ಚಿಯ ಮೇಲೆ ಬಿದ್ದು-ಕೊಂಡೆ. ಹತ್ತಿರದ ಟೀಬಲ್ಲಿನ ಮೇಲೆ ಇದ್ದ ಅಂದಿನ ದೈಸಿಕಪತ್ರವನ್ನು ತೆಗೆದುಕೊಂಡು ಅದರ ಅಂಕಣಗಳ ಮೇಲೆ ಕೊಣ್ಣಾಡಿಸಿತ್ತೊಡಗಿದೆ. ಮೂರನೆಯ ಪುಟದಲ್ಲಿ ‘ದೇವ್ಯ-ಭೂತಗಳ ಅಸ್ತಿತ್ವ’ ಎಂಬ ವಿಶೇಷ ಲೇಖನವೊಂದು ಪ್ರಕಟಿಸಿತ್ತು. ಅನೇಕ ಜನ ಪಾಠ್ಯಮಾತ್ಯರು ಅನುಭವಿಸಿದ—ದೇವ್ಯಗಳ ಅಸ್ತಿತ್ವದ ವಿಷಯಕ—ಕಥಿಗಳು ಆ ಲೇಖನದಲ್ಲಿ ಉದಾಹರಿತವಾಗಿದ್ದವು. ಕುಶಾಹೆಲ್ ಭಾವದಿಂದಲೇ ಆ ಲೇಖನವನ್ನು ಓದಿದೆ. ಆದರ ಪರಿಣಾಮವಂದರೆ, ನನ್ನಾಕೆ ಉಂಟಕ್ಕೆಂದು ಎಬ್ಬಿಸಿದಾಗ ಕುಚ್ಚಿಯನ್ನು ಬಿಟ್ಟು ಮೇಲಕ್ಕೆದೆ; ಆಗ ನನ್ನ ನೆರಳನ್ನೇ ನಾನು ಕಂಡು ಬೆಚ್ಚಿಬಿಡೆ; ಎದೆ ಗಡಗಡನೆ ನಡುಗಿತು. ಮತ್ತೆ ನನ್ನ ಭೀತಿಗಾಗಿ ನಾನೇ ನಕ್ಕಬಿಟ್ಟು, ಒಳಗೆ ಹೋಗಿ ಉಂಟವನ್ನು ತೀರಿಸಿದೆ. ಕೈಗಳನ್ನು ತೊಳೆದುಕೊಳ್ಳಲು ಕತ್ತಲೆಯಲ್ಲಿ ಹೊರಗೆ ಹೋಗಲಿಕೊಂಡು ನನ್ನ ಮನಸ್ಸಿ ಹಿಂಜರಿಯಿತು. ಹತ್ತಿರದ ಕರುಬಚ್ಚ ಲಲ್ಲಿಯೇ ಕೈಗಳನ್ನು ತೊಳೆದು-ಕೊಂಡು, ಶತಪದವನ್ನಿಡುವ ಉತ್ಸಾಹವೂ ಇಲ್ಲದವನಾಗಿ, ಕೋಣಗೆ ಹೋಗಿ ಮಂಡದ ಮೇಲೆ ಬಿದ್ದು ಕೊಂಡೆ.

ಮನಸ್ಸಿನಲ್ಲಿ ದೇವ್ಯ-ಭೂತಗಳ ಯೋಜನೆಯೇ ಯೋಜನೆ. ಬೆಳಗನಲ್ಲಿ ಓದಿದೆ, ಶಿಕ್ಷಕನ ಅರ್ಜಿಯಲ್ಲಿಯ ಆತನ ಹೆಂಡತಿಯನ್ನು ಹಿಡಿದುಕೊಂಡ ಹೋಡುದೇವ್ಯಗಳ ವಿಷಯವೂ ಹೃದಯವನ್ನು ಕೊಕಲುತ್ತೊಡಗಿತು. ಅದರಿಂದಿಗೆ ಮಿಕ್ಕ ಅರ್ಜಿಗಳಲ್ಲಿ ಓದಿದ ಬೇರೆಬೇರೆ ಶಿಕ್ಷಕರ ಕಷ್ಟ-ಕಾರ್ಫಣ್ಣಗಳ ಚಿತ್ರಗಳೂ ನೆನಸಿನ ಪಟದ ಮೇಲೆ ಮೂಡಿತ್ತೊಡಗಿದ್ದವು. ಹಳ್ಳಿಗಳಲ್ಲಿ ಕೆಲಸ ಮಾಡುವ ಶಿಕ್ಷಕರ ಬಗಿಗೆ ನನ್ನ ಹೃದಯದಲ್ಲಿ ಕಳಣ-ಕನಿಕರಗಳು ಮಾಡಿ

ನಿಂತುವು. ಏನೇನೋ ಒಂದರ ಹಿಂದೊಂದು ಯೋಚನೆಗಳು :

“ ನಮ್ಮ ಸಾಹೇಬ ಕಲ್ಪಿದೆಯವ. ಹಳ್ಳಿಯ ಶಿಕ್ಷಕರ ಕಛ್ವ-ನಷ್ಟಗಳ ವಿಚಾರವನ್ನೇ ಆತ ಮಾಡಲಾರ!.....

“ ಪಾಪ, ಆ ಶಿಕ್ಷಕರು ಇಷ್ಟೊಂದು ತಮ್ಮ ತೊಂದರೆಗಳನ್ನು ತೋಡಿ-ಕೊಂಡಿದ್ದಾರೆ. ನಾಳೀಯ ದಿನ ಅವರಿಗೆಲ್ಲ ಏನೆಂದು ಉತ್ತರ ಬರೆಯಿಸುವನೋ ಮಹಾರಾಯ!.....

“ ಪಾಪ, ಆ ಶಿಕ್ಷಿಕೆಗೆ ಹಳ್ಳಿಯ ಪುಂಡರು ಏನೇನು ಕಛ್ವಕೊಡು-ಶ್ರೀದ್ವಾರೋ!.....

“ ಆ ದೆವ್ನ ಹಿಡಿದ ಹೆಂಡತಿಯ ಗಂಡನಿಗೆ ರಜೆಯನ್ನು ಮಂಜೂರು-ಮಾಡದಿ ಹೋದರೆ, ಆ ಬಡವ ಎಂತೆಂತಹ ತೊಂದರೆಗಳಿಗೆ ಒಳಗಾಗುತ್ತಾನೋ!..

“ ಬಾಲನಾಗಮ್ಮು....ಮಂತ್ರವಾದಿ....ದೆವ್ನಗಳು....ದೆವ್ನಗಳು ಸತ್ಯ....ಮಾಸ್ತರು....ಅವನ ಹೆಂಡತಿ....ಎರಡು ದೇ-..ಪ್ರ.....ಫುರ್ ಫುರ್.....ಫುರ್.....ಫುರ್.....”



ಕತ್ತಲೆಯೋ? ಕತ್ತಲೆಯಲ್ಲ. ಬೆಳಕೋ? ಬೆಳಕೂ ಅಲ್ಲ. ಬೂದು-ಬಣ್ಣದ ಮಂಜುಬೆಳಕು ಎಲ್ಲಕಡೆಗೂ ಹಬ್ಬಿಕೊಂಡಿದೆ. ನಾನು ಒಬ್ಬನೇ ಒಬ್ಬ, ಒಂದು ದಾರಿಯನ್ನು ಹಿಡಿದು ನಡೆದಿದ್ದೇನೆ. ದಾರಿಯ ಎಡ-ಬಲಗಳಲ್ಲಿ ಎಂತೆಂತಹವೋ ಮರಗಳ ಗುಂಪೇ ಗುಂಪು! ಈಚಲುಮರಗಳ ಸಾಲು ಎಲ್ಲಿಯೂ ಕಾಣುತ್ತೇಲಿವೆ. ಗಾಳಿಯ ಸುಳಿದಾಟವೇ ಇರದುದರಿಂದ, ಮರಗಳಲ್ಲಿ ಚಲನೆಯಿಲ್ಲದೆ ನಿಂತುಕೊಂಡಿನೆ. ನಡೆಯುತ್ತಿರುವ ದಾರಿ ಕಾಣುತ್ತಿದ್ದ ತಾದರೂ, ಎಡ-ಬಲಗಳ ಮರಗಳು ಕತ್ತಲಲ್ಲಿಯೆ ನಿಂತುಕೊಂಡಿದ್ದವು. ದಾರಿ-ನಡೆಯುತ್ತಿದ್ದ ನನಗೆ ಕೆಳ್ಳಿರ ಭಯ; ಹಾವು-ಹುಳಿಗಳ ಹೆದರಿಕೆ; ದೆವ್ನ-ಭೂತಗಳ ಅಂಜಿಕೆ! ನಿಡಿದಾಗಿ ನಿಂತುಕೊಂಡ ಈಚಲ ಮರಗಳು, ದೆವ್ನಗಳ ದಂಡಿನ ಸೆನ-ಪನ್ನು ತಂದುಕೊಡುತ್ತಲಿದ್ದವು. ನಾನು ದಾರಿಯನ್ನು ನಡೆದೇ ನಡೆಯುತ್ತಿದ್ದೆ.

ಆದೇ ದಾರಿಯಲ್ಲಿಯೇ ಒಂದು ಖಾರು ಸಿಕ್ಕಿತು. ನನಗೆ ತೀರ ಪರಿಚಿತ ವಾದ ಹಳ್ಳಿಯದು. ನಮ್ಮ ಹಿರಿಯಣ್ಣ ಅಲ್ಲಿ ಶಿಕ್ಷಕರಾಗಿ ಇದ್ದು ದರಿಂದ, ನನ್ನ

ಚಿಕ್ಕತನದ ಮೂರು-ನಾಲ್ಕು ವರ್ಷಗಳು ಅಲ್ಲಿಯೇ ಹೋಗಿವೆ. ಅಲ್ಲಿಯ ಕಬ್ಬಿನ ತೋಟಗಳು, ಮೂರು-ನಾಲ್ಕು ತಿಂಗಳು ಎಡಿಬಡದೆ ನಡೆಯುವ ಆಲಿ-ಮನೆಗಳು, ಹೊಂಬಣ್ಣದ ಬೆಲ್ಲದ ಪೆಂಟಿಗಳು, ಬೆಲ್ಲದಂತಿಯೆ ಸವಿಯಾಗಿದ್ದ ಅಲ್ಲಿಯ ಜನರ ನಡೆ-ಸುಧಿಗಳು, ಇವೆಲ್ಲ ನನ್ನ ನೆನಪಿನಿಂದ ಎಂದೂ ತೊಲಗ ದಂತಹವು. ಅಲ್ಲದೆ ಆ ಹೆಳ್ಳಿಯ ಮುಂಗಡೆಯಲ್ಲಿ ಹಾಯ್ದು ಮುಂದುವರೆದ ರಾಜಮಾರ್ಗ, ಅದಕ್ಕೆ ಹೊಂದಿಯೆ ಇದ್ದ ಗಾಡಿಗಳ ಪಾಠೀಯ, ಗೌಡರ ವಿಶ್ವಾಂತಿಧಾನು—ಇವೆಲ್ಲ ನನ್ನ ಮನದಲ್ಲಿ ಮನೆಮಾಡಿಕೊಂಡೇ ಇದ್ದುವು. ಆ ವಿಶ್ವಾಂತಿಧಾನುದ ಮುಂಬದಿಯಲ್ಲಿರುವ ವರಕ್ಕೆ ಕಟ್ಟಿದ ಜೋಕಾಲಿ, ಹಿಂದೆ ನನ್ನನ್ನ ಆನಂದಲಹರಿಯ ಮೇಲೆ ತೇಲಾಡಿಸುತ್ತಿತ್ತು!

ಬೆಲ್ಲಬಾಳು ! ಬೆಲ್ಲಬಾಳು ! ಆ ಹೆಳ್ಳಿಯ ಹೆಸರು ಬೆಲ್ಲಬಾಳು ! ದಾರಿಯಲ್ಲಿ ಸಿಕ್ಕಿದುದು ಬೆಲ್ಲಬಾಳಿಂದು ನೆನಪಾಡೊಡನೆಯೆ, ಅದನ್ನೊನ್ನೆ ಕಂಡು ಹಿಂದಿನ ಆನಂದವನ್ನು ಮತ್ತೆ ಪಡೆಯಬೇಕೆಂಬ ಅಪೇಕ್ಷೆಯುಂಟಾಯಿತು. ನಡೆದಿರುವ ದಾರಿಯನ್ನು ಬಿಟ್ಟು ಉರಕಡೆಗೆ ಹೆಚ್ಚೆಗಳನ್ನು ಹಾಕಿದೆ. ಅಗಸೆಯ ಬಾಗಿಲನ್ನು ದಾಟಿ ಒಳಹೋಕ್ಕು ನೋಡುತ್ತೇನೆ; ಉರಲ್ಲಿ ಜನರ ಸುಳವೇ ಇಲ್ಲ. ಮನೆಗಳೆಲ್ಲ ಸಾಲು-ಸಾಲಾಗಿ ಪಾಠುಬಿದ್ದಿವೆ. ದಾರಿಯಲ್ಲಿಲ್ಲ ಮುಳ್ಳು ಕಂಟಿಗಳು ಬೆಳೆದು ನಿಂತಿವೆ. ಹಾಳುಮನೆಗಳೊಳಗಿಂದ ಕೊಡರುಕೊಂಡಿಗಳ ಕೂಗು ಕರ್ಕೆಶವಾಗಿ ಕೇಳಬರುತ್ತಿದೆ. ಆ ದೃಶ್ಯವನ್ನೆಲ್ಲ ನೋಡುತ್ತಿರುವಾಗ ನನ್ನ ಎದೆಯು ದಡದಡಿಸಿತ್ತೊಡಗಿತು. ತುಂಬು-ತುಂಬಾಗಿ ಇದ್ದ ಬೆಲ್ಲಬಾಳು ಹೀಗೆ ಹಾಳುಕೊಂಪೆಯಾಗಲು ಕಾರಣವೇನಿರಬಹುದು ?— ಎಂಬ ವಿಚಾರ, ನನ್ನಲ್ಲಿ ಆಶ್ಚರ್ಯದ ಅಲೆಗಳನ್ನು ಎಬ್ಬಿಸಿತ್ತೊಡಗಿತು. ಕಾರಣವನ್ನು ಕೇಳಬೇಕೆಂದಾಶಿ; ಯಾರನ್ನು ಕೇಳಬೇಕು? ಒಂದೆ ಒಂದು ಮನುಷ್ಯವಾರಣೆಯ ಸುಳವು ಕಣ್ಣಿಗೆ ಕಾಣಲೊಳ್ಳದು.

ಚಿಕ್ಕತನದಲ್ಲಿ ನಾವು ಬೀಡಾರ ಮಾಡಿಕೊಂಡಿದ್ದ ಕಲ್ಲೀಶ್ವರನ ಗುಡಿಯ ಪವ್ಯಾಯಾದರೂ ಹೇಗಿದೆಯೇನೋ—ಎಂಬ ವಿಚಾರ ಮನದಲ್ಲಿ ಮಾಡಿತು. ಅದನ್ನು ನೋಡಬೇಕೆಂಬ ಅಪೇಕ್ಷೆ ಉತ್ತಮಪಾಯಿತು. ಈ ಹೆಳ್ಳಿಯಲ್ಲಿ ಶಿಕ್ಕಿಕ್ಕಾಗಿ ಬರುವವನಿಗೆ ಉರಲ್ಲಿ ಮನೆಯೇ ಸಿಗುತ್ತಿರಲಿಲ್ಲ. ಆದುದಿಂದ, ಪ್ರತಿ-

ಯೋಬ್ಬ ಶಿಕ್ಷಕನು ಕಲ್ಪೀಶ್ವರನ ಗುಡಿಯ ಪವುಳಿಯನ್ನೇ ತನ್ನ ನಿವಾಸವನ್ನಾಗಿ ಮಾಡಿಕೊಳ್ಳುತ್ತಿದ್ದನು. ಬಲಭಾಗದ ಪವುಳಿಯಲ್ಲಿ ಶಾಲೆ; ಎಡಭಾಗದ ಪವುಳಿಯಲ್ಲಿ ಶಿಕ್ಷಕನೆ ವಸತಿ! ಗುಡಿಯ ಎದುರು ವಿಶಾಲವಾಗಿ ಬೆಳೆದ ಎತ್ತರವಾದ ಅರಳಿಯ ಮರವಿತ್ತು. ಆ ಅರಳಿಯ ಮರದ ತಣ್ಣಿಳಿಲಲ್ಲಿ, ಶಾಲೆಯ ಬಾಲಕರೊಂದಿಗಿನ ಅಟಪಾಟಗಳಲ್ಲಿ, ನಾನು ನನ್ನ ಎಷ್ಟೋ ಸವಿದಿನಗಳನ್ನು ಕಳಿದಿದ್ದೇನೆ. ಅದನ್ನೇಲ್ಲ ಕಣ್ಣಾರೀ ಕಾಣಬೇಕೇನಿಸಿತು. ದಾರಿಯ ಮುಳ್ಳಗಳನ್ನು ಲೆಕ್ಕಿಸದೆ, ಒತ್ತರದಿಂದ ಹೆಚ್ಚಿಗೆ ನನ್ನ ಹಾಕಲು ತೊಡಗಿದೆ. ಅದೇನು ವಿಚಿತ್ರವೇ, ಒಂದು ಮುಳ್ಳೂ ನನ್ನ ಕಾಲಲ್ಲಿ ಚುಚ್ಚಲಿಲ್ಲ. ಅದರೆ ಚುಚ್ಚಬಹುದೆಂಬ ಭಾವನೆ ಮಾತ್ರ ಮೈಯನ್ನು ಜುಮ್ಮುದಿಟ್ಟಿಸುತ್ತಿತ್ತು.

ಭವ್ಯವಾಗಿದ್ದ ಹೆಬ್ಬಾಗಿಲು ಕಣ್ಣಿಗೆ ಕಂಡಿತು. ಅದೇ ಕಲ್ಲಿನ ಹೆಬ್ಬಾಗಿಲು! ಹೆಚ್ಚಿದ್ದ ಸುಣ್ಣಾ-ಬಣ್ಣಾಗಳಿಲ್ಲ ಮಸುಕು-ಮಸುಕಾಗಿನೆ. ಮುಂದಿಯಲ್ಲಿಯೇ ಇದ್ದ ಪೂಜಾರಿಯ ಮನೆಯೂ ಉಂಟಿಯ ಏಕ್ಕೆ ಮನೆಗಳಂತೆ ಹಾಳುಹಾಳಾಗಿ ಹೋಗಿದೆ. ಅರಳಿಯ ಮರದಲ್ಲಿ ಒಂದು ಎಲೆ ಕೂಡ ಇಲ್ಲ. ಎಲ್ಲ ಕೊಂಬಗಳೂ ಬರಲು ಬರಲು. ಅಲ್ಲಲ್ಲಿ ಹಾಳೆಹೆದ್ದಿನ ಗೂಡುಗಳು ಕಣ್ಣಿಗೆ ಬಿಭತ್ತವಾಗಿ ಕಾಣುತ್ತಲವೇ. ಅರಳಿಯ ಮರದ ಬೊಡ್ಡಿಯ ಪೌಟಿರೆಯೋಗಿಂದ ತಲೆಯನ್ನು ಹೊರಗೆ ಹಾಕಿ, ಕರಿಯ ಹಾವೊಂದು ಹೆಡಿತೆಗೆದು ಪೂತ್ತರಿಸುತ್ತಲಿದೆ. ಅದರ ಪೂತ್ತಾರದೊಂದಿಗೆ ಹೊಗಿಯೆದ್ದು ಅಲ್ಲಿಯ ವಾತಾವರಣವನ್ನೇಲ್ಲ ಮಂಜುಮಂಜುಗೊಳಿಸುತ್ತಲಿದೆ.

ಮತ್ತೆ ನನ್ನೆಡಿ ನಡುಗಿತು. ಎಂತಕ ಭಯಾನಕವಾದ ನೋಟವದು! ಅದರೂ ನನ್ನ ನಿಶ್ಚಯದಿಂದ ನಾನು ಕದಲಲಿಲ್ಲ. ಹಾಗೆಯೇ ಆಡಿಗಳನ್ನು ಮುಂದಿರಿಸಿ ಹೆಬ್ಬಾಗಿಲನ್ನು ದಾಟಿ ಒಳಗೆ ಹೋದೆ. ಗುಡಿಯೇನೋ ಮೊದಲ ನಂತೆಯೇ ಇದೆ. ಆದರೆ ಒಳಗೆಲ್ಲ ಕತ್ತಲೆಯ ಕಾಳು! ಕಣ್ಣು ಕಪ್ಪಡಿಗಳು ಹಿಂಡುಹಿಂಡಾಗಿ ಒಳಗಿಂದ ಹೊರಗೆ ಹಾರಿಹಾರಿ ಬರುತ್ತಿದ್ದುವು; ಮತ್ತೆ ಒಳಗೆ ಹಾರಿಹೋಗುತ್ತಿದ್ದುವು. ಗುಡಿಯ ಮಧ್ಯರಂಗದಲ್ಲಿದ್ದ ಭವ್ಯವಾದ ಬಸವಣ್ಣನೇ ವಿಗ್ರಹ, ಏನೇನೋ ವಿಕಾರ ರೂಪವನ್ನು ಪಡೆದಂತೆ ಎನಿಸಿತು! ಅಂಗಳದಲ್ಲಿ ಏಡಿಯಂತಹ ಕೊಂಡೆಗಾಲಿನ ಪಾಣಿಗಳಾವನೋ ತಿರುಗಾಡುತ್ತಿದ್ದುವು. ಅವು

ಗಳನ್ನು ತಪ್ಪಿಸಿ ತಪ್ಪಿಸಿ ಹೆಚ್ಚೆ ಹಾಕುತ್ತ ಗುಡಿಯ ಮೆಟ್ಟೆಲುಗಟ್ಟಿಯ ಬಳಿ ಬಂದಿ. ಹಿಂದೆ ನಾನು ಕಂಡ ದೇವಾಲಯದಲ್ಲಿಯ ಪೂಜೆ-ಪುರಸ್ಕಾರಗಳ ಗುರುತುಗಳು ಒಂದೂ ಕಾಣಲಿಲ್ಲ.

ಓ ! ಅಂದಿನ ಕಾಲದ ದೇವಾಲಯದ ವೈಭವವೆಂತಹದು ! ಸೌಂದರ್ಯ ವೆಂತಹದು ! ಸಾಲು-ಸಾಲಾಗಿ ನಂದಾದಿರಂಗಗಳು ಮಿರುಗುತ್ತಿದ್ದುವು. ಭಕ್ತರ ತಂಡವು ಕಟ್ಟಿದ ತಳರು-ಕೊರಣಗಳೇನು, ಕಬ್ಬಿ-ಬಾಳಿಗಳ ಹಂಡರಗಳೇನು, ಉದುವ ಕಹೆಳಿ-ತುಶೊರಿಗಳೇನು, ಬಾರಿಸುವ ಡೋಳು-ನಗಾರಿಗಳೇನು, ಉರಿಯುವ ದಿವಟಿಗೆಗಳ ಸಾಲೇನು, ಪಲ್ಲಕ್ಕಿಯ ಉತ್ತರವೇನು, ಮುತ್ತಿಯ್ಯಿಯರ ಶೊಭನಗೀತಗಳೇನು—ಒಂದೇ ಎರಡೇ ಕಲ್ಮೀಶ್ವರನ ವೈಭವ ! ಇಂದು ಅವಾವುವೂ ಇಲ್ಲ. ಕಲ್ಮೀಶ್ವರನು ಕತ್ತಲೆಯ ರಾಜ್ಯದ ಕಕ್ಷೀಶ್ವರನಾಗಿದ್ದಾನೆ.

ಶಾಲೆಯನ್ನು ಹಾಕುತ್ತಲಿದ್ದ ಬಲಗಡೆಯ ಪವ್ರಳಿಯ ಜೆನ್ನರವೆಲ್ಲ ಬಿದ್ದು ಹೊಗಿದೆ. ಬರಿ ಗೋಡೆಗಳು ವಿಕಾರಾಕಾರದಿಂದ ನಿಂತುಕೊಂಡಿವೆ. ನನ್ನ ಮನೆಯಾಗಿದ್ದ ಎಡಗಡೆಯ ಪವ್ರಳಿ ತನ್ನ ಮೊದಲಿನ ಸೌಂದರ್ಯವನ್ನು ಕಳೆದು-ಕೊಂಡಿದೆಯಾದರೂ ಹಾಳಾಗದೆ ಉಳಿದಿದೆ. ಇದ್ದುದರಲ್ಲಿಯೇ ನನಗೆ ಸಮಾಧಾನವನೇಸಿತು. ನಾವು ಮನೆ ಮಾಡಿಕೊಂಡು ಕೆಲ ದಿನಗಳನ್ನು ಕಳೆದ ಆಚಿಕ್ಕೆ ಪವ್ರಳಿಯ ಬಗೆಗೆ ಏನೋಂ ಒಂದು ಬಗೆಯ ಆಶ್ರೀಯತೆ ಹೆಟ್ಟಿಕೊಂಡಿತು. ಆದನ್ನು ನೋಡಬೇಕೆಂದು ಅತ್ತ ಕಡೆಗೆ ನಡೆದೆ. ಕೊಣಿಯ ಮುರುಕು ಬಾಗಿಲು ಮುಚ್ಚಿಕೊಂಡಿತ್ತು. ಹತ್ತಿರ ಡೋಗಿ ಆದನ್ನು ಮಾಡಿದೆ; ಒಳಗೊಂದ ಮಾತ್ರೀಂದು ಕೇಳಿಸಿತು.

“ ಯಾರು ? ಬರಿ ಒಳಗ ! ”

ಮನುಷ್ಯರ ಮಾತು ಕಿವಿಗೆ ಬಿಡೊಡನೆಯೇ ನನಗೆ ಒಂದು ಬಗೆಯ ಸಮಾಧಾನವೂ ಎನಿಸಿತು; ನಿಭಿರೀತಿಯೂ ಉದಯಿಸಿತು. ಬಾಗಿಲನ್ನು ಮಾಡಿ ಒಳಗೆ ಹೊಡಿ. “ ಯಾರು....ನೀವು ? ಬರಿ ಬರಿ ! ” ಎಂಬ ಸ್ವಾಗತದ ಮಾತು ಕಿವಿಗೆ ಬಿಡ್ಡಿತು; ಆದರೆ ಅಲ್ಲಿ ಯಾರೂ ಇದ್ದಂತೆ ಕಾಣಲಿಲ್ಲ. ಜಿಕ್ಕು ದಾದ ಕೋಣೆ. ಅಚ್ಚು ಕಟ್ಟುವ್ಯಾಗಿ ಸಾರಿಸಿ ಗುಡಿಸಲಾಗಿದೆ. ಮೂಲೆಯಲ್ಲಿ ಒಂದು ಮೂರು ಕಲ್ಲಿನ ಒಲೆಯಿದೆ. ಒಲೆಯಲ್ಲಿ ಎರಡು ಮೂರು ಕಟ್ಟಿಗೆಗಳು ಹತ್ತಿ

ಉರಿಯುತ್ತಲಿವೆ. ಒಲೆಯ ಮೇಲೊಂದು ಮಣಿನೆಮುಡಕೆ. ಅದರಲ್ಲಿ ಏನೋ ಕುದಿಯುತ್ತಿರುವಂತೆ 'ಕೊತಕೊತ' ಸಪ್ನೆಳವಾಗುತ್ತಲಿದೆ. ಅಲ್ಲಿ ಯಾರೋ ಇದ್ದ ಗುರುತುಗಳು ಕಾಣುತ್ತಿದ್ದವಾದರೂ, ಯಾರೂ ಅಲ್ಲಿ ಕಣ್ಣಿಗೆ ಕಾಣಿತ್ತಿರಲಿಲ್ಲ. ಮತ್ತೆ ನನಗೆ ಮಾತುಗಳು ಕೇಳಿಸಿದ್ದವು :

“ಹಹಹಹಹ ! ಎಪ್ಪು ಮೊಡ್ಡನರಾಗಿದ್ದಿರಲಾ ! ನಿವು ಆ ರಾಮಣ ಮಾಸ್ತರ ಚಿಕ್ಕ ತಮ್ಮ ಅಲ್ಲವೇ ? ”

ನಾನು ಬೆರಗು-ಭೀತಿಗಳಿಂದ ಸುತ್ತು-ಮುತ್ತುಗೂ ನೋಡತೊಡಗಿದೆ. ಮತ್ತೆ ನಗೆಯ ತೆರಿಗಳು ಎದ್ದುವು :

“ಹಹಹಹಹಹಹ ! ನನ್ನ ಮಾತನ್ನ ಕೇಳಿ ನಿಮಗೆ ಆಶ್ಚರ್ಯ ಅನಿಸತ್ತಿರ ಬಹುದಲ್ಲವೇ ? ”

ಹೊಡ ಧೈರ್ಯವನ್ನೆಲ್ಲ ಒಟ್ಟುಗೂಡಿಸಿಕೊಂಡು ಗಾಬರಿಯ ಧ್ವನಿಯಲ್ಲಿಯೇ ಕೇಳಿದೆ :

“ಇಲ್ಲಿ ಮಾತು ಮಾತ್ರ ಕೇಳಿಸುತ್ತವೆ. ಆದರೆ ಯಾರೂ ಇದ್ದಂತಹ ಕಾಣುವುದಿಲ್ಲವಲ್ಲ ? ”

“ಅದ್ವಾಕೆ ? ನಾನು ಇಲ್ಲಿಯೇ ಇದ್ದೇನೆ. ಒಲೆಯ ಮುಂಗಡೆಯಲ್ಲಿಯೇ ಕುಳಿತ್ತಿದ್ದೇನೆ. ನಾನು ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ ? ”

ನಾನು ಕಣ್ಣಿರಳಿಸಿ ಒಲೆಯ ಕಡೆಗೆ ನೋಡಿದೆ. ಬೆರಗು-ಗಾಬರಿಗಳಿಂದಲೇ ಹೇಳಿದೆ :

“ನನಗಿಲ್ಲ ಯಾರೂ ಕಾಣುವುದಿಲ್ಲ. ಮಾತು ಮಾತ್ರ ಕೇಳಿತ್ತವೆ ! ”

ಮತ್ತೆ ಧ್ವನಿಯು ಕೇಳಿಸಿತು :

“ಸರಿ ಸರಿ ! ಅನೇಕರ ಕಣ್ಣಿಗೆ ನಾನು ಕಾಣುವುದಿಲ್ಲ. ಅಂತಹರಲ್ಲಿ ನಿವೂ ಒಬ್ಬರೆಂದು ಕಾಣುತ್ತದೆ. ನನಗೆ ಮಾತ್ರ ನಿವು ಸ್ವಷ್ಟವಾಗಿ ಕಾಣಿತ್ತೀರಿ; ಎಂತಲೇ ನಿಮ್ಮನ್ನ ರಾಮಣ ಮಾಸ್ತರ ತಮ್ಮ—ಎಂದು ಒಮ್ಮೆಲೇ ಗುರುತು ಹಿಡಿದೆ.”

ಏನೋ, ಸ್ವಲ್ಪ ಬೆದರಿಕೆ ಕಡಿಮೆಯಾದಂತೆನಿಸಿತು. ನಾನು ಮೇಲ್ಗೊಂಡಿದೆ :

“ಅಹುದು, ನಾನು ರಾಮಣ್ಣ ಮಾಸ್ತುರ ಚಿಕ್ಕ ತಮ್ಮ ! ನೀವು ಯಾರು?”  
ಮತ್ತೆ ಮಾತು ಕೇಳಿಸಿತು :

“ನಿಮಗೆ ನೇನೆಸಿರಬಹುದು. ರಾಮಣ್ಣನವರಿಗೆ ಇಲ್ಲಿಂದ ವರ್ಗವಾದ  
ಮೇಲೆ, ನಾನು ಇಲ್ಲಿಗೆ ಮಾಸ್ತುರನಾಗಿ ಬಂದಿದ್ದೆ. ನಾಲ್ಕೆಪ್ಪು ದು ದಿನ ನಿಮ್ಮ  
ನುಸೆಯಲ್ಲಿಯೆ ಉಂಟ ಮಾಡಿಕೊಂಡು ಇದೆ. ಸಿನ್ಮೈ ಮುದ್ದುಮುದ್ದಾದ  
ಇಂಪಾದ ಹಾಡುಗಳನ್ನು ಕೇಳಿ ನಿಮ್ಮನ್ನು ತುಂಬ ಪ್ರೀತಿಸುತ್ತಿದ್ದೆ !”

“ಆಂದರೆ ? ನೀವು ಆ ಜೀವಣ್ಣ ಮಾಸ್ತುರೆನು ? ಈ ಹಾಳೊರಲ್ಲಿಯೆ  
ಏಕೆ ಇದ್ದಿರಿ ? ನನಗೆ ನೀವು ಕಾಣಬುದಿಲ್ಲವೇಕೆ ?”

“ಹಹಹಹಹಹಹಹ” ರೋದ್ರಹಾಸ್ಯ. “ಕಾಣಬುದಿಲ್ಲವೇಕೆ! ನಿಮ್ಮ ಕಣ್ಣಗೆ  
ಅಂದು ಕಂಡ ನನ್ನ ಎಲುವು-ಚರ್ಮದ ದೇಹ ಹೊರಟುಹೊಗಡೆ. ಈಗಲೂ  
ನನಗೆ ದೇಹವು ಇಲ್ಲದೆ ಇಲ್ಲ. ನಿಮಗೆ ಕಾಣಬುದಿಲ್ಲವಷ್ಟೇ! ನಿಮಗೆ ಭೀತಿಯೆನಿಸ  
ದಿದ್ದರೆ ಇಲ್ಲ ಕೂತುಕೊಳ್ಳಿರಿ.”

ಮಾತಿನ ಕೊನೆಯೊಂದಿಗೆ ಎಲ್ಲಿಂದಲೋ ಒಂದು ಸುಂದರವಾದ ಶಾಪೆ  
ಬಂದು ನೆಲದ ಮೇಲೆ ಬಿದ್ದುಕೊಂಡಿತು. ನನ್ನ ದೇಹ, ಮನಸ್ಸು ಎಲ್ಲವೂ  
ಗಡಗಡನೆ ನಡುಗಿತು. ಕಂಗಿಟ್ಟಿವನಾಗಿ ನಿಂತಲ್ಲಿಯೇ ನಿಂತಿದ್ದೆ. ಮರಳಿ-  
ಹೊರಟುಹೊಗಬೇಕೆಂದರೆ ಕಾಲುಗಳೇ ಎತ್ತಲೊಳ್ಳಲು. ಮತ್ತೆ ಮಾತು  
ಕೇಳಿಸತ್ತೊಡಗಿತು :

“ಹಾಳೊರಲ್ಲಿ ಏಕೆ ಇದ್ದಿರೆಂದು ಕೇಳಿದಿರಲ್ಲವೆ? ನನಗೆ ಇದೇ ತುಂಬಿದ  
ಉಂಟು ! ಮನುಷ್ಯರಿಂದ ತುಂಬಿದ ಉರಲ್ಲಿ ವಾಸ ಮಾಡುವುದಕ್ಕೆ ನನಗೆ  
ಮನಸ್ಸೇ ಆಗುವುದಿಲ್ಲ. ಹತ್ತಿರದಲ್ಲಿಯೇ ಭೂತಪತಿಯ ಆವಾಸವಿದೆ. ನಾವು  
ಆತನ ನೆರಿಯಲ್ಲಿಯೇ ಇರುವವರು !”

“ಹಾಗಾದರೆ ನೀವು ಭೂತನೆ ?” ಹೆದರುತ್ತಲೇ ನಾನು ಕೇಳಿದೆ.

“ನೀವೇನೂ ಹೆದರುವ ಕಾರಣವಿಲ್ಲ. ಬದುಕಿರುವ ದೇಹಿಜೀವಿಗಳು  
ನನ್ನಂತಹ ಜೀವಗಳನ್ನು ಭೂತಗಳಿಂದ ಹೇಳುತ್ತವೆ. ಆದರೆ ದೇಹಿಜೀವಿ  
ಗಳಷ್ಟು ನಾವೇನು ಕೆಟ್ಟಿವರಲ್ಲ. ಕಾರಣವಿಲ್ಲದೆ ಯಾರಿಗೂ ಯಾವ ತೊಂದರೆ  
ಯನ್ನೂ ಕೊಡಡಿರುವುದು ನಿಮ್ಮ ಸ್ವಭಾವ. ನಿಂತರೇಕೆ ? ಕುಳತುಕೊಳ್ಳಿ!

ಬಾಯಾರಿಕೆಯಾದಂತೆ ಕಾಣುತ್ತದೆ. ನೀರು ಬೇಕೇನು? ಶಾಪೆಯ ಬಳಿಯಲ್ಲಿ ಒಂದು ತುಂಬಿದ ತಂಬಿಗೆ, ಒಂದು ಥಾಲಿ ಕಂಡುವು. ನನಗೆ ತುಂಬಬಾಯಾರಿಕೆಯಾದುದು ನಿಜ. ತುಂಬಿದ ತಂಬಿಗಿಯನ್ನು ಕಂಡವನೇ ಹೋಗಿ ಶಾಪೆಯ ಮೇಲೆ ಕುಳಿತುಕೊಂಡೆ. ನಾಲ್ಕೆಯು ಥಾಲಿಗಳನ್ನು ನೀರನ್ನು ಗಟ್ಟಿಗೆಂಬೆಂದೆ ಇಳಿಸಿದೆ. ಅದರೂ ನೀರಡಿಕೆ ಹಿಂಗಲೇ ಬಲ್ಲದು. ಮತ್ತೆ ಮಾತುಗಳು ಕೇಳಿಸಿದುವು:

“ ಈಗ ನನ್ನ ರೂಪ ನಿಮಗೆ ಕಾಣುತ್ತಿರಬಹುದು! ”

ನಾನು ಒಲೆಯ ಕಡೆಗೆ ನೋಡಿದೆ. ಏನೋಽಂದು ಭಾಯಾರೂಪ ಕಂಡಿತು. ಎದೆಯ ನಡುಕ ಹೆಚ್ಚಿಕೊಂಡಿತು. ಕಂಸಿಸುವ ಧ್ವನಿಯಲ್ಲಿಯೇ ಹೇಳಿದೆ:

“ ಏನೋಽಂದು ನೇರಳು ಕಾಣುತ್ತಲಿದೆ. ಅದು ನಿಮ್ಮ ನೇರಳೇ ಏನು? ”

“ ಅದು ನನ್ನ ನೇರಳಲ್ಲ. ನಾನೇ! ನಮಗೆ ನೇರಳಿಂಬುದು ಇರುವುದೇ ಇಲ್ಲ! ದೇಹಿಜೀವಗಳಿಗೆ ಮಾತ್ರ ನೇರಳಿಂಬುದು ಪ್ರತ್ಯೇಕವಾಗಿರುವುದು. ”

“ ನಿಮಗೆ ದೇಹವೇಕ ಇಲ್ಲದಂತಾಯಿತು? ”

“ ಎಲ್ಲ ದೇಹಿಜೀವಗಳ ದೇಹಗಳೂ ಒಂದಿಲ್ಲೋಂದು ದಿನ ಇಲ್ಲದಂತಾಗುವನು! ಹುಂ, ನಿಮ್ಮ ಹೆಸರು ಗೋಪಣ್ಣ—ಅಲ್ಲವೇ? ”

“ ಅಹುದು, ಗೋಪಣ್ಣ! ದೇಹಗಳು ಇಲ್ಲದಂತಾಗುವುದು ಮಾನವರು ಸತ್ತಮೇಲೆ ಅಲ್ಲವೇ? ಹಾಗಾದರೆ ನೀವೂ ಸತ್ತಿದ್ದಿರಾ? ”

“ ಹಹಹಹಹಹಹಹ! ” ಒಮ್ಮೆಲೇ ಭೀಕರವಾದ ಹಾಸ್ಯ ಹೋರಿಕೊಂಡಿತು: “ ಅಹುದು ಗೋಪಣ್ಣ, ನಾನೂ ಸತ್ತಿದ್ದೇನೆ; ನನ್ನ ಹೆಂಡತಿ-ಮಕ್ಕಳೂ ಸತ್ತಿದ್ದಾರೆ. ಬದುಕಿ ಇರುವವರಿಗೂ ನಮಗೇನೂ ಸಮಾಧಾನದ ಬದುಕು ಇರಲಿಲ್ಲ. ಸತ್ತಮೇಲೆ ಮಾತ್ರ ಈಗ ಸಮಾಧಾನದಿಂದ ನಾವು ಬದುಕಿ-ಕೊಂಡು ಇದ್ದೇವೆ. ಜೀವಿಸಿದ್ದಾಗ ನಾವು ಪಟ್ಟಿ ಕಪ್ಪ, ನಷ್ಟ, ಅಪಮಾನ, ಅಸಮಾಧಾನಗಳನ್ನು ನೇನೆದುಕೊಂಡರೆ, ಈಗಲೂ ನನ್ನ ಹೃದಯದಲ್ಲಿ ಕಳ-ವಳವು ಏಳುತ್ತದೆ. ಸಂತಾಪವು ಮನಸ್ಸನ್ನು ಕುದಿಸುತ್ತದೆ. ಬದುಕಿ ಮಾನವರಾಗಿ ಇರುವುದಕ್ಕಿಂತ, ಸತ್ತು ಭೂತಗಳಾಗಿ ನಮ್ಮಂತೆ ಇರುವುದು ಒಕ್ಕೆಯ-ದೆಂದು ನನಗೆ ಸಂಪೂರ್ಣ ಮನವರಿಕೆಯಾಗಿದೆ. ”

ನಾನು ಮೇಲುನುಡಿಗಳಲ್ಲಿ ಕೇಳಿದೆ :

ಭೂತೆಗಳು ಮಾನವರನ್ನು ಕಾಡುವುವೆಂದು ಹೇಳುತ್ತಾರಲ್ಲ ?”

“ ಹಹಹಹಹಹ ! ಇದು ಹುಸಿನಾತು ಗೋಪಣ್ಣ ! ಬದುಕಿ ಇರುವ ಮಾನವರೇ ಮಾನವರನ್ನು ಕಾಡುವವರು ! ಭೂತೆಗಳು ತಮ್ಮನ್ನು ಬದುಕಿ ಇರುವಾಗ ಈ ದಿವರ ಸೇಡನ್ನು ಮಾತ್ರ ತೀರಿಸಿಕೊಳ್ಳುವನು ! ಆದರೆ ಬದುಕಿರುವ ಮಾನವನು ಸ್ವಾರ್ಥಸಾಧನೆಗಾಗಿ ಎಲ್ಲರನ್ನು ಕಾಡುವನು; ಪೀಡಿಸುವನು; ಪಿಶಾಚಕ್ಕಿಂತ ಪಿಶಾಚನಾಗಿ ತನ್ನವರನ್ನೇ ಹರಿದು ತಿನ್ನುವನು ! ಇಂತಹ ಮಾನವನೊಬ್ಬನ ಪಿಡಿಗಾಗಿಯೇ ನನ್ನ ಹೆಂಡತಿ-ಮಕ್ಕಳು ಸಾಯಬೇಕಾಯಿತು. ಆವರಿಗಾಗಿ ನಾನು ಸಾಯಬೇಕಾಯಿತು. ಈಗ ನಾವು ಎಲ್ಲರೂ ಕೂಡಿ ಸುಖದಿಂದ ಜೀವಿಸುತ್ತಿದ್ದೀವೆ. ಬದುಕಿದ ಮನುಷ್ಯರಿಂದ ನಮಗೆಗ ಯಾವ ಭಯವೂ ಇಲ್ಲ.”

ನನ್ನ ಢಿಂತಿಯು ಕ್ರಮವಾಗಿ ಹಿಮ್ಮೆಟ್ಟುತ್ತ ನಡೆಯಿತು. ವಿಸ್ತೃಯಕೂಟಾಹಲಗಳು ತಲೆಯೆತ್ತಿ ನಿಂತುವು. ನಿದಾನವಾಗಿಯೇ ಕೇಳಿದೆನು.

“ ಇಲ್ಲಿ ನಿವು ಒಬ್ಬರೇ ಇದ್ದಂತಿದೆಯಲ್ಲ ? ನಿಮ್ಮ ಹೆಂಡತಿ-ಮಕ್ಕಳು ಎಲ್ಲಿದ್ದಾರೆ ? ”

“ ಹಹಹಹಹಹಹ ! ” ಮತ್ತೆ ವಿಕಟಪಾದ ಯಾಸ್ಯ. “ ನನ್ನ ಹೆಂಡತಿ.... ಮಕ್ಕಳು ! ಆಕೆ ನನ್ನ ಬೇಯಲ್ಲಿ ಇರಲಿಕ್ಕೆ ಒಲ್ಲೆನೆನ್ನುತ್ತಾಳೆ ! ಗೋಪಣ್ಣ, ಆಕೆಯ ಪೂರ್ವಜಿವನದ ಸಾಂಪ್ರದಾಯಿಕ ಸ್ವಭಾವ ತಗಲೂ ಕಡಿಮೆಯಾಗಿಲ್ಲ. ತಾನೇನೋ ಅಪವಿಶ್ರಳಾಗಿದ್ದ ಈಂತೆ; ನಾನು ಪವಿಶ್ರನಾಗಿಯೇ ಇದ್ದೇನಂತೆ. ಅದಕ್ಕಾಗಿ ನನ್ನ ಹತ್ತಿರದಲ್ಲಿಯೇ ಇರಲು ಒಲ್ಲೆನೆನ್ನುತ್ತಾಳೆ. ತನ್ನ ರದು ಮಕ್ಕಳನ್ನು ಕಟ್ಟಿಕೊಂಡು ಅಗೋ, ಎದುರುಗಡೆಯ ಪವ್ಯಳಿಯು ಆ ಗೋಡೆಯ ಮೇಲೆ ವಾಸಿಸುತ್ತಾಳೆ. ಅಗೋ, ಅಲ್ಲಿ ನೋಡಿರಿ ! ”

ನಾನು ಎದುರುಗಡೆಯ ಪವ್ಯಳಿಯ ಹಾಳುಗೋಡೆಯ ಕಡೆಗೆ ನೋಡಿದೆ. ಗೋಡೆಯ ಮೇಲೆ ಮೂರು ದಿವಿಗೆಗಳು ಕಂಡುವು. ಮಧ್ಯದ ದೀವಿಗೆ ದೊಡ್ಡದಾಗಿ ಥಾಳಾಗಿ ಇತ್ತು. ಎಡಬಲದ್ದೂರುವ ಕಿರುದಿವಿಗೆಗಳು ಮಿಣುಕುಮಿಣುಕಾಗಿ ಇದ್ದುವು. ನಾನು ನುಡಿದೆ :

“ ಅಲ್ಲಿ ಬರೀ ಮೂರು ದೀವಿಗೆಗಳು ಮಾತ್ರ ನನಗೆ ಕಾಣುತ್ತೆ ಲಿನೆ ! ”

“ ಸರಿಸರಿ ! ಮಧ್ಯದಲ್ಲಿ ಇರುವವರೆಲ್ಲೇ ನನ್ನ ಹೆಂಡತಿ. ಎಡ-ಬಲದಲ್ಲಿ ಇರುವುವು ನನ್ನ ಮಕ್ಕಳು. ಬದುಕಿ ಇರುವಾಗ ಒಂದು ಮಗು ಒಂದು ವರ್ಷ-ದ್ವಿತ್ತೆ. ಇನ್ನೊಂದು ಮೂರು ವರ್ಷದ್ವಿತ್ತೆ. ಈ ಕೊಳನ್ನು ಬೇರಿಸುತ್ತಿರುವುದು ಅವರಿಗಾಗಿಯೆ. ಅವರು ಒಂದು ಉಂಡುಹೊಡರಂದರೆ, ಮಿಕ್ಕಿದನ್ನು ನಾನು ಉಣಿತ್ತೇನೆ. ನಿಮಗೂ ಹೋವು ಆಗಿರಬಹುದು, ಅಲ್ಲವೇ ? ”

“ ಭೀಭೀ ! ನನಗೇನೂ ಹೋವು ಇಲ್ಲ. ಹೊಟ್ಟಿತುಂಬಿಕೊಂದಿ. ನಿಮ್ಮ ಮಾತು ಒಂದೊಂದೂ ನನ್ನಲ್ಲಿ ಕುತ್ತಾಹೆಲಗಳನ್ನು ಕೆರಳಿಸುತ್ತೆ ಲಿದೆ. ನಿಮ್ಮ ಹೆಂಡತಿ ತನ್ನನ್ನು ‘ಅಪವಿತ್ರ’ ಎಂದು ಏಕೆ ತಿಳಿದುಕೊಂಡಿದ್ದಾರೆ? ”

“ ಓ ! ಅದೊಂದು ಬದುಕಿ ಇರುವಾಗಿನ ನಮ್ಮ ಕರ್ಮದ ಕಥೆಯ ಪರಿಣಾಮ ! ಅದನ್ನೆಲ್ಲ ನಿಮಗೆ ಆ ಮೇಲೆ ಹೇಳುತ್ತೇನೆ. ಈಗ ನನ್ನ ಆ ಹೆಂಡತಿ-ಮಕ್ಕಳು ಹೆಸಿದಿದ್ದಾರೆ. ಅವರನ್ನು ಕರೆದು ಮೊದಲು ಉಂಟಕ್ಕೆ ಬಡಿಸುತ್ತೇನೆ. ನೀವೇನೂ ಹೆದರುವುದಿಲ್ಲವಷ್ಟೇ ? ”

ನಾನು ಮೇಲುನಗೆಯೋಂದಿಗೆ ಹೇಳಿದೆ :

“ ಭೂತಗಳೆಲ್ಲ ನಿಮ್ಮ ಹಾಗೆಯೇ ಇದ್ದರೆ, ನನ್ನ ಹೆದರಿಕೆಗೆ ಕಾರಣವೇ ಇಲ್ಲ! ”

“ ಹಹಹಹಹಹ ! ” ಎಂದು ನಕ್ಕಿ, ಆ ಭಾಯಾಮೂರ್ತಿ ಕೃಬಿಂಜಿ ಕರೆದಂತೆ ಮಾಡಿತು. ಮೂರೂ ದೀವಿಗಳು ನಮ್ಮ ಕಡೆಗೆ ಸಾಗಬರತೊಡಗಿದ್ದಿವು. ಮತ್ತೆ ನನ್ನ ಹೃದಯವು ದಡದಡನೆ ಹೊಡಿದುಕೊಳ್ಳಲು ಹೊಡಿತು. ದೀವಿಗಳು ಒಂದು ಬಾಗಿಲಲ್ಲಿ ನಿಂತುವು ! ”

ಭಾಯಾಮೂರ್ತಿ ಕೂಡಲೇ ಒಡನುಡಿಯಿತು :

“ ಸಂಕೋಚವಟ್ಟಿಕೊಳ್ಳಲಿಕ್ಕೆ ಕಾರಣವೇನೂ ಇಲ್ಲ. ನಿಮಗೆ ಇವರು ಯಾರೆಂಬಹುದು ಗೊತ್ತಾಗಿರಬಹುದು. ಒಳಗೆ ಒಂದು ಉಂಟಕ್ಕೆ ಕುಳಿತು-ಕೊಳ್ಳಿರಿ ! ”

ಮೂರೂ ದೀವಿಗಳು ಸಾಲಾಗಿ ಒಂದು, ಕೊಳೆಸೇಯ ಒಂದೆಡೆಯಲ್ಲಿ ದೂರ ಕುಳಿತುವು. ಭಾಯಾರೂಪ ಎದ್ದು ಏನೇನೋ ಬಡಿಸಿದಂತೆ ಮಾಡ-

ತೋಡಿತು. ಮೊಡ್ಡೆದೀವಿಗೆ ಅದೇಕೋಾ ಕಳಿಗುಂದಿದಂತೆ ಕಂಡಿತು. ಆಗಲೇ ಭಾಯಾರೂಪ ಹೇಳಿತು :

“ ನೋಡಿರಿ ಗೋಪಣ್ಣಾ, ಇವಳಿದೊಂದು ನಿತ್ಯದ ಗೋಜಾಟ ! ತಾನು ಅಡಿಗೆ ಮಾಡಿ ನನಗೆ ಉಪ್ಪಿಕ್ಕೆ ಬಡಿಸಬೇಕಾಗಿದ್ದಿತೆಂತೆ; ಅದು ಮೋಗಿ ನಾನು ಮಾಡಿದುದನ್ನು ನಿಡಿಸಿಕೊಂಡು ತಾನು ಉಣಿ ಬೇಕಾಗಿದೆಯಂತೆ ! ಇದಕ್ಕಾಗಿ ನಿತ್ಯವೂ ಕಳಿವಳಪಡುತ್ತಾಳೆ. ಕೂಳು ಕುದಿಸಿ ಇವರಿಗೆ ನೀಡುವುದರಲ್ಲಿ ನನಗೆ ಯಾವ ತೋಂದರೆಯೂ ಇಲ್ಲ; ಇಷ್ಟೇ ಅಲ್ಲ, ಒಂದು ಬಗೆಯ ಸಂತೃಪ್ತಿ ನನಗೆ ! ಈಕೆ ಮಕ್ಕಳೊಂದಿಗೆ ನನ್ನ ಬಳಿಯಲ್ಲಿ ಇದ್ದರೆ ಸಾಕು. ಇನ್ನಾರೂದರೂ ಆಗಿದ್ದರೆ, ಇವಳಿಗಾಗಿ ಜುಗುಪ್ಪೆಪಟ್ಟಿಕೊಂಡು, ಮಾರೆ-ಮಾರವಾಗಿಯ ಇದ್ದು-ಬಿಡುತ್ತಿದ್ದರೋ ಏನೋ ! ಜನರು ಈಕೆಗೆ ಏನೇ ಹಸರಿಟ್ಟು ಆಡಿಕೊಳ್ಳಲಿ; ನನಗೆ ನನ್ನ ಶಾರದೆಯ ಸರಳಹೃದಯವೆಂತಹದಂಬುದು ಗೂತ್ತಿಲ್ಲವೇ? .....”

ಬಿಕ್ಕೆ ಬಿಕ್ಕೆ ಅಳುತ್ತಿರುವ ಶಬ್ದ ನನಗೆ ಕೇಳಿಸಿತು. ಆಗಲೇ ಭಾಯಾರೂಪ ನುಡಿಯಿತು :

“ ನಿನು ಭೂತಕುಲಕ್ಕೆ ಹೂರತಾಗಿ ಇರುತ್ತೀ ನೋಡು. ಎಲ್ಲಿಯು ಆ ಪೂರ್ವಜೀವನದ ನೆನಪನ್ನು ಈಗ ಯಾಕೆ ಇಟ್ಟುಕೊಳ್ಳಬೇಕು ನಾವು? ದುಃಖವೆಂಬುದು ಆ ದೇಹಿಜೀವಿಗಳಿಗೆಷ್ಟೇ ಇರಲಿ ! ನಾವೀಗ ತಿಂದುಂಡು ನಲಿದಾಡಬೇಕು; ಹಾಡಿ ಹಾರಾಡಬೇಕು. ಹುಂ, ಬಲಿಂ ಭಕ್ತಿಯ ! ”

ನನುವೇಳಿ ನೀರವತೆ ತಲೆಮೋರಿತು. ದೀವಿಗೆಗಳು ಮತ್ತೆ ಮರಳಿ ಹೊರಿಟ್ಟುವು; ಮೋಗಿ ಮೋದಲಿನ ಗೋಡೆಯ ಮೇಲೆ ಏರಿ ಕುಳಿತುಕೊಂಡುವು. ಧಾಳಾಗಿ ಉರಿಯುತ್ತಿದ್ದ ದೊಡ್ಡ ದೀವಿಗೆಯು ಕಳಿಗುಂದಿದುದಾಗಿಯೇ ಕಂಡಿತು. ಭಾಯಾರೂಪ ಹೇಳಿತೋಡಿತು :

“ ಗೋಪಣ್ಣಾ, ಆಕೆಯದು ತುಂಬ ವೃದ್ಧಮನಸ್ಸು. ತನ್ನ ಪೂರ್ವಜೀವನಕ್ಕಾಗಿ ಆಗಾಗ ಕಂಬನಿಗೆಯುತ್ತಾಳೆ. ತನ್ನ ಬದುಕನ್ನು ಕೆಡಿಸಿದ ವೃಕ್ಷಿಯನ್ನು ಸಂಪೂರ್ಣ ಹುಡಿಗೂಡಿಸಿ ಬಿಡಬೇಕೆಂಬ ತನ್ನ ಹಟನನ್ನು, ಎಷ್ಟು ಹೇಳಿದರೂ ಅನಳು ಬಿಡಲೊಲ್ಲಳು. ಆಕೆಯ ಅತ್ಯಪ್ರತಿ ಆಶೆಯು ಪೂರ್ಣವಾದ ಹೊರತು ಆಕೆಗೆ ಈ ಸ್ವರೂಪದಿಂದ ಮುಕ್ತಿಯಿಲ್ಲ. ಆಕೆಯ

ಪ್ರೀತಿಯ ಪ್ರಭಾವಕ್ಕೆ ಒಳಗಾದವನಾದುದರಿಂದ, ಆಕೆಯನ್ನು ಬಿಟ್ಟು ಹೊಗುವುದಕ್ಕೆ ನನ್ನಿಂದ ಸಾಧ್ಯವಿಲ್ಲ. ಅದಕ್ಕಾಗಿಯೇ ಈ ಹಾಳೊರಿನಲ್ಲಿ ನಮ್ಮ ನಿವಾಸ ನನ್ನ ಮಾಡಿಕೊಂಡಿರಬೇಕಾಗಿದೆ ! ”

ನಾನು ತವಕಗೊಂಡು ಕೇಳಿದೆ :

“ ಅಲ್ಲಾ....ಎಷ್ಟೂಂದು ತುಂಬಿದ ಉಂದು; ಹಾಳಾಗಲಿಕ್ಕೆ ಕಾರಣ ವೇನು ? ”

“ ಇನ್ನೇನು ಕಾರಣ ? ತಾಯಿ ಘಟಪ್ರಭಯ ಕ್ಷೋಭ ! ನನ್ನ ಹಂಡ ತಿಯು ತನ್ನ ಹಸಗೂಸುಗಳೊಂದಿಗೆ ಘಟಪ್ರಭಯ ಒಡಲಲ್ಲಿ ಸೇರಿದ ಮರು ಪರುವವೇ ಹಿರಿಸರೆ ಬಂದಿತು. ಈ ಉರನ್ನು ಸಂಪೂರ್ಣವಾಗಿ ಮುಳುಗಿಸಿ ಬಿಟ್ಟು.....”

ದೂರದಲ್ಲಿ ಯಾರೋ ಗಟ್ಟಿಯಾಗಿ ಶಂತಿರುವಂತೆ ಕೇಳಿಸಿತು:

“ ಅಯ್ಯೋ, ಅಯ್ಯೋ ! ನನ್ನ ಹತ್ತು ಸಾವಿರ ರೂಪಾಯಿಗಳ ಬೆಲ್ಲ ನೀರವಾಲಾಗಿ ಹೋಯಿತು !.....”

ನಾನು ಗಾಬರಿಗೊಂಡು ಕೇಳಿದೆ :

“ ಇದೇನಿದು ಅಳುವ ಕೂಗು ಯಾರದು ? ”

ಭಾಯಾರೂಪ ಮತ್ತೆ ನಕ್ಕತು : “ ಹಹಹಹಹಹ ! ಅದೋ ! ಇಲ್ಲಿಯ ಹಿರಿಯಿ ರ್ಯಾತ ಒಬ್ಬ ಕಾಸಣ್ಣ ಎಂಬವಸ್ತಿದ್ದ....ನಿಮಗೆ ನೆನಪಿದೆಯ ? ”

“ ಹಾಂ, ಹೌದು, ಸಂಪೂರ್ಣ ನೆನಪಿದೆ ! ಆತನ ಮಗ ದಾನಪ್ಪ ನನ್ನೊಂದಿಗೆ ಆಡಲು ಬರುತ್ತಿದ್ದ. ನಾನೂ ಆಗಾಗ ಅವರ ಮನೆಗೆ ಆಡಲಿಕ್ಕೆ ಹೊಗುತ್ತಿದ್ದ ! ”

“ಅದೇ ಅವನೇ ಕಾಸಪ್ಪ ! ಮಿಕ್ಕಪರಳಿರೂ ಮಾರಿದರೂ, ಹೆಚ್ಚು ಹಣದ ಆಶಯಿಂದ ಆ ವರ್ವದ ಬೆಲ್ಲವಸ್ತುಲ್ಲಿ ಹಾಗೆಯೇ ಇಟ್ಟಿದ್ದ. ಹಿರಿಸರೆಯ ನೀರು ಅದಸ್ತುಲ್ಲಿ ಕೂಜಿ ಕೊಂಡು ಚೂರ್ಯತು. ಬೆಲ್ಲವಸ್ತು ಉಳಿಸಿಕೊಳ್ಳಬೇಕೆಂಬ ದುರಾಶಗಾಗಿ, ಆ ಕಾಸಪ್ಪ ತನ್ನ ಪತ್ರಣವನ್ನೂ ಕಳಿದುಕೊಂಡ. ಈಗ ಘಟ ಪ್ರಭೀಯ ದಂಡೆಗುಂಟು ತಿರುಗಾಡುತ್ತಲಿದ್ದು, ಆಗಾಗ ಕೂಗಿ ಕೂಗಿ ಅಳುತ್ತರುತ್ತಾನೆ. ಸ್ನೇಹ-ಪ್ರೀತಿಗಳಿಗಾಗಿ ಭೂತವಾದವರು ಸಮಾಧಾನದಿಂದ ಬಾಳು

ತ್ವಾರೆ ಗೋಪಣ್ಣ ! ಅಶೆ-ಲೊಭಗಳಿಂದ ಪಿಶಾಚಿಗಳಾದವರು, ಯಾವಾಗಲೂ ಹೀಗೆಯೇ ಅತ್ಯಷ್ಟಿಯಿಂದ ಅಳುವರು, ಕೂಗುವರು, ಕಿರಿಜುವರು. ತನ್ನ ಬೆಲ್ಲ ಶ್ವಾಸಿ ಅಳುವ ಪಿಶಾಚವರು; ನಿನ್ನನ್ನೇನೂ ಮಾಡಲಾರದು. ನೀನೇನೂ ಹೆಡರಬೇಡ !”

ಅಳುವಿನ ಕೂಗು ಹಾಗೆಯೆ ಕೇಳುತ್ತೆ ಲಿತ್ತು. ಭೀತಿಯಿಂದ ನಿಭಿರ್ತಿಗೆ ನಾನು ದೇಗೆ ಹೊಗುತ್ತಿದ್ದೇನೋ ನನ್ನದು ನನಗೇ ತಿಳಿಯದಂತಾಯಿತು; ನಾನು ಮತ್ತೆ ಕೇಳಿದೆನು :

“ ನೆರೆಯಲ್ಲಿ ಸಿಕ್ಕು ಈ ಉರ ಜನವೆಲ್ಲ ತೇಲಿಹೋದರೇ ? ”

“ ಎಲ್ಲರೂ ಏನೂ ತೇಲಿಹೋಗಲಿಲ್ಲ. ಜೀವ ಬೇಕಾಗಿದ್ದವರಲ್ಲ ವಾರಾಗಿ ಹೋದರು; ಮನೆ-ಸಂಪತ್ತು ಬೇಕಾಗಿದ್ದವರಲ್ಲ ನೆರೆಯಲ್ಲಿ ಕೊಳ್ಳಿ ಹೋದರು. ಹಹಹಹಹಹ ! ನನಗೆ ಜೀವವು ಬೇಕಾಗಿರಲಿಲ್ಲ; ಸಂಪತ್ತು ಇರಲೇ ಇಲ್ಲ. ಆದರೆ ಹೆಂಡತಿ-ಮಕ್ಕಳ ಆಶೆ ಮಾತ್ರ ಹೃದಯವನ್ನು ಕೊರೆಯುತ್ತಿತ್ತು. ಆದುದ ರಿಂದಲೇ ನೆರೆ ಬಂದರೂ ನಾನು ನನ್ನ ಈ ಮನೆಯನ್ನು ಬಿಡಲಿಲ್ಲ. ಘಟ-ಪ್ರಭಿಯ ಹುಳ್ಳಿಹೋನಲು ನನ್ನ ದೇಹವನ್ನು ಕೊಳ್ಳಿ ಕೊಂಡು ಹೋಯಿತು. ದೇಹವನ್ನು ಕಳೆದುಕೊಂಡ ಮೇಲೆ ನಾನು ನನ್ನ ಹೆಂಡತಿ-ಮಕ್ಕಳನ್ನು ಕಂಡು-ಕೊಂಡೆ. ಕರೆತಂದು ನನ್ನ ಬಳಿಯಲ್ಲಿಯೇ ಇರಿಂದು ಹೇಳಿದೆ. ಆದರೆ ತಾನು ಅವವಿತ್ರಳಾಗಿ ಇದ್ದೇನೇ—ಎಂಬ ಭಾವನೆ ನನ್ನ ಹೆಂಡತಿಯ ಹೃದಯವನ್ನು ಕೊರೆಯುತ್ತೂ ಇದೆ. ಅವೇನ್ನು ಆ ಭಾವನೆಯ ಹುಳ್ಳಿನಿಂದ ಹೋರಗೆ ತೆಗೆಯು ಲಿಕ್ಕೇ ಬಾರದಂತಾಗಿದೆ ! ”

ನಾನು ಹೆದರಿಕೆಯ ಧ್ವನಿಯಲ್ಲಿಯ ಕೇಳಿದೆ :

“ ಹಾಗೆ ಅವರ ಭಾವನೆಯಾಗಲಿಕ್ಕೆ ಕಾರಣವೇನು ? ”

‘ದೇಹಿಜೀವಿಗಳ ಅಸಂಸ್ಕೃತ ಆಚಾರ-ವಿಚಾರಗಳೇ ಕಾರಣ ! ಇನ್ನೇನು ?

“ ಅಂತಹ ವಿವರೀತ ಘಟನೆಯೇನಾದರೂ ಘಟಿಸಿತೆ ? ”

ಭಾಯಾರೂಪ ಹೇಳಿಕೊಡಿತು :

“ ಅದು ಅವಳಿಗೇ ಗೋತ್ತು ಗೋಪಣ್ಣ ! ಬದುಕಿರುವ ವರೆಗೂ ನನಗೆ ಆಕೆಯ ಸಾವಿನ ವಿಷಯ ಒಂದು ಒಡೆಯದ ಒಗಟವೇ ಆಗಿತ್ತು. ಸತ್ತಮೇಲೆ,

ನನಗೆ ಅದರ ಅರಿವು ಸ್ವಲ್ಪ ಸ್ವಲ್ಪ ಆಗಿದೆ. ನನ್ನ ಹೆಂಡತಿಯ ದೇಹ ಬಹಳ ಅಂದವಾಗಿತ್ತು. ಒಮ್ಮೇ ಕೇದಗಿಯ ಮೈಬಣ್ಣ. ನಿಡಿದಾಗಿ ಇರುವ ಮೂಗು. ಕೊಂಕು-ಕೊಂಕಾದ ಹುಬ್ಬಿನ ಕೆಳಗೆ ಕಳೆಗೂಡಿದ ಕಣ್ಣಗಳು. ಉಂಗುರ-ಉಂಗುರವಾದ ಕಪ್ಪಗನ ತಲೆಗೂದಲು! ಗೋಪಣ್ಣ, ಮಹಾರಾಣೀಯದಾಗಿರ ಬೇಕು—ಅಂತಹದು ನನ್ನ ಹೆಂಡತಿಯ ದೇಹ. ಆದರೆ ಸೋದರತ್ತಿಯ ಮಾಗು ಇಂಗಿ ಹುಟ್ಟಿದುದರಿಂದ, ಆಕೆ ರಾಣಿಯ ಪದವಿಯನ್ನು ಆಶಿಸದೆ, ಈ ಜೀವಣ್ಣ ವಾಸ್ತವನನ್ನು ಮೆಚ್ಚಿ ಮದುವೆನಾಡಿಕೊಂಡಿದ್ದಳು.....”

“ ವರಗ್ರವಾಗಿ ನಾನು ಈ ಖಾರಿಗೆ ಬಂದೆ. ಒಂದೆರಡು ತಿಂಗಳುಗಳ ಲ್ಲಿಯೆ ಇಲ್ಲಿ ಮನೆ ಮಾಡಿದೆ. ಚೆಲುವೆಯಾದ ಹೆಂಡತಿಯನ್ನೂ ಕರೆತಂದೆ. ಅಪ್ಪರಲ್ಲಿಯೆ ಎರಡು ಮುತ್ತಿನಂತಹ ಮಕ್ಕಳ ತಾಯಾಗಿದ್ದಳು ನನ್ನ ಶಾರದೆ. ಉಂರಲ್ಲಿಯ ಅನೇಕ ಜನ ಸಿರವಂತರಿಗೆ ನನ್ನ ಶಾರದೆಯಂತಹ ಚೆಲುವೆಯರಾದ ಹೆಂಡಂದರು ಇರಲ್ಲಿ. ಪರದೇಶದಿಂದ ಬಂದು ಇರುವ ಬಡ ವಾಸ್ತವನ ಹೆಂಡತಿ ಇಷ್ಟೋಂದು ಚೆಲುವೆಯಿರಬೇಕೇ?....

“ ಉಂರಲ್ಲಿಯ ಅನೇಕ ಜನ ತರುಣರು ನನ್ನೂ ಒಂದಿಗೆ ಸ್ನೇಹ ಬೆಳೆಸಿದರು; ಹಚ್ಚು ಕಾಲವನ್ನು ನಮ್ಮೆ ಶಾಲೆಯಲ್ಲಿಯೇ ಕಳೆಯುತ್ತೊಡಗಿದರು. ಶಾರದೆ ಸಿತ್ಯವೂ ನಿರಿಗಾಗಿ ಹೊಳೆಗೆ ಹೋಗುವಳು. ನನ್ನ ಶಾಲೆಯ ವೇಳೆಯಲ್ಲ, ಏನಾದರೂ ಸಾಮಾನು ಬೇಕಾದರೆ ಅಂಗಡಿಗೆ ಹೋಗಿ ತೆಗೆದುಕೊಂಡು ಬರುವಳು. ಮಿಶ್ರರ ಮನಸ್ಸನ್ನು ಪ್ರಸನ್ನಗೊಳಿಸಬೇಕೆಂದು ನನಗೆ ಆಶಯುಂಟಾದಾಗ, ನನ್ನ ಹೇಳಕೆಯಂತೆ ಅವರಿಗೆಲ್ಲ ಚಹ-ಉಪಾಹಾರಗಳನ್ನು ಮಾಡಿ ಬಡಗಿಸುವಳು. ಒಂದೊಂದು ಸಲ ಉಂಟಕ್ಕೂ ಬಡಿಸುವಳು. ....

“ ಸ್ನೇಹಿತರ ಬಳಗೆ ಹಚ್ಚಿತೆಂಮು ನನಗೆ ತುಂಬ ಉಲ್ಲಾಸ. ಶಾರದೆಯ ಎದುರು ಈ ಉರ ಜನರ ಸ್ನೇಹವಯ ಸ್ವಭಾವವನ್ನು ಆಗಾಗ ಹೊಗಳ ಹಾಡುತ್ತೆ ಲಿಡ್ದೆನು. ಎಂತಲೇ ಆಕೆ ನನ್ನ ಸ್ನೇಹಿತರೊಂದಿಗೆ ನಿಃಸಂಕೋಚಭಾವ ದಿಂದಲೇ ಪತ್ರಿಸುತ್ತಿದ್ದಳು. ಆಗಾಗ ತಂದುಕೊಡುವ ಸ್ನೇಹಿತರ ಕಾಣಿಕೆ-ಉಡುಗೊರೆಗಳಿಂದ ನನ್ನ ಬಡತನದ ಕೂರತೆ ಕಡಿಮೆಯಾಗತ್ತೊಡಗಿತು. ....

“ ಸೀವು ಇಲ್ಲ ಇದ್ದಾಗ, ಉರ ಮುಂಗಡಿಯಲ್ಲ ರಾಜಮಾರ್ಗಕ್ಕೆ ಹೊಂದಿ ಬಂದು ಕಂಬಣಿಯ ಉಂಗಡಿಯಿಂದಿತು—ನನಪಿಡೆಯ? ”

“ ಅಹುಮು, ದಂಡಿಗೀ ಕುಮಾರಪ್ಪನ ಅಂಗಡಿ !”

.. ಹಾಂ ಹಾಂ ! ಅದೇ ಕುಮಾರಪ್ಪನ ಹಿರಿಯ ಮಗನೊಬ್ಬನು ಇದ್ದ !”

“ ಸರಿ ಸರಿ ! ರಾಜಣ್ಣ ಅಹುದಲ್ಲಿ ? ನಾನು ಅಂಗಡಿಗೆ ಹೋದಾಗ ಲೆಲ್ಲ ನನ್ನಿಂದ ಹಾಡು ಹೇಳಿಸುತ್ತಿದ್ದ; ತನ್ನ ಲು ಕೃತುಂಬ ಪೆಪ್ಪರಮಿಂಟಿ ಕೊಡುತ್ತಿದ್ದ.”

“ ನಿಮ್ಮ ನೆನಪಿನ ಶಕ್ತಿಯೂ ಘನವಾದುದು ಗೋಪಣ್ಣ ! ಆ ರಾಜಣ್ಣ ನಂತರ ನನಗೆ ತೀರ ಜೀವದ ಗೆಳಿಯನಾಗಿದ್ದ. ನಾನು ಅವನನ್ನು ಬೆನ್ನಲ್ಲಿ ಬಿದ್ದ ತಮ್ಮನೆಂದೇ ತಿಳಿದುಕೊಂಡಿದೆ. ನಾನು ಉರಲ್ಲಿ ಇಲ್ಲದಾಗ ನಮ್ಮ ಮನೆಯ ಯೋಗ-ಕ್ಷೇಮಗಳನ್ನೆಲ್ಲ ನೋಡಿಕೊಳ್ಳುವವನು ಅವನೇ ! ಒಂದು ಸಲ ಶಿಕ್ಷಕರ ಸಮೈಲನಕ್ಕೆಂದು ನಾನು ತಾಲೂಕಿನ ಪಟ್ಟಣಕ್ಕೆ ಹೋಗಿದೆ. ಮೂರು-ನಾಲ್ಕು ದಿನಗಳ ವರೆಗೆ ಅಲ್ಲಿಯೆ ಇರಬೇಕಾಗಿ ಬಂತು. ನಾಲ್ಕುನೆಯ ದಿನ ಒಬ್ಬ ಓಲೆಕಾರ ಗೌಡರ ಚಿರೇಟಿಯೊಂದನ್ನು ತೆಗೆದುಕೊಂಡು ಬಂದ. ಆ ಚಿರೇಟಿ ನನ್ನ ಶಾರದೆಯು ಮಕ್ಕಳೊಂದಿಗೆ ಹೊಳೆಗೊಡಿದ ಸಮಾಚಾರವನ್ನು ತಂದಿದ್ದಿತು. ಅಂದು ನಾನು ಎವ್ವು ಅತ್ಯಿನೆಂಬುದನ್ನು ನೆನೆದುಕೊಂಡರೆ, ಈಗ ಸನಗಿ ನಗೆ ಬರುತ್ತದೆ.....

“ ನನ್ನ ಹೆಂಡತಿ-ಮಕ್ಕಳ ದೇಹವನ್ನು ಘಟಪ್ರಭೆಯ ಪ್ರವಾಹ ಎಲ್ಲಿ ಒಯ್ದು ಒಗೆಯಿತೆಂಬುದು ಕೊನೆಯ ವರಿಗೂ ಗೂತ್ತಾಗಲಿಲ್ಲ. ಶಾರದೆಯಿರುವಾಗ ನನ್ನ ಸುತ್ತುಮುತ್ತು ಯಾವಾಗಲೂ ಸುಳಿದಾಡುತ್ತಿದ್ದ ಸ್ನೇಹಿತರು, ಆಕೆ ಸತ್ತಮೇಲೆ ಯಾರೂ ಬರಲಿಲ್ಲ. ರಾಜಣ್ಣನಂತರ ಅನೇಕ ತಿಂಗಳ ಕಾಲ ಉರನ್ನು ಬಿಟ್ಟೇ ಹೋಗಿದ್ದನು. ಕೃಷ್ಣ ತೀರಕ್ಕೆ ಹೋಗಿ ಶಾರದೆಯ ಉತ್ತರ-ಕ್ರಿಯೆಗಳನ್ನು ಮುಗಿಸಿದೆನು. ಮತ್ತೆ ಮರಳಿ ನನ್ನ ಶಾಲೆಯ ಕೆಲಸಕ್ಕೆ ತೊಡಗಿಕೊಂಡಿನು. ಶಾರದೆಯದ್ದಾಗಿನ ನನ್ನ ಬದುಕು ಅಶ-ಸಂತೃಪ್ತಿಗಳಿಂದ ತುಂಬಿತುಳುಕುತ್ತಿತ್ತು. ಅವಳ ಅಭಾವದಿಂದ ನನ್ನ ಒಂದೊಂದು ದಿನವೂ ನಿರಾಶಿ-ಅಕೃಪಿಗಳಲ್ಲಿ ಭಾರವಾಗಿ ಸಾಗಲುತೊಡಗಿತು. ಶಾಲೆಯ ಕೆಲಸ ನನ್ನಿಂದ ಸರಿಯಾಗಿ ಸಾಗಲೊಳ್ಳದಾಯಿತು. ಮೊದಲು ನನ್ನ ಸ್ನೇಹಿತರೆನಿಸಿಕೊಳು

ತ್ರಿದ್ವನರೇ ಆಗ ನನ್ನ ವಿರುದ್ಧವಾಗಿ ಅನೇಕ ಗುಲ್ಲಿಗಳನ್ನೇ ಬೀಸಿ, ಸರಕಾರಕ್ಕೆ ಬರೆದು ತಿಳಿಹಿಡರು. ನಾನು ನೊಂದ ಮನಸ್ಸಿನವನೆಂದೋ ಏನೋ, ಸರಕಾರ ಉರ ಜನರ ದೂರುಗಳ ಕಡೆಗೆ ಗಮನವನ್ನೇ ಕೊಡಲಿಲ್ಲ. ಮುಂದೆ ಒಂದ ವರ್ಷದ ಕಾಲವನ್ನು ಸತ್ತವನಂತಿಯ ಕಳೆದಿ. ಆದರೆ ಮರುವರ್ಷ ಬಂದ ಮಹಾಪೂರವು ನನ್ನನ್ನು ನನ್ನ ಹೆಂಡತಿ-ಮಕ್ಕಳೊಂದಿಗೆ ಕೊಡಿಸಿತು....”

ಭಾಯಾರೂಪ ವಿಕಾರರೂಪವನ್ನು ಪಡೆಯುತ್ತ ನಡೆಯಿತು. ಕವ್ಯ ಕವ್ಯದ ದೀರ್ಘದೇಹ.....ಬರೀ ಬಿಳಿಯ ಗುಡ್ಡೆಯ ದೊಡ್ಡ ಕಣ್ಣಗಳು ತೆರೆದ ಬಾಯಿಂದ ಹೊರಬಿದ್ದ ಕೊರೆಹಲ್ಲಿಗಳು! ‘ಹಹಹಹಹಹ’ ಎಂದು ಪಿಣಿಗಳನಗೆಯನ್ನು ನಕ್ಕಿತು. “ನೀನೇ ಆ ರಾಜಣ್ಣ! ನಿನ್ನ ಕತ್ತನ್ನು ಹಿಸುಕುತ್ತೇನೇ....” ಎಂದು ಉದ್ದೇ ಬೆರಳಿನ ಕೈಗಳನ್ನು ಮುಂದೆ ಮಾಡಿ ಹತ್ತಿರಕ್ಕೆ ಬಂತು. ನಾನು ಹೆದರಿ ಗಟ್ಟಿಯಾಗಿ ಕಿರಿಟಿಕೊಂಡೆ. ಕೂಡಲೇ ಎಚ್ಚರಾಯಿತು. ಎದೆಯು ಒಂದೆಸವನೆ ಹೊಡಿಮಾಕೊಳ್ಳತ್ತಿತ್ತು. ಎದ್ದು ಕುಳಿತು ಸ್ವಲ್ಪ ವೇళೆ ಸಾವರಿಕಿಕೊಂಡೆ. ಹತ್ತಿರದ ಗುಂಡಿಯನ್ನು ಒತ್ತಿ ದೀಪ ಬೆಳಗಿಸಿದೆ. ನನ್ನ ರಾಣಿ ಯಾವಾಗ ಬಂದು ಮಲಗಿಕೊಂಡಿದ್ದ ಜೋ ಏನೋ; ಅವಳ ಜೆಲುವಾದ ಮುಖ, ಜೀವಣ್ಣ ಮಾಸ್ತರನ ಹೆಂಡತಿಯ ಮುಖವನ್ನು ನೀನಿಸಿಗೆ ತಂಡುಕೊಟ್ಟು, ಮತ್ತೆ ಎದೆಯನ್ನು ನಡುಗಿಸಿತು.

# ನೆತ್ತರ ಕೊಡುಗೆ

‘ನೆತ್ತರ ಕೊಡುಗೆ’ ಎಂದರೆ ರಕ್ತದ ದಾನವಲ್ಲ; ರಕ್ತದ ದಾನಕಾಗಿ ಪಡೆದ ಉಂಬಳಿ. ಕನ್ನಡ ನಾಡಿನ ಪೂರ್ವದ ಚರಿತ್ಯೆಲ್ಲಿ, ನೆತ್ತರ ಕೊಡುಗೆಯ ಉಂಬಳಿಯನ್ನು ಪಡೆದ ಬಂಟರ ಹೆಸರು ಹೆಲವಾರು ಕಂಡುಬರುವುದು. ಹೆಸರಿಲ್ಲದೆ ಕಾಲದ ತೆರೆಯಲ್ಲಿ ಮರಿಯಾದ ಕನ್ನಡ ಬಂಟರಿಗೆ ಲೆಕ್ಕನೇ ಇಲ್ಲ. ಇದೊಂದು ನಮ್ಮ ನಾಡಿನ ವೈಶಿಷ್ಟ್ಯ. ಶೋಧಕೆಬುದ್ಧಿಯನ್ನು ಹದನು-ಗೊಳಿಸಿಕೊಂಡು ಮರವೆಯ ಪರದೆಗಳನ್ನು ಹರಿದು ಓದುತ್ತ ಹೋದರೆ, ನೆತ್ತರ ಕೊಡುಗೆಯನ್ನು ಪಡೆದ ಕನ್ನಡ ಬಂಟರ ಪವಾಡವನ್ನು ಬರೆದುಕೊಂಡ ಇತಿಹಾಸದ ಪುಟಿಗಳು ಬೇಕಾದಷ್ಟು ದೊರೆಯುವುದು. ಸೋಧನ ಶಕ್ತಿಯನ್ನು ಸಂಪಾದಿಸಿದ ಒಳಗಳ್ಲಿ ಮಾತ್ರ ಬೇಕು ನಮಗೆ.

ನಮೂರ್ತ ತಳವಾರ ಕೆಂಚಣ್ಣ ನಡೊಂದು ಎಂಟು ಕೂರಿಗೆಯ ವಿಶಾಲ ವಾದ ಹೊಲವಿದೆ. ಒಳ್ಳೆ ಬೆಣ್ಣೆಯಂತಹ ವಿದುವಣಿನ ಎರೆಯ ಹೊಲ; ಎಂತಹ ಬರಗಾಲದಲ್ಲಿಯೂ ಕೆಂಚಣ್ಣನ ಹೊಟ್ಟೆಯನ್ನು ಬರಿಯದಾಗಿ ಇರಿಸಿದಂತಹ ದೇವಭೂಮಿ. ಅದೊಂದು ಹೊಲವು ಇಲ್ಲದೆ ಹೋಗದ್ದರೆ, ತಳವಾರ ಕೆಂಚಣ್ಣ ಉರ ಜನರಿಂದ ‘ಕೆಂಚಣ್ಣ’ ಎಂದು ಕರೆಯಿಸಿಕೊಳ್ಳುತ್ತಿರಲಿಲ್ಲ. ‘ಕೆಂಚ’ನಾಗಿಯೋ ‘ಕೆಂಚಾ’ ಅಗಿಯೋ ಇರುತ್ತಿದ್ದ. ಆದರೆ, ಆವನ ನಾಲ್ಕು ಎತ್ತುಗಳ ಕೆಮತವು, ಉರಲ್ಲಿ ಅವನನ್ನೊಂದು ಗಣ್ಯವಾದ ಒಕ್ಕುಲ ನಾಗಿ ಮಾಡಿದಿತು. ಬೆಳುಗಾಲದಲ್ಲಿ ನಮ್ಮ ಉರ ಜನರೆಲ್ಲರ ಬಾಯಲ್ಲಿಯೂ ‘ನೆತ್ತರ ಕೊಡಿಗೀ ಹೊಲ’ ದ ದೇಳಿಯ ಬಣ್ಣನೆಯ ಮಾತುಗಳೇ ಆಹುತ್ತಿರುವುದು. ಆ ಹೊಲದ ಒಂದು ಪಕ್ಕದಲ್ಲಿ ಇರುವ ಆ ಹಾಳುಬಾವಿಯೆನ್ನು ಸೋಡಿದರೆ, ಬಹುದ ದಿನಗಳ ಹಿಂದೆ ಈ ಹೊಲದ ಕೆಲವು ಭಾಗವು ಶೋಟ ವಾಗಿ ಇದ್ದಿರಬಹುದೆಂದೂ ಉಹಿಸುವಂತಿದೆ.

ನಮೂರ್ತಲ್ಲಿ ‘ನೆತ್ತರ ಕೊಡಿಗೀ ಹೊಲ’ವನ್ನು ಅರಿಯದವರು ಯಾರೂ ಇಲ್ಲ. ಆದರೆ, ಆ ಹೊಲಕ್ಕೆ ಹಾಗೆ ಹೆಸರು ಏಕೆ ಬಂದಿರಬಹುದೆಂಬುದನ್ನು

ಅರಿತನರು ಒಬ್ಬರೂ ಇಲ್ಲ. ಅರಿತುಕೊಳ್ಳಬೇಕೆಂಬ ಕುತೂಹಲವನ್ನು ಇದು-ವರಗೂ ಯಾರೂ ತೊರಿಸಿದಂತಿಲ್ಲ. ಕುತೂಹಲ ಬುದ್ಧಿಯಿಂದ ಯಾರಾದರೂ ‘ಈ ಹೊಲಕ್ಕೆ ಈ ಹೆಸರು ಬರಲು ಕಾರಣವೇನು?’ ಎಂದು ಕೇಳಿದರೆ, ಕೆಂಚಣ್ಣ ಹೇಳುವ ಮಾತಿದು: “ಆದೇನ್ನಿ! ಒಂದೊಂದು ಹೊಲಕ್ಕೆ ಹಿಂಗಳ ಏನಾರೇ ಹೆಸರು ಬಿದ್ದಿರತಾವ ಏಳಿ!”

ನಾನು ದೊಡ್ಡವನಾದ ಮೇಲೆ, ಕನ್ನಡ ಇತಿಹಾಸ-ಸಂಸ್ಕೃತಗಳನ್ನು ಅಭ್ಯಾಸ ಮಾಡುವ ಹುಟ್ಟು ಹಿಡಿದಾಗ, ಕೆಂಚಣ್ಣನ ಹೊಲಕ್ಕಿರುವ ಹೆಸರು ನನ್ನನ್ನು ತುಂಬ ಕುತೂಹಲದಲ್ಲಿ ಕೆಡಹಿತು. ಶಿಲಾಶಾಸನ, ತಾಮುಶಾಸನಗಳ ಅಧ್ಯಯನ ಸಡೆಯಿಸಿದಾಗ, ಅವುಗಳಲ್ಲಿ ಆಗಾಗ ‘ನೆತ್ತರ ಕೊಡುಗೆ’ ಎಂಬ ಉಂಬಳಿಯ ಹೆಸರು ಕಂಡುಬಂದುದರಿಂದ, ಕೆಂಚಣ್ಣನ ಹೊಲದ ಹೆಸರು ನನ್ನನ್ನು ಇನ್ನಿಷ್ಟ್ಟು ಕುತೂಹಲದಲ್ಲಿ ಕೆಡಹಿತು. ದೀವಳಿಗೆಯ ಹಬ್ಬದ ಬಿಡುವಿನಲ್ಲಿ ನಾನು ನಮ್ಮ ಹೆಳ್ಳಗೆ ಹೋದಾಗ, ಮರುದಿನವೇ ಕೆಂಚಣ್ಣನನ್ನು ನಮ್ಮ ಮನಿಗೆ ಕರೆಯಿಸಿ ಕೇಳಿದೆ:

“ ಕೆಂಚಣ್ಣ, ನಿನ್ನ ಆ ನೆತ್ತರ ಕೊಡಿಗೇ ಹೊಲಾ, ನಿಮ್ಮ ಮನಿತನಕ್ಕೆ ಇನಾಮಾಗಿ ಬಂದದ್ದೂ—ಅಂಥೂ ವಿಷಯಕ್ಕೆ, ನಿನಗೇನರೇ ಗೊತ್ತದ ಏನು? ”

ಕೆಂಚಣ್ಣ ಅನುಮಾನಿಸುತ್ತ ಹೇಳಿದ :

“ ಎನು?....ಇನಾಮುರಿ?....ಏನೋ ನಮ್ಮ ಇಜ್ಞ ಹೇಳೋ ಮಾತರಿ: ಹಿಂದಿನ ಕಾಲದಾಗ. ಈ ಹೊಲಾ ನಮ್ಮ ಮನಿತನಕ್ಕೆ ಇನಾಮಿನ ಹೊಲಾ ಆಗೇ ಇತ್ತುಂತರಿ! ನರಗುಂದ ಬಂಡಾಯ ಆತಂತ ನೋಡಿ! ಆದರ ಮರಿವರಸ ಅಂದರೆ, ನಮ್ಮ ಈ ಉರಿನ ದೇಸಗತಿ ಹಾಳಾಗಿ ಹೋತಂತರಿ! ಆಗೇ ಇಂಗ್ರಜರು ಬಂದು ನಮ್ಮ ಇನಾಮು ಸುಳ್ಳಮಾಡಿ, ‘ಸರಕಾರೀ ಜಮೀನು’ ಅಂತ ಲೆಕ್ಕದಾಗ ಬರಿಸಬಿಟ್ಟರಂತರಿ! ಈಗೆಲ್ಲೀ ಇನಾಮೋ ನಮ್ಮವ್ಯಾಪ್ತಿ! ಆ ಹೊಲ ಬಂದಕ್ಕೂ ಸರಕಾರಕ್ಕೆ ವರಸಾ ಹದಿನಾರು ವರಾ ತೆರಿಗೇ ಕಟ್ಟಿತ್ತೀನಿ! ”

ನಾನು ಮತ್ತೆ ಕೇಳಿದೆ :

“ ಅದೆಲ್ಲಾ ಆಯ್ದುವಾ! ಯಾವ ಕಾರಣಕ್ಕಾಗಿ ಈ ಹೊಲಾ ನಿಮ್ಮ

ಮನಿತನಕ್ಕೆ ಇನಾವಾಗಿ ಸಿಕ್ಕಿತಂಬಾದು ನಿನಗೇನಕರೆ ಗೊತ್ತೆದ ಏನು ? ”

ಕೆಂಚಣ್ಣ ತಲೆಯಲ್ಲಾಡಿಸಿ ಹೇಳಿದ :

“ ಚೇ! ಚೇ! ಚೇ! ಅದೇನೂ ನನಗ ಗೊತ್ತಿಲ್ಲ ಬಿಡಿ! ನಮ್ಮ ಅಜ್ಞಗ ಕೂಡಾ ಈ ಮಾತು ಗೊತ್ತು ಇರಲಿಕ್ಕಿಲ್ಲ; ಇದ್ದಿದ್ದರ, ನಮಗೇನೂ ಅಂವಹೇಳಿದ್ದ ಬಿಡಾಂವ ಅಲ್ಲರಿ ! ”

ನಾನೆಂದೆ :

“ ಹಾಂಗಲ್ಲೋ! ಕೆಂಚಣ್ಣ! ಆ ಹೊಲಾ ನಿಮ್ಮ ಮನಿತನಕ್ಕ ಸಿಗಲಿಕ್ಕೆ, ಏನಾದರೂ ಹಿಂದಿನ ಕಾಲದಾಗ ಕಾರಣ ಘಟಿಸಿರಲಿಕ್ಕೇ ಬೇಕು! ಅದೆಲ್ಲಾ ಗೊತ್ತಿರಬೇಕೇನಪಾ ನಿಮಗ ! ”

“ ಅದನ್ನ ಹ್ಯಾಂಗರೀ ಗೊತ್ತುಮಾಡಿಕೊಳ್ಳೋದು? ಮತ್ತ ಗೊತ್ತು ಮಾಡಿಕೊಂಡರ ಆಗೂದರೆ ಏನು? ಇನ್ನೇನೂ ಅದು ಇನಾವು ಹೊಲಾ ಆಗೂ ಮಾತಲ್ಲಾ ಏನಲ್ಲಾ ! ”

ಸಿರಾಶೆಯ ಧ್ವನಿಯಲ್ಲಿ ನಾನು ಕೇಳಿದೆ :

“ ನಿಮ್ಮ ಮನಿತನದ ಹೇಳವರು ಇದ್ದಾರೇನು ಕೆಂಚಣ್ಣ? ”

“ ಹೇಳವರು?.... ಹಂ, ಹೇಳವರೇನೋ ಇದ್ದಾರಿ!.... ಲೋಕಾಪೂರದಾಗ; ಆದರ, ಸಮ್ಮ ಮನಿತನದ ಹಿರೇ ಹೇಳವ ಸತ್ತು ಹೋಗ್ಯಾಲಿ! ಹದಿನ್ಯೆದು ಹದಿನಾರು ಪರಸದಾಂವ ಒಬ್ಬ—ಅವನ ಮಗ ಇದ್ದಾನಿರ! ಅದಕ್ಕೇನು ಗೊತ್ತರಿ—ಮೊನ್ನೆ ಹುಟ್ಟಿ ನಿನ್ನ ಕಣ್ಣ ತಗದ ಹುದುಗ! ”

ನಾನು ಮತ್ತೆ ಕುತ್ತಾಹಲದಿಂದ ಕೇಳಿದೆ :

“ ಹಾಂಗಲ್ಲೋ! ಹೇಳವರ ಮನ್ಯಾಗ ತಮ್ಮ ಯಜಮಾನರ ಮನಿತನದ ಅದ-ಹೋದ ಮಾತೆಲ್ಲಾ ಬರೆದು ಇಟ್ಟಿರತಾರಂತ. ಹಾಂಗಣ ನಿಮ್ಮ ಮನಿತನದ ಪುರಾಣಾನೂ ನಿಮ್ಮ ಹೇಳವನ ಮನ್ಯಾಗ ಬರೆದು ಇಟ್ಟಿದ್ದು ಇರಬಹುದಲ್ಲಾ! ”

ಕೆಂಚಣ್ಣ ಅಶುರದ ಧ್ವನಿಯಲ್ಲಿ ಹೇಳಲು ತೊಡಗಿದ :

“ ಹಾಂ, ಹಾಂ, ಹೌದು ನೋಡಿ! ಹಿರೇ ಹೇಳವ ನಮ್ಮ ಮನಿಗೆ ಪರಸಾಸನಕ್ಕೆ ಬರೂಮುಂದ, ಏನೋ ಒಂದು ಹೇಳೇ ಕಾಗದ ಕಡತಾ ಜತಿಗೆ

ತಂದಿರತಿದ್ದು. ಅದೇನವ್ವು—ಅಂತ ನಾವು ಕೇಳಿದಾಗ, ‘ಅದು ನಿಮ್ಮ ಮನಿ-  
ತನದ ಹಿರಿ-ಹಿರ್ಯಾರ ಪವಾದ ದೇವರೂ’—ಅಂತ ಹೇಳ್ತಿದ್ದು. ಅದರಾಗ  
ಎನ್ನೇನು ಬರಬೇಕ್ಕೋ ನಾವು ಏನ ಕೇಳತಿರಲ್ಲ; ಅವನೂ ಏನ ಹೇಳತಿರ  
ಲ್ಲ. ಹಾಂಗ್ತ ಬಂದು ಹೊಗಳಿ, ತನ್ನ ಭಾಬು ತೊಗೊಂಡು ಹೊಗತಿದ್ದು!”

ಕೆಂಚಣ್ಣನ ಈ ಮಾತನ್ನು ಕೇಳಿ, ಬಂದು ಬಗೆಯ ಸಂತೋಷವನಿಸಿತು  
ನನಗೆ. ಅ ಕಡತದಲ್ಲಿ ‘ನೈತ್ಯರ ಕೊಡಿಗೀ ಹೊಲ’ದ ಕಥೆಯೇನಾದರೂ ಸಿಕ್ಕಬಹು  
ದೆಂದು ಎನ್ನಿಸಲುತ್ತೊಡಗಿತು. ಅದುದರಿಂದಲೇ ಕೆಂಚಣ ನಿಗೆ ಮತ್ತೆ ಹೇಳಿದೇ:

“ನೋಡು ಕೆಂಚಣ್ಣ, ನನಗ ನಿನ್ನ ನೈತ್ಯರ ಕೊಡಿಗೀ ಹೊಲದ ಮೂಲ-  
ಕಥೀ ತಿಳಕೊಳ್ಳಬೇಕಾಗೇದ. ನಿಮ್ಮ ಹೆಳವರ ಮನ್ನೇ ಹೊತ್ತಿಗೇ ಒಳಗೆ, ಅದರ  
ದೇನರೇ ಸಂಗತಿ ಬರೆದಿರಲಕ್ಕೇ ಬೇಕು. ನಾನೂ ನಿನೂ ಕೊಡಿ, ಲೋಕಾ  
ಪುರಕ್ಕ ನಿಮ್ಮ ಹೆಳವನ ಕಡೆ ಹೊಗೋಣ ಬರತಿಯಾ ?”

“ ಎನ್ನೀ ಯವ್ವು, ಎಂತಾ ಮಾತು? ನಿನ್ನ ಕರೆಯೋದು ಹೆಚ್ಚಿಣ್ಣೀ  
ನಾ ಬರೋದು ಹೆಚ್ಚಿಣ್ಣೀ! ಎಂದ ಬೇಕು ಅಂದ ಕರೀರಿ; ನಾ ಬತ್ತಿರುಣಿ!  
ಕೆಂಚಣ, ಒಪ್ಪಿಗೆ ಕೊಟ್ಟಿ. ನನಗೆ ಎನ್ನೋ ಬಂದು ಬಗೆಯ ತೃಪ್ತಿ.

\* \* \* \*

ಮರುದಿನ ಭಾವಬಿದಿಗೆ. ಮನೆಯವರು ಬೇಡ-ಬೇಡವೆಂದು ಹೇಳಿದರೂ  
ಕೇಳದೆ, ಲೋಕಾಪೂರಕ್ಕೆ ಹೊರಟುಬಟ್ಟಿ. ಕೆಂಚಣ್ಣ ತನ್ನ ‘ಚಿಗರ್ಯ  
ಬಗರ್ಯ’ ಎತ್ತುಗಳನ್ನು ಬಂಡಿಗೆ ಹೊಡಿ, ಸನ್ನನ್ನ ಆದರದಿಂದ ಕುಳ್ಳಿಸಿ-  
ಕೊಂಡು ಲೋಕಾಪುರಕ್ಕೆ ಹೊರಟಿ. ದಾರಿಯಲ್ಲಿ ನನಗೆ ಇನ್ನಾವುದರ  
ಯೋಚನೆಯೇ ಇಲ್ಲ. ಹೆಳವನ ಹೊತ್ತಿಗೆಯಲ್ಲಿ ಕೆಂಚಣ್ಣನ ಹೊಲದ ಕತೆ  
ಸಿಕ್ಕರೆ ಎಪ್ಪು ಚೆನ್ನಾಗುವುದು—ಬಂದು ಜಾನಪದ ಇತಿಹಾಸವನ್ನು ಸಂಶೋ-  
ಧಿಸಿದ ಶ್ರೀಯ ನನಗೆ ಸಿಕ್ಕಬಹುದು—ಯಾವ ವೀರನ ಯಾವ ವೀರತನಕ್ಕಾಗಿ  
ಈ ಉಂಬಳ ದೊರೆತಿದೆಯೋ!— ಯಾವ ಕಾಲದಲ್ಲಿ ಯಾರಿಂದ ದೊರೆತಿ  
ದೆಯೋ—ಆಯ್ಯೋ, ಕನ್ನಡಿಗರ ಇಂತಹ ಎಷ್ಟೊಂದು ಇತಿಹಾಸ ಕಣ್ಣರೆಯಾಗಿ  
ಹೋಗಿದೆಯಲ್ಲ!— ಈ ಕಣ್ಣರೆಯಾದ ಇತಿಹಾಸನೆಲ್ಲ ಎಂದು ಹೊರಗೆ ಬಂದು  
ಮೇರೆದಿತು?— ಇನ್ನೇ ಯೋಚನೆಗಳು.

ಲೋಕಾಪುರವನ್ನು ತಲ್ಲಿದೆವು. ಹೆಚ್ಚನ ಮನೆಗೇ ಹೋದೆವು. ಪರಿ-  
ಚಯದ ಮಾತು. ಕರ್ತೆಗಳಾದ ಮೇಲೆ, ಆ ಬಡ ಹುಡುಗ ಒಡಿಯನ ಗುರುತನ್ನು  
ಹಿಡಿದು, ಮುಂಗಟ್ಟಿಯ ಮೇಲೆ ಕಂಬಳ ಹಾಸಿ, ಆದರಭಾವದಿಂದ ನಮ್ಮನ್ನು  
ಕುಳ್ಳಿಸಿದ. ಕೆಂಚಣ್ಣ ಆ ಹುಡುಗನಿಗೆ ಹೇಳಿದ:

“ ಏನೋ ಹೆಚ್ಚಾ ! ನಿಮ್ಮಪ್ಪ ನಮ್ಮ ಮನಿಗೆ ಬಂದಾಗೆಲ್ಲಾ ನಮ್ಮ  
ಹಿರ್ಜುರ ಬದುಕಿನ ಸಂಗ್ರಹೆಲ್ಲಾ ಬರೆದಿರೋ ಹೊತ್ತಿಗೇ ತಂದಿರತಿದ್ದ. ಈ  
ರಾಯರಿಗೆ ಆ ಹೊತ್ತಿಗೇ ನೋಡಬೇಕಾಗ್ಯೇತೀಂತ. ಅದಕ್ಕೂ ಇಂದ ಮುದ್ದಾಮು  
ಗಾಡಿ ಹೊಡಿಕೊಂಡು ಇಲ್ಲಿತನಕಾ ಬಂದಿವಿ. ಆ ಹೊತ್ತಿಗಿ ಎಲ್ಲಿ ಷತೀ  
ನಿನಗ ಗೊತ್ತಿರಬೇಕು ! ”

ಹುಡುಗ ಹೇಳಿದ :

“ ಗೊಂತಿರಂಡ ಏನ ಮಾಡಿತು ಒಡಿಯಾ ! ನಿನಗ ಓದು-ಬರಿ ಬರ  
ದಿದ್ದರೂ, ನಮ್ಮ ಅಪ್ಪ, ಯಾವ ಯಾವ ಹೊತ್ತಿಗಿ ಯಾರಾಂರದೂ ಅಂಬೂ  
ದನ್ನು ಗುರತಾ ಮಾಡಿ ಕೊಟ್ಟಾನ ! ನಮ್ಮ ಅಪ್ಪ ಸತ್ತಮಾಗ, ಎರಡು  
ಮೂರು ಪರಸಾದೂ—ತಮ್ಮ ಮನೀ ಕಡೆ ಬರಲಾಕ ನಿನಗ ಆಗೇ ಇಲ್ಲ.  
ಒಂದೊಂದು ಹೊತ್ತಿಗೇನ, ಯಾರಾದರೂ ಬರೀ ಬಲ್ಲವರಿಗೆ ತೋರಿಸಿ, ಎಲ್ಲಾ  
ಮಾಯ್ತೀ ಮಾಡಿಕೊಳ್ಳಬೇಕಂದರ, ನನ್ನಂತಾ ಬಡವನ ಮಾತು ಕೇಳ ಯಾರು  
ಹೇಳತಾರಿ ? ಮತ್ತು ಏನೂ ಮಾಯ್ತೀ ಮಾಡಿಕೊಳ್ಳದ, ದಣ್ಣಾರ ಮನಿಗೆ  
ವಸಾಸನಕ್ಕು ಬರುದಾದರೂ ಹಾಂಗ ಹೇಳಿ ! ಅದಕ್ಕೂ ನಾನು, ನಮ್ಮವ್ಯಾ  
ದುಡಕೊಂಡು ಹಾಂಗಿ ಹೊಟ್ಟೇ ತುಂಬಿಕೊಂಡು ಇದ್ದೀದಿವೇನಿರ ! ”

ಆ ಹುಡುಗನ ದೈನ್ಯಭಾವವನ್ನು ಕಂಡು, ನಿನಗ ತುಂಬ ಕಳವಳವೆನಿ  
ಸಿತು. ನಾನು ಹೇಳಿದೆ :

“ ಸರಿಯವ್ವಾ ! ಈಗ ಈ ಕೆಂಚಣ್ಣನ ಮನಿತನದ ಹೊತ್ತಿಗೇ  
ಶೋಗೊಂಡು ಬ್ರಾ, ನೋಡೋಣ ! ”

ಹುಡುಗ ಎದ್ದು ಒಳಗ ಹೋಗಿ, ಹಳೆಯ ಹರಕು ಬಟ್ಟಿಯಲ್ಲಿ ಕಟ್ಟ  
ಇಟ್ಟ ಹೊತ್ತುಗೆಯನ್ನು ಹೊರಕ್ಕೆ ತಂದ. ಬಟ್ಟಿಯನ್ನು ಒಂದೊಂದಾಗಿ ಬಿಟ್ಟ,  
ಒಳಗೆ ಸುರಕ್ಷಿತವಾಗಿ ಇರಿಸಿದ ಶರದುಕಾಗದದ ಹಳೆಯ ಹೊತ್ತುಗೆಯನ್ನು

ನನ್ನ ಕೈಗೆ ಕೊಟ್ಟಿ. ಕೈಯಲ್ಲಿ ತೆಗೆದುಕೊಂಡು ನೋಡಿದೆ: ‘ಸಿರಿಯೂರ ತಳವಾರ ಪೀಠಿಗೇ ಪವಾಡ’ ಎಂದು, ಮೇಲೊಲೆಯ ಮೇಲೆಯ ಪಳಗದ ಕೈಯ ಬರೆಹದಿಂದ ಅಂಕುಡೊಂಕಾದ ಅಕ್ಕರಗಳಿದ್ದು ಕಾಣಿಸಿತು. ಕುತೂಹಲದಿಂದ ನೊದಲ ಹಾಳೆಯನ್ನು ತೆಗೆದು ಓದಲು ತೊಡಗಿದೆ. ಮನೆತನದ ಮೂಲಪುರುಷ ಜಕ್ಕೆಣ್ಣನ ಚಿರತೀಯಿಂದ ಹೊತ್ತಿಗೆ ಪ್ರಾರಂಭವಾಗಿದ್ದಿತು. ಇನ್ನೂರು ನರ್ವಗಳ ಹಿಂದಿನ ಲಷಿಯ ಮಾದರಿ. ಬರೆದ ಭಾಷೆ ತೀರ ಗ್ರಾಮ್ಯ ರೀತಿಯದು. ಆದರೆ ಬರೆದ ವಿವರವನ್ನು ಸುಲಭವಾಗಿ ಅರ್ಥಪೂರ್ವಾದಿಕೊಳ್ಳಲು ಬರುವಂತಿದ್ದಿತು. ಎಂತಲೇ ಸರಸರನೆ ಹಾಳೆಯ ಮೇಲೆ ಕಣ್ಣಾದಿಸಲು ತೊಡಗಿದೆ.

ಮೂಲಪುರುಷ ಜಕ್ಕೆಣ್ಣನ ಕತೆ ಆರೆಂಟ್ ಸಾಲಿನಲ್ಲಿ ಮುಗಿದು ಹೋಗಿದ್ದಿತು. ಆತ ಬಂಕಣ್ಣ ಬಲುಗೈಯ ಬಂಟ! ಸಿರಿಯೂರ ದೇವಿಯ ಜಾತ್ರೆಯ ಕಾಲದಲ್ಲಿ ನಡಿದ ಜಟ್ಟಿಗಾಳಿಗದಲ್ಲಿ, ಬಂಕಣ್ಣ ಬಿರುದಿನ ಜಟ್ಟಿಗಳನ್ನೇಲ್ಲ ಗೆದ್ದ ಹೈಯೆ ಲುಬುಗಳನ್ನು ಮುರಿದುಬಿಟ್ಟನಂತೆ. ಇದನ್ನು ಕೇಳಿ ಸಿರಿಯೂರ ನಾಡಗ್ರಾಜ ನಾಗಪರ್ಯ, ಬಂಕಣ್ಣನನ್ನು ಬರಮಾಡಿಕೊಂಡು, ಮನ್ನಣಿ ಮಾಡಿ, ತನ್ನ ಶರಮನೆಯಲ್ಲಿ ತಳವಾರನನ್ನಾಗಿ ಮಾಡಿಕೊಂಡನಂತೆ. ಬಂಕಣ್ಣನ ಮಂಗ ಮುತ್ತೆಣ್ಣ. ಇವನ ಹೇಸರನ್ನು ಹೇಳುವಾಗಲೇ ಆ ಹೊತ್ತಿಗೆಯಲ್ಲಿ ‘ನೈತ್ತರ ಕೌಡಿಗೆಯ ಮಾನ್ಯದ ಬಂಟ ಮುತ್ತೆಣ್ಣ ತಳವಾರ’ ಎಂದಿದ್ದುದನ್ನು ಓದಿದೆ. ನನಗಾಗ ಎದ್ದು ಕುಣಿದಾಡಬೇಕೆನ್ನುವನ್ನು ಮೈಯಲ್ಲಿ ಉತ್ಸಾಹದ ಸಂಚಾರ ವಾಯಿತು. ಉತ್ಸಾಹದ ಭರದಲ್ಲಿಯ ಮುಖವೆತ್ತಿ ನೋಡಿದಾಗ, ಕೆಂಚಣ್ಣ ನೋಂದಿಗೆ ಹುಡುಗ ತನ್ನ ಸಂಸಾರದ ಸುಖ-ಮುಖದ ಮಾತುಗಳನ್ನೇನೋ ಮೇಲಮಾತುಗಳಲ್ಲಿ ಹೋಡಿಕೊಳ್ಳುತ್ತಿದ್ದ. ನಾನು ಮತ್ತೆ ಹೊತ್ತಿಗೆಯಲ್ಲಿ ನನ್ನ ಸಂಭರಮಭಾವದ ಕಣ್ಣಾಗಳನ್ನು ತೂರಿಸಿದೆ. ಓದುತ್ತ ನಡೆದಂತಲ್ಲಿ ಮುತ್ತೆಣ್ಣನ ವೀರಚಿತ್ರವು, ನನ್ನ ಒಳಗಣ್ಣಿದುರು ವಿವಿಧ ರೂಪಗಳನ್ನು ತೊಟ್ಟು, ಪವಾಡ ಹಾಡಲು ತೊಡಗಿತು. ಹತ್ತು ನಿಮಿವಾಯಿತು; ಹದಿಸ್ತೇದು ನಿಮಿಸ ವಾಯಿತು, ಇವ್ವತ್ತು ನಿಮಿವಾಯಿತು; ಹೊರಗಿನ ಯಾವ ಪರವೆಯೂ ಇಲ್ಲದವನಾಗಿ ಓಮತ್ತಲೇ ಇದ್ದೆ. ಭಾಷೆಯೇನೋ ತೀರ ಗ್ರಾಮ್ಯ. ಆದರೆ ಮುತ್ತೆಣ್ಣನ ವೀರಚಿತ್ರೆ ಮೈಮೇಲೆ ಮುಂತ್ರ ತರಿಸುವಂತಹದು; ಹೃದಯ

ವನ್ನು ಜುಮ್ಮುದಟ್ಟಿಸುವಂತಹದು. ಚರಿತ್ರೆಯನ್ನು ಓದಿ ಮುಗಿಸುವುದರಲ್ಲಿಯೇ ತಳವಾರ ಮುತ್ತಣ್ಣ, ನನಗೆ ಸಿರಿಯಾರ ನಾಡಗೌಡರ ಮನೆಯ ಉಳಿಗ ದಾಳಾಗಿ ಕಾಣಬೇಕೆಂದು ಒಬ್ಬ ದೇವದೂತನಾಗಿ ಕಾಣಲು ತೋಡಿದ. ಹೊತ್ತಗೆಯಲ್ಲಿ ಬರೆದ ಭಾಷೆಯಲ್ಲಿ ಆ ಕತೆಯನ್ನು ಹೇಳುವುದಕ್ಕಿಂತ, ಅದನ್ನೂ ಏಡಿ ನನಗೆ ಗೊತ್ತಾದ ಸಂಗತಿಯನ್ನು ನನ್ನ ಭಾಷೆಯಲ್ಲಿಯೇ ಹೇಳುತ್ತೇನೆ ಕೇಳಿ:

“ನಾಗಪಯ್ಯ ನಾಡಗೌಡರಿಗೆ ಇಬ್ಬರು ಹಂಡಿರು. ವೊದಲನೆಯ ಹಂಡತಿ ದೇವಬ್ಬಿ, ಎರಡು ವರ್ಷದ ಹೆಣ್ಣಹಸುಳೆ ಮಲ್ಲಿಗೆಯನ್ನು ಬಿಟ್ಟು ಶವನ ಪಾದ ಸೇರಿದಳು. ಆ ಮೇಲೆ ನಾಗಪಯ್ಯ ಗುಜ್ಜನೂರಿನ ಗ್ರಾಜ್ ಗೊವಿನಾಯಕನ ಮಗಳು ಚೊಕ್ಕಬ್ಬೆಯನ್ನು ಮದುವೆಯಾದ. ವೊದಲು-ಗೀತ್ತಿಯಾಗಿ ಮನೆಗೆ ಬಂದಂದಿಸಿಂದ, ಮಲ್ಲಿಗೆಯನ್ನು ಕಂಡರೆ ಚೊಕ್ಕಬ್ಬಿಗೆ ಎಡಿ ಸೋಲಾಪುದು. ಜೆಲುವೆ ಮಲ್ಲಿಗೆಯನ್ನು ಆಕೆ ತನ್ನ ಮಗಳೆಂದೇ ಮುದಿ ನಿಂದ ಬೆಳ್ಳಿಯಸಿಕೊಡಿದಳು. ಜೊಕ್ಕಬ್ಬೆಯ ಈ ಹಿರಿಯಗುಣವನ್ನಿ ಕಂಡು, ನಾಡಗೌಡ ತುಂಬ ಮೆಚ್ಚಿಕೊಂಡಿದ್ದ. ತನ್ನ ಪ್ರೀತಿಯ ಮಗಳು ಮಲ್ಲಿಗೆಯನ್ನು, ಮಲತಾಯಿಯ ಬಳಿಯಿಂದ ಅಗಲಿಸಿ, ಅವಳ ತಾಯ ತವರಿಗೆ ಕಳುಹಬೇಕಾಗುವುದೇನೋ ಎಂದು ಭಾವಿಸಿದ್ದ ನಾಗಪಯ್ಯನ ಭಾವನೆಗೆ ಎಡಿ ಯಿಳಿದಂತಾಯಿತು. ತಬ್ಬಲಿ ಕೊಸಿಗೆ ಅಬ್ಬಿಯ ಪ್ರೀತಿಯೇ ದೊರೆಯತೋಡಿದುದನ್ನು ಕಂಡಾಗ, ನಾಗಪಯ್ಯ ಸಿಕ್ಕಿಂತನಾದ. ಜೊಕ್ಕಬ್ಬೆಯಲ್ಲಿಯ ಆತನ ಪ್ರೀತಿ-ವಿರ್ಾಮಾಸಗಳು ಇವುಡಿಗೊಂಡವು. ಆಗಲೆ ಬಂಕಯ್ಯ ತುರು-ಗಾಳಿಗದಲ್ಲಿ ವೀರಸ್ವಗ್ರಹ ಪಡೆದುದರಿಂದ, ನಾಗಪಯ್ಯ ಬಂಕಯ್ಯನ ಹಿರಿಯ ಮಗ ಮುತ್ತಣ್ಣನನ್ನು ಅರವನೆಯ ತಳವಾರಿಕೆಯ ಉಳಿಗಕ್ಕೆ ಸೇರಿಸಿಕೊಂಡ. ತಂದೆ ಕಾಂ ಮಾಡಿದ ತುರುಗಾಳಿಗದಲ್ಲಿ, ನಾಡಗೌಡರಿಗೆ ಗೆಲವನ್ನು ಗಳಿಸಿ ಕೊಟ್ಟ ಹುಲಿಯಿತೆ. ಅಂದೆಯೆ ನಾಡಗೌಡ, ಮುತ್ತಣ್ಣನ ಎಡಗ್ಗೆಗೆ ಬಿರು ದಿನ ವೀರಗಂಕಳವನ್ನು ತೊಡಿಸಿ, ಮನೆಯರಸಿಯಿಂದ ಆರತಿ ಮಾಡಿಸಿದ. ಮುತ್ತಣ್ಣನ ಒಂದೊಂದು ವೀರತನದ ಆಡಿಯೂ, ನಾಡಗೌಡರ ಮನೆಯಲ್ಲಿ ಅವನ ವಿಷಯವಾಗಿ ಮನುತೆಯನ್ನು ಹೆಚ್ಚಿಸಿತು.

ನಾಗಪಯ್ಯನವರಿಗೆ ಜೊಕ್ಕಬ್ಬೆಯಿಂದ ಮಕ್ಕಳಾಗಲೇ ಇಲ್ಲ. ಮಲ್ಲಿಗೆಯ

ಮುಮತೆಯಲ್ಲಿ, ಆಕೆಗೆ ಮಹ್ಕ್ಯಾಲಲ್ಲದ ದುಃಖವೆಂದರೇನೆಂಬುದು ಗೊತ್ತೇ ಇರಲಿಲ್ಲ. ನಾಗಪರ್ಯಾನಿಗೆ ಆಶೇ: ಮಲ್ಲಿಗೆಯನ್ನು ಅವಳ ಸೋದರರಮಾವನನ ಮಂಗ ಶಿವಗೊಂಡನಿಗೆ ಕೊಡಬೇಕೆಂದು. ಆಗಾಗ ಮನೆಗೆ ಬಂದುಹೊಗುತ್ತೇ ಲಿದ್ದ ಶಿವಗೊಂಡನಿಗೂ ಮಲ್ಲಿಗೆಗೂ ಸಲುಗೆ-ಪ್ರೀತಿಗಳು ಬೆಳೆಯುತ್ತೇ ಬಂದಿದ್ದವು. ಚೊಕ್ಕಬೆಬ್ಬಿಗೂ ಇವರಿಬ್ಬಿರ ಸಲುಗೆ-ಪ್ರೀತಿಗಳು ಸಂತೋಷವನ್ನುಂಟು ಮಾಡಿದ್ದವು. ಮಲ್ಲಿಗೆಗೆ ಹದಿಸ್ಯೆದು ವರ್ಷಗಳು ತುಂಬಿದುವು. ಈ ವರ್ಷದ ಬೇಸಗೆಯಲ್ಲಿ ಮದುವೆಯ ಕಾರ್ಯವನ್ನು ಮುಗಿಸಿಬಿಡಬೇಕೆಂಬ ವಿಚಾರದಲ್ಲಿರು ವಾಗಲೇ, ನಾಗಪರ್ಯಾನಿಗೆ ಕೆಟ್ಟಿ ಜ್ವರ ಬಂದು ಕಾಲವರಾಗಿದ್ದರು. ಮುತ್ತೊಳ್ಳು ತನ್ನ ಒಡೆಯನನ್ನು ಹುಲಿಯ ಬಾಯಿಂದ ಬದುಕಿಸಿದ್ದ; ವೈರಿಗೇ ವ್ಯಾಹರಿಸಿಕಿರುತ್ತಿದ್ದ; ಎಂತಹ ಕುತ್ತಿದೊಳಗಿಂದಲೂ ಅವರನ್ನು ಕಡೆ-ಹಾಯಿಸಿದ್ದ. ಆದರೆ ಯಂತ್ರಾಜನ ಎದುರು ಅವನ ಆಟ ಹೀಗೆ ನಡೆಯ ಬೇಕು? ಒಡೆಯನನ್ನು ಕಳೆದುಕೊಂಡು ಪರವೇತಿ ಕೂಸಿನಂತೆ ಆದನಾದರೂ ಒಡೆಯರ ಕೊನೆಯ ಬಯಕೆಯಂತೆ, ಅವನು ತಳವಾರನಾಗಿ ಅರವನೆಯಲ್ಲಿಯು ಉಳಿದ.

ನಾಗಪರ್ಯಾ ಸತ್ತುಬಳಿಕ, ಅರಮನೆಯಲ್ಲಿ ಗಂಡುಸರೆಂಬವರು ಇಲ್ಲ. ದಂತಾಗಲು, ಚೊಕ್ಕಬೆಬ್ಬಿ ತನ್ನ ಎರಡನೆಯ ತಮ್ಮ ಮಾರಿಗೊಂಡನನ್ನು ಸಿರಿಯೂರಿಗೆ ಕರೆಯಿಸಿಕೊಂಡು ಅರಮನೆಯಲ್ಲಿ ಇರಿಸಿಕೊಂಡಳು. ಮೌದ್ಯೋದಲು ಮಾರಿಗೊಂಡ, ಮನೆಯಲ್ಲಿ ಎಲ್ಲರನ್ನೂ ಹೊಂದಿಕೊಂಡು ಪ್ರೀತಿಯಿಂದ ಇರುತ್ತಿದ್ದ. ಮಲ್ಲಿಗೆಯನ್ನು ಕಂಡರಂತೂ ಎಲ್ಲಿಲ್ಲದ ಪ್ರೀತಿ ಉಕ್ಕು ಶ್ರೀತ್ತು—ಅವನಲ್ಲಿ. ಶಿವಗೊಂಡ ಸಿರಿಯೂರಿಗೆ ಬಂದು ಮಲ್ಲಿಗೊಂದಿಗೆ ತೋರಿಸುವ ಸಲುಗೆ-ಪ್ರೀತಿಗಳನ್ನು ಸೋಡಿದಾಗ, ಮೌದ್ಯೋದಲನೆಯ ಸಲವೆ ಮಾರಿಗೊಂಡನಿಗೆ—ಕರುಳಿಗೆ ಬರೆಯಿಕ್ಕೆದಂತಾಯಿತು. ಮೇಲೆ ಮೇಲೆ ಶಿವಗೊಂಡನೊಂದಿಗೆ ಸ್ನೇಹವನ್ನು ನಟಿಸುತ್ತ ಲಿದ್ದರೂ, ಒಳಗೊಳಿಗೆ ಅವನಿಗೆ ತಿಳಿಯದ ಹಾಗೆಯೆ ತಿರಸ್ವಾರ ತಲೆಯೆತ್ತಿ ನೀಂತಿತು. ತಿರಸ್ವಾರವೇ ಬರು-ಬರುತ್ತ ಕರುಳುರಿಯಾಗಲುತ್ತೊಡಗಿತು. ಕರುಳುರಿಯೆ ಹಗೆಯಾಗಿ ಹೊತ್ತುಲು ತೊಡೆಗಿತು. ಅದೇಕೊಇ, ಮಾರಿಗೊಂಡ ಮನೆಗೆ ಬಂದು ಕಾಲಿಕ್ಕಿಂದನಿಂದಲೂ ಮುತ್ತೊಳ್ಳು ಅವನನ್ನು ಸಂದೇಹದ್ವಷ್ಟಿಯಿಂದಲೇ ಸೋಡಲುತ್ತೊಡಗಿದ್ದ. ಮನೆಯ

ಒಳಗೆ ಹೊರಗೆ ನಡೆಯಿಸುವ ಅವನ ಕಾರಭಾರಗಳು, ಮುತ್ತಣ್ಣನ ಮನಸ್ಸಿಗೆ ಬರುತ್ತಿರಲ್ಲ. ಆದರೆ ಮಾಡುವನೇನು? ತನ್ನ ಒಡತಿಯ ಸ್ವಂತ ತಮ್ಮ; ಆದರೂ ಅವನ ಮೇಲೆ ತನ್ನ ಕಳ್ಳನೋಟವನ್ನು ಯಾವಾಗಲೂ ಇರಿಸಿರುವನು.

ಮಲ್ಲಿಗೆ ಹದಿನೆಂಟು ವರ್ಷಗಳು ತುಂಬಿದುವು. ನಾಗಪರ್ಯನ ಆಗ ಲಕ್ಷ್ಯ ದುಃಖ, ದಿನಗಳು ಹೋದಂತೆಲ್ಲ ಮರೆಯಾಗುತ್ತ ನಡೆದಿದ್ದಿತು. ಜೊಕ್ಕೆಬ್ಬೆ ಮಲ್ಲಿಗೆಯ ಮದುವೆಯ ವಿಹಾರ ಮಾತನಾಡಲು ಹೊಡಿದಳು. ಈ ವರ್ಷ ಮದುವೆ ಮಾಡಿಬಡೋಣವೆಂದು ಶಿವಗೊಂಡನ ತಂದೆಗೆ ಹೇಳಿ ಕಳುಹಿ ಒಪ್ಪಿಗೆಯನ್ನೂ ಪಡೆದಳು;....ಮನೆಯಲ್ಲಿ ಮದುವೆಯ ಸಲಕರಣಿಗೆ ಮೊದಲಾಯಿತು. ಆದರೆ ಮಾರಿಗೊಂಡ ಮಾತ್ರ ಇತ್ತಿಚೆಗ್ಗೆ, ಬಿಗಿದ ಮೊಗ ದವನಾಗಿಯ ಇರುತ್ತಿದ್ದ. ಆಕ್ಕೆ-ತಮ್ಮಂದಿರಲ್ಲ ಏನು ಮಾತುಗಳು ನಡೆದು ವೇನೋ, ಜೊಕ್ಕೆಬ್ಬೆಗೆ ತಮ್ಮನಲ್ಲಿಯ ಪ್ರೀತಿ-ವಿಶ್ವಾಸಗಳು ಕಡಿಮೆಯಾಗಿದ್ದುವು. ಮಾರಿಗೊಂಡ ಒಂದೊಂದು ದಿನ ಆಕ್ಕನೂಂದಿಗೆ ತಂಬ ನಗುತ್ತ ಕೆಲೆಯುತ್ತ ಮಾತನಾಡುತ್ತಲಿದ್ದ; ಇನ್ನೂಂದೊಂದು ದಿನ ಮುಖವನ್ನು ಗಂಟುಹಾಕಿ ಕೊಂಡೇ ಇದ್ದುಬಿಡುತ್ತಿದ್ದ....ಮುತ್ತಣ್ಣ ಮಾರಿಗೊಂಡನ ಇದ್ದಲ್ಲ ರೀತಿಯ ಮೇಲೆಯೂ ಚೆನ್ನಾಗಿ ಕಳ್ಳಿ ಟ್ರೆಡ್.

ಒಮ್ಮೊನ್ನೆ ಮಾರಿಗೊಂಡನ ಸ್ವಭಾವದಲ್ಲಿ ಮಾವಾದು ಕಾಣಲು ತೊಡಗಿತು. ಮಲ್ಲಿಗೆಯ ಮದುವೆಯ ಸಿದ್ಧತೆಯ ಕೆಲಸದಲ್ಲಿ ಹೆಚ್ಚು ಆಸ್ತಿಯಂದ ಮನಸ್ಸು ಹಾಕಲು ತೊಡಗಿದ. ಎಲ್ಲಿಯೋಡನೆಯೂ ನಗುತ್ತ ಕೆಲ ಯುತ್ತ ಮಾತನಾಡಲು ತೊಡಗಿದ. ಶಿವಗೊಂಡನ ಹೆಸರನ್ನು ನೆನಪು ಮಾಡಿ ಕೊಟ್ಟು ಮಲ್ಲಿಗೆಯನ್ನು ಭೇಡಿಸಲೂ ಆರಂಭಿಸಿದ. ಇದ್ದುದಿದ್ದ ಹಾಗಿಯ ಯಾರಿಗೂ ಗೂತ್ತಾಗದಂತೆ, ಓಲ್ಕಾರಸೊಬ್ಬನನ್ನು ಗುಜ್ಜನೂರಿಗೆ ಕಳುಹಿದ. ಇದು ಏಕ್ಕೆವರಾರಿಗೆ ಗೂತ್ತಾಗದೆ ಮೋದರೂ, ಮುತ್ತಣ್ಣನ ಗರುಡಪ್ಪಣಿಗೆ ಗೂತ್ತಾಗದೆ ಇರಲ್ಲ. ಗುಜ್ಜನೂರಿಗೆ ಹೋದ ಓಲಕಾರ ಮರಳಿ ಸಿರಿಯಾರಿಗೆ ಬಂದು ಮಾರಿಗೊಂಡನನ್ನು ಕಂಡುವನ್ನೂ ಹಂಚಕೆಯಂದ ಕಂಡುಬಿಡುಯಿದ ಬಿಡಲ್ಲ.

ಮುಂದೆ ಎರಡನೆಯ ದಿನ, ಮನೆಯವರೆಲ್ಲ ಸೇರಿ ತೋಟದೂಟಕ್ಕೆ

ಹೋಗೋಣವೆಂದು, ಮಾರಿಗೊಂಡ ತುಂಬ ಶಕ್ತಿಯತೀಯ ಒತ್ತಾಯದಿಂದಲೇ ಅಕ್ಕನಿಗೆ ಹೇಳಿದ. ಇತ್ತೀಚಿಗೆ ಅಗಿದ್ದ ತಮ್ಮನಲ್ಲಿಯ ಮನಸ್ಸಿನ ಮಾಪಾಂಡು, ಜೊಕ್ಕಬ್ಬಿಗೆ ಸಮಾಧಾನವನ್ನು ಉಟುಮಾಡುತ್ತಿತ್ತು. ತಮ್ಮನ ಮಾತನ್ನು ಒಪ್ಪಿದಳು. ಮನೆಯಲ್ಲಿ ತೋಟದೂಟದ ಸಿಧತೆ ನಡೆಯಿತು. ಮುತ್ತಣ್ಣಿ, ಈ ತೋಟದೂಟವು ಬೇಡವನ್ನಲು ಎರಡು ಮೂರು ಸಲ ಪ್ರಯತ್ನಪಟ್ಟಿ; ಆದರೆ ಒಡತಿ ಏನು ತಿಳಿದುಕೊಂಡಾಕೋ ಎಂದು ಬಾಯಿಬಿಛ್ಣಿ ಮಾತನಾಡದೇ ಇದ್ದ. ಎಲ್ಲರೂ ತೋಟಕ್ಕೆ ಹೋರಟುಸಿಂತಾಗ, ಮುತ್ತಣ್ಣಿನು ಎಲ್ಲಿ ಕಣ್ಣರೆಯಾಗಿ ದ್ವಾನೋ ಗೊತ್ತುಗಲಿಲ್ಲ. ಜೊಕ್ಕಬ್ಬಿಯ ಆಪೇಕ್ಷೆಯಂತೆ ಮಾರಿಗೊಂಡ ಆವ ನನ್ನ ಹುಡುಕಿಸಿದಂತೆ ಮಾಡಿದ; ಆದರೆ ಎಲ್ಲಿಯೂ ಇಲ್ಲವೆಂಬುದು ಗೊತ್ತಾದಾಗ, ಜೊಕ್ಕಬ್ಬಿಗೇಕೋ ಕೆಳವಳವೇಸಿಸಿತು. ಮಲ್ಲಿಗೆಯ ಮುಖ ಬಾಡಿ ಹೋಯಿತೆ. ಆದರೂ ಮಾರಿಗೊಂಡನ ಆಪೇಕ್ಷೆಯನ್ನು ಮುರಿಯುವುದು ಹೇಗೆ? ಕೊಲ್ಲಾರ ಬಂಡಿಯಲ್ಲಿ ಕುಳಿತು ಮೂರವರೂ ಗೌರೀ ತೋಟದತ್ತ ಹೋರಟರು. ಬಂಡಿಯ ಜೊತಿಗೆ ಇಬ್ಬರು ಓಲೆಕಾರರಿದ್ದರು. ಮಾರಿಗೊಂಡನೇ ಆವರಿಗೆ ಬರುವಂತೆ ನಿಯಮಿಸಿದ್ದ.

ಸಿರಿಯೂರಿಂದ ಬಂದೂವರೆ ಮೈಲಿನ ಮೇಲೆ ನಾಡಗೌಡರ ಗೌರೀ ತೋಟ. ಕೊಲ್ಲಾರಿಯ ಬಂಡಿ ತೋಟವನ್ನು ತಲ್ಲಿದಾಗ, ನಾಲ್ಕು ತಾಸು ಹೊತ್ತು ಏರಿದಿತು. ತೋಟ ಮಾಡಿದ್ದ ಒಕ್ಕಲಿಗ ಸಂಕಪ್ಪ, ಮನೆ ಮಾಡಿ ಕೊಂಡು ಅಲ್ಲಿಯೇ ಇದ್ದ. ನಾಡಗೌಡರ ಮನೆಯವರು ಬಂದಾಗ, ಆತ ಬಂದು ವಿನಯದಿಂದ ನಮಸ್ಕಾರ ಮಾಡಿ, ಉಟಕ್ಕಾಗಿ ಅನುಕೂಲಪಡಿಸಿದ್ದ ಸ್ಥಳವನ್ನು ತೋರಿಸಿದ. ಆಗಾಗ ಸಂಕಪ್ಪ, ಗಾಬರಿಗಣ್ಣಿನಿಂದ ಮಾರಿಗೊಂಡ ನನ್ನ ನೋಡುವನು. ಮಾರಿಗೊಂಡನು ಅಭಯಸೂಚಕ ದೃಷ್ಟಿಗಳಿಂದ ಸಂಕಪ್ಪನನ್ನು ನೋಡುವನು. ಜೊಕ್ಕಬ್ಬಿ-ಮಲ್ಲಿಗೆಯರಿಗೆ ಇದೊಂದೂ ಕಣ್ಣಿಗೆ ಬೀಳಲಿಲ್ಲ. ಆವರು ಗುಲಾಬಿಯ ಗಡಗಳಲ್ಲಿ ಆರಳಿದ ರಾಶಿ-ರಾಶಿ ಹೊಗಳನ್ನು ಹಿಗ್ಗುಗಣ್ಣಿಗಳಿಂದ ನೋಡುವುದರಲ್ಲಿದ್ದರು.

ಸರಿ! ಸವಿಸವಿಯ ವಿವಿಧ ತಿನಿಸುಗಳ ಉಟ ನಡೆಯಿತು. ಸುಂದರ ವಾದ ಸ್ವಂತದ ತೋಟದಲ್ಲಿ ಬಂದು ಕುಳಿತ್ತದ್ದ ತಾಯಿ-ಮಗಳಿಬ್ಬರಲ್ಲಿಯೂ

ಉತ್ಸಾಹಭಾವವೋಂದೇ ತಟವಾಡುತ್ತಲಿದ್ದಿತು. ಉಂಟವಾದ ಮೇಲೆ, ಮಾವಿನ ಮರದ ಕೆಳಗನ ಮೆಲುವಾಸುಗಳ ಮೇಲೆ ಮಲಗಿ ಜೊಕ್ಕಬೆಂಬು, ಮಲ್ಲಿಗೆ ವಿಶಾಂತಿ ತೀಗೆದುಕೊಳ್ಳಲುತ್ತೊಡಗಿದರು. ಮಾರಿಗೊಂಡ ಆಗಾಗ ದೂರದ್ದು ಸ್ವಿಗಳನ್ನು ನೀಡಿ, ಯಾರೆಡೋ ದಾರಿಯನ್ನು ನೋಡುತ್ತಿದ್ದು. ಮತ್ತೆ ಮಲಗಿಕೊಂಡಂತೆ ನಟಿಸುತ್ತಿದ್ದು.

ಹಗೆಲು ಮಾರು ಪ್ರಕರ ಮೂರಿರಬಹುದು. ತಾಯಿ-ಮಂಗಳು ಮಲಗಿ ಕೊಂಡೇ ಇದ್ದರು. ಮಾರಿಗೊಂಡ, ಹಾವಿನ ಹೆಡೆಯಂತೆ ತಲೆಯೆತ್ತಿ ನೋಡಿದ. ಉಂಟ ಕಡೆಯಿಂದ ಹತ್ತೆಂಟು ಜನರು, ರಭಸದಿಂದ ಶೋಟದ ಕಡೆಗೆ ಸಾಗಿ ಬರುವುದು ಕಂಡಿತು. ಗಾಬರಿಯಾಗಿ ಮೇಲಕ್ಕೆದ್ದು ನೋಡಿದ; ಗುಂಪು ಓಟದ ನಡಿಗೆಯಿಂದಲೇ ಶೋಟವನ್ನು ಸಮಾಪ್ತಿಸಿತು. ಮಾರಿಗೊಂಡ ಮಲಗಿ ದಲ್ಲಿಯೆ ದಿಗ್ಗನೆ ಎದ್ದು ನಿಂತು, ಕಂಗೆಟ್ಟೆನನಂತೆ ಒಂದು ಕ್ಷೇತ್ರ ತಡೆದು, ಆ ಮೇಲೆ ಆ ಜನರು ಬರುವುದರ ವಿರುದ್ಧ ದಿಕ್ಕಿನಿಂದ—ಮೈಮೇಲೆ ಎಚ್ಚರವಿಲ್ಲ ದವನಂತೆ—ಓಡಲು ತೋಡಗಿದ. ಮೋರೆ ಹುಚ್ಚಿಟ್ಟಿದ್ದಿತು.

ಉಂಟ ಕಡೆಯಿಂದ ಬಂದ ಜನರು ಮಲ್ಲಿಗೆ-ಜೊಕ್ಕಬೆಂಬು ಮಲಗಿದಲ್ಲಿಯೆ ರಭಸದಿಂದ ಓಡಿಬಂದರು. ಬಹುಜನರ ಕಾಲಸಪ್ನೆಳಕ್ಕೆ ಬೆಂಬು ಬಿದ್ದ ತಾಯಿ-ಮಂಗಳು ಇಬ್ಬರೂ ಗಾಬರಿಯಿಂದ ಎದ್ದು ಕುಳಿತರು. ಬಂದ ಸೆರವಿಯಲ್ಲಿ ಮುತ್ತಣ್ಣನ ತನ್ನ ಲಚ್ಚಣ್ಣನೂ ಇದ್ದ. ಅತ ಒಮ್ಮೆಲೇ ಕೂಗಿಕೊಂಡೆ :

“ ತಾಯಿ! ಫಾತ ಆತು!....ಫಾತ ಆಗಿಹೋತು!....ಮುತ್ತಣ್ಣ ನಿಮ್ಮ ಕಡೀ ಸೇವಾಮಾಡಿ, ನೈತ್ಯರ ಕಾಲುವೀ ಹರಿಸಿ ಪ್ರಾಣಾ ಸೀಗಿದಾ !”

ತಾಯಿ-ಮಂಗಳು ಇಬ್ಬರಿಗೂ ಎದೆಗೆ ಸಿಡಿಲು ಬಡಿದಂತಾಯಿತು. ಜೊಕ್ಕಬೆಂಬು ಕೂಗಿ ಕೇಳಿದಳು : “ ಅಯ್ಯೋ! ಏನೋ! ಏನಾಖೋ! ಲಚ್ಚಣ್ಣಾ! ”

ಗುಂಪಿನಲ್ಲಿಯ ಇನ್ನೊಬ್ಬ ಅಳುತ್ತಲೇ ಹೇಳಿದ :

“ ಅವ್ಯಾ, ಮಲ್ಲಿಗೆನ್ನು ಒಡತೀ ಮಾನಾ ಉಳಿಸಿದ; ಆದರ ಮುತ್ತಣ್ಣ ಅದಕ್ಕಾಗಿ ತನ್ನ ಪ್ರಾಣಾನಂತ ಬಲಿದಾನಾ ಕೊಟ್ಟಿ—ತಾಯಿ ! ”

ತಾಯಿ-ಮಂಗಳು ಇಬ್ಬರಿಗೂ ತಾವೆಲ್ಲಿ ಇದ್ದೇನೆ, ಏನು ಕೇಳುತ್ತಿದ್ದೇನೆ— ಎಂಬುದಾಪ್ತದೂ ತಿಳಿಪುದಂತಾಯಿತು. ಕೆಲ್ಲೇ ಚೆ ಪಾಡಿಕೊಂಡು ಜೊಕ್ಕಬೆಂಬು ಕೇಳಿದಳು :

“ ಏನು ಲಜ್ಜಾಣ್ಣ ! ನಡೆದ ಸಂಗತಿಯಾದರೂ ಏನದು ಹೇಳಿಂ ! ಅಯ್ಯೋ, ಮುತ್ತಣ್ಣ ! ”

ಲಜ್ಜಾಣ್ಣ ಹೇಳಲು ತೊಡಗಿದ :

“ ಗೌಡತೀ, ಮುತ್ತಣ್ಣ;....ಬಾರದ ದಾರಿಗೆ ಹೋಗಿಬಿಟ್ಟ. ಮಾರಿಗೊಂಡ ಎಲ್ಲಾ ಮೂರಾಬಪ್ಪೇ ಮಾಡಿ, ಮುತ್ತಣ್ಣನ ಜೀವದ ದೀಪಾ ಆರಿಸಿದ. ತಾಯೀ ! ಮಾರಿಗೊಂಡನ ಜನಾ ಇಂದ ಇಲ್ಲಿಗೆ ಬಂದು, ಮಲ್ಲಿಗೆನ್ನು ಒಡತಿನ್ನು ಹಾರಿಸಿಕೊಂಡು ಗುಜ್ಜ ನೂರಿಗೆ ಒಯ್ಯಾದಿತ್ತು ! ಮಾರಿಗೊಂಡನ ಸಂಚಿನ್ಯಾಗ ನಿಮ್ಮ ಅಣ್ಣ ಬಿಟ್ಟಗೊಂಡರೂ ಸೇರಿಕೊಂಡು, ಇಲ್ಲಿಗೆ ಮೂವತ್ತು ಮಂದಿ ಕತ್ತೀ ಆಂಗಳನ್ನು ಕಳಿಸಿದ್ದರು. ಮುತ್ತಣ್ಣ ಈ ಸಂಚನ್ನ ಮೊದಲು ಹ್ಯಾಂಗ ತಿಳಕೊಂಡನೋ ಏನೋ ! ನಮಗೆಲ್ಲಾ ತಯಾರ ಆಗಿ ಬರಲಾಕ ಹೇಳಿ, ತಾ ಒಬ್ಬನ್ನ ಗುಜ್ಜ ನೂರ ಹಾದಿಲೇ ಓದಿಕೊಡ. ನಾನು ಮಂದಿನ್ನು ಕೂಡಿಸಿ ಕೊಂಡು ಸಜ್ಜಾಗಿ ಹೋಗುದೊಳಗ, ಮೂವತ್ತು ಮಂದಿನ್ನು ಎದುರಿಸಿ, ಒಬ್ಬನ್ನ ಕಾಳಗಾ ನಡಿಸಿದ್ದ. ವ್ಯೇತುಂಭಕ ಕತ್ತೀ ಏಟು ಬಿಡ್ಡದ್ದರೂ, ಅಂವ ತೆಳಗಿನೂ ಬಿಡ್ಡ ರಲ್ಲಿ. ನಮ್ಮ ನೂರಾರು ಮಂದಿ ಗುಂಪನ್ನು ದೂರದಿಂದ ನೋಡಿದವರೇ, ಗುಜ್ಜ ನೂರಿನ ಉಳಿದ ಜನಾ ಎಲ್ಲಾ ಕಾಲಿಗೆ ಬುದ್ಧಿ ಹೇಳಿದರು. ನಾವು ಹೋಗಿ ಆ ಜಾಗಾ ಮುಟ್ಟೊಡು ತಡಾ; ಮುತ್ತಣ್ಣ ಪಟ್ಟನ್ನ ತೆಳಗ ಬಿಡ್ಡ ಬಿಟ್ಟ. ಹೆತ್ತರ ಹೋಗಿ ನೋಡಿದರ, ನೆತ್ತರದೊಳಗ ಮುಣಿಗ ಹೋಗಿದ್ದ. ಅಯ್ಯೋ....ತಾಯೀ ! ಅವನ ಜೀವದ ಹಕ್ಕಿ, ಅವನ್ನು ಬಿಟ್ಟ ಹಾರಿಹೋಗಿತ್ತು....ಮುತ್ತಣ್ಣನ ಜೀವದ ಮುತ್ತು ಒಡೆದುಹೋಗಿತ್ತು ! ”

ಒಮ್ಮೆಲೆ ಕೂಗಿಕೊಂಡಳು ಚೊಕ್ಕಬೆಳ್ಳಿ :

“ ಅಯ್ಯೋ....ಮುತ್ತಣ್ಣ....ನಿನ್ನ ಸೇನೆ ಹೀಗೆ ಕೊನೆಗೊಂಡಿತೀ ? ”

ಮಲ್ಲಿಗೆ ಕೂಗಿ ಕೂಗಿ ಅಳಲು ತೊಡಗಿದಳು.

“ ಅಯ್ಯೋ....ಮುತ್ತಣ್ಣ !....ಮುತ್ತಣ್ಣ !.... ”

ಸಂತಸದ ಸವಿಯೂಟಕ್ಕಾಗಿ ಬಂದಿದ್ದ ಗೌರೀಹೋಟ, ದುಃಖದ ಕಾಲ. ಕೂಟದೆಡಿಯಾಗಿ ಪರಿಣಮಿಸಿತು.

ಮುತ್ತಣ್ಣನ ಈ ಮಹಾತ್ಮಾಗಕ್ಕಾಗಿ, ಅವನ ಮನೆತನಕ್ಕೆ ಜೊಕ್ಕೆಬ್ಬೆ, ಅದೇ ಗೌರೀಶೋಷಪವನ್ನೇ ನೈತ್ಯರ ಕೊಡುಗೆಯ ಉಂಬಳಿಯನ್ನಾಗಿ ಬರೆಯಿಸಿ ಕೊಟ್ಟಳು. ಗೌರೀಶೋಷಪವೇ ಇಂದ, ಅವನ ವಂಶಜನಾದ ಕೆಂಚಣ್ಣನಿಗೆ ‘ನೈತ್ಯರ ಕೊಡುಗೆಯ ಹೊಲ’ ವಾಗಿ ಉಳಿದುಕೊಂಡಿದೆ. ಅಂದಿನ ಶೋಷಪದ ಭಾವಿಯೇ ಇಂದು ಹಾಳುಬಿದ್ದ ಭಾವಿಯಾಗಿದೆ.

ಈ ಕತೆಯನ್ನೆಲ್ಲ ಕೆಂಚಣ್ಣನಿಗೆ ಹೇಳಿದೆ. ಹೆಳವನ ಈ ಹೊತ್ತಿಗೆಯಲ್ಲಿ ಇದೆಲ್ಲ ಇತಿಹಾಸದ ಕತೆ ಬರೆದಿದೆಯಂಬುದನ್ನು ತಿಳಿಹಿಡಿ. ಕೆಂಚಣ್ಣನಿಗೆ ಹೆಮ್ಮೆ ಎನಿಸಿತು; ಹಿಗ್ಗು ಹೈದರಾಯವನ್ನು ಅರಳಿಸಿತು. ಮುತ್ತಣ್ಣನ ವೀರ-ಮರಣದ ಕಥೆ, ಅವನ ಕಣ್ಣಿಂದ ಕಂಬಸ್ಯಿಯ ಕಾಣಿಕೆಯನ್ನು ಪಡೆಯಿತು.

ನಾನು ಆ ಹೆಳವರ ಹುಡುಗನ ಕಡೆಗೆ ಇದು ರೂಪಾಯಿಯ ಸೋಂಟಿಂದನ್ನು ಚಾಚಿದೆ. ಎಂದೂ ಕಾಣದ ಸಂಶೋಷವಿಂದ ಅದನ್ನು ಅವನು ತಿಗೆದು ಕೊಂಡು, ತಾಯಿಯ ಕಡೆಗೆ ಕೊಟ್ಟಿ. ಆಕೆಯ ಸಂಶೋಷವೂ ಮುಖದಲ್ಲಿ ಮೂಡಿನಿಂತಿತು. ಕೂಡಲೇ ಬಂಡಿ ಹೂಡಿ ಉರಕದೆಗೆ ಮರಳಿದೆವು. ಆ ದಿನದ ಭಾವಬಿದಿಗೆಯ ಹೆಬ್ಬಿದಲ್ಲಿ ನಾನು ಭಾಗಿಯಾಗಲಿಲ್ಲವೆಂದು ಮನೆಯವರೆಲ್ಲ ಕಳವಳಿಸಿದರಾದರೂ, ನನಗಾದ ಅಂದಿನ ಆನಂದ, ಹೆಬ್ಬಿದ ಆನಂದವನ್ನು ಮಾರಿ ನಿಂತಿತ್ತು. ಅಜ್ಞಾತ ಕನ್ನಡವೀರನ ಜರಿತ್ತೆಯನ್ನು ಬೆಳಕಿಗೆ ತಂದು, ನಾಡಿಗರ ಎದೆಯಲ್ಲಿ ಅಭಿಮಾನಜ್ಯೋತಿಯನ್ನು ಪ್ರಜ್ಞಲಿಸಹಚ್ಚುವುದೇ ಸಿಜ ವಾದ ದೀವಳಿಗೆಯ ಹೆಬ್ಬಿವಲ್ಲವೇ?

## ಮೂರನೆಯ ವರ್ಗದ ಪ್ರಯಾಣ



ನಮ್ಮ ಟಾಂಗಾ, ನಿಲಾಣದ ಮುಂಬದಿಯಲ್ಲಿ ಬಂದು ಸಿಲ್ಲವುದರಲ್ಲಿಯೇ ‘ಧಣ್ಣ ಧಣ್ಣ’ ಎಂದು ಗಾಡಿಯು ಬಿಡುವ ಗಂಟೆಯೇ ಆಯಿತು. ಚಿಕ್ಕ ಕೈಚೀಲದ ಹೊರತು ಹೆಚ್ಚಿನ ನಾಮಾನುಗಳೇನೂ ಇರಲಿಲ್ಲ. ಅವಸರದಿಂದ ಟಾಂಗೆಯನ್ನು ಬಿಟ್ಟು ಕೆಳಗಿಲಿದೆ. ಟೆಕ್ಕೆಟು ತೆಗೆದುಕೊಳ್ಳುವವನ್ನು ಆವಕಾಶ ಖಳದಿರಲೇ ಇಲ್ಲ. ಹಾಗೆಯೇ ಹೋಗಿ ಕುಳಿತು, ಮುಂದಿನ ಸ್ವೇಶನಿನಲ್ಲಿ ಗಾರ್ಡನನ್ನು ಕಂಡು ಹೇಳಿದರಾಯಿತೆಂದು ಯೋಚಿಸಿ ಮುಂದುವರಿದೆ. ಗಾಡಿಯು ‘ಕೊಂಯ್ಯ’ ಎಂದು ಕೂಗಿಯೇ ಬಿಟ್ಟಿತು. ಮುಂದರಿಚಯವಿದ್ದ ಟೆಕ್ಕೆಟು ಕಲ್ಪಕರ್, ಸನ್ನ ಗಡಿಬಡಿಯನ್ನು ಕಂಡು ಹಾಗೆಯೇ ಹೋಗಿಗೊಳ್ಳು. ಗಾಡಿಯು ‘ಬಫ್ ಬಫ್’ ಎಂದು ಹೊಗೆಯುಗುಳುತ್ತ ಹೊರಟೇ ಬಿಟ್ಟಿತು. ಒಡಿಹೋಗಿ ನಾನು, ಬಂದು ಧಡ್ರ್‌ಕಾಲ್ಸ್ ಕಂಪಾರ್ಟ್‌ಮೆಂಟ್‌ನಿಂದಿರುತ್ತಿರೆ ಬಾಗಿಲನ್ನು ಕಂಡು ಒಳಗೆ ನುಗ್ಗಿದೆ. ಇಂಟರ್ ಕಂಪಾರ್ಟ್‌ಮೆಂಟನ್ನು ಹುಡುಕಿ ಹುಡಿಯುವವನ್ನು ಆಗ ಅವಕಾಶವೆಲ್ಲಿದ್ದಿತು?

ನಾನು ಸೇರಿದ ಕಂಪಾರ್ಟ್‌ಮೆಂಟು ನಾಕಪ್ಪು ಚೂಡ್ದುದಿದ್ದಿ ತಾ. “ಇಂಜನರು ಕುಳಿತುಕೊಳ್ಳುವುದು” ಎಂದು ಬರೆದ ಹಲಗೆ ಅಲ್ಲಿ ಕಾಣುತ್ತಿದ್ದರೂ, ರೇಫ್ಲೆಯ ಸಿಯಮುಭಂಗವನ್ನು ಮಾಡಿ, ಸುಮಾರು ೬೦-೭೦ ರವನ್ನು ಜನರು ಕುಳಿತ್ತಿದ್ದರು; ೭೦-೮೦ ಜನರು ಎದ್ದುಸಿಂತುಕೊಂಡಿದ್ದರು. ನಾನು ಒಳಗೆ ಸೇರಿದ ಮೇಲೆ ಎದ್ದುಸಿಂತುಕೊಳ್ಳುಬೇಕಾದವರ ಸಂಖ್ಯೆ ಇನ್ನೂ ಬಂದು ಹೆಚ್ಚಾದೆಂತಾಯಿತು. ಕಂಪಾರ್ಟ್‌ಮೆಂಟನ್ ತುಂಬ ವಿವಿಧ ದುರ್ವಾಸನೆಗಳ ಮಿಶ್ರಗಂಧ ಹರಡಿಕೊಂಡಿತ್ತು. ಸಿಂತುಕೊಳ್ಳುಬೇಕಾದ ಸ್ಥಳದಲ್ಲಿ ನೆಲಗಡಲೆಯ ಸೊಸ್ಸಿ, ಬಂಡಿಹಣ್ಣಿನ ಸೊಸ್ಸೆ, ಎಣ್ಣೆ-ಕಾರಗಳು ಹತ್ತಿದೆ ಕಾಗದದ ಜೂರು ಇವೆಲ್ಲ ಬಿದ್ದುಕೊಂಡಿದ್ದುವು. ಬೀಡಿ-ಸಿಗರ್ಟೆಗಳ ಹೊಗೆ ಎಲ್ಲಿ ನೋಡಿದಲ್ಲಿ ತೀಲಾಡುತ್ತಿತ್ತು.

ನಾನು ಯಾವಾಗಲೂ ರೈಲುಪ್ರವಾಸವನ್ನು ಇಂಟರ್ ತರಗತಿಯಲ್ಲಿ

ಮಾಡುವುದಕ್ಕೆ ಕಾರಣವೆಂದರೆ, ನನಗೆ ಹಣವು ಹೆಚ್ಚಾಗಿದೆಯಂದಲ್ಲ. ಈ ಬಗೆಯ ಕಸ, ಕೊಳಿ, ದುರ್ವಾಸನೆಗಳನ್ನು ನನ್ನಿಂದ ಸಹಿಸಲಿಕ್ಕೆ ಅಗುವುದಿಲ್ಲ. ಬೀಡಿ-ಸಿಗರೀಟುಗಳ ಹೊಗೆಯು ಎಲ್ಲ ಕಡೆಗೂ ಸಾಮಾನ್ಯವೇ ಆದರೂ, ಇಂಟರ್ ತರಗತಿಯಲ್ಲಿ ಕುಳಿತೆವರು ಇದ್ದುದರಲ್ಲಿಯೆ ಸ್ಪೃಲ್ಪ ಹೆಣಣವಂತರಿರುವರು. ನೆರೆ-ಹೊಗೆಯವರ ಇಷ್ಟವಿನಿಷ್ಟಗಳ ಕಡೆಗೆ ಸ್ಪೃಲ್ಪ ಗಮನ ಕೊಡುವ ಸಂಸ್ಕೃತಿಯುಳ್ಳವರಾಗಿರುವರು. ಕುಳಿತೆಡಿಯಲ್ಲಿಯೆ ಸಿಚಕ್ಕೆಂದು ಉಗುಳುವಂತಹ ಧೈರ್ಯವನ್ನು ಅಲ್ಲಿ ಯಾರೂ ಮಾಡರು. ‘ಹೀಗೆ ಮಾಡುವುದು ಒಳ್ಳಿಯದಲ್ಲ’ ಎಂದು ಯಾವನಾದರೂ ಸಮಾಜಸೇವಕನು ಬುದ್ಧಿ ಹೇಳುವುದಕ್ಕೆ ಬಂದರೆ, ಮೂರನೆಯ ತರಗತಿಯ ಪ್ರವಾಸಿಕರೆಂತೆ ಗುದ್ದಾಟಕ್ಕೆ ಏಳುವ ಬುದ್ಧಿವಂತಿಕೆಯನ್ನು ತೋರಿಸರು. ಈ ನಾಯಬಾಲದ ದೊಂಕನ್ನು ತಿದ್ದು ಲಿಕ್ಕೆ ನಾಧ್ಯವಿಲ್ಲದೆ, ಸಹಿಸಲಿಕ್ಕೆ ಶಕ್ತಿಯಿಲ್ಲದೆ, ಇದರಿಂದ ದೂರವಿದ್ದುಬಡುವುದೇ ಒಳ್ಳಿಯದೆಂದು ಭಾವಿಸಿ, ಮಿಕ್ಕ ವೆಚ್ಚಗಳನ್ನೆಲ್ಲ ಕಡಿಮೆ ಮಾಡಿಕೊಂಡು ನಾನು, ಗಟ್ಟಿಮನನ್ನು ಮಾಡಿ ಇಂಟರ್ ಟಿಕೆಟನ್ನೇ ಯಾವಾಗಲೂ ಪಡೆಯುತ್ತಿರುವೆನು; ಈ ಮೂರನೆಯ ತರಗತಿಯ ಕಂಪಾರ್ಟ್‌ಮೆಂಟಿನ ನರಕದ ಮಾದರಿಯಿಂದ ತಪ್ಪಿಸಿಕೊಳ್ಳುತ್ತಿರುವೆನು. ಈ ನನ್ನ ನಡೆವಳಿಯನ್ನು ಕಂಡು ನನ್ನನ್ನು ‘ಪಲಾಯನವಾದಿ’ ‘ಬೂಜಾರ್’ ಎಂದು, ಬೈಯುವವರು ಬೈದುಕೊಳ್ಳಲೊಲ್ಲಿರೇಕೆ? ಹೀಗೆ ಬೈಯುತ್ತಿರುವವರಂತೆಯೇ ನಾನೂ ಜೀವನವಾದಿ-ಅನುಕೂಲತಾವಾದಿ! ಆವರು ಬೈಯುತ್ತೆಲೇ—ನಾನು ಮಾಡಿದಂತೆ ಮಾಡಿವರು; ನಾನು ಯಾರನ್ನೂ ಬೈಯದೆ ಅವರಂತೆಯೇ ಮಾಡುವೆನು. ‘ಪಲಾಯನವಾದಿ’ ‘ಬೂಜಾರ್’ ಎಂದು ನಿರುಪದ್ವಿಗಳಾದ ಸುಶಿಕ್ಷಿತರನ್ನು ಬೈದಂತೆ ಆ ಸಮಾಜಸೇವಕರು, ಮೂರನೆಯ ವರ್ಗದ ಪ್ರವಾಸಿಕರನ್ನು ‘ಆಸಂಸ್ಕೃತರು’ ‘ಕೊಳಕರು’ ಎಂದು ಬೈದು ನೋಡಲಿ; ಆವರ ತಲೆತೂತಾಗದೆ ಉಳಿಯುವುದೇ?—ಎಂಬುದು ಸಂದೇಹದ ವಿಷಯ. ಬೈಯುವುದನ್ನು ಬಿಟ್ಟು, ಮೂರನೆಯ ವರ್ಗದ ಪ್ರವಾಸಿಕರ ಡಬ್ಬಿಯಲ್ಲಿ ಶುಚಿತ್ವದ ಸೇವಾ-ಕಾರ್ಯವನ್ನು ಕೈಕೊಂಡರೆ, ಎಷ್ಟೋ ಒಳ್ಳಿಯದಾದೀತು; ಆದರೆ ಆದನ್ನು ಮಾಡುತ್ತ ಕುಳಿತರೆ, ಸುಸಂಸ್ಕೃತ ಸಭ್ಯರ್ಗಾಷಣೆಯನ್ನು ಬೈಯಲಿಕ್ಕೆ ಈ ಜನರಿಗೆ ಅವಕಾಶವು ಹೀಗೆ ಸಿಕ್ಕಬೇಕು?

ನಾನು ಪ್ರವೇಶಿಸಿದ ಕಂಪಾಟ್‌ಮೆಂಟಿನಲ್ಲಿ ಪ್ರೀಟೆಲ್ಲದೆ ಪ್ರಯಾಣ ಮಾಡುವವರೇ ಹೆಚ್ಚಾಗಿದ್ದ ೩೫ ಕಂಡಿತು. ಬೆಂಬಿನ ಮೇಲೆ ಹಾಯಾಗಿ ಕುಳಿತು ಕೊಂಡವರು—ಹೆಚ್ಚಾಗಿ ಪ್ರಕೃಟಿ ಪ್ರವಾಸಿಕರೆ. ಅವರೆಲ್ಲ ಮದ್ರಾಸ್ ಪಾರಂಭ ದಿಂದ ಹೊರೊಬಿದ್ದ ತಿರುಕರ ತಂಡದವರು. ಎಣ್ಣೆ ಕಾಣದಿದ್ದರೂ ಅವರ ತಲೆಯ ಮೇಲೆ ಕೂಡಲ ಬೆಳಿಗೇನೂ ಕೊರತೆಯಿರಲಿಲ್ಲ. ಹೆಂಗಸರೇ ಆಗಲಿ, ಗಂಡುಸರೇ ಆಗಲಿ, ತಲೆಗೂದಲಿಗಾಗಿ ಹಣಿಗೆಯ ಉಪಯೋಗವನ್ನು ಮಾಡ ಬೇಕೆಂಬುದು ಅವರಿಗೆ ಗೊತ್ತೀ ಇರಲಿಲ್ಲವೆಂದು ತೋರುವುದು. ಮುಕ್ಕಾಯನ ಒತ್ತಾಯದಿಂದಲೇ ಅವರು ಎಂದಾದರೂ ಮೈಯನ್ನು ತೋಳಿದು—ಅಲ್ಲಲ್ಲ—ತೋರಿಸಿಕೊಂಡಿರುತ್ತಾರು. ಮೈಮೇಲೆಲ್ಲ ಜಿಡ್ಡುಗಟ್ಟಿದ ಬಟ್ಟಿ-ಬರೆಗಳಾದರೂ, ಹೆಂಗಸರೆನಿಸಿಕೊಳ್ಳುವವರ ಮೂಗು-ಕವಿಗಳಲ್ಲಿ ಎಂತೆಂತಹ್ಯೋ—ಭೀಕರಾಕಾರದ—ಅಲಂಕಾರಗಳು. ಬಾಯಲ್ಲಿ ಹಿಡಿದ ತಂಬಾಕು-ತಂಬುಳಗಳು ಅವರ ಕಷ್ಟಾಬಣ್ಣದ ಗಲ್ಲಿಗಳನ್ನು ಉಬ್ಬಿಸಿರುವುವು. ಕರಿಯ ಮರಡ ಚೊಂಬಿಗಳಂತಹ ಕೂಸುಗಳು ಅನೇಕ ಜನ ತಾಯಂದಿರ ತೋಡಿಗಳನ್ನು ಅಲಂಕರಿಸಿದ್ದುವು. ನಿಂತುಕೊಂಡಿದ್ದವರಲ್ಲಿ ಬಹೆಚ ಜನರು ಹಣಕೊಟ್ಟು ಪ್ರೀಟನ್ನು ಪಡೆದವರು. ಅದರೆ ಅವರ ಗೊಳಿನ್ನು ಇಲ್ಲಿ ಯಾರು ಕೇಳಬೇಕು:

ನಾನೂ ಹೊಗಿ ನಿಂತುಕೊಂಡೆ. ನನ್ನ ಬಟ್ಟಿ-ಬರೆಗಳನ್ನು ನೋಡಿಯೋ ಮುಖಲಕ್ಷಣವನ್ನು ನೋಡಿಯೋ, ಸ್ಥಳಹಿಡಿದು ಕುಳಿತ ಒಬ್ಬಿಬ್ಬಿರು ಸಹಾನ್ ಭೂತಿಯ ದೃಷ್ಟಿಗಳಿಂದ ನನ್ನ ಕಡೆಗೆ ನೋಡಿದರು; ಆ ಮೇಲೆ ತಮ್ಮ ಎಡಕ್ಕಿಬಲಕ್ಕೆ ನೋಡಿ, ನಿರುಪಾಯಭಾವವನ್ನು ಮುಖದ ಮೇಲೆ ಮೂಡಿಸಿಕೊಂಡ ಕುಳಿತರು ಗಾಡಿಯು ನಿಲ್ದಾಣದ ಸೀಮೆಯನ್ನು ದಾಟಿ ತನ್ನ ವೇಗವನ್ನು ಹೆಚ್ಚಿಸಿ ಓಡತೋಡಿತು: ‘ಖಸ್ಟ, ಫಾಸ್ಟ....ಖಸ್ಟ, ಫಾಸ್ಟ....’

ದೂರದ ಬೆಂಬಿನ ಮೇಲೆ ಕುಳಿತ ಮುದುಕ ರೈತನೊಬ್ಬ ಮೆಲ್ಲಿಗೆ ಎದ್ದು ನನ್ನ ಬಳಗೆ ಬಂದ. ಅವನು ಶೌಚಕೂಪದ ಕಡೆಗೆ ಹೋಗಲಿರುವನೇನೋ ಎಂದು ನಾನು ಭಾವಿಸಿದೆ. ‘ಈ ಗದ್ದಲದಲ್ಲಿ ಸ್ವಲ್ಪ ತಡೆದುಕೊಂಡು ಕುಳಿತ ರಾಗದೆ?’ ಎಂದು ಆತನ ವಿವಯದಲ್ಲಿ ಮನಮೊಳಗೇ ಬೇಸರಬಟ್ಟುಕೊಂಡೆ. ಆತನು ನನ್ನ ಬಳಗೆ ಬಂದು ವಿನಯದಿಂದ ನುಡಿದನು:

“ರಾಯರಹ, ನೀವು ಅಲ್ಲಿ ನಾ ಕುಂತಲ್ಲಿ ಕುಂತಗೋ ಹೋಗರಿ;  
ನಾನು ಮುಂದಿನ ಟೀಸನಿಗೇ ಇಳದು ಬಿಡಾಂವ ಆದಿನು ! ”

ನಾನು ಒಮ್ಮೆಲ್ಲಿ ಕೃತಜ್ಞತೆಯು ತುಂಬಿದ ಕಣ್ಣಗಳಿಂದ ಆವನನ್ನು  
ನೋಡಿದೆ; ಬಳಿಕ ಮಾತನಾಡಿದೆ:

“ಭೇ ಭೇ ! ನೀವು ಕೂತುಗೊಳಿ ! ನಾನು ಇಲ್ಲೀ ನಿಂತುಗೋತ್ತಿನಿ ! ”

ಆ ಮುದುಕ ಒತ್ತಾಯದ ಧ್ವನಿಯಲ್ಲಿ ಹೇಳಿದ :

“ನಮ್ಮ ಟೀಸನಾ ಇನ್ನೇನೂ ದೂರ ಇಲ್ಲರೀ ! ಈಗ ಬಂದ್ಯ ಬಿಡ  
ತೈತಿ ! ನಾ ಹೇಳತ್ತಿನಿ, ಸುಮಾರಕ ಹೋಗಿ ನೀವು ಕುಂತಗೊಳಿ ! ”

ನಾನು, ನನ್ನಂತೆಯೇ ನಿಂತುಕೊಂಡಿರುವ ಜನರ ಮುಖಗಳನ್ನುನೋಡಿದೆ.  
ಎಲ್ಲಿಯೂ ಆಸಹನೆ-ಅಸವ್ಯತಿಗಳು ಕಾಣಲಿಲ್ಲ. ‘ಸಂ ! ಒಳ್ಳೆಯ ಪುಣ್ಯ-  
ವಂತರಪ್ಪ ನೀವು ! ’ ಎಂದು ಆ ಮುದುಕನನ್ನು ಕುರಿತು ನುಡಿದು, ಪ್ರಯತ್ನ  
ಪೂರ್ಣಕವಾಗಿಯೇ ಮುಂದುವರಿದು, ಆ ಸ್ಥಳವನ್ನು ಹಿಡಿದು ಕುಳಿತೆ. ಗಾಡಿಯು  
ತನ್ನ ಸಂಪೂರ್ಣವೇಗದಿಂದ ಓಡುತ್ತಿದ್ದಿತು. ಸ್ಥಳ ಹಿಡಿದು ಕುಳಿತುಕೊಂಡ  
ಮೇಲೆ, ನನಗೆ ಅನುಕೂಲತೆ ಮಾಡಿಕೊಟ್ಟ ಮುದುಕನತ್ತ ನೋಡಿದೆ. ಅವನು  
ಬಾಗಿಲ ಬಳಿ ನಿಂತುಕೊಂಡು, ನಾನು ಕುಳಿತುಕೊಂಡುದನ್ನು ತೃಪ್ತಿಯ ಮೇಲು-  
ನಗಮೋಗದಿಂದ ಸೋಧುತ್ತಲಿದ್ದೆ. ಕೊಳಚೆಯಲ್ಲಿ ಅರಳಿನಿಂತ ಗುಳಾಬಿ  
ಹೂಮೋಂದರ ಚಿತ್ರ ನನ್ನ ಮನದ ಮೇಲೆ ಮೂಡಿನಿಂತಿತು. ಮುದುಕ ನನಗೆ  
ಪರಿಚಿತನೇನೂ ಅಲ್ಲ. ಇಷ್ಟೆಲ್ಲ ಜನರು ನಿಂತಿರುವಾಗ, ನನ್ನನ್ನು ತನ್ನ ಸ್ಥಳದಲ್ಲಿ  
ಕುಳಿತುಕೊಳ್ಳುವಂತೆ ಅನುಕೂಲತೆ ಮಾಡಿಕೊಡುವುದಕ್ಕೆ ಕಾರಜವೇನು ?  
‘ಆಂತರಃ ಕೋಪಿ ಹೇತುಃ’ಎಂಬ ಕವಿ ಭವಭೂತಿಯ ವಚನವೇ ಇದಕ್ಕೆ ಉತ್ತರ.

ನನ್ನ ಎದುರುಬದಿಯ ಮಂಂಡದ ಮೇಲೆ ಮೂನರು ತರುಣರು ಕುಳಿತು  
ಕೊಂಡಿದ್ದರು. ಅವರ ವೇಷ-ಭೂಪಣಗಳ ಮೇಲಿಂದ ಅವರು ಸುಶೀಲಿ  
ರೆಂಬಂತೆ ತೋರುತ್ತಿದ್ದರು. ಅವರವರಲ್ಲಿ ಎಡೆಬಿಡದೆ ಚಚೆ-ವಿಚಚೆಗಳು  
ನಡೆದಿದ್ದವು. ದೂರದಲ್ಲಿ ನಿಂತುಕೊಂಡಿದ್ದಾಗ ನನಗವರ ಮಾತುಗಳು  
ಕೇಳುತ್ತಿರಲಿಲ್ಲ; ಈಗ ಹತ್ತಿರ ಬಂದುದರಿಂದ ಅವೆಲ್ಲ ಕೇಳುತ್ತೊಡಗಿದುವು.  
ಖಾದಿಯ ವೇಷ-ಭೂಪಣದಲ್ಲಿದ್ದ ತರುಣ ಹೇಳಲುತ್ತೊಡಗಿದ :

“ ಮಹಾತ್ಮಾಜಿಯವರು ಸಿರಿವಂತಿಕೆಯನ್ನು ಎಂದೂ ಬೈಯುತ್ತಿರಲ್ಲ. ಸಿರಿವಂತಿಕೆಯ ಸದುಪಯೋಗನ್ನು ಸಮಾಜಕ್ಕೆ ಆಗಬೇಕೆಂದು ಆವರು ಹೇಳುತ್ತಿದ್ದರು ! ”

ಇನ್ನೊಬ್ಬ ತರುಣ—ಸಡಿಲು ಪಾಯಜಾಮೆ-ಶಟ್ಟುಗಳನ್ನು ತೊಟ್ಟು, ಉದ್ದೇಶವಾಗಿ ತಲೆಗೂಡಲನ್ನು ಬಿಟ್ಟವ—ಸಿಡಿನುಡಿಗಳಲ್ಲಿಯೆ ಹೇಳಿತೋಡಿಗದ :

“ ಅಹೇ ! ಸಿರಿವಂತಿಕೆ ! .....ಸಮಾಜಕ್ಕೆ ಅದರ ಸದುಪಯೋಗ ! ಬೇಕ್ಕು-ಇಲಿಗಳ ಗೆಳತನದಂತಹ ಅಸಂಭವ ಸಂಗತಿಯಿದು ! ಸಿರಿವಂತರೆಂದರೆ ಸಮಾಜದಲ್ಲಿಯ ಬಡಜನರ ರಕ್ತವನ್ನು ಸೀಟುವವರು ! ಬಡಜನರು ಸುಖ ದಿಂದ ಬದುಕಬೇಕಾದರೆ ಸಿರಿವಂತರೆಲ್ಲ ಹುಡಿಗೂಡಿ ಹೋಗಲಿಕ್ಕೇ ಬೇಕು ! ”

ಖಾದಿಧಾರಿಯಾದ ತರುಣ ಮತ್ತೆ ಬಾಯಿಬಿಟ್ಟ :

“ ಇದು ಮಾನವತೆಯ ಬೆಲೆಯನ್ನೇ ಆರಿಯದವರು ಆಡುವ ಮಾತು ! ನಿನ್ನ ಮಾತಿನಂತೆ ಹೋದರೆ ಲೋಕದಲ್ಲಿ ದಯೆ, ದಾಕ್ಷಿಣ್ಯ, ಸ್ನೇಹ, ಪ್ರೀತಿ, ಸಹಕಾರ, ಸಹಾನುಭೂತಿ—ಇವುಗಳಿಗೆ ಎಡೆಯೆ ಇಲ್ಲದೆ ಹೋದಿತು ! ಮಾನವರೆಂದರೆ ಗುಂಪುಗೂಡಿ ಹೆಲ್ಲಿಗಾವಲನಲ್ಲಿ ಮೇರುವ ಪಶುಗಳಲ್ಲ ! ”

ಸಡಿಲು ಪಾಯಜಾಮೆಯ ತರುಣ ಕಿನಿಸನ್ನು ಕಾರಿತೋಡಿಗದ :

“ ಗುಂಪುಗೂಡಿ ಮೇರುವ ಪಶುಗಳಲ್ಲ; ಗುಂಪುಗೂಡಿ ಹಸಿದು ಸಾಯುವ ಪಶುಗಳು ! ಸಿರಿವಂತರೆಂದರೆ ಬಡವರನ್ನು, ತಮ್ಮ ಸುಖಕಾರಿ ದುಡಿಯುವ ಪಶುಗಳೇ ಭಾವಿಸಿದ್ದಾರೆ ! ಈಗ ಜಾಗೃತಿಯ ಕಾಲ ! ಬಡವ ರಲ್ಲಿ ತಾವೂ ಮನುಷ್ಯರೆಂಬ ಜಾಗೃತಿ ಮಾಡಿದೆ. ಈ ಜಾಗೃತಿಯು ನವ್ಯದೇಶದಲ್ಲಿ ಮಹಾಕ್ರಾಂತಿಯನ್ನು ಎಬ್ಬಿಸದೆ ಇರಲಾರದು ! ದುಡಿಯುವವನು ಆಳಾಗಬೇಕು; ದುಡಿಯದವನು ಆಳುವವನಾಗಿ ಸುಖವಡಬೇಕು ! ಇದು ಎಂಥ ನೀತಿ ? ”

ಮೂರನೆಯ—ಕೋಟು-ಪ್ರಾಂಬಿಂಗ ತರುಣ, ಒಮ್ಮೆಲೆ ಮಾತನಾಡ ತೋಡಿಗದ :

“ ನಿನ್ನ ಮಾತು ಸರಿಯಾದದ್ದು ನೋಡಿ ! ದುಡಿಯುವ ಜನರೇ ಇನ್ನು ಮ್ಯಾಲ ಆಳುವ ಅರಸರಾಗಬೇಕು. ಅಂದರೆ, ನವ್ಯ ಹಳ್ಳಿಗಳಾದರೂ ಸುಧಾ-

ರಿಸಬಹುದು. ಈಗ ನಮ್ಮ ಹೆಚ್ಚಿಗರ ಕಡೆಗೆ ಯಾರೂ ಸೋಡುವವರೇ ಇಲ್ಲ! ಏನು ಅವರ ಆಸ್ತಿಷ್ಟತೆ, ಏನವರ ಅನಾರೋಗ್ಯ! ಪಿಡುಗು ಬಂದುಬಿಟ್ಟಿರ ಅಂತೂ—ಪಟೆಪಟಿ ಸೋಣಾ-ನುಸಿ ಸತ್ತಾಂಗ ಸಾಯಿತಾರ....”

“ ಆ....ಮಾಡು....! ” ಎಂಬ ದೈನ್ಯ ಧ್ವನಿಯ ಸರಳಕೆಯಾಂದು ಕೇಳಿ ಸಿತು. ನಾನು ಮೆಟ್ಟಿಬಿದ್ದವನಾಗಿ ಆ ಕಡೆಗೆ ಸೋಡಲು ತೊಡಗಿದೆ. ಆ ತರುಣದು ಕುಳಿತ ಬೆಂಚಿನ ಹಿಂಗಡಿಯ ಬೆಂಚಿನ ಮೇಲೆ ಒಬ್ಬ ಮನುಷ್ಯ ಮುದ್ದೆಯಾಗಿ ಬಿದ್ದ ಕೊಂಡಿದ್ದಾನೆ. ಸುಕ್ಕಿ ಸೋರಗಿಹೋದ ದೇಹ. ಮೈಮೇಲೆ ಕಾವಿಯ ಬಟ್ಟಿಯೊಂದನ್ನು ಹೊಡ್ದು ಕೊಂಡಿದ್ದಾನೆ. ನಾನು ಕುಳಿತಲ್ಲಿಂದ ಆತನ ಮುಖ ಕಾಣಲಿಲ್ಲವಾದುದರಿಂದ, ಎದ್ದುನಿಂತು ನಿಲುಕಿ ನಿಲುಕಿ ಸೋಡಿದೆ. ತಲೆಯ ಮೇಲೆ ಬೆಳೆದ ಜಡೆಯಿದೆ. ಕಪ್ಪಿನವೇ ಆದ ಗಡ್ಡ-ಮಿರ್ಸೆಗಳು ಮುಖವನ್ನೆಲ್ಲ ಮುಚ್ಚಿ ಕೊಂಡಿವೆ. ಮತ್ತೆ ಮೊದಲಿನಂತೆಯ ಸರಳ ಮೆಲುದನಿ : “ ಇ....ಮಾಡು....! ಹ....ಯೋ....! ”

“ ಯಾರವರು? ಅದೇಕೋಡು ಸರಳತ್ವದ್ದಂತೆ ಇದೆಯಲ್ಲ! ” ನಾನು ಕುಶೂಹಲಿಯಾಗಿ ಕೇಳಿದೆ.

ಖಾದೀಧಾರಿ ತರುಣನು ಹೇಳಿದ :

“ ನಾನು ಹರಿಹರ ಸೈಶನಿನಲ್ಲಿ ಗಾಡಿಯನ್ನು ಹತ್ತಿದೆ. ಅಲ್ಲಿಂದಲೂ ಅವನ ಸರಭಾಟ ನಡೆದೇ ಇದೆ. ಯಾವನೋ ಬಾವಾಜಿ ಇರಬಹುದು! ”

ಸಡಿಲು ಪಾಯಜಾಮೆಯವನು ಹೇಳಿತೊಡಗಿದ :

“ನಮ್ಮ ಹಂದುಸ್ತಾನದೋಳಿಗ ಬಾವಾಜಿಗಳಿಗೇನು ಕಡಿಮಿ? ಒಂದೊಂದು ಘರ್ಮಕ್ಕೆ ಒಂದೊಂದು ಪ್ರಕಾರದ ಬಾವಾಜಿಗಳು! ಸಿರಿಸಂತರ ದುಡ್ಡ ಏನಾದೂ ನೆಚ್ಚಿ ಆಗತಿದ್ದರ, ಅದು ಇಂಥಾ ಸಿರುಮೈಗಿ ಬಾವಾಜಿಗಳ ಸಲುವಾಗಿ! ಮತ್ತೆ ಸರಕಾರ ಸಹಿತ ತನ್ನ ದೃಲ್ಪೆಯೋಳಿಗ ಬಡ-ಬಗ್ಗೆಗೆ ಯಾವ ಪ್ರಕಾರದ ಸವಲತ್ತೂ ಕೊಡುವುದಿಲ್ಲ! ಇಂಥಾ ದುಡಿಯಲಾರದ ಬಾವಾಜಿಗಳಿಗೆ ನೂತ್ರ ಪ್ರಕೃಟಿ ಪ್ರಾಣದ ಅನುಕೂಲತಾ ಇರತ್ತುದ! ”

ಕೋಟಿ-ಪ್ರಾಣಿನ ತರುಣ ತಿರಸ್ತಾರದಿಂದ ನುಡಿದ :

“ ಸೋಡಿದಿರಾ ಅವನ ಅಧಿಕಾರಾನ? ಇಷ್ಟು ಮಂದಿಯೆಲ್ಲಾ ಸ್ಥಳ

ಇಲ್ಲದ್ದಕ್ಕುಗಿ ನಿಂತುಕೊಂಡುಬಿಟ್ಟಾರ ! ಆ ಭೂಪ ಕಾಲುಚಾಚಿ ಮಲ ಕೊಂಡಾನ ಹ್ಯಾಂಗನೋಡಿ ! ”

‘ ಅಂ....ಅಂ....ಅಮ್ಮಾ....! ’ ಎಂಬ ನರಭಾಟ ಮತ್ತೆ ಕಿವಿಗೆ ಬಿತ್ತು. ಅವನ ಬಳಿಯಲ್ಲಿಯೆ ನಿಂತುಕೊಂಡವನೋಬ್ಬ ಹೇಳಿದ :

“ ಪಾಪ, ಬಾವಾಜಿಗೆ ಜ್ವರ ಬಂದ್ದಾಂಗ ಕಾಣಿಸತದರಿ ! ಮೈಮ್ಮಾಲ ಎಚ್ಚರ ಇದ್ದಾಂಗ ಇಲ್ಲ ! ”

ಕೋಟು-ಹ್ಯಾಂಟಿನವ ತಟ್ಟನೆ ನುಡಿದ :

“ ಭಂಗೀ ಸೇರಿ ಮಲಗದ ಮ್ಮಾಲ, ಮೈಮ್ಮಾಲ ಎಚ್ಚರ ಉಳಿತ್ತಡ ಯಾಕ ? ”

ಶಾದಿಧಾರಿ, ಪಾಯಜಮಾಥಾರಿ ಇಬ್ಬರೂ ಗಟ್ಟಿಯಾಗಿ ನಕ್ಕರು. ನನ್ನ ಕರುಳಿಗೇಕೋ ಇರುವೆ ಕಚ್ಚಿದಂತಾಯಿತು. ತಟ್ಟನೆ ಎದ್ದು ಆ ಬಾವಾಜಿ ಮಲಗದಲ್ಲಿಗೆ ಹೋದೆ. ಅವನ ಮೈ ಕೈಗಳನ್ನು ಹಿಡಿದು ನೋಡಿದೆ. ಜ್ವರ ವೇನೂ ಹೆಚ್ಚಿಗೆ ಇರಲಿಲ್ಲವಾದರೂ, ತುಂಬ ಬಲಹಿನತೆ ಅವನನ್ನು ಅವರಿಸಿ-ಕೊಂಡಿದ್ದಿತು. ನಾನು ಬಳಿಯಲ್ಲಿಯೆ ಕುಳಿತು ಆತನ ಮೈಮೇಲೆ ಕೈಯಾ ದಿಸತ್ತೊಡಗಿದೆ. ಬಾವಾಜಿಯ ಕಳೆಯಲ್ಲದ ಕಣ್ಣಗಳು ನನ್ನ ಕಡೆಗೆ ತಿರುಗಿದುವು. ಎರಡೂ ಕಂಗಳಲ್ಲಿ ಒಂದೊಂದೇ ಹೇನಿ ಕಣ್ಣೀರು ಕಂಡುವು. ಬಹುಶಃ ಅವು ನನ್ನ ವಿವಯಕವಾಗಿ ಕೃತಜ್ಞತೆಯನ್ನು ಸೂಚಿಸುವುವು ಆಗಿರಬೇಕು. ತರುಣರ ರಾಜಕೀಯ-ಸಾಮಾಜಿಕ ಚರ್ಚೆ ಹಾಗೆಯೆ ಸಾಗಿದ್ದಿತು. ಗಾಡಿಯೂ ಛಿಡುತ್ತಿದ್ದಿತು. ಬಾವಾಜಿಯ ತುಟಿಗಳು ಒಣಿಗೊಗಿದ್ದುವು. ಬಾಯಿಕೊಡ ಒಣಿಗಿ ಅಂಟು-ಅಂಟಾಗಿದ್ದಿತು. ಬಾವಾಜಿಯ ಬಳಿಯಲ್ಲಿ ಕಮಂಡಲು ಇದ್ದ ತಾದರೂ ಆದರಲ್ಲಿ ನಿರ್ದು ಇರಲಿಲ್ಲ. ಪ್ರವಾಸಿಕರೊಬ್ಬರ ತಂಬಿಗೆಯಲ್ಲಿ ನಿರ್ದುವು. ಕೇಳಿ ತೆಗೆದುಕೊಂಡೆ; ಹೇನಿ-ಹೇನಿಯಾಗಿ ಬಾವಾಜಿಯ ಬಾಯಲ್ಲಿ ಹಾಕತ್ತೊಡಗಿದೆ. ತುಟಿಗಳು ಒದ್ದೆಯಾದುವು. ಒಣಿಗದ ಬಾಯಿ ಹೆಸಿಯಾಯಿತು. ಸ್ವಲ್ಪ ಹೊತ್ತಿನಲ್ಲಿಯೆ ಬಾವಾಜಿ, ನಿರನ್ನ ಮೆಲ್ಲಗೆ ಗುಟುಕರಿಸಿದಂತೆ ಕೇಳಿಸಿತು. ನನಗೆ ಸ್ವಲ್ಪ ಧೈಯ ಬಂದಂತಾಯಿತು. ಬಾಯಲ್ಲಿ ಬಿಡುವ ನಿರಹಣಿಗಳ ಪ್ರಮಾಣವನ್ನು ಮೆಲ್ಲಗೆ ಹೆಚ್ಚಿಸತ್ತೊಡಗಿದೆ. ಬಾವಾಜಿಯ

ಗುಟುಕರಿಸುವ ಪ್ರಮಾಣವೂ ಮೆಲ್ಲ-ಮೆಲ್ಲಗೆ ಹೆಚ್ಚುತೋಡಿತು. ಆಗ ಖಾದೀ ಧಾರಿಯ ವಾದದ ಸುಧಿ ಕೇಳಬಹುದ್ದಿತ್ತು :

“ ಹೃದಯದ ಭಾವನೆಗಳ ವಿಕಾಸವಿಲ್ಲದವನು ಮಾನವನೇ ಅಲ್ಲವೆಂದು ಮಹಾತ್ಮರ ಅಭಿಪ್ರಾಯ ! ”

“ ಹೃದಯ ಭಾವನೆಗಾಗಿ ಇರುವುದಿಲ್ಲ. ಮನುಷ್ಯನ ಜೀವಿತದ ಸೂಚನೆ ಗಾಗಿ ಇರುವುದು. ಮನುಷ್ಯನು ಮನುಷ್ಯನೆನಿಸಿಕೊಳ್ಳುವುದು ಆತನ ಬುದ್ಧಿ-ಶಕ್ತಿಯ ಮೂಲಕ. ಭಾವನೆ-ಭಾವನೆ-ಎಂದು ನನ್ನ ಭಾರತದಲ್ಲಿ ಬುದ್ಧಿ-ಶಕ್ತಿಯನ್ನು ಓಡಿಸಿಬಿಟ್ಟಿದ್ದಾರೆ. ಎಂತಲೇ ಬಡವರೆಲ್ಲ ಕೇವಲ ಭಾವನೆಯ ಕೂಸುಗಳಾಗಿದ್ದಾರೆ. ದೇವರು ಧರ್ಮ, ದಯೆ, ಜೀದಾಯ—ಎಂಬ ಹುಚ್ಚುಗಳ ಬೆನ್ನುಹತ್ತಿ, ಸಮಾಜವನ್ನು ಜೀವನ್ತ್ರೈತ ಜನರ ಜಂಗುಳಿಯನ್ನಾಗಿ ಮಾಡಿದ್ದಾರೆ. ‘ದುಡಿಯುನವನಿಗೇ ದುಡ್ಡ-ದುಗ್ಗಾಳಿ’ ಎಂಬ ಅರ್ಥನೀತಿಯ ಅರ್ಥವೇ ಅವರಿಗಾಗಲ್ಲಿದ್ದಾಗಿದೆ....”

ಮುಂದೆ ಸ್ವೇಶನ್ ಬರಲಿರುವುದುನ್ನು ಸೂಚಿಸಲು ಗಾಡಿಯು ಕೂಗು-ಹಾಕಿತು. ಕರುಳೆಲ್ಲಿ ನೀರು ಹೋದುದರಿಂದ ಸ್ವಲ್ಪ ಸಮಾಧಾನವನೆನಿಸಿತೇನೋ, ಬಾವಾಜಿ ಕಣ್ಣಗಳನ್ನು ಅರಳಿಸಿ ನನ್ನ ಕಡೆಗೆ ನೋಡಲು ತೋಡಿಗದ. ಗಾಡಿಯು ದಡದವನೆನಡಿಯತ್ತ ವೇಗವನ್ನು ತಡೆ-ತಡೆಯುತ್ತ ನಿಲಾಣದ ಬಳಿ ಬಂದು ನಿಂತುಕೊಂಡಿತು. ಕೂಡಲೇ ಕೂಗುಗಳು ಕೇಳತೋಡಿದ್ದವು :

“ ಗರವೂ ಗರವೂ ಚಹಾ !....ಬಿಸಿ ಬಿಸಿ ಕಾಫೀ ! ”

“ ಮೋಸಂಬಿ ಹೆಣ್ಣೂ....ಕಿತ್ತ ಹೇ ಹೆಣ್ಣೂ....! ”

ನಾನು ಚಹಾ-ಕಾಫಿಯವನನ್ನು ಕೂಗಿ ಕರೆದೆ. ಒಂದು ಕವ್ವಿ ಬಿಸಿ ಕಾಫಿಯನ್ನು ಕೊಡಲು ಹೇಳಿದೆ. ಮೂವರು ತರುಣರೂ ಅಂತಹ ಗದ್ದಲದಲ್ಲಿಯೆ ನುಗ್ಗಿ, ಕಂಪಾಟ್ ಮೆಂಟೆನಿಂದ ಕೆಳಗಳಿಂದ ಉಪಾಹಾರ ಗೃಹದ ಕಡೆಗೆ ಹೋದುದನ್ನು ನೋಡಿದೆ. ನಾನು ಕಾಫಿಯನ್ನು ತೆಗೆದು-ಕೊಂಡು, ಚಮಚೆಯಿಂದಲೇ ಮೆಲ್ಲಗೆ ಬಾವಾಜಿಯ ಬಾಯಲ್ಲಿ ಹಾಕತೋಡಿಗದೆ. ಅವನು ಸ್ವೇಚ್ಚಿಯಿಂದಲೇ ಗುಟುಕರಿಸುತ್ತಿರುವನೆಂಬುದನ್ನು ಕಂಡುಕೊಂಡಿ. ನನಗೆ ತುಂಬ ಸಮಾಧಾನವನೆನಿಸಿತು. ಕಷ್ಟಿನಲ್ಲಿಯ ಕಾಫಿಯಲ್ಲವನ್ನೂ ನಿಧಾನ

ವಾಗಿ ಕುಡಿಸಿದೆ. ಕಾಫಿಯು ಹೊಟ್ಟಿಯಲ್ಲಿ ಹೋಗಲುಕೊಡಿದಂತೆ, ಬಾವಜಿಯ ಕಣ್ಣನ ಕಳೆಯಲ್ಲಿ ಮಾವಾಡು ಕಾಣಲುತ್ತೊಡಿತು. ಮೈಮೇ ಸ್ಪೀಲ್ ಎಚ್ಚರ್ ಬಂದಿತೇನೋ ! ಪ್ರಯತ್ನಪೂರ್ವಕವಾಗಿ ಎರಡೂ ಕೈಗಳನ್ನು ಮೇಲ್ಲಿಡೆಗೆ ಎಳೆದುಕೊಳ್ಳಲು ಆರಂಭಿಸಿದ. ಅದೇಕೆಂಬುದು ನನಗೆ ತೀಯದೆ, ಆತನ ಕೈಗಳಿಗೆ ನಾನು ನೆರವನ್ನು ಕೊಟ್ಟಿನು. ಬಾವಾಜಿ ಕಂಪಿಸ ಶ್ರೀರುವ ಹೆಸ್ತಗಳಿರದನ್ನೂ ಜೋಡಿಸಿ, ಹಣಿಯ ಕಡೆಗೆ ತರಕೊಡಿದನು ನನಗೆ ಅವನ ಆ ಪ್ರಯತ್ನದ ಅರ್ಥವು ಆಯಿತು. ಜೋಡಿಸಿದ ಆ ಎರಡು ಕೈಗಳನ್ನು ನನ್ನ ಕೈಯಿಂದ ಹಿಡಿದು, ಇದ್ದಲ್ಲಿಯೇ ಇರಿಸಿ ಹೇಳಿದೆನು :

“ನನಗೆ ನಿಮ್ಮ ನಮಸ್ಕಾರವೇನೂ ಬೇಕಾಗಿಲ್ಲ. ನಿಮಗೆ ಗುಣವಾದ ಸಾಕು; ನನಗೆ ತುಂಬ ಸಂತೋಷ !” ಹತ್ತಿರ ಕುಳಿತ ಜನರೆಲ್ಲ ನನ್ನನ್ನು ಒಂದ ಸಲ, ಬಾವಾಜಿಯನ್ನು ಒಂದು ಸಲ, ಬೆರಗುಗಣ್ಣಾಗಳಿಂದ ನೋಡುತ್ತಿದ್ದರು ತಾವೇನಾವರೂ ಮಾಡಬೇಕಾದ ಕೆಲಸವಿವೆಯೆಂದು, ಆಗ ಅವರಾರಿಗೂ ಎಂಬೆಂದು ಅರ್ಥಸೇರು ಬಿಸಿಬಿಸಿ ಹಾಲನ್ನು ಹಾಕಿಸಿಕೊಂಡು ಬಂದೆ. ನಾಲ್ಕು ಮೋಸಂಬಿ ಹಣ್ಣಾಗಳನ್ನೂ ತೆಗೆದುಕೊಂಡು ಬಾವಾಜಿಯ ಬಳಿಯಲ್ಲಿಯೇ ಇಟ್ಟಿ. ಗಾಡಿಯು ಹೊರಡುವ ಕೂಗನ್ನು ಹಾಕಿತು. ಉಸ್ಟೆಂದು ನಿಡಿದಾರಿ ಉಸಿರುಹಾಕಿ ಮೆಲ್ಲಿಗೆ ಮುಂದುವರಿಯಿತು. ಆಗ ಮೂವರೂ ತರುಣರೂ ಒಂದರಹಿಂದೊಬ್ಬರಂತೆ ಓಡಿಬಂದು ಗಾಡಿಯನ್ನು ಹತ್ತಿದ್ದರು. ಎಲೆಯೆಡಿ ತಿಂದುಧರಿಂದ ತುಟಿಗಳು ರಂಗು-ರಂಗಾಗಿದ್ದವು. ಹೊತ್ತಿಸಿದ ಸಿಗರೆಟ್‌ಗಳ ಮೂವರ ಕೈಯಲ್ಲಿಯೂ ಕಾಣಾತ್ತಿದ್ದವು. ತನ್ನ ಸ್ಥಳದಲ್ಲಿ ಕುಳಿತುಕೊಳ್ಳುತ್ತಿರುವಾಗಲೇ ಸಡಿಲು ಪಾಯಜಾಮೆಯವನು ನುಡಿದೆ :

“ಆ ಹೊಟೆಲಿನ ಆಳಿನ ಮಾರ್ಗಲ ನನಗ ಬಹೆಳ ಸಿಟ್ಟುಬಂತು ನೋಡಿ! ನಮಗ ಮೊದಲ ಸಷ್ಟೇ ಮಾಡೋ— ಅಂತ ಹೇಳಿದರ, ‘ಪಾಳೀ ಪ್ರಕಾಸಷ್ಟೇ ಮಾಡಬೇಕಾಗತತದರೀ !’ ಅಂತಾನ ಮಗ ! ಆತನ್ನು ಒಂದೆರಡ ಬಿಗಿಬೇಕನ್ನು ನಷ್ಟು ಸಿಟ್ಟು ಬಂದಿತ್ತು ಬಿಡಿ, !”

ಖಾದೀಧಾರಿ ಹೇಳಿದ :

“ ಏನೇ ಆಗಲಿ, ನಮಗಂತೂ ಬೇಕಾದದ್ದು ಎಲ್ಲಾ ಸಿಕ್ಕಿತಲಾ! ಉದ್ದಿನ ವಡಿ ಮಾತ್ರ ಇಲ್ಲಿಯವರು ಬಹಾಳ ರುಚಿಕಟ್ಟು ಮಾಡತಾರ ನೋಡಿ! ಕಾಫೀ ಅಂತೂ ಮದ್ವಾಸಿನಿಂದ ಇಳಿದು ಬಂದ್ವಾಂಗ್ ಆಗಿರತ್ತಾದ !”

ಕೊರ್ಮು-ಪ್ರಾಂಟಿನವ ಹೇಳಿದ :

“ ಏನೈಪೂ, ರೇತ್ತೆ ಹೋಟಲಿನ ಮುಂದೂ ತಿರುಕರ ಹಿಡುಗು ಇರಬೇಕು? ಸರಕಾರದವರು ಇದನ್ನ ಕಟ್ಟು-ನಿಟ್ಟಾಗಿ ಬಂದ್ ಮಾಡಬೇಕು ನೋಡಿ!”

“ ಇಂಥಾ ಸರಕಾರೆಲ್ಲ ಏನುಮಾಡತ್ತಾದರಿ ! ರಸ್ಯಾ ಸರಕಾರದಂಥಾ ಸರಕಾರ ಬೇಕಲ್ಲ; ಅಂದರ ಒಬ್ಬ ತಿರುಕನೂ ಕಣ್ಣಿಗೆ ಬೀಳಂದ್ವಾಂಗ ಮಾಡಲಿಕ್ಕು ಬರತ್ತಾದ !”

ಕೊರ್ಮು-ಪ್ರಾಂಟಿನವ ನಗನಗುತ್ತೆ ಹೇಳಿದ :

“ ಹೌದು ಹೌದು, ಬ್ರಾಡಾದ ಮಂದಿನ್ನೆಲ್ಲ ಗುಂಡುಹಾಕಿ ಇಲ್ಲದ್ವಾಂಗ ಮಾಡಲಿಕ್ಕು ಬರತ್ತಾದ ಅಂಥಾ ಸರಕಾರಕ್ಕು !”

ಶಾಧಿಧಾರಿಯೂ ಮನಃಪೂರ್ವಕವಾಗಿ ನಗತೋಡಿದ. ಸಡಿಲು-ಪಾಯಜಾಮೆಯವನು ಆಪ್ತಿಭಭಾವದವನಾಗಿ, ಸಿಗರೇಟಿನ ರುಖಿರಿಕೆಗಳನ್ನು ಎಚ್ಚಿಯತೋಡಿದ.

ಇದನ್ನೆಲ್ಲ ಕೇಂಳತ್ತಲೇ ನಾನು ಬಾವಾಜಿಗೆ ಸ್ವಲ್ಪ ಹಾಲನ್ನು ಕುಡಿಸಿದೆ. ಅತನ ಮುಖದ ಕೃತಜ್ಞತಾಭಾವ ನನ್ನ ಹೃದಯವನ್ನು ಶರಲಿಸುತ್ತಿಲ್ತು. ಮೈಯನ್ನು ಆಗಾಗ ಜುಮ್ಮುದಟ್ಟಿಸುತ್ತಿತ್ತು. ಆಗ ನನಗಾಗುತ್ತಿರುವ ಅನಂದ, ಉದ್ದಿನ ವಡೆಯ ರುಚಿಗೆ ಸರಿಯೇಸಬಹುದೂ—ಮದ್ವಾಸಿನ ಕಾಫಿಯ ಕಂಪನ್ನು ಸರಿಗಟ್ಟಬಹುದೋ !

ಮೋಸಂಬಿಯ ಹಂಸ್ಲೊಂದನ್ನು ಸುಲಿದೆ. ತೊಳಿಗಳನ್ನು ಹಡಗಿಸಿ ಬಾವಾಜಿಯ ಬಾಯಲ್ಲಿ ಹಾಕತೋಡಿದೆ. ಆತ ಮೆಲ್ಲ-ಮೆಲ್ಲಗೆ ಬಾಯಾಡಿಸಿ ರಸವನ್ನು ನುಂಗತೋಡಿದ. ಇದೆಲ್ಲವನ್ನೂ ಅಚ್ಚರಿಗಣ್ಣಿಗಳಿಂದ ನೋಡುತ್ತಲಿದ್ದ ಹಳ್ಳಿಗನೊಬ್ಬ ಸನ್ನನ್ನು ಕೇಳಿದ :

“ ಇವರು ನಿಮಗೆ ಏನ ಆಗಬೇಕೇನಿರು ?”

ನಾನು ಕುತೂಹಲ ತುಂಬಿದ ಕಣ್ಣಿಗಳಿಂದ ಅಕ್ಕೆ-ಸಕ್ಕೆದ ಜನರ ಮುಖಗಳನ್ನು ನೋಡಿದೆ. ಹೆಚ್ಚಿಗ ಕೇಳಿದ ಪ್ರಶ್ನೆ ಅವರೆಲ್ಲರ ಪ್ರಶ್ನೆಯೂ ಆಗಿರಬಹುದೆಂದು ಭಾವಿಸಿದೆ. ಕೂಡಲೇ, ಪ್ರಶ್ನೆ ಕೇಳಿದ ಹೆಚ್ಚಿಗನಿಗೆ ಕಿರುನಗೆ ಯೋಂದಿಗೆ ಉತ್ತರಕೊಟ್ಟಿ:

“ನನಗ ಇವರು ಏನು ಆಗಬೇಕಂತ ಕೇಳಿದಿರಲ್ಲಿಕ ನೀವು? ಇವರು.... ನನಗ....ಏನು ಹೇಳಲಿ....ಹುಂ! ಅಣ್ಣಿ ಆಗಬೇಕು!”

ಅಲ್ಲಿ ಕುಳಿತೆವರ ಮುಖದ ಮೇಲೆಲ್ಲ ಆಶ್ಚರ್ಯದ ಕಿರುನಗೆಯಾಡಿತು. ಆ ಮೂರವು ತರುಣರೂ ಬೆರಗುಗಣ್ಣಿಗಳಿಂದ ಒಂದು ಸಲ ನನ್ನ ಕಡೆಗೆ ಹೊರಳಿ ನೋಡಿದರು. ಮೊದಲು ಪ್ರಶ್ನೆ ಕೇಳಿದ ಹೆಚ್ಚಿಗನೇ ಮತ್ತೆ ಕೇಳಿದ:

“ನಿಮ್ಮ ಅಣ್ಣಿವರು ಏಸ್ಟಿ ಇವರು? ಹಾಂಗಾದರ ಇವರು ಬಾವಾಜೀ ಯಾಕ ಆಗಾಗ್ಗೆಯಿರಿ?”

ನಾನು ಹೇಳಿದೆ :

“ಹೌದು, ಇವರು ನನ್ನ ಅಣ್ಣಿನವರು! ಆದರ, ಇವರು ಬಾವಾಜೀ ಯಾಕ ಆಗಾಗ್ಗೆರಂಬಳಾದು ನನಗೂ ಗೊತ್ತಿಲ್ಲ! ನಾನೂ ತಿಳಕೊಳ್ಳಬೇಕಾಗೇದ!”

ಬಾವಾಜಿಯ ಕಣ್ಣಿಂದ ಹನಿಹಸಿಯಾಗಿ ಕಣ್ಣೀರು ಹರಿಯಿತು. ಆತನ ಮೈಮೇಲಿನ ಬಟ್ಟೆಯಿಂದ ಅದನ್ನು ಒರಸಿದೆ. ಆಗಲೇ ಕಂಪಾಟ್‌ಮೆಂಟನ ಆಚೆಯ ಮೂಲೆಯಲ್ಲಿ ಹೆಚ್ಚಿನ ಕಂಠದಿಂದೊಂದು ಹಾಡು ಜೊರಟುದು ಕೇಳಿಸಿತು :

“ಆಮಿಯಾ ಮಿಲಾಕೇ, ಜಿಯಾಭರಮಾಕೇ ಚಲೇ ನಹಿ ಜಾನಾ!

ಓ.....ಚಲೇ ನಹಿ ಜಾನಾ!”

ಹಾಡುವ ಕಂಠ ಮಥುರವಾಗಿದ್ದಿತು. ಸಹಜವಾಗಿಯೆ ನನ್ನ ಕಣ್ಣಿಗಳು ಆ ಕಡೆಗೆ ಹೊರಳಿದ್ದವು. ನೋಡಿದೆ. ಹತ್ತೊಂಬತ್ತು ಇಪ್ಪತ್ತು ವಯಸ್ಸಿನ ತರುಣೆ. ಕಣ್ಣಿ-ಮೂರಿನಿಂದ ಚೆಲುವೆಯೆಂದೇ ಹೇಳಬೇಕು. ತಲೆಗೂಡಲನ್ನು ಅಂದವಾಗ ಬಾಚಿ ಹಿಂಡಿ ಮುಡಿಯನ್ನು ಕಟ್ಟಿದಾಳ್ಳಿ. ಉಟ್ಟಿದು ಸ್ವಲ್ಪ ಮಾಸಿದಿತಾದರೂ, ಚುಕ್ಕೆಗಳಿಂದ ಕೂಡಿದ ತಿಳುವಾದ ಬಿಳಿಯ ಪತ್ತಲವಾದುದರಿಂದ, ದುಂಡು-ದುಂಡಾದ ಮೈಗೆ ಚೆನ್ನಾಗಿ

ಹೊಂದಿಕೊಂಡಿದೆ. ತೋಟ್ಟುದು ತಿಳಿನೀಲಿಯ ಕುಪ್ಪಸ. ಯೌವನದ ಪೂರ್ವ ತಿಯು ಹೊರಹೊಮ್ಮೆ ತೋರುವಂತೆ ಅದರ ರಚನೆಯ ರೀತಿ. ಹೊದ್ದುಕೊಂಡ ಸೆರಗು ಎದೆಯನ್ನು ಮುಚ್ಚಿಯೂ ಮುಚ್ಚಿದಂತೆ ಮೇಲೇರಿ, ಹಿಂಬದಿಯ ಮುಡಿಯ ಮೇಲೇ ಮುಸುಕುಹಾಕಿತ್ತು. ಎದೆದ ಮೂಗಿನಲ್ಲಿಂದು ತಾರೆ ಮಿನುಗುತ್ತಿತ್ತು. ಕವಿಯಲ್ಲಿ ನಾಲ್ಕುಜೆಯ ಲೋಲಕಗಳು ಜೋಲಾಡುತ್ತಿದ್ದವು. ಕೊರಳಲ್ಲಿ ಒಂದು ಹೊಂಬಣ್ಣದ ಒಂಟಿಳಿಯ ಚೇನು! ಹಾಡನ್ನು ಹೇಳುತ್ತಿರುವ ಕಂಡರಂತೆಯೇ ಅವಳ ಮುಖದ ಚೆಲುವೂ ದೇಹದ ನಿಲುವೂ ಆಕರ್ಷಕವಾಗಿದ್ದವು.

ಕಂಪಾಟ್ ಮೆಂಟಿನಲ್ಲಿಯ ಎಲ್ಲ ಜನರ ಕಿವಿ-ಕಣ್ಣಗಳನ್ನೂ ಆಕೆ ತನ್ನತ್ತ ಸೆಳಿದುಕೊಂಡಳು. ಮೂವರು ತರುಣಮಿಶ್ರರಂತೂ ಕಣ್ಣಕದಲ ಸದೆ ಅವಳನ್ನು ನೋಡಲು ತೋಡಿರು. ಅಲ್ಲಿ ಕುಳಿತ್ತಿದ್ದ ಆ ದಕ್ಷಿಣದೇಶದ ಕಾಗವೆಣ್ಣಗಳ ಬಳಗವನ್ನು ನೋಡಿ ಆ ಗಾಯಕಿಯನ್ನು ನೋಡಿದರೆ, ಅವ ಕೊಬ್ಬ ಅಪ್ಪರೆಯೆಂದೇ ಭಾಸವಾಗುವಂತಿತ್ತು. ನಾನು ನನ್ನ ಕಿವಿಗಳನ್ನು ಆಕೆಯ ಮಧುರಗಾಯನಕ್ಕೆ ಕೊಟ್ಟಿದ್ದೆನಾದರೂ, ಆ ಬಾವಾಜಿಯ ಕಡೆಗೆ ಅಲಕ್ಷ್ಯವನ್ನೇನೂ ಮಾಡಿರಲಿಲ್ಲ. ಆಗಾಗ ಆತನ ವೈಮೇಲೆ ಕೃಗಳನ್ನಾಡಿ ಸುತ್ತಿದ್ದೆ. ಚಮಚಿಯಂದ ಹಾಲನ್ನು ಕುಡಿಸುತ್ತಿದ್ದೆ. ಗಾಯಕಿಯ ಹಾಡು ನಡೆದೇ ಇದ್ದಿತು. ಒಂದು ಹಾಡು ಮುಗಿಯಿತು. ಯಾವನೋ ಒಬ್ಬ ಹೆಳ್ಳಿಗನು ಹೇಳಿದ :

“ ಒಂದು ಕನ್ನಡ ಪದಾ ಹೇಳಬಾರದ ?”

ಕೂಡಲೆ ಗಾಯಕಿ ಹಾಡತೋಡಿದಳು :

“ ಬಾ ಚದುರಿ ಕರಿಯತೀನ ನಾನಾ  
ಮಂದಿರಾಕೆ ಬಾರೆ ನೀನಾ ||  
ಇನ್ನೂಗೆ ಮಾಡುದು ಆನುಮಾನಾ....  
ನನ್ನ ಮನಸ ಮಾಡ ಸಮಾಧಾನಾ  
ಚೇಡಿದ್ದನ್ನ ಕೊಡುವೆನು ನಾನಾ || ೧ ||

ಹಾಡು ಹೇಳುತ್ತ ಕೆಲವರು ತಾಳವನ್ನು ಹಾಕಿದರು; ಕೆಲವರು ಗೋಣ

ಹಾಕಿದರು; ಬೇರೆ ಕೆಲವರು ಮೈಯನ್ನೆಲ್ಲ ಕುಣಿಸಿದರು. ಮತ್ತೆ ಕೆಲವರು ಬೆರಳಿಂದ ಚುಟ್ಟಿಕೆ ಬಾರಿಸಿದರು. ಹಾಡನ್ನ ಮುಗಿಸಿ ಗಾಯಕಿ ಬೇಡಲು ತೊಡಗಿದಳು. ಅಜೆ-ಚವಲಿಗಳಿಂದ ಅವಳ ಪಾತ್ರ ತುಂಬಿಕೊಯಿತು. ತಾವೇ ತಿರಿದು ತನ್ನವ ಮದ್ವಾಸಿನ ಬಡೆಜನರೂ ಆವಳನ್ನು ಬರಿಗೈಯಿಂದ ಮುಂದೆ ಹೋಗಿಸ್ತು ಲಿಲ್ಲ. ತರುಣರ ಬಳಗವಳು ಬೇಡಲು ಬಂದಾಗ, ಸಡಿಲು ಪಾಯಜಾಮೆಯವ ಅವಳಿಗೆ ಮತ್ತೊಂದು ಸಿನೇಮಾ ಪದವನ್ನು ಹೇಳುವಂತೆ ಹೇಳಿದ; ಆವಳಲ್ಲಿ ಪದಗಳಿಗೆನು ಕೊರತೆ? ಹಾಡತೊಡಗಿದಳು:

“ನಯನೋಂಕೇ ಬಾನ್ ಸೇ ನಾ ಮಾಡೋ ಸಂಯಾ....”

ಆ “ಸಂಯಾ”ಗಳು ತಮ್ಮ ನಯನದ ಬಾಣಗಳನ್ನು ಆವಳತ್ತೆ ಬಿಟ್ಟುರೂ ಇಲ್ಲವೋ, ನನಗೆ ಕಾಣಲಿಲ್ಲ. ಆದರೆ ಹಾಡುತ್ತಿದ್ದ ಆ ಭಿಕ್ಷುಕರಮಣ, ತನ್ನ ನಯನಬಾಣಗಳನ್ನು ಆವರತ್ತ ಎಡೆಬಿಡದೆ ಕೆಳುಹುತ್ತಿದ್ದಳು. ಹಾಡು ಮುಗಿಯಿತು. ಮೂವರೂ ಸುಶೀತಿ ತರುಣರು. ಆ ಭಿಕ್ಷುಕಿಗೆ ಕೊಡುವುದರಲ್ಲ, ಇಲ್ಲಿಯ ಅಶೀಕ್ಷಿತ ಜನರಿಗಿಂತ ಆವರು ಹಿಂದುಳಿಯುವರೇ? ಹಣದ ಚೇಲಗಳನ್ನು ತೆರೆದು ಕೈಯಲ್ಲಿ ಹಿಡಿದು, ಆಕೆಯ ಮನಸ್ಸು ಮೆಚ್ಚುವಂತೆಯೇ ಭಿಕ್ಷೆಯನ್ನು ಸಲ್ಲಿಸಿರಬೇಕು! ಬಾವಾಜಿಯ ಆರಯಿಕೆಯಲ್ಲಿ ಕುಳಿತ ನನ್ನನ್ನು ಭಿಕ್ಷೆಕೇಳಬೇಕೆಂಬ ಆಪೇಕ್ಷೆ ಅವಳಿಗೆ ಆಗಲೇ ಇಲ್ಲವೋ ಏನೋ! ಚರಿಪಾರಣ್ಯದ ಪಕ್ಕಗೂಂದು ತರು ಗೊಡ್ಡಾಗಲೇನು? ಆದರೆ ಆಕೆ ನನ್ನನ್ನು ಗೊಡ್ಡ ತರು ವೆಂದು ಭಾವಿಸುವ ಕಾರಣವೇನೂ ಇರಲಿಲ್ಲ. ಹಾಡಿನ ಸವಿಯನ್ನು ಅನುಭವಿಸಿದುಕ್ಕೆ ಪ್ರತಿಫಲವೆಂದು ನಾನೂ ಆಜೆ ಎರಡಾಣಿಗಳನ್ನು ಸಲ್ಲಿಸದೆ ಇರುತ್ತಿರಲ್ಲ. ಆದರೆ ಆ ತರುಣರು ಇತ್ತೆ ಭಿಕ್ಷೆಯು ಆಕೆಯ ಮನಸ್ಸನ್ನು ಸಂಪೂರ್ಣವಾಗಿ ತೃಪ್ತಿಗೊಳಿಸಿರಬಹುದು. ಎಂತಲೇ ಅವಳು ನನ್ನಲ್ಲಿ ಭಿಕ್ಷೆಯನ್ನು ಕೇಳಿರಲಿಕ್ಕಿಲ್ಲ.

ಮುಂದಿನ ಸಿಲಾಂಡಲ್ಲಿ ಗಾಡಿಯು ನಿಂತೊಡನೆಯೇ ತಿರುಕ ತರುಣ ಸಮ್ಮ ಕಂಪಾಟ್-ಮೆಂಟಿಸಿಂದ ಇಳಿದು ಬೇರೆಕಡೆಗೆ ಹೋದಳು. ಸ್ವೀಶನು ಒಕ್ಕೆದು. ಅಲ್ಲಿ ಉಪಹಾರದ ಅಂಗಡಿಯೂ ಇರಲಿಲ್ಲ; ಅಲ್ಲದೆ ಗಾಡಿಯು ಅಲ್ಲಿ ಹೆಚ್ಚು ವೇಳೆ ನಿಲ್ಲುವಂತೆಯೂ ಇರಲಿಲ್ಲ. ಆದರೂ ನಮ್ಮ ಆ ಮೂವರೂ

ತರುಣರು ಗಾಡಿಯನ್ನು ಬಿಟ್ಟು ಇಂದರು. ಎಲ್ಲಿಗೆ ಹೋದರೇನೋ; ಗಾಡಿಯು ಸೈಶನನ್ನು ಬಿಟ್ಟು ಮೊರಟರೂ ಅವರು ಮರಳಿ ಬರಲಿಲ್ಲ. ಅವರ ಸಾಮಾನು-ಸಟ್ಟಿಗಳೇಲ್ಲ ನಮ್ಮ ಕಂಪಾಟ್‌ನೇಂಟಿನಲ್ಲಿಯೇ ಉಳಿದ್ದವು.

ಬಾವಾಜಿಯು ಹೆಚ್ಚು-ಹೆಚ್ಚಾಗಿ ಚೇತರಿಸಿಕೊಳ್ಳಲು ತೊಡಗಿದನು. ಹೊಟ್ಟಿಯಲ್ಲಿ ಆಹಾರವು ಹೋದಂತೆಲ್ಲ ಆತನ ಸರಗಳಲ್ಲಿ ರಕ್ತವು ಹರಿದಾಡ-ತೊಡಗಿತು. ಮಂಕುಕವಿದಿದ್ದ ಮಿದಳಿಗೆ, ಸಿದ್ದಿಯ ಲೋಕದಿಂದ ಹೊರ-ಬಿದ್ದಂತಾಗಿ, ಹೊರಗಿನ ಪ್ರಪಂಚವನ್ನು ಅದು ಹೆಚ್ಚು-ಹೆಚ್ಚಾಗಿ ಅಂತು ಕೊಳ್ಳಲಾರಂಭಿಸಿತು. ನಾಲಗೆ ಮಾತನಾಡಬೇಕೆಂದು ಹನಣಿಸತೊಡಗಿತು. ನನ್ನ ಕಡೆಗೆ ಒಂದೇಸವನ್ನೆ ಆಶ್ರೀಯಭಾವದ ನೋಟಗಳಿಂದ ನೋಡುತ್ತಿದ್ದ. ಅಗ ನಾನು ಕೇಳಿದೇ :

“ ಏನಾದರೂ ಹೇಳಬೇಕಾಗಿದೆಯೇ ನಿಮಗೆ ? ”

“ ಹೂಂ ” ಎಂದು ಬಾವಾಜಿ ಗೊಳಿನ್ನು ಹಾಕಿದ.

“ ಈಗ ನಿಮ್ಮಿಂದ ಮಾತನಾಡಲ್ಕೆ ಆದಿತೆ ? ” ನಾನು ಕೇಳಿದೆ.

ತಗ್ಗಿದ ಧ್ವನಿಯಲ್ಲಿಯೇ ಬಾವಾಜಿ ಹೇಳಿದ :

“ ಈಗ ನಾಲ್ಕು ಬನಗಳಿಂದಲೂ....ನನಗೆ ನಿರಾಹಾರ ? ”

ಕುತೂಹಲಿಯಾಗಿ ನಾನು ಕೇಳಿದೆ :

“ ಏಕೆ ? ....ನಿರಾಹಾರವೇಕೆ ? ....ವೃತವೇನಾದರೂ ಇದ್ದಿತೆ ? ”

ಮತ್ತೆ ಆದೇ ತಗ್ಗಿದ ಕಂಠದಲ್ಲಿಯೇ ಉತ್ತರ :

“ ಹುಂ !....ವೃತ !....ತಿರಿದು ತಿನ್ನ ಬಾರದೆಂಬ ವೃತ ! ”

“ ಬಾವಾಜಿಯಲ್ಲವೇ ತಾವು ? ಭಿಕ್ಕಬೇಡುವುದಕ್ಕೆ ನಿಮಗೆ ಅಧಿಕಾರವೇ ಇರುವುದು ! ”

ವಿಷಾದದ ನಗೆನಕ್ಕು ಬಾವಾಜಿ ಹೇಳಿದ :

“ ನಾನೋ ? ....ಬಾವಾಜೇ ! ....ಬಾವಾಜಿಯ ವೇಷವನ್ನೇನೋ....ಹಾಕಿಕೊಂಡಿದ್ದೇನೇ ! ”

“ ಇದು ನಿಮ್ಮ ವೇಷವೆ ? ”

“ ಹುಂ....ಹುಂ....ಜೀವನದ ನಾಟಕದಲ್ಲಿ....ಲಲ್ಲಿರದೂ ಒಂದೊಂದು

ವೇಷ ! ಹಾಗೆಯೇ ನನ್ನ ಜೀವನನಾಟಕಕ್ಕಾಗಿ ನಾನು....ಬಾವಾಜಿಯ ಪಾತ್ರವನ್ನು....ಧರಿಸಿದ್ದೇನೆ ! ಬುದ್ಧಿವಂತರು ವೇಷವನ್ನು ವಾಸ್ತುವನೆನಿಸುವಂತೆ ನಟಿಸುತ್ತಾರೆ. ನಮ್ಮಂತಹ ಬುದ್ಧಿಹೀನರು, ಹಾಕಿದ ವೇಷವನ್ನು ಮರೆತು, ತಮ್ಮ ವಾಸ್ತವಸ್ಸುರಾಪವನ್ನೇ ಪ್ರಕಟಿಸುತ್ತಾರೆ ! ”

“ ಯಾಕೆ? ಈಗೇನಾಯಿತು ? ”

“ ಇನ್ನೇನಾಗಬೇಕು?....ಬಾವಾಜಿಯ ವೇಷವನ್ನು ತಳೆದರೂ, ನನ್ನೊಂದ ಭಿಕ್ಷೆಯನ್ನು ಬೇಡುವುದಕ್ಕಾಗಲಿಲ್ಲ ! ಭಿಕ್ಷೆಬೇಡದೆ ಇದ್ದರೆ, ಬಾವಾಜಿಗೆಳಗೆ ಬದುಕಿನ ಮಾರ್ಗವೆಲ್ಲ ? ”

“ ಏಕೆ, ಭಿಕ್ಷೆಯನ್ನು ಬೇಡಲಿಕ್ಕಾಗಲೊಲ್ಲದು ನಿಮಗೆ? ಯಾರು ನೀವು? ಇದನ್ನು ನಾನು ಕೇಳಬಹುದೆ ? ”

ಬಾವಾಜೀ ಮಾತನೇನೂ ಆಡಲಿಲ್ಲ. ನಿಡಿದಾಗ ಉಸಿದೊಂದನ್ನು ಹಾಕಿದ. ಮತ್ತೆ ನಾನು ಕೇಳಿದೆ :

“ ನಾನು ಹಾಗೆ ಕೇಳಿದುದರಿಂದ ತಮ್ಮ ಮನಸ್ಸಿಗೆ ಸೋವೆಸಿತೇನು? ”

“ ಸೋವೇನೂ ಇಲ್ಲ. ನನ್ನದು ದೊಡ್ಡ ಕಢಿ. ಈಗ ಹೇಳುವುದಕ್ಕೆ ನನ್ನಲ್ಲಿ ತ್ರಾಣವಿಲ್ಲ ! ಮುಂದೆ ಎಂದಾದರೂ ನನ್ನ ಕಢಿಯು ನಿಮಗೆ ತಿಳಿದಿತು ! ”

“ ತಮಗೆ ತೊಂದರೆಯೆಸಿಸುವುದಾದರೆ ಹೆಚ್ಚಿನ ಮಾತುಗಳನ್ನೇನೂ ಆಡಬೇಕಿರಿ ! ”

ಮತ್ತೊಂದು ನಿಲ್ಲಾಣ ಬಂದುದರಿಂದ ನಮ್ಮ ಗಾಡಿಯು ನಿಂತಿತು. ಮೂರರೂ ತರುಣರು ನಗುತ್ತೆ ಕೆಲೆಯುತ್ತಲೇ ಬಂದು ಗಾಡಿಯಲ್ಲಿ ಹತ್ತಿ, ತಮ್ಮ ಸ್ಥಳವನ್ನು ಹಿಡಿದು ಕುಳಿತುಕೊಂಡರು. ಖಾದೀ ವೇಷಧಾರಿ ಮಾತನಾಡತೊಡಗಿದೆ :

“ ಇಂಥವರಸ್ಸು ಸಿನೇನೂ ಕಂಪನಿಯವರು ಯಾಕ ಉಪಯೋಗ-ಮಾಡಿಕೊಳ್ಳಬಾರದೂ—ಅಂತಿಮಿ. ಸುಂದರ ರೂಪ ಅದ; ಮಂಜುಲವಾದ ಕಂರ ಅದ! ಇಂಥವರಸ್ಸು ತಿರುಕೊಂಡು ತಿನ್ನಲಿಕ್ಕೆ ಹಚ್ಚಿದಂದರ, ನಮ್ಮ ದೇಶದ ದೃಷ್ಟಿಪ ಏನ್ವೆಂಬ ! ”

ಸಡಿಲು ಪಾಯಜಾವೆಯವ ಹೇಳಿದ !

“ ಅಡ್ಡೆ ಹೇಳಿದೆನಲ್ಲಿ ! ನಮ್ಮ ದೇಶದೊಳಗ ಬಡಜನರ ಯಾವ ಗುಣಕ್ಕೂ ಬೆಲೀನೇ ಇಲ್ಲ ! ದುಡ್ಡಿದ್ದರೆ ಒಂದು ಕತ್ತಿಯನ್ನೂ ಕರೆದೊಯ್ದು ರಂಗದ ಮ್ಯಾಲ ಕುಟೀಸತಾರ. ಅದಕ್ಕೆ ನಾ ಅನ್ನೂ ದು....”

ಕೋಟು-ಪ್ರಾಂಟಿನ ತರುಣ ತುಂಬ ಬುದ್ಧಿವಂತನೆಂಬ ಆವಿಭಾವ ದಿಂದ ಸುಧಿದ :

“ ಇಂಥವರನ್ನ ಹೀಗೆ ಬಿಡಬಾರದ್ದಿರ್! ನಮ್ಮ ತರುಣರು ಇಂಥವರನ್ನ ಮಂದುವೀಮಾಡಿಕೊಂಡು ಒಕ್ಕಿಯ ಹಾದಿಗೆ ಹೆಚ್ಚೆಬೇಕು ! ”

ಸಡಿಲು ಪಾಯಜಾಮೆಯನ ಹೇಳಿದ :

“ ಸರಿ! ಏನಾರೇ ಮಾತಾಡತಿರಿ ನೀವು! ವರದಕ್ಕಿಣಿ ಇಲ್ಲದೆ ನಮ್ಮ ದೇಶದ ತರುಣರು ಮಂದುವೀ ಮಾಡಿಕೊತ್ತಾರೇನೀ? ಬಡವರ ಹೆಣ್ಣು ಎಷ್ಟೇ ಸುಂದರಿ—ಎಷ್ಟೇ ಸದ್ಗುಣ—ಇದ್ದರೂ, ಹಣದರಾಶಿ ಇಲ್ಲದೆ ಮಂದುವೀ ಮಾಡಿ ಕೊಳ್ಳುವ ಧೈಯತಾಲಿಗಳು ಇದ್ದಾರ ಎಲ್ಲಿ ಹೇಳಿ! ಈಗ ಆ ಹುಡುಗೇ ತಂದಿ-ತಾಯಿಗಳು ಬಡವರಿದ್ದಾರಂತ ತಿಳಿರಿ; ಅವರು ತಮ್ಮ ಮಗಳನ್ನ ನಿಮಗೆ ಕೊಡತಿವಂತ ಹೇಳಿದರ, ನೀವು ಮಂದುವೀ ಮಾಡಿಕೊಳ್ಳಲಿಕ್ಕೆ ಸಿದ್ಧರಾಗತಿರಾ ? ”

ಕೋಟು-ಪ್ರಾಂಟಿನ ತರುಣ ನಿರುತ್ತರಭಾವದನಾಗಿಯೇ ಮಾತನ್ನ ಆಡಿದ :

“ ಸಿದ್ಧರಾಗಬೇಕರೊ ! ”

“ ಎಲ್ಲಾ ರೂ ಹೀಗೆ ಅಂತಾರ್ಯಿ! ತಮ್ಮನ್ನು ಬಿಟ್ಟು ಮಿಕ್ಕವರು ಸಿದ್ಧರಾಗಬೇಕೂ ಅಂತ ಅಪೇಕ್ಷಿಸತಾರ! ಈ ವರದಕ್ಕಿಣಿ ಅಂಬಾದು, ನಮ್ಮ ಸಮಾಜದೊಳಗ ಎಂಥಿಂಥಾ ಜೀವನಗಳ ಫಾತಮಾಡಲಿಕ್ಕೆ ಹತ್ತಿದಂಬಾದರ ಕೆಲ್ಲನಾ ಯಾರೂ ಮಾಡವೇಲ್ಲರು ! ” ಪಾಯಜಾಮೆಯನನ ಮಾತಿದು.

ಬಾವಾಜಿಯೇಗೆ ತರುಣರಲ್ಲಿಯ ಜಚೆಯ ಕಡೆಗೆ ಕಿವಿಗಳನ್ನು ಕೊಟ್ಟಿದ್ದ. ಪಾಯಜಾಮೆಯನನ ಆಡಿದ ವರದಕ್ಕಿಣಿಯ ಉಪನ್ಯಾಸದ ಮಾತುಗಳು ಅವನ ಆಶಕ್ತಿ ಮನಸ್ಸಿನ ಮೇಲೆ ಎಂತಹ ಪರಿಣಾಮವನ್ನು ಮಾಡಿದ್ದರೋ ಏನೋ! ಸುಮ್ಮನೆ ಬಿದ್ದಲ್ಲಿ ಬಿದ್ದ ಕೊಂಡು, ಕಂಬನಿಗಳನ್ನು

ಹೆರಿಸಿತೊಡಗಿದ. ನಾನು ಬಾವಾಜಿಯ ಅಂಗಾಂಗಗಳ ನಿಕಾರಗಳನ್ನೇಲ್ಲ ದಿಟ್ಟಿಸಿ ನೋಡುತ್ತೆ ಕುಳಿತ್ತಿದೆ. ಆಗ ಒಮ್ಮೆಲೇ ಅವನು ತನ್ನಲ್ಲಿ ತಾನೇ ರೊಚ್ಚಿನ ಧ್ವನಿಯಲ್ಲಿ ಸಿಸುಗುಟ್ಟಿದ :

“ ವರದಕ್ಕಿಣಿ!....ವ-ರ-ದ-ಕ್ಕಿ-ಣಿ! ” ಸಿಸುನುಡಿಯ ಕೊನೆಯಲ್ಲಿಯೇ ನಿಡಿದಾದ ಬಿಸಿಯುಸಿಯೊಂದು ಬಾವಾಜಿಯ ಮುಖದಿಂದ ಹೊರಬಿದ್ದಿತು. ನಾನಾಗ ಮೆಲುನುಡಿಗಳಲ್ಲಿಯೇ ಅತನನ್ನು ಕೇಳಿದೆ :

“ ಯಾಕೆ? ‘ವರದಕ್ಕಿಣಿ’ಯ ಚಚೆಯನ್ನು ಕೇಳಿ ಸಂತಾಪವಾಯಿತೇ ನಿಮಗೆ ? ”

ಬಾವಾಜಿ ವಿಷಾದದ ನಗೆ ನಗುತ್ತ ಹೇಳಿದ :

“ ಸಂತಾಪ....ಸಂತಾಪ....ಹೊಸತಾಗಿ ಸಂತಾಪವೇನಾಗಬೇಕಾಗದೆ ನನಗೆ ! ನನಗಾದ ಸಂತಾಪ ನನ್ನ ಜೀವನವನ್ನು ಬೂದಿಗೊಳಿಸಿಬಿಟ್ಟಿದೆ ! ನನ್ನ ಬಾವಾಜಿತನದ ಬೂದಿಯು ಕುರುಳು-ಕಟ್ಟಿಗೆಗಳದಲ್ಲ....ನನ್ನ ಜೀವನವೇ ಬೆಂದ ಬೂದಿ ! ”

“ ಅದೇಕೆ ನಿಮ್ಮ ಜೀವನವು ಬೆಂದು ಬೂದಿಯಾಯಿತು ? ”

“ ನನ್ನದೊಜ್ಬನ ಜೀವನವೇ ಬೇಯಲ್ಲ; ನನ್ನನ್ನು ನಂಬಿದ ಒಬ್ಬ ಬಡಹೆಣ್ಣುಮಗಳ ಬದುಕಿನ ಹೋಳಿಯೂ ಆಯಿತು ! ರಾಯರೇ, ಅದನ್ನೇಲ್ಲ ನಾನಿಗೆ ಹೇಳಲಾರೆ....ಹೇಳಿ ಸಹಿಸುವ ಸಾಮಧ್ಯವಿಗ ನನ್ನಲ್ಲಿಲ್ಲ.... ಸೀವಿಂದು ನನಗೆ ಜೀವದಾನ ಮಾಡಿದ್ದೀರಿ! ನೀವು ಯಾರೆಂಬುದು ನನಗೆ ಗೊತ್ತಿಲ್ಲ. ದಯೆಯಿಟ್ಟು ನನಗೆ ನಿಮ್ಮ ವಿಳಾಸವನ್ನು ಕೊಡಿರಿ! ಎಂದಾದರೂ ಒಂದು ದಿನ, ನಾನು ಯಾರೆಂಬುದೂ—ನನ್ನ ಜೀವನದ ಬೂದಿ ಹೇಗಾಯಿ-ತೆಂಬುದೂ—ನಿಮಗೆ ತಿಳಿಯಬಹುದು. ಮಾನವತೆಯಿರುವ ಎಡೆಯಲ್ಲಿ ನನ್ನ ಜೀವನದ ದುಃಖದಿಯನ್ನು ತೋಡಿಕೊಂಡರೆ, ಕರುಣೆಯ ಕಂಬನಿಗಳುದುರಿ ಆ ದುಃಖದ ಕಾವು ಕಡಿಮೆಯಾದಿತು!..... ”

ಬಾವಾಜಿಗೆ ಗ್ರಾಮಿಂದಂತಾಯಿತು. ಕಣ್ಣು ಮುಚ್ಚಿ ಸುಮ್ಮನೆ ಬಿದ್ದ-ಕೊಂಡ. ಮತ್ತೆ ಬಾಯಲ್ಲಿ ನೀರುಹಾಕಿದೆ. ನೆತ್ತಿಗೆ ಸ್ವಲ್ಪ ನೀರನ್ನು ತಟ್ಟಿದೆ. ಮತ್ತೆ ಅವನು ಜೀತರಿಸಿ ಕಣ್ಣು ತೆರಿದು ನನ್ನನ್ನು ಕೇಳಿದ :

“ ಎಲ್ಲ....ನಿಮ್ಮ ವಿಳಾಸವನ್ನು....ನನಗೆ ಹೊಡಿ !”

ನಾನೋಂದು ಕಾಗದವನ್ನು ತೆಗೆದುಕೊಂಡು, ಅದರ ಮೇಲೆ ನನ್ನ ವಿಳಾಸ ವನ್ನು ಬರೆದು ಆತನ ಕೈಯಲ್ಲಿ ಹೊಡುತ್ತ ನುಡಿದೆ :

“ ನಾನು ತಮ್ಮನ್ನು ಒಂದು ನಾತಿನ ಬಗೆಗೆ ಕೇಳಿಹೊಳ್ಳಲ್ಪೆ ?”

“ ಏನು ? ”

“ ತಾವಿಗೆ ಎಲ್ಲಿಗೆ ಹೋಗಬೇಕೆಂದಿದ್ದೀರಿ ? ”

“ ಎಲ್ಲಿಗಾದರೂ.....ಬದುಕಿ ಉಳಿಯುವುದಕ್ಕೆ ಅನುಕೂಲವಿರುವ ಸ್ಥಳಕ್ಕೆ ! ”

“ ಎಂದರೇನು ? ಯಾವುದಾದರೂ ಕ್ಷೇತ್ರಕ್ಕೆ ಹೋಗಬೇಕೆನ್ನುವಿರಾ ? ”

“ ಹುಂ,...ಕ್ಷೇತ್ರ...ಕ್ಷೇತ್ರ.... ಕ್ಷೇತ್ರಕ್ಕೇ ಹೋಗಬೇಕೆಂದಿದ್ದೀನೆ ! ”

“ ಅಲ್ಲಿಯ ವರಿಗೆ ಮತ್ತೆ ನಿರಾಹಾರ ಬೇಡ. ಇದು ತೆಗೆದುಕೊಳ್ಳಲಿ ಸ್ವಲ್ಪ ಹಣ ! ಇದಿಷ್ಟು ನಿಮ್ಮ ಬಳಿಯಲ್ಲಿರಲಿ ! ಇದು ತಿರುಪೆಯಲ್ಲ....ನನ್ನ ನಿಮ್ಮ ಪರಿಚಯದ ಗುರುತು ! ”

“ ನನಗೆ ಹಣವು ಬೇಡ....ಬೇಡವೇ ಬೇಡ.... ”

ಪಕ್ಕದ ಡಬ್ಬಿಯಲ್ಲಿ ಗಾಯಕಿಯು ಹಾಡುತ್ತಿದ್ದುದು ಕೇಳಿಸಿತು :

“ ಆಶಿಯಾ ಮಿಲಾಕೇ ಜೀಯಭರಮಾಕೇ ಚಲೆ ನಹಿ ಜಾನಾ ! ”

ಬಾವಾಜಿ ಕಿವಿಗೊಟ್ಟು ಕೇಳಿದ. ಕುಕೂಹಲ ಮುದ್ರೆ ಆತನ ಮುಖ ದಲ್ಲಿ ಮುಡಿಕೊಂಡಿತು. ಅಧ್ಯ ತನೊಂಳಿಗೆ ಅಧ್ಯ ಹೂರಗೆ ಎನ್ನವಂತೆ ಅವನು ಮಾತನಾಡಿದ :

“ ಅದೇ ಅದೇ ಧ್ವನಿ ! ಕನಃಿನಲ್ಲಿ ಕೇಳಿಸುತ್ತಿರುವ ಧ್ವನಿಯು ಇದೆ ! ”

ಅಮೇಲೆ ನನ್ನನ್ನು ಸೋಡುತ್ತ ನುಡಿದ :

“ ನನಗೆ ನಿಮ್ಮ ಹಣವು ಬೇಡ. ತಿರಿದುಕೊಂಡಾದರೂ ಬದುಕಿ ಬೇಕೆಂದು ಅಪರಿಚಿತ ಪ್ರದೇಶಕ್ಕೆ ಹೂರಬೆದ್ದೀನೆ ! ”

“ ಸರಿ ! ನಾನೂ ನಿಮಗೆ ಅಪರಿಚಿತನೇ ! ಅಪರಿಚಿತ ವ್ಯಕ್ತಿಯೇನು, ಪ್ರದೇಶವೇನು ? ”

ನಾನು ಇಳಿಯಬೇಕಾದ ಪಟ್ಟಣದ ಸ್ವೇಶನು ತೀರ ಸಮಾಪಿಸಿತು.

ಗಾಡಿಯು ಅದರ ಸೂಚನೆಯನ್ನು ಕೊಟ್ಟಿತು. ನಾನು ಕೈಚೀಲವನ್ನು ತೆಗೆದು ಕೊಂಡು, ಕೆಳಗೆ ಇಳಿಯುವ ಸಿದ್ಧತೆಯನ್ನು ಮಾಡಿಕೊಂಡು ಬಾವಾಜಿಗೆ ನುಡಿದೆ :

“ ನೋಡಿರಿ, ಜೀವನದ ಬೆಲೆಯು ಅಮೂಲ್ಯವಾದದ್ದು ! ಬದುಕಿ ಉಳಿದವನು ‘ ಭದ್ರ ’ಗಳನ್ನು ಕಂಡೇ ಕಾಣುವನು. ಕತ್ತಲೆಯೆಂಬುದು ಸ್ವರೂಪತಃ ನಿಜವೂ ಅಲ್ಲ; ಶಾಶ್ವತವೂ ಅಲ್ಲ. ಬೆಳಕಿನ ಅಭಾವದ ಕೆಲವು ಗಂಟೆಗಳ ಕಾಲ ಕತ್ತಲೆ ಎಂಬುದನ್ನು ನಾವು ನುರೆತು ನಡೆಯಲಾಗುತ್ತಾನೆ. ಕತ್ತಲೆಗಳನ್ನು ಅನುಭವಿಸದೆ ಬೆಳಕೂ ದೊರೆಯಲಾರದು ! ಇಗೂ, ನನ್ನ ನಿಲ್ದಾಣ ಬಂದಿತು. ಬೇಡವನ್ನು ಬೇಡಿರಿ ! ನಾನು ಕೊಡುವ ಈ ಹಣವನ್ನು ತೆಗೆದುಕೊಳ್ಳಿರಿ !”

ಎಂದು ಹತ್ತು ರೂಪಾಯಿಯ ನೋಟೆಗೊಂದನ್ನು ಆತನ ಮಗ್ಗಳ ಬುಡದಲ್ಲಿ ಸೇರಿಸಿ, ನಾನು ಅಲ್ಲಿಂದ ಎದ್ದು ಹೊರಟೆ. ಜನರ ಸೂಕು-ನುಗ್ಗುಲಿನಲ್ಲಿಯೇ ಗಾಡಿಯಿಂದ ಕೆಳಗಿಳಿದು, ಕಿಟಕಿಯೊಳಗಿಂದ ಆ ಬಾವಾಜಿಯ ಕಡೆಗೆ ನೋಡಿದೆ. ಏನೋ ವಿಚಾರಮುದ್ದೆಯಲ್ಲಿ ಅವನು ಸುಮ್ಮನೆ ಬಿದ್ದು ಕೊಂಡಿದ್ದೆ. ನಾನು ಹೇಳಿದೆ : “ ನಮಸ್ಕಾರ ಬಾವಾಜೀ !”

ಬಾವಾಜಿ ಕನ್ನಡಿಂದಲೇ ಕೈಗಳನ್ನು ಜೋಡಿಸಿ ಎದೆಗೆ ಹಚ್ಚಿ ನುಡಿದೆ :

“ ನ....ಮ....ಸ್ಕಾ....ರ ! ನಾನು ತಮಗೆ....ಕಾಗದ ಬರೆಯುತ್ತೇನೆ !”

“ ಆಗಲಿ, ಹೊಗಿಬನ್ನಿರಿ !”

ನಾನು ಅಲ್ಲಿಂದ ಹೊರಟೆ. ಟ್ರೇನಿನ ಒಂದು ಡಬ್ಬಿಯೊಳಗಿಂದ ಗಾಯ ಕಿಯ ಹಾಡಿನ ಸುದಿ ಹೊರನುಗ್ಗಿ, ಬರುತ್ತಲಿತ್ತು :

“ ನೀರಜಾಪ್ತೀ ಬಾರನ್ಜಾತಕೆ ಪ್ರೀಯ !—

ಕರಿತಾರೇ ಮುಗಿನೆ ನಾ ಕೈಯ !”

ಹಾಡನ್ನು ಕೇಳುತ್ತಲೇ ನಾನು ಮುಂದೆ ನಡೆದೆ. ನಿಲ್ದಾಣದಿಂದ ಹೊರಬಿದ್ದ ಟಾಂಗೆಯೊಂದನ್ನು ಮಾಡಿ, ನಾನು ಇಳಿದುಕೊಳ್ಳಬೇಕಾದ ಮನೆಯತ್ತೆ ಹೊರಟೆ. ಟಾಂಗೆಯಲ್ಲಿ ಕುಳಿತಾಗ ನನಗೆ ನನ್ನ ಕಂಪಾಟೆಮೆಂಟನೆಡೇ ಹಗೆಲುಗನನು ! ಮದ್ವಾಸಿನ ಬಡವರ ತಂಡ....ಮೂವರು ತರುಣವಿತ್ತರ ಜಚ್ಚೆ—ವಾದ....ಬಾವಾಜಿಯ ದಾರುಣಪನಸ್ಪೇ....ಗಾಯಕೆ—ಭಿಕ್ಷುಕಿಯ

ಮೂಗುಬಟ್ಟೆ-ಲೋಲಕಿನ ಮುಖ....ಗಾಡಿಯಲ್ಲಿ ಹತ್ತುವರು....ಗಾಡಿ  
ಯಿಂದ ಇಳಿಯುವವರು !

ಆಗ ನನ್ನ ಮನಸ್ಸಿನಲ್ಲಿಂದು ವಿಚಾರವು ಮೂಡಿತು :

“ ಮೂರನೆಯ ವರ್ಗದ ಪ್ರವಾಸವೇ ಸಿಜವಾದ ಪ್ರವಾಸ ; ಇಂಟರ್,  
ಅನೆಯ ತರಗತಿ, ಗನೆಯ ತರಗತಿ ಇವು ಮನುಷ್ಯನಲ್ಲಿ ಮನುಷ್ಯತ್ವವನ್ನು  
ತುಂಬಲಾರವು. ದೇಹ-ಮನಸ್ಸಿಗಳನ್ನು ದಣೆಸಿದರೆಯೇ ನಮಗೆ ಸಿಜವಾದ  
ಮನುಷ್ಯತ್ವದ ಅನುಭವವಾಗುವುದು. ನಾನಿನ್ನ ವೇಲಿನ ವರ್ಗದ ಪ್ರವಾಸ  
ವನ್ನು ಎಂದೂ ಮಾಡಕೂಡದು. ಕೊನೆಯ ಪರೀಕ್ಷೆ ಮೂರನೆಯ ತರಗತಿಯ  
ಪ್ರವಾಸಿಯೇ ಆಗಬೇಕು ನಾನು !”

# ಬೀ ದಿ ಯ ಹಾಡು ಗಾರ ರು



ಬೀಳಿಗನ ಒಂಬತ್ತು ಗಂಟೆಯಾಗಿರಬಹುದು. ಬಿಡುವಿನ ದಿನವಿದ್ದುದು ರಿಂದ ಆನಂದ ನವ್ಯ ಮನೆಗೆ ಒಂದಿದ್ದು. ಉಪಾಹಾರದ ಅತಿಧ್ಯ ಮುಗಿ ದೊಡನೆಯೇ, ಹಾಗೆಯೇ ಏನೇನೋ ಮಾತನಾಡಲು ತೊಡಗಿದೆವು. ದೂರ ದಲ್ಲಿ, ಎದುರುಗೋಡಿಗೆ ಇರಿಸಿದ ದಿಂಬನ್ನು ಸಂಬಿಕೊಂಡು ನವ್ಯ ಚಿಕ್ಕಪ್ಪ, ‘ವಾಗ್ಫಟ್’ ಗ್ರಂಥದ ಪುಟಗಳಲ್ಲಿ ಕಣ್ಣಗಳನ್ನು ತೊಡಕಿಸಿ ಕುಳಿತ್ತಿದ್ದರು. ಆನಂದ-ನಾನು ಕೂಡಿದೆವೆಂದರೆ ಆಯಿತು : ಯಾವಾಗಲೂ ಸಾಹಿತ್ಯ, ಸಂಗೀತ, ನೃತ್ಯ ಮೊದಲಾದ ಲಲಿತಕಲೆಗಳ ವಿಚಾರವನ್ನೇತ್ತಿ ಪಾದ-ಚಚ್ಚೆಗಳನ್ನು ಮಾಡುತ್ತಿರುವೆವು. ಅದೇಕೋರ್, ಇಂದು ಸಂಗೀತಕಲೆಯ ವಿವರ ವನ್ನು ಎತ್ತಿ ನಾನು ಮಾತನಾಡಿದೆ :

“ನಿಜವಾಗಿಯೂ ನೋಡು ಆನಂದ, ಸಂಗೀತಕಲೆಯು ಇಷ್ಟ್ವಾಂದು ಬೆಳೆವಣಿಗೆ ಹೊಂದಿ, ಇಂತಹ ಸುಂದರ ಕುಸುರುಗಳನ್ನು ಪಡೆಯಬೇಕಾದರೆ, ಎಷ್ಟು ಕಾಲ ಕ್ರಮಿಸಿದೆಯೋ ಎನೋ ! ಇದರ ಇಂದಿನ ಸ್ವರೂಪವನ್ನು ಕುರಿತು ವಿಚಾರಮಾಡುತ್ತ ಹೋದಂತೆಲ್ಲ, ಮನಸ್ಸು ಆಶ್ಚರ್ಯದಲ್ಲಿ ಮುಳುಗಿ ಹೋಗುವುದು.”

ಆನಂದ ಹೇಳಲು ತೊಡಗಿದ :

“ಮಾನವನ ಆನಂದದ ಆಶೀಯ ಶಾಯ್ಯವೇ ಹಿಗಿದೆ. ಆನಂದ-ಸಾಧನೆಯ ಆಶಿಗಾಗಿಯ ಆದು ಅವನನ್ನು ಕುಣಿಯಲು ಹಚ್ಚಿತು; ಹಾಡಲು ಹಚ್ಚಿತು; ಹಾಡನ್ನು ಸವಿಗೋಳಿಸಬೇಕೆಂದು ಜೊತೆಯ ವಾಡ್ಯಗಳನ್ನು ಹುಡು ಕಲು ಹಚ್ಚಿತು. ಅದಕ್ಕೊಂದು ಶಾಶ್ವತವಾದ ಸೌಂದರ್ಯಶಾಸ್ತ್ರವನ್ನು ನಿರ್ಮಿಸಿ ಬರೆಯಲು ಹಚ್ಚಿತು. ಎಲ್ಲ ಲಲಿತಕಲೆಗಳಲ್ಲಿಯೂ ಸಂಗೀತಕಲೆಯೆಂಬುದು ಸರ್ವಜನಸ್ಪಿಯವಾದುದು; ಸರ್ವಜನಾನಂದಕಾರಿಯಾದುದು ! ”

ಆನಂದನ ಮಾತಿಗೆ ತಲೆಮೂಗಿ ನಾನು ಕೇಳಿದೆ :

“ ಆಯೀತಪ್ಪೆ, ನಮ್ಮ ಸಾಹಿತ್ಯಕಲೆಯ ವಿವರದಲ್ಲಿ, ‘ ಸಾಹಿತ್ಯ ಕೇವಲ ಸೌಂದರ್ಯಸಿದ್ಧಿಗಾಗಿ’ ಎಂದೂ ‘ ಸಾಹಿತ್ಯ ಜೀವನದ ಪ್ರಯೋಜನಕಾಗಿ’ ಎಂದೂ ತೀಕ್ಷ್ಣವಾದ ವಾದವು ಎದ್ದುಬಿಟ್ಟಿದೆ. ಈ ಪ್ರಯೋಜನವಾದಿಗಳು ಸಂಗೀತಕಲೆಯ ವಿಚಾರದಲ್ಲಿ ಏನು ಹೇಳುವರು? ಸಂಗೀತಕಲೆಯು ಕೇವಲ ಅನಂದಸಿದ್ಧಿಗಾಗಿಯೇ ಅಲ್ಲವೇನು? ಮಾತಿನ ಕೊನೆಯೊಂದಿಗೆ ನಾನು, ಎದುರುಗಡೆ ಸನ್ನ ಸಹಜದೃಷ್ಟಿಗಳನ್ನು ಚೆಲ್ಲಿದಾಗ, ಚಿಕ್ಕಪ್ಪ ಓದುವುದನ್ನು ಬಿಟ್ಟು ನಮ್ಮ ಮಾತಿನ ಕಡೆಗೆ ಉತ್ತಮಗೊಟ್ಟು ಕುಳಿತಿರುವುದನ್ನು ನೋಡಿದೆ. ಅನಂದ ಹೇಳಲು ತೊಡಗಿದ :

“ ಸಂಗೀತಪ್ರೋಂದೇ ಏಕೆ? ಎಲ್ಲ ಕಲೆಗಳೂ ಅನಂದಸಿದ್ಧಿಗಾಗಿಯೇಂದೇ ಬೆಳೆದುಬಂದಿವೆ. ಜೀವನಪ್ರಯೋಜನವಾದಿಗಳಿಗೆ, ಈ ಲೋಕದ ವ್ಯವಹಾರಜೀವನದ ಹೊರತು ಇನ್ನೊಂದು ಗೂತ್ತೀ ಇಲ್ಲ. ಎಲ್ಲ ಮಾತನ್ನೂ ಅವರು ಹೊಟ್ಟಿ-ಬಟ್ಟಗೇ ಒಯ್ದು ಹಚ್ಚುತ್ತಾರೆ. ಕೂಪದಲ್ಲಿಯ ಕಪ್ಪೆಗಳಿಂತೆ ಅವರದು ಸಂಕುಚಿತ ದೃಷ್ಟಿಯ ವಿಚಾರ!”

ಚಿಕ್ಕಪ್ಪ ಮೆಲುನಗೆಯ ಮೊಗದಿಂದ ಎದ್ದು ನಮ್ಮ ಬಳಗೆ ಬಂದರು. ಸಿಂತುಕೊಂಡೇ ಮಾತನಾಡಲು ತೊಡಗಿದರು :

“ ನಾನು ಎನ್ನ ಪ್ರದಿಂದರೆ...ಜೀವನಪ್ರಯೋಜನವಾದಿಗಳ ವಾದ....ಅಸತ್ಯವೇನೂ ಅಲ್ಲ—ಎಂದು.”

‘ಅನಂದ ಸ್ವಲ್ಪ ಬಿಸಿಯಾದ ಧ್ವನಿಯಲ್ಲಿ ನುಡಿದ :

“ ಎನು? ಅಸತ್ಯವಲ್ಲವೇ? ನಿಮ್ಮುಂತಹ ಹಿರಿಯರೂ ಹೀಗೆ ಹೇಳುವೆಂದರೆ ಅಶ್ವಯರ್ಕ್ಷಿಂತಹ ಹೆಚ್ಚಾಗಿ ಅಸಮಾಧಾನವೇಸಿಸುತ್ತದೆ ನನಗೆ.”

ಸಹಜಸ್ವರದಲ್ಲಿ ಚಿಕ್ಕಪ್ಪ ಹೇಳಿದರು :

“ ಅಸಮಾಧಾನವೇಸಿಸವ ಕಾರಣವೇನೂ ಇಲ್ಲ. ನನ್ನ ಷಟ್ಟ ಹಿರಿಯವಯಸ್ಸಿನವರಾದಾಗ, ಅನುಭವದಿಂದ ನೀವೂ ನನ್ನ ಅಭಿಪ್ರಾಯಕ್ಕೇ ಬಂದು ನಿಲ್ಲಬಹುದು. ಕಲೆಗಳು ಬೆಳೆದುದು ಪ್ರತ್ಯೇಕ ಜೀವನದ ಪ್ರಯೋಜನಕಾಗಿ ಅಲ್ಲದೆ, ಕಲ್ಲಿತವಾದ ಅನಂದದ ಸಿದ್ಧಿಗಾಗಿ ಅಲ್ಲ !”

ಬಳಿಯಲ್ಲಿದ್ದ ಕುಚೆಯ ನೇರೆಲೆ ಕುಳಿತುಕೊಂಡು, ಚಿಕ್ಕಪ್ಪ ಮಾತನ್ನು ಮುಂದುವರಿಸಿದರು :

“ನೋಡು ಅನಂದಾ, ಭಾವನಾವಶನಾಗಿ ಮುಖವನ್ನು ಕಂಪಗೆ ಮಾಡಬೇಡ. ಹೊಟ್ಟಿಗೆ ಹಿಟ್ಟು, ಮೈಗೆ ಬಟ್ಟಿಗಳನ್ನು ದೊರಕಿಸುವುದಕ್ಕಾಗಿಯೇ ಮಾನವನ ಬುದ್ಧಿ ಹೆಲವು ಬಗೆಯ ಚಮತ್ವಾರಗಳನ್ನು ಕಂಡುಹಿಡಿದೆ. ಕಲೆಗಳಿಂದರೂ ಇಂತಹ ಬುದ್ಧಿಯ ಚಮತ್ವಾರಗಳೇ! ಅಪಕ್ಷಪದಾರ್ಥಗಳನ್ನು ತಿಂದು ಜೀವಿಸುತ್ತಿದ್ದ ಮಾನವ, ವಿವಿಧ ಪಕ್ಷಾನ್ನಿಗಳನ್ನು ನಿರ್ವಹಿಸಿಕೊಂಡು ಅತನೆ ಒಂದು ಬುದ್ಧಿಯ ಚಮತ್ವಾರ. ಪ್ರಕೃತಿಯ ವಿಕೃತಿಗೆ ಚೆಡಿಗಳನ್ನು ಕಂಡುಹಿಡಿದೂ ಆವನ ಚಮತ್ವಾರ. ಹಾಗೆಯೇ ಮಾನವನ ಕಣ್ಣಾ, ಕಿವಿ, ಮನಸ್ಸಿನ ಗಳ ಬಯಕೆಗಾಗಿ ಕಲೆಗಳನ್ನು ನಿರ್ವಹಿಸಿದೂ ಆವನ ಬುದ್ಧಿಯ ಕೈವಾಡ. ಇದರಲ್ಲಿ ನಿಮ್ಮ ಆದರ್ಶ—ಅನಂದಸಿದ್ಧಿಯ ಮಾತೇ ಇರುವುದಿಲ್ಲ!”

ರೇಗಿದ ಧ್ವನಿಯಲ್ಲಿ ಅನಂದ ದುಡಿದ :

“ ಅನಂದಸಿದ್ಧಿಯ ಮಾತೇ ಇಲ್ಲಿದ್ದರೆ, ಕಲೆಗಳು ಇಷ್ಟರವರಿಗೆ ಬೆಳೆದು ಬದುಕುತ್ತಲೇ ಇರಲಿಲ್ಲ. ಎಂದೋ ಹುಡಿಗೂಡಿ ಹೋಗುತ್ತಿದ್ದವು !”

“ ಸಿನ್ನಂತೆಯೇ ನಾನೂ ಹೇಳುತ್ತೇನೆ : ಜೀವನಪ್ರಯೋಜನ ಇರದೇ ಹೋಗಿದ್ದರೆ, ಕಲೆಗಳು ಇದುವರಿಗೆ ಬೆಳೆದುಬಾಳುತ್ತಲೇ ಇರಲಿಲ್ಲ. ಎಂದೋ ಕಣ್ಣರೆಯಾಗಿ ಹೋಗಬಿಡುತ್ತಿದ್ದವು !”

ನಾನು ವಿನಯದ ಸ್ವರದಲ್ಲಿ ಕೇಳಿದೆ :

“ ಕಲೆಗಳಲ್ಲಿ ಜೀವನದ ಪ್ರಯೋಜನ ಏನಿರುವುದು ಚಿಕ್ಕಪ್ಪಾ! ಅನಂದ ಸಿದ್ಧಿಗಾಗಿಯೇ ಕಲೆಗಳಲ್ಲವೇ ?”

“ ಇಲ್ಲಿಯೇ ನೋಡು, ನಿನ್ನ ತಪ್ಪುವನದು ! ತೋಕದ ಪ್ರತಿಯೊಂದು ಚೆಷ್ಟಿಯೂ ಹೊಟ್ಟಿ-ಬಟ್ಟಿಗಳ ಅನುಕೂಲತೆಗಳನ್ನು ಹುಡುಕುವುದಕ್ಕಾಗಿಯೇ ಇರುವುದು. ಹೊಂಬರವನು ಗಣೇಯೇರಿ ಲಾಗಹೊಡಿಯದೇ ಹೋದರೆ, ಉಳ್ಳವರ ಜೀಬಿನ ದುಡ್ಡು ಅತನ ಜೀಬಿಗೆ ಹೇಗೆ ಹೋದಿತು ಹೇಳಿ! ಹಣ-ವಿಲ್ಲದಿರುವವರಿಗೆ ಹೊಟ್ಟಿ-ಬಟ್ಟಿಗಾಗಿ ಹಣವು ಬೇಕು. ಲಾಗ ಹೊಡಿಯುವ ಹೊಂಬಿಗೆ ದೇಹಕ್ರಮವಲ್ಲದೆ ಯಾವ ಅನಂದವೂ ಇರದು. ಹಚ್ಚಾಗಿ ಹಣವು ದೊರಿತರಿ ಮಾತ್ರ ಅತನ ಹೊಟ್ಟಿಯ ಚಿಂತೆ ತಪ್ಪಿ, ಅನ್ನಿಗೆ ಅನಂದ ವಾದಿತು.”

ಅನಂದ ಕೇಳಿದ :

“ ಕಲೆಗಳಿಗೆ ನೀವು ಡೊಂಬರ ಲಾಗವನ್ನು ಹೊರ್ಲಿಸುತ್ತಿರಾ ? ”

“ ಇದರಲ್ಲಿ ತಪ್ಪೇನು ? ಮಾನವನ ಬುದ್ಧಿಯ ಲಾಗಗಳೇ ಕಲೆಗಳಿನಿಂದೊಳ್ಳುವುವು. ಒಂದೊಂದು ಬಗೆಯ ಲಾಗ ಒಬ್ಬೊಬ್ಬರ ಅಭಿರುಚಿಗೆ ಬೇಕೆನಿಸುವುದು. ಬೇಕೆನಿಸಿದಪರೆಲ್ಲ ಆ ಲಾಗ ಹೊಡಿಯುವವರಿಗೆ ಪ್ರತಿಷ್ಠಿತವಾಗಿ ಏನನ್ನಾದರೂ ಕೊಟ್ಟೀ ಕೊಡುವರು ! ”

ಒಮ್ಮೆಲೇ ಬೀದಿಯಲ್ಲಿ ಹಾಮೋನಿಯನ್ನು ಬಾರಿಸುವ ಇಂಪಾಡ ಧ್ವನಿ ಕೇಳಿಸಿತು. ಆ ಧ್ವನಿಯೊಂದಿಗೆ ಕೋಮಲಕಂಠವನ್ನು ಬೆರೆಸಿ ಹಾಡುವ ಹಾಡೂ ಕೇಳಿಸಲು ತೊಡಗಿತು. ಸಂಗೀತವೆಂದರೆ ನಮ್ಮ ಚಿಕ್ಕಪ್ಪನಿಗೆ ಪ್ರಾಣ. ಎಂತಹ ಸಂಗೀತವೇ ಇರಲಿ, ಕೇಳಲಿಕ್ಕೆ ಅವರ ಕಿವಿಗಳು ತವಕಿಸುವುವು. ಈಗ ಕೇಳಿಸಿದ ಸಂಗೀತ ಅವರ ಮನಸ್ಸನ್ನು ಸಂಪೂರ್ಣವಾಗಿ ಸೆಳೆದಿರಬೇಕು. ಎಂತಲೇ ಮಾತನ್ನು ಅಷ್ಟಕ್ಕೆ ನಿಲ್ಲಿಸಿ, ಜೆಟ್ಟಿನೆ ಎದ್ದು ಹೊರಗೆ ಹೊರಟಿರು. ಆನಂದನಿಗೆ ಸಂಗೀತವೆಂದರಾಯಿತು; ಉಟ್ಟಿ-ನಿಷ್ಟೆಯ ಪರಿವೆ ಇಲ್ಲದೆ ಕೇಳುವನು; ಆದುದರಿಂದ ಆವನೂ ಕುತ್ತಳೆಭಾವದಿಂದ ಎದ್ದು ಹೊರಗೆ ಹೊರಟಿನು. ನಾನು ಅವನ ಹಿಂದಿನಿಂದಲೇ ಹೊರಟ್ಟೀ.

ನಾವೆಲ್ಲ ಹೆಬ್ಬಾಗಿಲ ಮುಂಗಟ್ಟಿಗೆ ಹೊಗಿ ನಿಲ್ಲಿಸುವರಲ್ಲಿಯೇ, ಆ ಬೀದಿಯ ಹಾಡುಗಾರರು ನಮ್ಮ ಮನೆಯ ಬಾಗಿಲಿಗೇ ಬಂದರು. ಕೊರಳಿಗೆ ಹಾಮೋನಿಯನ್ನು ಹಾಕಿಕೊಂಡು ಬಾರಿಸುತ್ತಲಿದ್ದ ಗಂಡುಸಿನ ವಯಸ್ಸಿನ ಪವತ್ತರ ಸಮೀಪಕ್ಕೆ ಬಂದಿರಬಹುದು. ಉಟ್ಟಿ ಘೋತರ ಹೆಲವಾರು ತೇವೆಗಳಿಂದ ಕೂಡಿದ್ದಿತು. ತೊಟ್ಟು ಅಂಗಿಯ ಹರಕುಗಳಲ್ಲಿ, ಆತನ ಕವ್ಯ ಮೈ ಅಲ್ಲಲ್ಲಿ ಕಾಣತ್ತಿದ್ದಿತು. ಎಣ್ಣಿಗಾಣದೆ ಪೋದೆಯಾಗಿ ಬೆಳೆದ ಕೂದಲುಜ್ಞ ತಲೆಯ ಮೇಲೆ, ಒಂದು ಹಳೆಯ ಟೊರ್ಪಿ ಇದ್ದಿತು. ಬಡಕಲಾದ ದೇಹ. ಬಡತನದ ಲಕ್ಷಣಗಳು ಅಂಗಾಂಗದಲ್ಲಿಯೂ ಮೂಡಿನಿಂತಿದ್ದುವು. ಕೈಬೆರಳು ಮಾತ್ರ ಮಿಂಚಿನಗತಿಯಲ್ಲಿ, ಹಾಮೋನಿಯಮಿನ ಸ್ವರಸಾಫನಗಳ ಮೇಲೆ ಓಡಾಡುತ್ತಿದ್ದುವು.

ಆತನ ಹಿಂದೆ ಐದಾರಡಿ ದೂರದಲ್ಲಿ ಒಬ್ಬ ಹುಡುಗಿ ನಿಂತಿದ್ದಳು.

ವಯಸ್ಸು ಹೆದಿನೂರು ಹೆದಿನಾಲ್ಕು ಇರಬಹುದು. ಹೆರಕು ಸಿರೆ; ಮಾಸಿದ ಕುಪ್ಪುಸ. ಕೊರಳ್‌ಲ್ಲಿ ಎಂತಹನೋ ಕಾಜಿನಮಣಿಗಳ ಸರವೋಂದು. ಮುಖ ದಲ್ಲಿ ದೈನ್ಯಭಾವ ತುಂಬಿತುಳುಕುತ್ತೆದೆ. ತಾವಾಗಿಯೆ ಸುರಿಯುತ್ತಿದ್ದ ಕಂಬನಿಗಳನ್ನು ಹುಡುಗಿ ಆಗಾಗ ಸೆರಿಗಿನಿಂದ ಒರಸಿಕೊಳ್ಳುತ್ತಿದ್ದನ್ನು ನಾನು ನೋಡಿದೆ. ನಮ್ಮ ಸಂಗೀತದ ಅತುರವನ್ನು ಆ ಹಾಡುಗಾರ ಅರಿತುಕೊಂಡ ನೇನೋ! ಖಮಾಜ ರಾಗದಲ್ಲಿ ಮೀರಾಬಾಯಿಯ ಭಜನದ ಪಲ್ಲವಿಯೊಂದನ್ನು ನುಡಿಸಲು ತೊಡಗಿದ. ಎರಡು ಮೂರು ಸಲ ನುಡಿಸಿದರೂ ಹಿಂದೆ ನಿಂತ ಹುಡುಗಿ ಹಾಡುಹೇಳುವುದಕ್ಕೆ ಮುಂದೆ ಬರಲಿಲ್ಲ. ಆಗ ಆ ಹಿಂದು, ಕೊಪದ ನೋಟಗಳಿಂದ ಹುಡುಗಿಯ ಕಡೆಗೆ ನೋಡಿದ. ಹುಡುಗಿ ಮತ್ತೊಂದು ಸಲ ಕಣ್ಣೀರನ್ನು ಒರಸಿಕೊಂಡಳು. ಜಡವಾದ ಹೆಚ್ಚಿಗಳನ್ನು ಎತ್ತಿ ಇಡುತ್ತ ಮುಂದೆ ಬಂದಳು. ಹಾಮೋನಿಯನ್ನಾ ಸ್ವರಗಳನ್ನು ಮರಯಿಸಿಬಿಡುವಂತಹ ಮಂಜುಲಕಂಠದಿಂದ ಹಾಡಲು ತೊಡಗಿದಳು. ಎಂತಹ ಸವಿಯಾದ ಸಂಗಿತವದು! ಸಂಗಿತದ ಅಭಿರುಚಿಯಲ್ಲದವರನ್ನೂ ತಡೆದು ನಿಲ್ಲಿಸಿ ಕೇಳಲು ಹಚ್ಚುವಂತಹ ಗಂಥವರ್ಗಿತೆ! ಕಾಡಿನ ಮಲ್ಲಿಗೆಯಂತೆ ಸಹಜ ಸೌಂದರ್ಯದಿಂದ ಕೂಡಿದ ಸವಿಯಾಡು! ಚಿಕ್ಕಪ್ಪ ಮುಗ್ದರಾಗಿ ಕೇಳುತ್ತಿದ್ದರು. ಆನಂದನ ಮೈ ಜಾನ್ಯುದಟ್ಟುತ್ತಿರುವುದು ನನಗೆ ಕಾಣುತ್ತಿದ್ದಿತು. ಹುಡುಗಿ ಕುರೂಸಿಯೇನೂ ಅಲ್ಲ. ಸಿರಿವಂತಿಕೆಯು ಉಡಿಗೆ-ತೊಡಿಗೆಗಳದ್ದರೆ, ಅವಳು ಸುಂದರಿಯೇ ಎನಿಸಿಕೊಳ್ಳಬಹುದಾಗಿತ್ತು. ಹಾಡುವಾಗಲೂ ಕಂಬನಿಕೆನ್ನೇಗಳ ಮೇಲೆ ಇಲ್ಲಯತ್ತಿದ್ದವು. ನಡುನಡುವೇ ಹಾಮೋನಿಯಂ ಬಾರಿ ಸಲು ಎಡಿಕೊಟ್ಟಂತೆ ವಾಡಿ ಕಣ್ಣನ್ನು ಒರಸಿಕೊಳ್ಳುವಳು. ‘ಮಾರಾಕೇ ಪ್ರಭು ಗಿರಿಧರ ನಾಗರ’ ದ ಅಂಕಿತದೊಂದಿಗೆ ಹಾಡು ಮುಗಿಯಿತು. ಹುಡುಗಿ ಹಿಂದೆ ಸರಿದು ಸೋತನಳಂತೆ ಕುಳಿತುಬಿಟ್ಟುಳು.

ಹಾಡುಗಾರ ಹಾಮೋನಿಯಂ ಬಾರಿಸುತ್ತ, ತಾನೇ ಹಾಡಲು ತೊಡಗಿದನು. ಗಡುಸಾದ ಸ್ವರ. ಹುಡುಗಿಯ ಸಂಗಿತ ಕೇಳಿದ ನನ್ನ ಕಿವಿಗೆ ಅದು ರಸಹಿನವೆನಿಸಲು ತೊಡಗಿತು. ಅದರೂ ಚಿಕ್ಕಪ್ಪ, ಆನಂದ, ತನ್ಯಯ ರಾಗಿಯೇ ಕೇಳುತ್ತಿದ್ದರು. ನಾನು ಹುಡುಗಿಯ ಕಡೆಗೆ ನನ್ನ ಮೆಚ್ಚಿಗೆಯ

ನೋಟವನ್ನು ಹೊರಳಿಸಿದೆ. ಹುಡುಗಿ ಬಿಕ್ಕೆ ಬಿಕ್ಕೆ ಅಳುತ್ತಿರುವುದನ್ನು ಕಂಡು ಶಾತರಗೊಂಡೆ.

ಹಿರಿಯ ಹಾಡುಕಾರನ ಹಾಡು ಮುಗಿಯಿತು. ಚಿಕ್ಕಪ್ಪನಿಗೆ ಹುಡುಗಿಯ ಬಾಯಿಂದ ಮತ್ತೊಂದು ಹಾಡನ್ನು ವಾಡಿಸಬೇಕೆಂದು ಆಶೀಯುಂಟಾಗಿರಬಹುದು. ಹಾಡು ಮುಗಿದೊಡನೆಯೇ ನಾನು, ಆ ಹಿರಿಯ ಹಾಡುಗಾರನನ್ನು ಕೇಳಿದೆ :

“ ಈ ಹುಡುಗಿ ನಿನ್ನ ಮುಗಳೀನು ? ”

“ ದೌದು ರಾವ್ ಸಾಹೇಬ್ ! ”

“ ಆಗನಿಂದಲೂ ನಾನು ನೋಡುತ್ತಿದ್ದೀನೆ; ಈಕೆ ಅಳುತ್ತಿದ್ದಾಳೀಕೆ ? ”

“ ಏನು ವಾಡುದು ನನ್ನ ತಂಡೇ ! ನಮ್ಮ ಬಡವರ ಬಾಳೆಲ್ಲಾ ಅಳತಾ ಅಳತಾನೇ ನಡೆದಿರೂದು ! ”

ಚಿಕ್ಕಪ್ಪ ಕುಶಾಹಲದಿಂದ ಕೇಳಿದರು :

“ ಯಾಕೆ ? ಈಗ ಅಳುವಂತಹ ಸಂದರ್ಭ ಏನು ಬಂದಿದೆ ಈಕಿಗೆ ? ಇದೇ ಈಗ ಎಷ್ಟುಂದು ಸವಿಯಾಗಿ ವಾಡಿದ್ದು ! ಏನಮ್ಮಾ ? ಏನಾಗಿದೆ ನಿನಗೆ ? ನಿರೇಕೆ ಕಣ್ಣಲ್ಲಿ ? ”

ಹುಡುಗಿಯ ಮುಖ ಕೆಂಪಗಾಯಿತು. ಕಂಬನಿಗೇಂಂ ಧಾರೆಗಟ್ಟಿದುವು. ಅಳುವು ಹೊರಗೆ ಬಂದುಬಿಟ್ಟಿತು. ನಾವು ಮೂವರೂ ಕುಶಾಹಲಿಗಳಾದವು. ಚಿಕ್ಕಪ್ಪ ಹಾಡುಗಾರನನ್ನು ಕೇಳಿದರು :

“ ಯಾಕೆ ? ಏನಾಗಿದೆಯಿವಳಿಗೆ ? ನಿನು ಸಿಟ್ಟು-ಗಿಟ್ಟು ವಾಡಿದೆಯೆನು ? ”

“ ನಾ ಏನು ಸಿಟ್ಟು ಮಾಡುಬ್ಬೆತಿ ತಂದೆ ! ನಮ್ಮ ಮ್ಯಾಲೆ ದೈವಾನೇ ಸಿಟ್ಟುಮಾಡಿ ಬಿಟ್ಟೆತಿ. ಇವರ ತಾಯಿಗೆ ಜ್ವರಬಂದು ಹದಿನ್ಯೇದು ದಿವಸ ಅಯ್ಯಾರಿ. ಮೈಮ್ಯಾಗ ಎಚ್ಚರಿಲ್ಲಾ ಏನಿಲ್ಲಾ ! ಈಗ ನಾಕುದಿನದಿಂದ ಅಂತೂ ತೀರ ನಿತ್ಯಾಂ ಬಂದುಬಿಟ್ಟೆತಿ. ಕೈಕಾಲು ಸಹಿತ ಎಳಕೊಳ್ಳಿದೇ ಶಿದ್ದಾಳ ! ”

ಕರುಣಾಧ್ವನಿಯಲ್ಲಿ ಚಿಕ್ಕಪ್ಪ ಕೇಳಿದರು :

“ ಎಲ್ಲಿ ಇದ್ದಾಳಿ ಆಕೆ ? ಓವಧವನನ್ನು ಏನು ಕೊಡಿಸುತ್ತಿದ್ದೀರಿ ? ”

“ ಎಲ್ಲ ಛೆಸದ ಸಿಗಬೇಕು ತಂದೇ...ನಮ್ಮುತವರಿಗೆ ! ಹೊಟ್ಟೇ ತುಂಬಿ ಕೊಳ್ಳಿಕ್ಕುಂತ ಈ ಉಂಟಿಗೆ ಬಂದಿರಿ; ಉರಹಕೊರಗ ಒಂದು ಹಾಳು ಗುಡಿಯ ಪೋಳಿಯೊಳಗ ಇಳಕೊಂಡಿರಿ. ಅಲ್ಲೇ ಮಲಕೊಂಡಾಳ ಆಕಿ. ಈಗ ಮೂರುದಿನ, ಆಕಿ ಹೆತ್ತರನ್ತ ಆರಯ್ದೇ ಮಾಡತ್ತು ಕೂತೇವರಿ. ಅದರ ಸುಮೃಗ್ಗತ ಅಲ್ಲಿ ಕೂತುಕೊಂಡರ, ಮಿಕ್ಕವರ ಹೊಟ್ಟಿಯೊಂದು ಕೇಳಬೇಕಲ್ಲ! ನಾಕ್ಕೆದು ಹುಡುಗರು ಹಸಿವಿಯಿಂದ ವಿಲಿವಿಲಿ ಒದ್ದಾಡತ್ತು ಬಿದ್ದಾವರಿ ! ಮೂರು ದಿನಾ ಆಯ್ದು, ಹೊಟ್ಟಿತುಂಬ ಕೂಳು ಯಾರಿಗೂ ಇಲ್ಲ. ಇನ್ನೊತ್ತು ತೀರ ಬರಿಗ್ಯಾಯಾತು. ಚ್ಚರದಾಕಿಗೆ ಹಾಕಲಿಕ್ಕೆ ಚಹಾಕ್ಕೆ ಕೂಡ ಗತಿ ಇಲ್ಲ ದ್ವಾಂಗಾತು. ಅಂತೆ ನೀವಾರ್ ಇಲ್ಲದ್ದ ಎದ್ದು, ಈಗ ತಿರಕೊಳ್ಳಲಿಕ್ಕೆ ಬಂದಿರಿ. ಈಕೇ ಹಿರಿಯ ಹೆಣ್ಣುಮಗಳು. ತಾಯಿಯ ಆರಯ್ದೇ ಎಲ್ಲ ಈಕಿನೇ ಮಾಡತಾಳಿ ! ತಾಯಿ ಬದುಕುವ ಆಶೆ ಇಲ್ಲಂಬುದೂ ಈಕಿಗೆ ಗೊತ್ತಾಗಿ ಹೊಗೆಯ್ತಿರಿ. ಅಂತಲೇ ಹೊರಗ ಹೊಂಟಾಗಿನಿಂದಲೂ ಹಾಂಗು ಕಣ್ಣೀರು ಸುರಿಸುತ್ತಾನೇ ಹೊಂಟಾಳ ! ಅಂಥಾದರೊಳಗ್ಗು, ಸ್ವರಾ ತಗದು ಹಾಡತಾಳ. ಇಲ್ಲದಿದ್ದರ, ಹಸಿವಿಗೆ ಏನು ಗತಿ ತಂದೇ !” ಮಾತಿನ ಕೊನೆ ಯೆಂದಿಗೆ ಆತ ನಿಟ್ಟಿಸಿರಿಟ್ಟು. ಹುಡುಗಿ ಬಿಕ್ಕಿ ಬಿಕ್ಕಿ ಆಳಲು ಮೊದಲು ಮಾಡಿದ್ದು. ಹಾಡಿದರೆ ಪ್ರಪಂಚದ ದುಃಖವನ್ನೇ ಮರೆಯಿಸಿಬಿಡೆಬಲ್ಲ ಆ ಎಕ್ಕಿಯ ಸಂಗೀತಗಾತಿ, ತಾನೇ ಈಗ ದುಃಖದ ಪ್ರತಿಮೆಯಾಗಿದ್ದಳು.

ಚಿಕ್ಕಪ್ಪ ಅಫ್ರಿಪ್ರಾರ್ಫಾವಾದ ದೃಷ್ಟಿಯಿಂದ ನನ್ನ ಕಡೆಗೂ ಆನಂದನ ಕಡೆಗೂ ನೋಡಿದರು. ಮಾತನೇನೂ ಆಡದೆ, ಒಳಗೆ ಹೊಡಿದರು. ಹಾಡುಗಾರನ ಕೈ ಹಾನೋರ್ನಿಯಾವಿನ ಮೇಲೆ ಆಡಿಯೇ ಆಡುತ್ತಿದ್ದಿತು. ಎರಡು ಮೂರು ನಿಮಿಷಗಳಲ್ಲಿಯೇ ಚಿಕ್ಕಪ್ಪ ಚಿಕ್ಕಮೃನೋಂದಿಗೆ ಹೊರಗೆ ಬಂದರು. ಚಿಕ್ಕಮೃನ ಕೈಯಲ್ಲಿರುವ ನೋರದಲ್ಲಿ ಸುಮಾರು ಒಂದೂಕಾಲು ಸೇರಿನಷ್ಟು ಆಕ್ಕಿಯಿದ್ದಿತು. ಹಾಡುಗಾರ ಆಳ್ಜ್ಞರಿಯ ನೋಟದಿಂದ ಆದನ್ನು ನೋಡಿದ. ಮುಖಿದ ಮೇಲೆ ಸಂದೇಹರೇಷಿಯೂ ಮೂಡಿನಿಂತಿತು. ಚಿಕ್ಕಪ್ಪ ಹೇಳಿದರು :

“ ಆ ಆಕ್ಕಿಯನ್ನು ತೆಗೆದುಕೊಳ್ಳು. ಇದೋ, ಈ ಎರಡು ರೂಪಾಯಿ ಹಿಡಿ ! ಇಂದು ನೀವು ಭಿಕ್ಕಬೇಡುವುದನ್ನು ಇಷ್ಟಕ್ಕೆ ನಿಲ್ಲಿಸಿ, ನಿಮ್ಮ ಬೀಡಾರಕ್ಕೆ

ನಡೆದುಬಿಡಿರಿ., ಮೊದಲು ಉಟ್ಟಿದ ವ್ಯವಸ್ಥೆ ಮಾಡಿಕೊಳ್ಳಿರಿ! ಆ ಜ್ಞಾರ ಬಂದ ಕೆಣ್ಣುಮಗಳನ್ನು ಸರಕಾರೀ ದವಾಶಾನೇಗೆ ಕಳುಹುವುದು ಸಾಧ್ಯ ವಿದೆಯೇ ನೋಡಿರಿ !”

ಈಗ ಆ ಹಾಡುಗಾರನ ಕಣ್ಣಿಂದಲೂ ಹೈಗಳು ಇಳಿದುವು. ಕಂತವು ಬಿಗಿದು ಬಂದಿತು. ಹಾಗೆಯೇ ಕಂಪಿಸುವ ಕಂತದಲ್ಲಿ ಹೇಳಲು ತೊಡಗಿದ :

“ನಮ್ಮಂಥಾ ಬಡವರಿಗೆ ಯಾವ ದವಾಶಾನ್ಯಾಗ ಜಾಗಾ ಸಿಗ್ತೆತಿರಿ ! ಇರೂತೆನಕಾ ಈ ಲೋಕದ ಸರಕದಾಗಿರಬೇಕು; ಸತ್ತಮ್ಯಾಗ ಆ ಲೋಕದ ಸರಕದಾಗ ಇರಬೇಕು !”

ಮಾತಿನ ಕೊನೆಯೋಂದಿಗೆ ಅಕ್ಷಯನ್ನು ಹಾಕಿಸಿಕೊಂಡು, ರೂಪಾಯಿ ಗಳನ್ನೂ ತೆಗೆದುಕೊಂಡ. ಕೃತ್ಜ್ಞತೆಯ ದೃಷ್ಟಿಗಳಿಂದ ನಮ್ಮೆಲ್ಲರನ್ನೂ ನೋಡಿದ. ಆನಂದ ಮುಖವನ್ನು ಬಾಡಿಸಿಕೊಂಡು, ನಿರುಪಾಯಭಾವದಿಂದ ಮೌನಿಯಾಗಿ ನಿಂತುಬಿಟ್ಟಿದ್ದ. ಆ ಹಾಡುಕಾರನ ಕರುಳುಕರಗಿಸುವಂತಹ ಬಾಳನ ಕತೆಯನ್ನು ಕೇಳಿ, ನಾನೂ ಕಂಗೆಟ್ಟಿವನಂತಾಗಿದ್ದೆ. ಹಾಮೋನಿ ಯಮನ್ನು ಮೌನಿಯಾಗಿಸಿ, ಹಾಡುಗಾರ ನಮ್ಮೆಲ್ಲರನ್ನೂ ನಮಸ್ಕರಿಸಿ ಮರಳ ಹೊರಟೆ. ಹುಡುಗಿಯೂ ಎದ್ದು, ನಡೆಯಲಾರದೆ ಮುಂದೆ ನಡೆದಳು. ನಮ್ಮೆಲ್ಲರ ದೃಷ್ಟಿ ಆವರ ಕಡೆಗೇ ಇದ್ದಿತು.

ಆವರು ಹತ್ತೆಂಟು ಹೆಚ್ಚೆ ಮುಂದೆ ಸಾಗಿರಬಹುದು; ಆಗಲೇ ಚಿಕ್ಕಪ್ಪ ಕಳಗಿದರು :

“ಇಲ್ಲಿ ನೋಡವ್ವೆ, ಸ್ವಲ್ಪ ತಡೆ !”

ಇಬ್ಬರೂ ತಿರುಗಿ ನಿಂತರು. ಅಗ ಚಿಕ್ಕಪ್ಪ ಹೇಳಿದರು :

“ನಿನ್ನ ಹೆಂಡತಿಯ ಪ್ರಕೃತಿಯನ್ನು ನಾನು ಸ್ವಲ್ಪ ನೋಡಬೇಕೆಂದು ಮಾಡಿದ್ದೇನೆ. ನಾನೂ ಬರುತ್ತೇನೆ. ಸ್ವಲ್ಪ ತಡೆಯಿರ !”

ಕೂಡಲೇ ಚಿಕ್ಕಪ್ಪ ಒಳಗೆ ಹೋದರು. ಒಂದೆರಡು ನಿಮಿಷಗಳಲ್ಲಿಯೇ ತಮ್ಮ ಚೈನಧಿಯ ಕೈಚೀಲವನ್ನು ಹಿಡಿದುಕೊಂಡು ವೇಗವಾಗಿಯೇ ಹೊರಗೆ ಬಂದರು. ಮತ್ತೊಂದು ಸಲ ನಮ್ಮೆಬ್ಬರ ಕಡೆಗೂ ಧ್ವನಿಪೂರಿತ ದೃಷ್ಟಿಗಳನ್ನು ಬೀರಿ ಹೊರಟುನಡೆದರು. ಮುಂದೆ ಮುಂದೆ ಬೀದಿಯ ಹಾಡುಕಾರರು—ಹಿಂದೆ

ಚಿಕ್ಕಪ್ಪ. ಅವರು ಕಣ್ಣರೆಯಾದೊಡನೆಯೇ, ಅನಂದ ನಾನು ಒಳಗೆ ಹೋಡಿವು. ಆಮೇಲೆ ಅನಂದ ಬಹಳ ವೇಳಿಯ ವರಿಗೇನೂ ಕುಳಿರಲಿಲ್ಲ. ಅಂದು ಸಂಜೀಯ ಆರು ಗಂಟೆಗೆ ಮಿರ್ಸಂಫೆದಲ್ಲಿ “ನಾಂದಯರ್—ಅನಂದ” ಎಂಬ ವಿನಯವನ್ನು ಕುರಿತು ಅವನ ಉಪನ್ಯಾಸವಿದ್ದಿತು. ನನಗೂ ಬರಲಿಕ್ಕೆ ಹೇಳಿ ಮನೆಗೆ ತೆರಳಿದ.

‡ ‡ ‡ ‡ ‡

ಚಿಕ್ಕಪ್ಪ ಮನೆಗೆ ಮರಳಿ ಬಂದಾಗ, ಮಧ್ಯಾಹ್ನದ ಒಂದು ಗಂಟೆ ಮೀರಿಹೋಗಿದ್ದಿತು. ನಾವೆಲ್ಲ ಉಬಟಕ್ಕಾಗಿ ಅವರ ದಾರಿಯನ್ನು ಕಾಯುತ್ತಾ ಕುಳಿತಿದ್ದಿವು. ಚಿಕ್ಕಪ್ಪನ ಮುಖ ಬಾಡಿ ಬತ್ತಿಯಾಗಿದ್ದಿತು. ಬಂದವರೇ ಉಸ್ನೀಂದು ನಿರ್ವಿಷ್ಟ ರಾಗಿ ಕುಳಿತು ಹೇಳಿದರು :

“ನಾವು ಹೋಗುವುದರಲ್ಲಿಯೇ ಪಾಪ, ಆ ಹೆಣ್ಣುಮಗಳ ಪ್ರಾಣ ಹೋಗಬಿಟ್ಟಿದ್ದಿತು. ಹುಡುಗರೆಲ್ಲ ಭೋರಿಯೆಂದು ಅಳುತ್ತೆ ಕುಳಿತಿದ್ದಿವು. ನಾವೆಲ್ಲ ಹೋದುದನ್ನು ಕಂಡು ಇನ್ನಿಷ್ಟು ಅಳಲುತೊಡಗಿದುವು. ಬೆಳೆಗನಲ್ಲಿ ಇಲ್ಲಿ ಹಾಡಿದ ಹುಡುಗಿ, ತಾಯ ದೇಹದ ಮೇಲೆ ಬಿದ್ದು, ವೈಮರಿತೆಂ. ನೀರು ಕುಡಿಸಿ ಉಪಚಾರ ಮಾಡಿದ ಮೇಲೆ ಚೈತರಿಸಿಕೊಂಡಳು. ಆ ಹಾಡು-ಕಾರನಿಗೂ, ತಾನೇನು ಮಾಡಬೇಕೆಂಬುದೇ ತಿಳಿಯದಂತಾಯಿತು. ಅಕ್ಕ-ಪಕ್ಕದ ಜನ ಬಂದು ನಿಂತು, ನಿಂತು, ಕುತ್ತಾಹೆಲದಿಂದ ಸೋಡಿಹೋಗುತ್ತಿದ್ದರೇ ಹೊರತು, ಯಾರೂ ಯಾವ ಸೆರವನ್ನು ಕೊಡಲೂ ಮುಂದುವರಿಯಲಿಲ್ಲ. ನಾನೇ ಹತ್ತಿರದಲ್ಲಿಯೇ ಇದ್ದ ನಮ್ಮ ದೇಶಪಾಂಡಿಯವರ ಮನೆಗೆ ಹೋಗಿ ಇವುತ್ತು ರೂಪಾಯಿ ಕೈಗಡ ಪಡೆದುಕೊಂಡು, ಮುಂದಿನ ವೃವಸ್ಥಿ ಮಾಡಿ-ಕೊಳ್ಳಲು ಹೇಳಿಕೊಟ್ಟು ಬಂಡಿ. ಇಲ್ಲದೆ ಹೋಗಿದ್ದರೆ, ಹೆಣವನ್ನು ನುಸಣಕ್ಕೆ ಸಾಗಿಸುವ ವೆಚ್ಚಕ್ಕಾಗಿಯೂ, ಹೆಣ ಕೂಡಿಸಲು ಆ ತಂಡೆ-ಮಗಳು ಬೀದಿ ಬೀದಿ ಹಾಡುತ್ತ ಅಲೆಯಬೇಕಾಗುತ್ತಿತ್ತು !”

ಹೇಳಿ ಚಿಕ್ಕಮ್ಮ ಕಂಬಿಗರಿದರು. ‘ಬಡವರ ಬಳ ಪಾಪ ! ಯಾವ ಗುಣವಿದ್ದರೂ ಉಪಯೋಗವೇನು ? ಹಸಿವು ಸಾಪುಗಳ ಎದುರು ಸಂಗೀತ,

ಹಾಡು ಇವೆಲ್ಲಾ ಏನು ಮಾಡಬಲ್ಲವು ?' ಎಂದು ಉಸಿರನ್ನು ಹಾಕಿದರು. ಅಂದು ಮಲಗಿ ನಿದ್ದೆ ಮಾಡುವವರೆಗೂ ವುನದಲ್ಲಿ ಆ ಹಾಡುವ ಹುಡುಗಿಯ ಚಿತ್ರವೇ ಮೂಡಿನಿಂತಿದ್ದಿತು. ನಿದ್ದೆಯಲ್ಲಿರುವಾಗ ಬಿನ್ದೆ ಕನಸಿನಲ್ಲಿಯೂ ಆಕೆಯ ಕಂಬನಿಗೂಡಿದ ಮುಖವೇ ಮುಂದಿ ಬಂದು ಸೈಲ್ಲಿತ್ತಿತ್ತು. ನಾನು ಆರುಗಂಟಿಗೆ ಆನಂದನ ವ್ಯಾಯಾನಕ್ಕೆಂದು ಹೊರಗೆ ಹೋದಾಗ, ಚಿಕ್ಕಪ್ಪನೂ ಎಲ್ಲಿಯೋ ಹೊಗಿದ್ದರಂತೆ. ಬಹಳವಾಡಿ, ಆಗಲೂ ಅವರು ಆ ಹಾಡುಕಾರರ ಬೀಡುರಕ್ಕೇ ಹೊಗಿರಬಹುದು.

## ನಂದನೂರಿನ ಜಾತ್ರೆ

೧

ಹೆಳ್ಳಿಯ ಹಿರಿಯಪಂಚ ವೀರಪ್ಪ ಹೇಳಿದ :

“ ಧಣಿಗಳು ಈ ವರ್ಷದ ಜಾತ್ರಿಗೆ ಆ ಗಂಗಾಸ್ಥಾನಿಯ ಆಟಾನ್‌  
ತರಿಸಬೇಕು. ಎಲ್ಲಾ ರೂ ಆಕಿನ್ನ ಬಹಾಳ ಬಹಾಳ ಹೊಗೆಳ ಹಾಡತಾರ ! ”

ಸಿದ್ಧರಾಮಯ್ಯನವರು ಹೇಳಿದರು :

“ ಹೊಗೆಳ ಹಾಡುವಂಧಾ ಆಟಗಾತ್ರಿನ್‌ ಆಕಿ ! ನೋಡಿ ಧನೀರ !  
ಹೊಡವವರ್ ಗೊಡಚೇ ಜಾತ್ರಿಯೋಳಗ ನಾನು ಆಕೇ ಆಟಾ ನೋಡಿದೆ.  
ನೋಡಿ ಹುಚ್ಚ ಆಗಿ ಹೊಡೆ ! ಏನ ಆಕಿ ರೂಪ....ಏನ ಆಕಿ ಹಾಡಿಕ....  
ಏನ ಆಕಿ ಹಾವಭಾವ ! ....ಕುಣಿದರ ಅಂಶೂ ಹಾಂಗ್ ಸೂತ್ರದ ಗೊಂಬಿ  
ಕುಣಿದ್ದಾಂಗ ನೋಡಿ ! ಆಟ ಮುಗಿದು ಮಂಗಳಾರತೀ ಪದಾ ನಡೆದರೂ  
ಕುಂತ ಜನ ಮಿಟ್ಟನ್ ಮಿಸಕಲಿಲ್ಲ ! ”

ರೈತರ ಹಿರಿಯ ರಾಮಲಿಂಗಪ್ಪ ಹೇಳಿದ :

“ ಸಿದ್ಧರಾಮಯ್ಯನವರು ಇಪ್ಪು ಹೇಳತಾರಂದ ಮ್ಯಾಲ, ಆಕಿನ್ನ  
ನಮೂರ್ತಿಗೆ ಕರಿಸಲಾಕ್ಷ ಬೇಕು ಧಣ್ಣಾರ ! ಆಕಿ ಎಪ್ಪು ರೂಪಾಯಿ ಕೇಳ-  
ತಾಳ ಕೇಳಿ. ಉರ ರೈತರೆಲ್ಲ ನಾವು ಅದರ ಹೊಸೇ ಹೊರಲಾಕ ತಯಾರ  
ಅದ್ವಿವಿ ! ”

ಹಿರಿಯ ಪಂಚ ವೀರಪ್ಪ ಒಮ್ಮೆಲೆ ಹುರುಪಿನಿಂದ ಹೇಳಿದ ;

“ ಧನೀರು ದೊಡ್ಡ ಮನಸು ಹಾಡಿದರ, ಅವರಿಗೆ ಇದೊಂದು ದೊಡ್ಡ  
ಮಾತೇನೋ ರಾಮಲಿಂಗಣ್ಣಾ ! ಆಟಾ—ನೋಟಾ—ಮೋಚು ಅಂದರ,  
ಅವರೇನು ಎಂದೂ ಕ್ಯೆ ಬಿಗದು ಹಿಡಿಯವರಲ್ಲ ! ”

ಧಣಿಯರು ಗಂಭೀರಭಾವದಿಂದಲೇ ಹೇಳಿದರು :

“ ಉರ ಜಾತ್ರೀ ಅಂದಮ್ಯಾಲ, ನಾಲ್ಕು ಜನರೆ ಮನಸಿಗೆ ಬಂದಂತೆ  
ನಾವು ನಡಕೋಚೇಕಾಗತ್ತಿದ. ಜಾತ್ರಿಗೆ ಒಂದು ಆಟವನ್ನು ಅಂತೂ ತರಿಸಲಿಕ್ಕೆ

ಬೇಕೇ ಬೇಕು ! ನಿಮ್ಮೆಲ್ಲರ ಮನಸಿಗೆ ಬಂದರ ಆಗಲಿ—ಆ ಗಂಗಾಸಾನೀ ಅಟಾನಂತ ತರಿಸಿ ! ”

ಕೂಡಿದ ಜನರ ಮುಖದ ಮೇಲೆಲ್ಲ ಸಂತೃಪ್ತಿಯ ಭಾವ ಮೂಡಿತು. ಎಲ್ಲರೂ ಕೃತಜ್ಞತೆಯಿಂದ ತಮ್ಮ ಧಣೀಯ ಕಡೆಗೆ ನೋಡಿಕೊಡಗಿದರು.

ಹಿರಿಯಾರ ಸೋಮವ್ಯಾದೇಸಾಯರು ಹನ್ನೆರಡು ಹೆಚ್ಚಿಯ ಉಂಬಳಿ-ಗಾರರು. ವಿಜಯನಗರದ ಕೃಷ್ಣದೇವರಾಯನು, ರಾಜ್ಯದ ಉತ್ತರದ ಗಡಿಯನ್ನು ಸಂರಕ್ಷಿಸಲೆಂದು ಕಣಹಿದ ಸ್ವಾಮಿನಿಷ್ಟು ಹೆಚ್ಚಿಲಿನಾಯಕನ ಮನೆತನಕ್ಕೆ ಸೇರಿದವರು ಈ ದೇಸಾಯರು. ವಿಜಯನಗರದ ಅಳಿಗಾಲದ ತರುವಾಯ, ಈ ಮನೆತನದವರು ವಿಜಾಪುರದ ಸುಲಾನರಿಗೆ ಅಧಿನರಾಗಿ ನಡೆದು, ದೇಸಗತಿಯ ಬಹುಭಾಗವನ್ನು ಅವರಿಂದಲೇ ಉಂಬಳಿಯಾಗಿ ಪಡೆದಿದ್ದರು. ಆದುದರಿಂದಲೇ, ಈ ಮನೆತನದ ಭಟ್ಟಂಗಿಗಳು ಹೇಳುತ್ತಿರುವ ಬಿರುದಾವಳಿಗಳಲ್ಲಿ, ಕೆಲವು ಕನ್ನಡ ಭಾಷೆಯಲ್ಲಿವೆ; ಬೇರೆ ಕೆಲವು ಪರ್ಯಾಯನ್ ಭಾಷೆಯಲ್ಲಿವೆ. ಕನ್ನಡ ಬಿರುದಾವಳಿಗಳು ವಿಜಯನಗರದ ರಾಜ್ಯದ ಸಂಬಂಧವನ್ನು ಸೂಚಿಸುವುವಾದರೆ, ಪರ್ಯಾಯನ್ ಬಿರುದಾವಳಿಗಳು ವಿಜಾಪುರ ರಾಜ್ಯದ ಸಂಬಂಧವನ್ನು ಸಾರುತ್ತವೆ. ಸೋಮವ್ಯಾದೇಸಾಯರ ಕಾಲದಲ್ಲಿ ವಿಜಯನಗರದ ರಾಜ್ಯವೂ ಇರಲಿಲ್ಲ; ವಿಜಾಪುರದ ರಾಜ್ಯವೂ ಇರಲಿಲ್ಲ. ಬ್ರಿಟಿಷರೇ ಆಕ್ರಮಿಸಿ, ಭಾರತದ ಸಾರ್ವಭೌಮರಾಗಿ ಆಳುತ್ತಿದ್ದರು. ಸೋಮವ್ಯಾದೇಸಾಯಿಯವರ ಪ್ರಾರ್ಥಜರಿಗೆ ವಿಜಯನಗರದ ಸಂಬಂಧವಿದ್ದಾಗಲೂ ಯಾದ್ಯಂತಿಗೆ ತೊಂದರೆಯಿದ್ದಿತು; ವಿಜಾಪುರದ ಸಂಬಂಧವಿದ್ದಾಗಲೂ ಕದನ-ಕಾಳಿಗಳ ತೊಡಕು ಇದ್ದಿತು. ಬ್ರಿಟಿಷರ ಆಡಳಿತ ಬಂದೊಡನೆಯೆ ದೇಸಾಯಿಯರ ಮನೆತನಕ್ಕೆ ಇವಾವ ತೊಂದರೆ-ತೊಡಕುಗಳೂ ಉಳಿಯಲ್ಲ; ಆದರೆ ಅವರ ಕಾಲದಲ್ಲಿ ದೊರೆತ ಉಂಬಳಿಗಳು ಮಾತ್ರ ಎಷ್ಟಿದ್ದುವೋ ಅಷ್ಟು ಉಳಿದುವು. ಸರಕಾರದವರು ಜೂಡಿಯೆಂದು ಕೆಲವು ಹಣವನ್ನು ಕಿತ್ತುಕೊಳ್ಳುತ್ತಿದ್ದರೂ, ದೇಸಾಯಿಯವರಿಗೆ ಅದೊಂದು ಭಾರವೇನಿಸಲಿಲ್ಲ. ಕರಡಿಯ ಮೈಮೇಲಿನ ಕೂದಲಿನಲ್ಲಿ ಹತ್ತು ನನಿರುಗಳನ್ನು ಕಿತ್ತುಕೊಂಡರೆ, ಅದಕ್ಕೆ ಅದೊಂದು ಕೂರತೆಯೇನಿಸಿತೆ ?

ಉಂಬಳಗ್ರಾಮಗಳ ಜನರಿಗೆಲ್ಲ ದೇಸಾಯಿಯವರು ಧಣಿಗಳು. ಆದುದರಿಂದಲೇ ಅವರು ತಮ್ಮ ಧಣಿತನವನ್ನು ಕಾಯ್ದುಕೊಳ್ಳುವುದಕ್ಕಾಗಿ ಚೋಪ್ರಾರ್ಥಿರಾರನ್ನಿಷ್ಟ್ರೀರುವರು; ಛಿಲೀಕಾರರನ್ನು ಸಾಕಿರುವರು; ಭಟ್ಟಂಗಿಗಳನ್ನಿರಿಸಿ ಬಿರುದಾವಳಿಗಳನ್ನು ಹೊಗಳಿಸಿಕೊಳ್ಳುವರು. ಅರಮನೆಯಲ್ಲಿ ಕುದುರೆಗಳ ಲಾಯವನ್ನು ಇರಿಸಿರುವರು. ಕುದುರೆಗಳಿಗಾಗ ಕಾಸ್ತೂರರಿರುವರು. ನೂರಾರು ಹಸುಗಳ ತುರುಹಟ್ಟಿಯೊಂದಿರುವುದು. ಆದಕ್ಕಾಗಿ ದನಗಾಹಿಗಳ ಏವಾರು ಇರುವುದು. ಹಿಂದಿನ ಕಾಲದ ಆನೆಯ ಮನೆ ಮಾತ್ರ ಇಂದು ಬರಿಯದಾಗಿರುವುದು. ಬರಿಯದೆಂದರೆ ತೀರ ಬರಿಯದಲ್ಲ; ಅಲ್ಲಿ ಆನೆಯ ಬದಲು ಒಂದು ಸಾಯೋಟದ ಬಂಡಿ ನಿಂತಿರುವುದು. ಇದಕ್ಕಾಗಿ ಸೋಮವ್ರಷ್ಟಿ-ದೇಸಾಯಿರು ಒಕ್ಕೀಯವೇರಡು ಕಿಲ್ಲಾರಿ ಎತ್ತುಗಳನ್ನು ಸಾಕಿರುವರು. ಸಾಯೋಟವನ್ನು ನಡೆಯಿಸುವ ಸಾರಧಿ ಭೀಮಣ್ಣನಿಗೆ ವಿಶ್ವಾಸ ಪ್ರಕಾರದ ಒಂದು ಸಂಜೋಗ (ಸಮವಸ್ತು) ವಿರುವುದು. ಸೋಮವ್ರಷ್ಟಿ ದೇಸಾಯಿರಿಗೆ ಯಾವುದರ ಕೊರತೆಯೂ ಇರಲಿಲ್ಲ.

ಉಂಬಳಿಯ ಹೆಚ್ಚಿಗಳಲ್ಲಿ ಯಾವ ಸಾರ್ವಜನಿಕ ಕಾರ್ಯಗಳು ನಡೆದರೂ ಅಲ್ಲಿ ದೇಸಾಯಿಧಣಿಗಳಾಗಲಿ, ಅವರ ಪ್ರತಿನಿಧಿಗಳಾಗಲಿ—ದಯೆ ಮಾಡಿಸಲೇ ಬೇಕು. ಧಣಿಗಳು ಬಂದರೆ ಹೆಚ್ಚಿಯ ಜನರಿಗೆಲ್ಲ ತುಂಬ ಉಬ್ಬಿ-ಉತ್ತಾಹ. ಇಂದಿನ ದೇಸಾಯಿಯರ ಕೈಯಲ್ಲಿ ಯಾವ ಬಗೆಯ ರಾಜಕೀಯ ಅಧಿಕಾರವೂ ಇಲ್ಲವೆಂಬಾದು ಜನರಿಗೆ ತಿಳಿದಿದ್ದಿತ್ತೊ ಇಲ್ಲವೇ! ಎಲ್ಲರೂ ಪರಂಪರಾಗತ ಗೌರವಭಾವದಿಂದಲೇ ದೇಸಾಯಿಧಣಿಯರನ್ನು ಸೋಡು-ತೀದ್ದರು. ಈ ಗೌರವಭಾವವನ್ನು ಉಳಿಸಿಕೊಳ್ಳಲಿಕ್ಕೆ ದೇಸಾಯಿಯವರಿಗೂ ಆಗಾಗ ಹಣ-ಕಾಸುಗಳನ್ನು ವೆಚ್ಚುಮಾಡಬೇಕಾಗುತ್ತಿತ್ತು. ಕಷ್ಟ-ನಷ್ಟಗಳಲ್ಲಿದ್ದ ರ್ಯಾತಜನರೊಂದಿಗೆ ಬೈದಾಯದಿಂದ ನಡೆದುಕೊಳ್ಳಬೇಕಾಗುತ್ತಿತ್ತು. ಈ ಬಗೆಯ ಧಾರಾಳಬುದ್ಧಿ-ಉದಾರತನಗಳು ಇದ್ದವೆಂದೇ ಎಲ್ಲ ಹೆಚ್ಚಿಗಳ ಜನರಿಗೂ ಸೋಮವ್ರಷ್ಟಿದೇಸಾಯಿರು ಬೇಕಾದವರಾಗಿದ್ದರು. ಅವರ ದೇಸಾಯಿತಿ ಗೌರಮ್ಮನವರನ್ನುಂತೂ ಜನರು ದೇವತೆಯೆಂದು ಗೌರವಿಸುತ್ತಿದ್ದರು. ಅವರು ಎಂದಾದರೂ ತಮ್ಮ ಹೆಚ್ಚಿಗೆ ಬಂದರೆ, ಭಾಗ್ಯದೇವತೆ ಬಂದಳೆಂದು ಭಾವಿ-ಸುತ್ತಿದ್ದರು.

ನಂದನೂರಿಗೆ ಸೋಮವಾರದೇಸಾಯರು ಇಂದು ಬಂದಿದ್ದರು. ಅದು ಅವರ ಉಂಬಳಿಯ ಗ್ರಾಮ. ಪ್ರತಿವರ್ಷದಂತೆ ಈ ಸಲವೂ ಗ್ರಾಮದೇವತೆಯ ಜಾತ್ರೆ ನಡೆಯಬೇಕಾಗಿದ್ದಿತು. ಅದರ ಪ್ರೋವೆಸಿದ್ಧತೆಗೆಂದು, ಸೋಮವಾರದೇಸಾಯರು ಬೀಡುಬಿಟ್ಟಲ್ಲಿಯ ಉರಿ ಹಿರಿಯರ ಓಲಗ ಸೇರಿದಿತು. ಎಲ್ಲ ಕಾರ್ಯಕರಾವದ ವಿಚಾರ-ಚಚೆಗಳೆಲ್ಲ ಮುಗಿದ ಮೇಲೆ, ಜಾತ್ರೆಗಾಗಿ ತರಿಸಬೇಕಾದ ಆಟದ ವಿಷಯವೂ ಹೊರಟಿತು. ಜನರೆಲ್ಲರ ಅಪೇಕ್ಷೆಯನ್ನು ಮನ್ನಿಸಿ ದೇಸಾಯರು, ಗಂಗಾಸಾನಿಯ ಆಟವನ್ನೇ ತರಿಸುವುದಕ್ಕೆ ತಮ್ಮ ಸಮ್ಮತಿಯನ್ನು ಇತ್ತೆರು.

೨

ದೇಸಾಯಿಯವರು ಸಂಜಿಗೆ ಹಿರಿಯೂರಿಗೆ ಮರಳಬಂದರು. ರಾತ್ರಿಯ ಉಂಟಿ-ಉಪಚಾರಗಳನ್ನೆಲ್ಲ ತೀರಿಸಿಕೊಂಡು ಉಪ್ಪರಿಗೆಯಮೇಲೆ ಹೋದಾಗ ರಾಣಿಗೌರಣ್ಯ ಮುಖ ಬಾಡಿಸಿಕೊಂಡು ಕಂಬನಿಗರೆಯುತ್ತ ಕುಳಿತು-ಕೊಂಡಿದ್ದರು. ದೇಸಾಯರು ಬಂದೊಡನೆಯೆ ಮೆಲ್ಲಿಗೆ ಎದ್ದನಿಂತು ಕಣ್ಣ ಗಳನ್ನು ಒರಸಿಕೊಳ್ಳಬೇಡಿದರು. ಬೇಸರದ ಧ್ವನಿಯಲ್ಲಿ ದೇಸಾಯರು ನುಡಿದರು :

“ನಿನಗ ಎಪ್ಪು ಹೇಳಿದರೂ ತಿಳಿಯಲೇ ಒಲ್ಲದು. ಮತ್ತೆಮತ್ತೆ ಅದೇ ನೆನಪು ತೆಗೆದು ಅಳತಾ ಕೂತುಕೊಳ್ಳತಿ! ಸಾವು ಅಂಬಾದು ಯಾರ ಕೃಯೆಳಗಿನ ಮಾತೇನು? ಆ ಎಂಟು ತಿಂಗಳ ವಳೆಯ ಜೀವಕಾರ್ಯಗಿ ಎಪ್ಪು ದಿವಸ ಹೀಗಂತ್ರಿ ಅಳುವಾಕಿ ನೀನು? ”

ಮಾತನೇನೂ ಆಡದೆ ಗೌರಣ್ಯ ಮತ್ತೆ ಕಂಬನಿಗರೆಯಬೇಡಿದಳು. ದುಃಖವು ಉಕ್ಕೇರಿ ಬಂದಿತು. ದೇಸಾಯರು ಅವಳನ್ನು ಕೃಹಿಡಿದು ಕರೆ-ದೊಯ್ದು ತಮ್ಮ ಬಳಿಯಲ್ಲಿ ಕುಳಿರಿಸಿಕೊಂಡರು. ಮುಂಗುರುಳುಗಳನ್ನು ನೇವರಿಸುತ್ತೆ ಹೇಳಿದರು :

“ಅಲ್ಲಾ! ಎಪ್ಪು ದಿವಸ ನಾನು ನಿನ್ನ ಅಳುಮೊರೀ ಕೂಡ ಬಾಕ್ಕೀ ಮಾಡಬೇಕಂತಿ? ”

ಅಳುತ್ತುಳುತ್ತು ಲೇ ಗೌರಮೃ ಹೇಳಿದಳು :

“ಗಂಡಸರ ಕರುಳನ್ನ ದೇವರು ಯಾತರಿಂದ ಮಾಡಿರತಾನೋ ಏನೋ!”  
ದೇಸಾಯರು ಹೇಳಿದರು :

“ ಹೆಂಗಸರ ಕರುಳು ಯಾತರಿಂದ ಮಾಡಿರತಾನೋ ಅದರಿಂದನ್ಹ ಮಾಡಿರತಾನ ! ಆದರ, ಹೆಂಗಸರಿಗೆ ಬ್ಯಾರೆ ಕೆಲಸ ಇಲ್ಲದ್ದ ರಿಂದ, ಬರೇ ಅಳುವ ಕೆಲಸಾ ಒಂದೇ ಮಾಡತಾರ. ಗಂಡಸರಿಗೆ ಹೊರಗ ಹದಿನೆಂಟು ಕೆಲಸ; ಅಳಲಿಕ್ಕೆ ಅವರಿಗೆ ಅವಕಾಶನೇ ಸಿಗ್ನಾಡಿಲ್ಲ. ಹೊರಗಿನ ಕೆಲಸಾ ಮಾಡಿ ದಣಿದ ಮನಸಿಗೆ, ಮನಿಗೆ ಬಂದಮ್ಯಾಲ ನಗಿಮಾತು, ಸರಸ ಏನಾದರೂ ಚೇಕಾಗತಾವ. ಅವು ಸಿಗದಿದ್ದರ ಮಾತ್ರ ಅಳಬೇಕೂ ಅಂತ ಅನಿಸತ್ತಣದ ಗಂಡಸರಿಗೆ !”

ಗೌರಮೃ ಕೇಳಿದಳು :

“ ಮಾಗುವು ಹೊದ ಬಗ್ಗೆ ನಿಮಗ ಏನೂ ದುಃಖ ಅನಿಸೂದಿಲ್ಲೇನು ?”  
ದೇಸಾಯರು ಹೇಳಿದರು :

“ ನಿಜವಾಗಿ ನಾನು ಹೇಳಿಲಾ ? ನನಗೂ ಅಪ್ಪ-ಸ್ವಲ್ಪ ದುಃಖವೇನೋ ಅನಿಸಿತು ಖರೆ ! ಆದರ, ನಾವೇನೂ ಬರೇ ಅಳಲಿಕ್ಕೇ ಹುಟ್ಟೆ ಬಂದಿಲ್ಲಾ ಅಂತ ನಾನು ತಿಳಕೊಂಡೀನಿ. ಒಂದು ಬಳ್ಳಿ ಇರತ್ತಕದಂತ ತಿಳಕೊ ! ಅದಕ್ಕೆ ಬಿಟ್ಟು ಮೊದಲನೇ ಏಡಿ ಸತ್ತುಹೊದರ, ಅದು ದುಃಖವನ್ನ ಸ್ವಲ್ಪವೂ ತಾಣೂದಿಲ್ಲ. ಮತ್ತೆ ಕುಡಿಬಿಟ್ಟು ಬೆಳೆತ್ತಕದ; ಈವು ಹೀಚು ಬಿಡತ್ತಕದ; ಒಳ್ಳೊಳ್ಳೆ ಫಲ-ಗಳನ್ನ ಪಡೀತ್ತಕದ !”

ಗೌರಮೃ ಸುಮೃಗೆ ಕುಳಿತಳು. ನಾಚಿಕೆಯು ಆಕೆಯ ಮುಖದ ಕೆಂಪನ್ನು ಹೆಚ್ಚಿಸಿದಂತೆ ಕಂಡಿತು. ನಿಡಿದಾದ ಉಸಿರೊಂದನ್ನು ಹೊರಗೆ ಹಾಕಿ, ಅವಳು ದೇಸಾಯಿಯರ ಕಡೆಗೆ ನೋಡತೊಡಗಿದಳು; ಅಗ ದೇಸಾಯಿಯರು ಸಲುಗೆಯ ಧ್ವನಿಯಲ್ಲಿ ಹೇಳತೊಡಗಿದರು :

“ ನೋಡು, ಗೌರಾ ! ನಂದನೂರಿನ ಜಾತ್ರೀಯ ದಿನವನ್ನು ಇಂದು ಗೊತ್ತುಮಾಡಿಕೊಂಡು ಬಂದಿವು. ಅಲ್ಲಿಯ ಜನರು ತುಂಬ ಹುರುಷಿನವರು. ಈ ವರ್ಷದ ಜಾತ್ರೀಯನ್ನ ಬಹು ವೈಭವದಿಂದ ಮಾಡಬೇಕಂತ ಅವರು

ನಿಂಬಾಯಿಸಿಕೊಂಡಾರ. ಭೂಮಿ-ಸೀಮೆ ಚೆನ್ನಾಗಿ ಬೆಳದಾವ. ಯಾವುದು ಕ್ಯೇನೂ ಕೊರತ್ತಿಯಲ್ಲ. ಮತ್ತು.... ಈ ವರ್ಷ ಬಹಾಳ ಒಳ್ಳೆಯದೊಂದು ಅಟಾ ತರಿಸಬೇಕೆಂತ ಹೇಳಿದರು. ‘ಅಗಲಿ’ ಅಂತ ನಾನೂ ಒಪ್ಪಿಗೇ ಕೊಟ್ಟು ಬಂದೆ !”

ಗೌರಮೃಂಗಲ್ಲಿ ಸ್ವಲ್ಪ ಕುಶಾಹೆಂಬಾವ ಮೂಡಿತು. ಆಕೆ ಕೇಳಿದಳು :

“ ಅದ್ಯಾವದದ್ದು ಒಳ್ಳೆ ಅಟ ?”

“ ಗಂಗಾಸಾನಿಯ ಆಟಂತ....ಬಹಾಳ ಚೆಲ್ಮೋ ಅಟಾ ಅಡತಾಳಂತ ಆಕ !”

ಗೌರಮೃಂಗಲ್ಲಿ ಮಾತನೇ ಆಡಲಿಲ್ಲ. ಕರುಣಾಭಾವದ ಮುಖದಿಂದ ಸುಮೃಗೆ ಕುಳಿತಳು. ದೇಸಾಯಿಯವರು ಕೇಳಿದರು :

“ ಜಾತ್ರೆಗೆ ನಿನ್ನೂ ಬರುತ್ತೀಯಲ್ಲವೇ ?”

ಗೌರಮೃಂಗಲ ಕಳ್ಳಿಂದ ಮತ್ತೆ ಕಂಬನಿಯ ಕೋಡಿಯೋಡೆಯಿತು. ದುಃಖಿಂದ ಕಂಪಿಸುವ ಧ್ವನಿಯಿಂದಲೇ ಅವಳು ಮಾತನಾಡಿದಳು :

“ ಬರಿಯುಡಿಯಿಂದ ಬರಲೇ ನಾನು ದೇವಿಯ ಜಾತ್ರೆಗೆ ? ಆ ಜಗತ್ತಿನ ತಾಯಿಗೆ ತಾಯಿಯ ಕರುಳಿನ ಕಲ್ಪನಾ ಇಲ್ಲವೇ ? ಈ ನನ್ನ ಶೋಡಿ ಮುಖವನ್ನು ಆಕಿಗೆ ನಾನು ಹ್ಯಾಂಗ ತೋರಿಸಲಿ ?....”

ಮಾತಿನ ಕೊನೆಯೋಂದಿಗೆ ಆಳುವು ಒತ್ತರಿಸಿ ಹೊರಬಿದ್ದಿತು. ನಿರಾಶೆಯ ಧ್ವನಿಯಲ್ಲಿ ದೇಸಾಯಿಯರು ನುಡಿದರು :

“ ಲೋಕದೊಳಗ ಎಲ್ಲಾ ಹೆಂಗಸರೂ ಹೀಗಂಗೆ ಕಾಣಿಸತತ್ತದ. ಮತ್ತು ಖಾಗುವತನಕಾ ಒಂದು ರೀತಿ; ಮತ್ತುಭಾದ ಮ್ಯಾಲ ಇನ್ನೊಂದು ರೀತಿ ! ಮತ್ತುಭಾದ ಮ್ಯಾಲ ಗಂಡಸು, ಹೆಂಡತಿಯ ಪೂರ್ವ ಪ್ರೀತಿ ಕಾಣಿದಂದರ, ಕನಸಿನ ಮಾತ್ರ ಏನೋ !”

ನಿರಾಶೆಯ ನಿಟ್ಟಿಸಿರೋಂದನ್ನು ಬಿಟ್ಟು ದೇಸಾಯಿಯರು ಪಲ್ಲಂಗದ ಮೇಲೆ ಪವಡಿಸಿದರು. ಭಾರ್ಯಾತಭಾವದಿಂದ ಕುಳಿತ ಗೌರಮೃಂಗಲ್ಲಿ, ಕೆಳೆದುಕೊಂಡ ತನ್ನ ಮಗುವಿನ ಮುದ್ದು ಮುಖವನ್ನು ಕಾಣುತ್ತಿರಬಹುದು ! ಎಷ್ಟೋ ಹೊತ್ತಿನ ವರೆಗೆ ಅವಳು ಹಾಗೆಯೆ ಕುಳಿತುಬಿಟ್ಟುದ್ದಳು.

೬

ಸಂದನೂರಿನ ಜಾತ್ರೆಯು ವಿಜ್ಯಂಭಣೆಯಿಂದ ಪ್ರಾರಂಭವಾಗಿದ್ದಿತು. ಇಂದು ದೇವಿಯ ತೇರೆಕೆಯುವ ದಿನ. ಏಳುನೆಲೆಯ ತೀರು, ಬಣ್ಣಬಣ್ಣದ ಬಟ್ಟಿಗಳಿಂದಲೂ ಬಗಿಬಗಿಯ ಶೋರಣಾಗಳಿಂದಲೂ ಅಣಿಗೊಂಡು ಹೊರ-ಬಯಲಲ್ಲಿ ನಿಂತಿದೆ. ಹೆಚ್ಚಿಯ ಮುಖ್ಯ ಬೀದಿಯು ತೆಲು-ಶೋರಣಾಗಳಿಂದ ಆಲಂಕಾರಗೊಂಡಿದೆ. ತೀರ ಬಯಲಲ್ಲಿ ಎದುರು-ಬದುರಾಗಿ ಕಟ್ಟಿದ ಸ್ಥಾರ-ಖಾನೆಗೆ ಮೇಲ್ಮೈಗಳಲ್ಲಿದ್ದ ಪಾರ್ವತಿ-ಪರಮೇಶ್ವರರ ಬಣ್ಣದ ಪ್ರತಿಮೆಗಳು, ಸೋಡುವವರನ್ನು ನಿಂತಲ್ಲಿಯೆ ನಿಲ್ಲಿಸುತ್ತಿವೆ. ಎಡೆಬಿಡದೆ ಸುಡಿಯುವ ಸ್ಥಾರಿಗಳ ಗುಡು-ಗುಡಾಟವು, ಜಾತ್ರೆಯ ಜನರ ಕಲಕಲಕ್ಕೊಂಡು-ವಿಶ್ವಾದ ಕಳೆಯನ್ನು ತಂದಿದೆ. ಜಾತ್ರೆಗಿಂದು ಬಂದ ನಂಬಿರು-ನೇಹಿಗರಿಂದ ಪ್ರತಿಯೊಂದು ಮನೆಯೂ ತುಂಬಿ ತುಳುಕುತ್ತಿದೆ. ಹೆಚ್ಚಿಯ ಉಡಿಗೆ-ತೊಡಿಗೆಗಳನ್ನು ಧರಿಸಿದವರು ಎಲ್ಲಿಯೂ ಶಾಣತ್ತಿರಲ್ಲ. ಜಾತ್ರೆಗಿಂದು ತವರ ಮನೆಗೆ ಬಂದ ಹೆಣ್ಣುಮುಕ್ಕೆಳ ಬೆಡಗು-ಬಿನ್ನಾಣಾಗಳ ನ್ನುಂತೂ ಬಣ್ಣಿಸಲಳವಲ್ಲ. ಉತ್ಸಾಹದ ಮೂರ್ತಿಗಳಂತೆ ಎಲ್ಲಿ ಸೋಡಿದಲ್ಲಿಲ್ಲ ಅವರ ಸುಳಿದಾಟ ಕಟ್ಟಿಗೆ ಬೀಳುತ್ತಿತ್ತು.

ಸೋನುವು ದೇಸಾಯರೂ ಜಾತ್ರೆಗಿಂದು ಬಂದಿರುವರು. ಅವರಿಗಾಗಿ ದೊಡ್ಡದೊಂದು ಮನೆಯನ್ನು ಏರ್ವಡಿಸಲಾಗಿದೆ. ಜೊತೆಯಲ್ಲಿ ಆರೇಳು ಮಂದ ಕುದುರೆಯ ಸವಾರಿದಾರ್ದಾರೆ. ಚೋನ್‌ದಾರರೂ ಹೀಲೆಯಕಾರರೂ ಏದಾರು ಜನರಿದಾರ್ದಾರೆ. ಸಾಯೋಣಿದ ಬಂಡಿಯೂ ಬಂದಿದೆ. ದೇಸಾಯಿಯರ ಆಡಿಗೆಗಾಗಿ ಒಬ್ಬ ಮೋನಗಾರನೂ ಬಂದಿದಾನೆ. ಇದೆಲ್ಲ ವ್ಯೇಭವವು ಹೆಚ್ಚಿಯ ಜಾತ್ರೆಗೆ ಒಂದು ವಿಶೇಷ ಶೋಭೆಯನ್ನು ಒದಗಿಸಿಕೊಟ್ಟಿದೆ. ದೇಸಾಯಿ-ಧಣಿಗಳ ಆಗಮನವು ಅವರ ‘ಪ್ರಜಾವಾಗ್ರ’ಕ್ಕೆಲ್ಲ ತುಂಬ ಉತ್ಸಾಹವನ್ನು ಒದಗಿಸಿಕೊಟ್ಟಿದೆ. ರಾಣಿ ಗೌರಮೃಣವರು ಬಂದಿಲ್ಲವೆಂಬುದು ಕೆಲವು ಜನರಿಗೆ ವಿಷಾದವನ್ನು ಉಟ್ಟಿಮಾಡಿತಾದರೂ, ಕುದುರೆಸವಾರರ ಸಂಜೋಗದ ಆ ಅಧ್ಯಾತರಮ್ಯಾದೃಶ್ಯವು, ವಿಷಾದವನ್ನು ಬಹಳಹೊತ್ತಿನ ವರೆಗೆ ಉಳಿಯಗೊಡಲಿಲ್ಲ. ರಾಣಿ ಗೌರಮೃಣ ಒಂದು ವೇళೆ ಬಂದಿದ್ದರೂ, ತೆರೆಯ ಮರೆಯಲ್ಲಿಯೆ

ಇರುವವರು ಯಾರಿಗೂ ದರ್ಶನಕೊಡುವವರಲ್ಲ; ಯಾರೋಂದಿಗೂ ಮಾತ್ರ ನಾಡುವವರಲ್ಲ. ಆದುದರಿಂದ ಆಕೆಯ ಅಭಾವದ ಕಲ್ಪನೆಯು ಯಾರ ಮನಸ್ಸಿನಲ್ಲಿಯೂ ಬಹುಕಾಲ ಉಳಿಯಲ್ಲ.

ಜಾತ್ರೆಯ ಕಾಲದಲ್ಲಿ ಸಾರ್ವಜನಿಕರಿಂದ ದೇಸಾಯರಿಗೆ ಸ್ಲಿಬಹುದಾದ ಮಾನ-ಮನ್ಸ ತೀಕಳೆಗಳಲ್ಲಿ ಸಂದುವು. ಅದರಂತೆಯೇ ದೇಸಾಯಿಯರ ಕಡೆಯಿಂದ ಹಳ್ಳಿಯಲ್ಲಿಯ ಬೇರೆಬೇರೆ ಜನರಿಗೆ ರಲ್ವಬೇಕಾದ ಹಕ್ಕು-ಬಾಬುಗಳೆಲ್ಲ ತಲ್ಲಿ ದುವು. ಬೇಕಿನಿಂದಲೂ ಬೇರೆಬೇರೆ ಜನರು ಬಂದು ದೇಸಾಯರಿಗೆ ಮುಜುರೆ ಗಳನ್ನು ಒಪ್ಪಿಸಿ ಹೋಗುತ್ತಿದ್ದರು. ಓಲೆಯಕಾರನೊಬ್ಬ ಬಂದವರಿಗೆಲ್ಲ ಅಡಿಕೆಲೆಯ ಮಯಾರದೆಯನ್ನು ಸಲ್ಲಿಸುತ್ತಿದ್ದು. ಹಳ್ಳಿಯ ಓಲೆಕಾರರು ಬಂದು ಮುಜುರೆಗಳನ್ನು ಒಪ್ಪಿಸಿ, ಧೋತರ, ರುಮಾಲು ಮೊದಲಾದ ಉಡು-ಗೂರೆಗಳನ್ನು ಪಡೆದುಕೊಂಡು ಹೋಗುತ್ತಿದ್ದರು. ಬಿಡಾರದ ಮೋಗಸಾಲೆಯಲ್ಲಿ ಹಾಸಿದ ರತ್ನಗಂಬಳೆಯ ಮೇಲೆ, ಒರಗುದಿಂಬಿಗೆ ಒರಗಿ ಕುಳಿತ ದೇಸಾಯಿಯರು ರಾಜಗಾಂಭೀರ್ಯದಿಂದ ಒಪ್ಪುತ್ತಿದ್ದರು.

ದೇಸಾಯರ ವಯಸ್ಸು ಮೂವತ್ತೆಕ್ಕೆ ದರ ಒಳ-ಹೊರಗೆ ಇರಬಹುದಿಷ್ಟೇ ! ತಲೆಯ ಮೇಲೆ ಸರಿಗೆಯ ಮುಂಡಾಸ. ತಿದ್ದಿಮಾಡಿದಂತಿರುವ ದುಂಡು-ಮುಖದ ಮೇಲೆ ಕವ್ವಾದ ಕೋರೆಮಿಂಸಿಗಳು. ಗೋದಿಗಿಂಸಿನ ಮೈಬಣ್ಣ, ಮೈಯಲ್ಲಿ ರೀಶಿಮೆಯ ಕಂಟಿಕಮಾನಿನ ಶಂಂಗಿ. ಉಟ್ಟಿದು ಜರಿಯಂಚಿನ ತೀವುವಾದ ಧೋತರ. ಸೋಡುವವರೆಲ್ಲ ಅವರನ್ನು ಸಾಮಾನ್ಯ ಮನುಷ್ಯ ಸೆಂದು ಭಾವಿಸುತ್ತಿರಲಿಲ್ಲ. ‘ಮನುಷ್ಯರಿಗಂತ ಶ್ರೇಷ್ಠ ಕುಲದವರು’ ಎಂಬ ಶ್ರದ್ಧೆಯಿಂದ ಕಾಣುತ್ತಿದ್ದರು. ಜನರ ಶ್ರದ್ಧೆಗ ಅನುಗುಣವಾಗಿಯೇ ಇರಬೇ-ಕಲ್ಲವೇ ದೇಸಾಯರು ಕೂಡ !

ನಂದನೂರಂತಹ ಸಣ್ಣಹಳ್ಳಿಯು ಕೂಡ ಇಂದು ಉತ್ತಮಹದ ಆಗರ-ವಾಗಿದೆ. ಜನರಿಗೆ ಭೂತ-ಭವಿಷ್ಯತ್ತುಗಳ ಕಷ್ಟನಷ್ಟಗಳ ಕಲ್ಪನೆಯೇ ಇಲ್ಲ. ಎಲ್ಲರೂ ವರ್ತಮಾನ ಸುಖ-ಸಂಕ್ಷಿಪ್ತಗಳಲ್ಲಿ ಮೈಮರಿತು ಹೋಗಿದ್ದಾರೆ. ಮನೆ-ಮನೆಗಳಲ್ಲಿಯೂ ಹೋಳಿಗ-ಹುಗ್ಗಿ, ಗಳ ಸವಿಯಡಿಗೆ! ಗುಡಿಗೆ ಸೈವೇಷ್ಯ-ವನ್ನೊಂದು ಮುತ್ತೆ ದೆಯರ ಉಲ್ಲಾಸದ ಸಗೆ-ಮಾತುಗಳು ಕಿವಿಗೆ ಬೀಳದ

ಸ್ಥಳವಿಲ್ಲ. ಈ ಉತ್ಸಾಹ-ಉತ್ಸವಗಳ ಮಂಟಪದಲ್ಲಿಯೇ ಕುಳಿತ ಸೋನುವು ದೇಸಾಯರು ಮನದಲ್ಲಿಯೇ ಎಂದುಕೊಂಡಿರಬಹುದು :

“ ಈ ಹೆಚ್ಚಿಯಲ್ಲಿ ಯಾವ ತಾಯಿಯ ಮಕ್ಕಳೂ ಸತ್ತಿರಲಿಕ್ಕಿಲ್ಲವೇ ? ಮಕ್ಕಳು ಸತ್ತ ತಾಯಂದಿರೆಲ್ಲ ಗೌರಿಯಂತೆ ಮೂಲೆಹಿಡಿದೇ ಕುಳಿತಿರಬಹುದೇ? ಅವರೆಲ್ಲ ಮೂಲೆಹಿಡಿದು ಕುಳಿತಿದ್ದರೆ, ಇಲ್ಲಿಯ ಮನೆ-ಮನೆಗಳಲ್ಲಿಯೂ ಇಷ್ಟೆಂದು ಉಲ್ಲಾಸ ಕುಣಿದಾಡುತ್ತಿತ್ತೇ? ಮನುಷ್ಯನಿಗೆ ದುಃಖವಾಗುವುದೂ ನಿಜ; ಮತ್ತೆ ಆವನು ಆದನ್ನು ಮರೆತುಬಿಡುವುದೂ ಅಷ್ಟೇ ನಿಜ ! ಗೌರಿಯಂತೆ ಅದನ್ನೇ ಅದನ್ನೀ ನೆನೆದು ಕೊರಗುತ್ತ ಕುಳಿತುಕೊಳ್ಳುವವರು ಲೋಕದಲ್ಲಿ ಅಪೂರ್ವವೆಂದೇ ತೋರುತ್ತೇದೆ. ಗೌರಿಯ ಸ್ವಭಾವ ಲೋಕಕ್ಕೇ ಹೊರ-ತಾಗಿದೆ ! ”

## 4

ದೇವಿಯ ತೇರಿಳಿಯುವ ಉತ್ಸವವು ವಿಜೃಂಭಣಯಿಂದ ನಡೆಯಿತು. ಕರಡಿ, ಡೊಳ್ಳಿ, ಹೆಲಿಗೆ, ರಣಹೆಲಿಗೆ, ಭೇರಿ, ಕಹಳಿ, ತುಶೂರಿಗಳ ಮೊರಿತವು ಗಗನಕ್ಕೆ ಮುಟ್ಟುವಂತಿತ್ತು. ಉಂಟ ದೇವರ ಪಲ್ಲಕ್ಕಿಗಳೂ ನೆರಿಯಾರಿನಿಂದ ಬಂದ ಪಲ್ಲಕ್ಕಿಗಳೂ ಸಾಲಾಗಿ ತೇರಿನ ಹಿಂದೆ ನಿಂತಿದ್ದವು. ತೇರಿನ ಎಡಬಲ ಗಳಲ್ಲಿ ನಂದಿಕೋಲುಗಳೂ ನಕ್ಕತ್ವಮಾಲೆಗಳೂ ನಿಡಿದಾಗಿ ನಿಂತುಕೊಂಡಿದ್ದವು. ನೂರಾರು ಜನರು ತೇರಿನ ಮಿಡಿಯನ್ನು ಹಿಡಿಮು ‘ಚಾಂಗುಭಲ್ಲಾ.... ಚಾಂಗುಭಲ್ಲಾ !’ ಎಂದು ಜಗ್ಗಿತ್ತಿದ್ದರು. ಬಯಲೆಲ್ಲ ಜನರಿಂದ ತುಂಬಿ ಗಜಬಜಿಸುತ್ತಿತ್ತು. ಮಾಳಿಗೆ-ಕುಂಬಿಗಳ ಮೇಲೆ ನಿಂತು ನೋಡುವ ಹೆಚ್ಚಿಯ ಚೆಲುವೆಯರು, ಕೂಡಿದ ಜನರೆಲ್ಲ ತೇರನ್ನು ಬಿಟ್ಟು, ತಮ್ಮ ಕಡೆಗೆ ನೋಡುತ್ತ ನಿಲ್ಲಬೇಕೆಂದು ಹೊಂಚುಹಾಕಿದವರಂತೆ ಕಂಡರು. ಈ ತೇರಿಳಿಯುವ ದಿನದ ಉತ್ಸಾಹ-ಆನಂದಗಳು, ನಂದನೂರ ಜನರ ಮಾನಸಿಕ ಸ್ವಾಸ್ಥ್ಯವನ್ನು ವರ್ಣಿಸುತ್ತಿದ್ದ ಕ್ಷಮಾ ಕಾಯಬೇಕು.

ತೇರಿನ ಮೇಲೆ ತೆಂಗಿನಕಾಯಿಗಳನ್ನು ಹಾರಿಸುವವರೆಪ್ಪು ಜನರು ! ಬಾಳಿಯ ಹೆಣ್ಣು-ಉತ್ತರ್ತಿಗಳನ್ನು ತೂರುವವರೆಪ್ಪು ಜನರು ! ಹಾರಿಸಿದುವು-ಗಳನ್ನೂ ತೂರಿದುವುಗಳನ್ನೂ ಹಿಡಿದುಕೊಳ್ಳಲು ಹವಣಿಸಿ ಓಡಾಡುವವರೆಪ್ಪು-

ಜನರು ! ಎಲ್ಲೊಲ್ಲಿಯೂ ಗಡಿಬಿಡಿ....ಗದ್ದಲ ! ತೇರುಸಾಗಿ ಪಾದಗಟ್ಟಿಯನ್ನು ಮುಟ್ಟಿತು. ಕೆಳಸದಾರತಿ ಹಿಡಿದ ಏದೆಯರ ಗುಂಪು ತೇರಿಗೂ ಪಾದಗಟ್ಟಿಗೂ ಆರತಿಯನ್ನು ಬೆಳಗಿತು. ನೆನೆಗಡಲೆ-ಬೆಲ್ಲದ ಪ್ರಸಾದವನ್ನೂ ಹೆಚಲಾಯಿತು. ಪಾದಗಟ್ಟಿಯವರೆಗೆ ಸಾಗಿ ತೇರು ಮರಳಬಂದು ತನ್ನ ಸ್ಥಾನದಲ್ಲಿ ನಿಂತು-ಕೊಂಡಿತು. ಇದೆಲ್ಲವನ್ನೂ ಸೋಮವೃಷ್ಟಿಯಾಯರು ಅಧ್ಯಕ್ಷರಾಗಿ ಸೋಡು-ತ್ತಿದ್ದರು. ಅವರ ಕುದುರೆಯ ಸಾರರೂ ಚೋರ್ವಾರ್-ಷಿಲೆಯಕಾರರೂ ತಿರುಗಾಡಿ, ಗದ್ದಲ-ಗಲಾಟಿಗಳನ್ನು ನಿಯಂತ್ರಿಸುತ್ತಿದ್ದರು. ಇದೆಲ್ಲ ವೈಭವಕ್ಕೂ ನಾಯಕರಾಗಿರುವ ತಮ್ಮ ವೈಭವವನ್ನು ಸೋಡಿ ಅಭಿಮಾನಪಡಿಲ್ಕೇ, ಗೌರಮ್ಮದೇಸಾಯಿತಯು ಜೊತೆಗೆ ಬಂದಿದ್ದರೆ ಒಳ್ಳೆಯದಾಗುತ್ತಿದ್ದಿತೆಂದು, ಸೋಮವೃಷ್ಟಿಯಾಯರು ಆಗಾಗ ಮನಸ್ಸಿನಲ್ಲಿ ಯೋಚಿಸುತ್ತಿರಬಹುದು. ಗಂಡಿನ ವೈಭವವನ್ನು ಕೆಂಡು ಹೆಣ್ಣು ಅಭಿಮಾನಪಟ್ಟಾಗಲೇ ಅಲ್ಲವೇ ಆ ವೈಭವದ ಪೂರ್ಣಾನುಭವ ?

ರಾತ್ರಿಯ ಏದು ತಾಸು ಕಳೆದ ಮೇಲೆ ಅಟ್ಟವು ಪ್ರಾರಂಭವಾಯಿತು. ಹೈಕ್ಕೆಕರ ಸಂಖ್ಯೆ ಮೇರೆ ಮಾರಿದ್ದಿತು. ದೊಡ್ಡದಾಗಿ ಅಟ್ಟವನ್ನು ರಚಿಸಿದ್ದರು. ಎಡುಲದ ಕಂಬಗಳಿಗೆ ತೆಗಿನಗರಿ, ಗೊನೆಗೂಡಿದ ಬಾಳಿಯ ಗಡಗಳನ್ನು ಕಟ್ಟಿದುದರಿಂದ, ಅಬ್ದ ಅಟ್ಟವು ಮದುವೆಯ ಹಂಡರದಂತೆ ಕಂಗೊಳಿಸುತ್ತಿತ್ತು. ಅಟ್ಟದ ಮುಂಗಡೆಯಲ್ಲಿ ಎರಡೂ ಕಡೆಗೆ ಎರಡು ಹಿಲಾಲುಗಳು ಉರಿಯುತ್ತಿದ್ದವು. ಒಳ್ಳೆತ್ತೆಯಲ್ಲಿ ಶೋಯಿಸಿದ ಹೆತ್ತಿಕಾಳುಗಳನ್ನು ಆಗಾಗ ಹಿಲಾಲುಗಳಿಗೆ ಹಾಕಲಾಗುತ್ತಿತ್ತು. ಆ ದೀಪದ ಬೆಳಕಿನಲ್ಲಿ ಅಟ್ಟದ ಸೌಂದರ್ಯ ಇನ್ನಿಷ್ಟು ಒಪ್ಪಿಗೊಂಡಿತ್ತು.

ದೇವತಾಸ್ತುತಿಯ ಹಾಡಾಯಿತು. ಗಣಪತಿಯು ರಂಗದ ಮೇಲೆ ಬಂದು ನಿಂತು, ಸೂತ್ರಧಾರನಿಗೆ ಅಂದಿನ ಅಟ್ಟದ ಸಾಂಗತೆಯ ಬಗೆಗೆ ವರವನ್ನು ದಯಿಪಾಲಿಸಿ, ತೆರೆಯಲ್ಲಿ ಮರೆಯಾದ. ಆಮೇಲೆ ರಂಗದ ಮೇಲೆ ಗವುಳಿಗತಿಯ ಪ್ರವೇಶವಾಗಬೇಕು. ಅದಕ್ಕಾಗಿ ದೇಸಾಯಿಯರಿಂದ ತಂಡಹೂವಿನ ಶಾಲನ್ನು ಪರದೆಯನ್ನಾಗಿ ಹಿಡಿಯಲಾಯಿತು. ಪರದೆಯೊಳಗಿಂದಲೇ ಗವುಳಿಗತಿ ಮೇಳವಾಡ್ಯಗಳೊಂದಿಗೆ ಹಾಡಿತೊಡಗಿಂಬಳಿ :

“ ಚಂದ್ರಗಾವಿಯನುಟ್ಟು, ದುಂಡನುತ್ತನು ಕಟ್ಟಿ  
ಪೆಂಡ್ಯಾದ ರುಳಿಯಾನಿಟ್ಟೊ—ಗೊಲ್ಲರ ಭಾಮೇ !”

ಗವುಳಿಗತ್ತಿಯ ಮಂಜುಲಕಂಠ ಪ್ರೇಕ್ಷಕರನ್ನೆಲ್ಲ ಮುಗ್ಗುಗೊಳಿಸಿತು. ರಂಗದ ಮುಂದಿನ ಪರದೆ ಯಾವಾಗ ಸರಿಯುವುದೋ— ಎಂದು ಎಲ್ಲರೂ ತವಕಿಗಳಾಗಿ ನೋಡತ್ತೊಡಗಿದರು. ಒರಗುದಿಂಬನ್ನು ನಂಬಿ ಕುಳಿತಿದ್ದ ಸೋನುಪ್ಪದೇಸಾಯರು, ಆತೆರಭಾವದವರಾಗಿ ಸಿಡಿದು ಕುಳಿತುಕೊಂಡರು. ಎಲ್ಲರಲ್ಲಿಯೂ ಸಾಕಷ್ಟು ಕುತೊಹೆಲವನ್ನು ಕೆರಳಿಸಿದ ಮೇಲೆ, ತೀವ್ರಗತಿಯ ಕುಣಿತದೊಂದಿಗೆ ಗವುಳಿಗತ್ತಿ, ತೆರಿಯನ್ನು ಸರಿಸಿ ಹೊರಗೆ ಬಂಡಳು. ಎಲ್ಲರ ಬೆರಿಗನ ದೃಷ್ಟಿಗಳೂ ಗವುಳಿಗತ್ತಿಯ ಮೇಲೆಯೇ. ಆ ಪಾತ್ರ ಧರಿಸಿದವರು ಬೇರೆ ಯಾರೂ ಅಲ್ಲ; ಸುಪ್ರಸಿದ್ಧ ಗಂಗಾಸಾನಿಯೇ !

ಗಂಗಾಸಾನಿ ಸಹಜಸುಂದರಿ. ಅದರ ಮೇಲೆ ಆಟಗಾತಿಗೆ ತಕ್ಕು ಪ್ರಸಾಧನಗಳು. ಕವಾಟಗಿರುವ ಕೊಂಕಿದ ಹೆಬ್ಬಿ, ತಂಬುಲ ತಿಂಡ ಚಿಂದುಟಿಗಳು, ಗಲ್ಲದ ಗುಲಾಬಿ, ಕಳೆಗೂಡಿದ ಬೊಗಸೆಗಂಗಳು, ಚಾತುಯ್ಯದಿಂದ ಕಟ್ಟಿದ ಮುಡಿ, ರೇತಿಮೆಯಂಚಿನ ಬಿಳಿಯ ಪತ್ತುಲ, ಹೆಸರು ತಾಪ್ತಿಯ ಕುಪ್ಪಸ, ಕೊರಕಲ್ಲಿಯ ಅಡ್ಡಿಕೆ-ಚಂದ್ರಹಾರಗಳು, ಕಾಲಲ್ಲಿಯ ಪೈಜಣ— ಎಲ್ಲವೂ ಪ್ರೇಕ್ಷಕರಿಗೆ ಹೊಸವಾಗಿ ಕಂಡುವು. ಸೋನುಪ್ಪ ದೇಸಾಯಿಯವರು ತಮ್ಮ ಕೊರೆಮಾಸೆಗಳ ಮೇಲೆ ಬೆರಳುಗಳನ್ನಾಡಿಸುತ್ತ, ಕದಲದ ದೃಷ್ಟಿಗಳಿಂದ ಗವುಳಿಗತ್ತಿಯನ್ನು ನೋಡತ್ತೊಡಗಿದರು.

ಆಟ ಮುಂದುವರಿಯಿತು. ಗವುಳಿಗತ್ತಿಯ ಬೇರೆ ಬೇರೆ ಹಾಡು-ಕುಣಿತಗಳು, ದೂತಿ-ವಿದೂಪಕರ ನಗೆಮಾತುಗಳು, ಬಾಲಗೊಪಾಲನ ಆಗ ಮನ, ಗವುಳಿಗತ್ತಿ-ಗೋವಾಲರ ಶೃಂಗಾರಸಂವಾದ, ಹಿಮ್ಮೇಳ-ಮುಮ್ಮೇಳ ದವರ ಭಾವಪ್ರಚೋದಕ ಸಂಗೀತ— ಇವೆಲ್ಲ ಪ್ರೇಕ್ಷಕರ ಕಣ್ಣನಗಳನ್ನು ಕಟ್ಟಿಕುಳ್ಳಿರಿಸಿಬಿಟ್ಟುವು. ಗೋವಾಲನು ಗವುಳಿಗತ್ತಿಗೆ ಹೇಳಿದ :

“ ಅಪ್ಪನು ನಾನೆಲ್ಲ, ಅಣ್ಣನು ನಾನೆಲ್ಲ—

ನಿಮ್ಮಪ್ಪನ ಅಳಿಯ ಕಾಣೇ ಗೊಲ್ಲರ ಭಾಮೇ !”

ಎಂಬ ಹಾಡನ್ನು ಕೇಳಿದಾಗ, ದೇಸಾಯರು ತಮ್ಮ ಗಾಂಭೀರ್ಯವನ್ನು ಮರೆತು

ಖದವಿದನೆ ನಕ್ಕೆ ಬಿಟ್ಟರು. ಗೋಪಾಲನ ಸೀತಿಯಾಚನೆಯನ್ನು ಒಸ್ಸಿ ಗವಳಿ-ಗಿತ್ತಿ ಅತನನ್ನು ಅನುಸರಿಸಿ ಹಾಡುತ್ತ ಕುಣಿಯುತ್ತ ಹೊರಟುಹೊಗುತ್ತಿರು ವಾಗಲಂತೂ, ದೇಸಾಯಿಯರು ಮೆಚ್ಚಿಗೆಯಿಂದ ತಲೆಯನ್ನು ತೂಗುತ್ತಿದ್ದರು. ಕೈಯಿಂದ ತೊಡೆಯನ್ನು ತಟ್ಟಿ ಕುಣಿತದ ಗತಿಯೊಂದಿಗೆ ತಾಳನನ್ನು ಹಾಕುತ್ತಿದ್ದರು. ಹತ್ತಿರದಲ್ಲಿಯೆ ಕುಳಿತ ಸಾಧೋಟದ ಸಾರಧಿ ಭೀಮಣ್ಣ, ಬೋನ-ಗಾರ ಚಂಬಣ್ಣ ಇಬ್ಬರೂ, ಬೆರಗುಗಣ್ಣಿಂದ ಆಗಾಗ ದೇಸಾಯಿಯರನ್ನು ನೋಡುತ್ತಿದ್ದರು.

ಗವುಳಿಗಿತ್ತಿಯ ಭಾಗವು ಮುಗಿದು ಮುಖ್ಯ ಆಟವು ಪ್ರಾರಂಭವಾಯಿತು. ದೇಸಾಯಿಧಣಿಗಳು ಪ್ರೇಕ್ಷಕರಾಗಿ ಕುಳಿತುದರಿಂದಲೋ ಏನೋ, ಗಂಗಾ-ಸಾನಿಯ ಹಾಡು-ಅಭಿನಯ-ಕುಣಿತಗಳಿಗೆ, ಅಂದು ಎಂದಿಲ್ಲದ ಬಣ್ಣಗಾರಿಕೆ ಬಂದುಬಿಟ್ಟಿತು. ಸಾರಂಗವಾದಕ-ಡಪ್ಪಗಾರಿಗೆ ಎಲ್ಲಿಯ ಹುರುಪು ಬಂದಿದ್ದಿಳೋ ಏನೋ ! ಗಲ್ಲೋಜಿ-ಗಂಗಾಸಾನಿಯರ ಪ್ರಾರಂಭ ದರ್ಶನವಾಯಿತು. ಇಬ್ಬರ ಹೃದಯದಲ್ಲಿಯೂ ಉದಯವಾದ ಪ್ರೇಮಭಾವವೂ ಸೂಚಿತವಾಯಿತು. ಆಮೇಲೆ ಗಂಡಿನ ಪ್ರೇಮದ ಅಹಾನಕ್ಕೆ ಹೆಣ್ಣಿನ ತಡೆ, ಗಂಡಿನ ವಿರಹವೇದನೆ ಇವು ಪ್ರದರ್ಶಿತವಾದುವು. ಬಳಿಕ ಹೆಣ್ಣಿನ ವಿವುಲಂಭಾವಸ್ಥಿ, ದೂತಿಯನ್ನಟ್ಟಿಪ್ಪುವುದು, ಹೆಣ್ಣು-ಗಂಡಿನ ಸಂಯೋಗಶ್ರಂಗಾರ ಇವು ಗೀತ-ನೃತ್ಯಗಳೊಂದಿಗೆ ಪ್ರದರ್ಶಿತವಾದುವು. ನಡು-ನಡುವೆ ದೂತಿ-ವಿದೂವಕರ ಜಾನಪದ ಹಾಸ್ಯರಸದ ಜೊನಲು ಹರಿಯುತ್ತಲೇ ಇತ್ತು. ವಿವುಲಂಭಕಾಲದಲ್ಲಿ ನಾಯಿಕೆಯು ಹೋರಿಸಿದ ಕರುಣಾಭಾವವೂ, ಸಂಯೋಗಕಾಲದಲ್ಲಿ ಅವಳು ಹೋರಿಸಿದ ರತ್ನಿಯ ಸಂಭರಮಭಾವವೂ ಸೋಮಪ್ಪ ದೇಸಾಯಿಯರಿಗೆ ತುಂಬ ಮೆಚ್ಚಿಗೆಯಾದುವು. ಆಟ ಮುಗಿದು ಮಂಗಲಾರತಿಯು ನಡೆದಾಗ, ಸಾರೋಟದ ಸಾರಧಿ ಭೀಮಣ್ಣನು ಅಟ್ಟಿವನ್ನೇರಿ ಹೋದ; ‘ದೇಸಾಯಿ ಧಣಿಯರು ಮೆಚ್ಚಿಕೊಟ್ಟ ಉಡುಗರೆ’ ಎಂದು ನಾರಿ, ಗಂಗಾಸಾನಿ ಹಿಡಿದ ಮಂಗಲಾರತಿಯ ತಟ್ಟಿಯಲ್ಲಿ ಇವತ್ತು ರೂಪಾಯಿಗಳನ್ನು ಹಾಕಿದ. ಗಂಗಾ-ಸಾನಿ ಕೃತಜ್ಞತೆತುಂಬಿದ ಕಡೆಗಣ್ಣಗಳಿಂದ ದೇಸಾಯಿ ಧಣಿಯರನ್ನು ನೋಡಿದಳು; ಆಗ ದೇಸಾಯಿಯರ ಕೊರೆಮಾಸೆಯ ಮೋಗದ ಮೇಲೆ

ಬಂದು ಬಗೆಯ ಕಿರುನೆಗೆಯು ಮೂಡಿ ನಿಂತಿತ್ತು; ಅದರಲ್ಲಿ ಅವರ ಒಳವುನದ ಆಶೆಯು ಅಡಗಿಕೊಂಡಿತ್ತು.

೫

ನಂದನೂರಿನ ಜಾತೀಯನ್ನು ಮುಗಿಸಿಕೊಂಡು, ದೇಸಾಯಿಯರು ತಮ್ಮ ಹಿರಿಯೂರಿಗೆ ಮರಳಿದರು. ಬಂದು ಮೂರು ನಾಲ್ಕು ದಿನಗಳಾದರೂ ದೇಸಾಯಿಯರು ತಮ್ಮ ಕಡೆಗೆ ಬಾರದುದು ರಾಣಿ ಗೌರಮೃನಿಗೆ ಅಶ್ವಯರ್-ವಿಷಾದಗಳನ್ನು ಅಂಟು ನೂಡಿತು. ಶೋತ್ರನೊಂದಿಗೆ ಹೇಳಿಕಳುಹಿಡಾಗ, ಅವರು ಸಿಡುಕಿನ ಧ್ವನಿಯಲ್ಲಿ ಹೇಳಿದರು :

“ಹೆಣ್ಣಿನ ಹತ್ತರ ಗಂಡುಬರೂದಂದರ, ಬರೇ ಕಣ್ಣೀರು ಒರಿಸಿ ಗೋತ್ತ ಕೂಡಲಿಕ್ಕುಲ್ಲ !”

ಶೋತ್ರ ಮರಳಬಂದು ಆ ಮಾತನ್ನು ಹೇಳಿದಳು. ಕೇಳಿ ಗೌರಮೃ-ರಾಣಿ ಗೊಂದಲಗೊಂಡುಹೋದಳು. ತನ್ನಿಂದ ಏನೋ ತಪ್ಪಾಗಿದೆಯೆಂದು ಭಾವಿಸಿದಳು. ಪತಿಯ ಈ ಬಿರುನುಡಿಗಳಿಂದ, ಪ್ರತ್ಯೇವೋಗದ ದುಃಖದ ಮೇಲೆ ಶೇರಿಯನ್ನು ಹಾಕಿ, ಇನ್ನೊಂದು ಹೊಸಬಗೆಯ ದುಃಖವನ್ನು ಸಾಫ್ತಿಸಿ ದಂತಾಯಿತು. ದೇಸಾಯರ ತೀರ ವಿಶ್ವಾಸದವನೆಂದರೆ ಸಾರೋಟಿದ ಸಾರಥಿ ಭೀಮಣ್ಣ. ಅವನನ್ನು ಕರೆಯಿಸಿ, ತನ್ನ ತಪ್ಪನ್ನು ಕ್ವಮಿಸುವಂತೆ ಹೇಳಿಕಳುಹಿಂದಿಂದು ಗೌರಮೃರಾಣಿ ಯೋಚಿಸಿದಳು. ಅವನನ್ನು ಕರೆಕಳುಹಿಡಳು. ಆದರೆ ಸಾರೋಟಿದ ಭೀಮಣ್ಣ ಉರಳಲ್ಲಿ ಇರಲಿಲ್ಲ. ಎರಡುದಿನಗಳ ಹಿಂದೆ, ಸಾರೋಟಿವನ್ನು ಹೊಡಿಕೊಂಡು ಎಲ್ಲಿಗೂ ಹೋಗಿರುವನೆಂದು ಗೊತ್ತಾಯಿತು. ಚೋನಗಾರ ಚಂಬಣ್ಣನನ್ನು ಹುಡುಕಿಸಿಡಾಗ, ಆತನೂ ಉರಳಲ್ಲಿ ಇಲ್ಲವೆಂಬುದು ತಿಳಿದುಬಂತು. ಅವರಿಬ್ಬಿರೂ ಎಲ್ಲಿಗೆ ಹೋಗಿರುವರೆಂಬುದು ಯಾರಿಗೂ ಗೊತ್ತಿರಲಿಲ್ಲ.

ಗೌರಮೃರಾಣಿಯೂ ದೊಡ್ಡಮನೆತನದ ಹೆಣ್ಣುಮಗಳು. ಆವಳು ತುಂಬ ಅಭಿಮಾನಿನಿ; ಅಲ್ಲದೆ ತಾನೇ ಹೋಗಿ ಗಂಡನೊಂದಿಗೆ ಮಾತನಾಡಿ ಬರುವಂತಹ ಧೃಷ್ಟಿಯು ಅವಳಲ್ಲಿ ಇರಲಿಲ್ಲ. ಆದುದರಿಂದ ಆವಳು ಮುಂಗಾಳಿದವಾಗಿ ಸುಮೃಗಿದ್ದ ಬಿಟ್ಟಳು. ಏರಿದ ಕೊಪ ಆರಿದ ಮೇಲೆ

ಎಲ್ಲವೂ ಸರಿಕೊಡಿತೆಂಬ ಅಂತರಿಕ ಆಶಯೂ ಆಕೆಯ ನಿಸ್ಪಿರಯತೆಗೆ ಸಾಧಕವಾಗಿದ್ದಿತು. ಹೀಗೆಯೇ ಮೂರು ದಿನಗಳು ಕಳೆದುವು. ನಾಲ್ಕುನೇಯ ದಿನ ತೊತ್ತುಬಂದು ಗಾಬರಿಯ ಧ್ವನಿಯಲ್ಲಿಯೇ ಮೆಲ್ಲಗೆ ಹೇಳಿದಳು :

“ ಅವ್ಯಾಸವರ, ಉರಾಗ ಮಂದಿ ಏನೇನೋ ಮಾತು ಆಡಲಿಕ್ಕೆ ಹತ್ತಾರ್ಥಿರಿ !”

ಹೆದರಿಕೆಯ ಕಂಠದಲ್ಲಿಯೇ ಗೌರಮೃತ್ಯು ಕೇಳಿದಳು :

“ ಏನು ?....ಏನು ಮಾತಾಡಲಿಕ್ಕೆ ಹತ್ತಾರ್ಥಿರ ?”

“ ಜೂವಿನ ತ್ವಾಟಿದ ಬಂಗಲೆಯೊಳಗ ಯಾವಾಕಿಯೋ ಒಬ್ಬಾಕ್ಕಿ ಹೆಣ್ಣುಮುಗಳು ಬಂದಾಳಂತ. ಸಾರೋಟಿದ ಭೀಮಣ್ಣ, ಜೋನಗಾರ ಚಂಬಣ್ಣ ಹೋಗಿ, ಆಕಿನ್ನ ಕರಕೊಂಡು ಬಂದಾರಂತ. ನಿನ್ನ ರಾತ್ರಿ ಧಣಿಗಳು ಅಲ್ಲಿಗೇ ಹೊಗಿದ್ದರಂತ !”

ಗೌರಮೃತಾಣಿಯು ಎದಿಗೆ ಒಮ್ಮೆಲೆ ಸಿಡಿಲುಬಡಿದಂತಾಯಿತು. ಏನು ಮಾತನಾಡಬೇಕೆಂಬುದೇ ತಿಳಿಯದಂತಾಯಿತು. ತೊತ್ತಿನ ಕಡೆಗೆ ದೃಷ್ಟಿ ಭಾವದಿಂದ ಸೋಡುತ್ತ ಸುಮೃತಿ ಕುಳಿತಳು. ಮತ್ತೆ ದಾಸಿಯೇ ಹೇಳ ತೊಡಗಿದಳು :

“ ಇನ್ನೂ ಏನೇನೋ ಜನದ ಮಾತರಿ ಅವ್ಯಾಸವರ ! ಬಂದಿರುವ ಆ ಹೆಣ್ಣುಮುಗಳು ಆಟಾಮಾಡುವ ಚಿಮಣಾ ಅಂತ. ಮೊನ್ನೆ ನಂದನೂರಿನ ಜಾತಾರ್ಥಿಗ ಆಕಿದ್ದ ಆಟ ಆಯ್ದುಂತ. ಆಕಿನ್ನ ಕರಕೊಂಡು ಬಂದದ್ದರ ಸಲುವಾಗಿ ಸಾರೋಟಿದ ಭೀಮಣ್ಣನ ಹೆಣ್ತಿ ನಾಗವ್ಯ, ಗಂಡನ್ನ ಬೈದ್ರಿತಾಳಂತ !”

ಗೌರಮೃತಾಣಿಯ ಕಣ್ಣಿಂದ ಹನಿಗಳು ಇಳಿಯತೊಡಗಿದುವು. ಮನಸ್ಸು ಕೆರಳಿದುದು ಮುಖದ ಕೆಂಸಿನಲ್ಲಿ ಶಾಣತೊಡಗಿತು. ಬಹಳಹೊತ್ತು ಸುಮೃಗೆ ಕುಳಿತಿದ್ದ ಅಮೇಲಿ ಬಿಸಿಯಾದ ಉಸಿರಿನೊಂದಿಗೆ ಹೇಳಿದಳು :

“ ಆಯ್ಯಾ, ಹೆಣ್ಣಿನಿಂದ ಗಂಡುಬಯಸುವುದು ಇವ್ವನ್ನೇ ಏನು ?”

ತೊತ್ತು ಮತ್ತೆ ಮಾತನಾಡಿದಳು :

“ ಆಕಿ ಬಾಳ ಚೆಲುವಿ ಇದ್ದಾಳಂತರಿ ! ಹಾಡು....ಕುಣತಾ....ಒಂದ. ರಾಗೂ ತಗಿಯೂ ಹಾಂಗ ಇಲ್ಲ ಅಂತರಿ! ಇನ್ನು ನಿಮ್ಮ ಗತಿ ಏನು ಅವ್ಯಾಸವರ?!”

“ದೇವರು ತೋರಿಸಿದ್ದೀ ಗತಿ!” ಎಂದು ಗೌರಮೃಂಗಣಿ ನಿರಾಶಾ-  
ಭಾವದಿಂದ ಸುಡಿದಳು. ತೊತ್ತು ಸಂತಾಪದಿಂದ ಹೇಳಿದಳು :

“ನಮ್ಮ ಧರ್ಮಗಳಿಂದರೆ, ಎಂಥಾ ದೇವರಂಥಾ ಮನಿಶಾರು! ಅವರಾಗೆ  
ಇಂಥಾ ತಪ್ಪುದಾರೀ ತುಳಿದಿದ್ದಾರಿ ಅವುನವರ! ಅವರ ಮನಸ್ಸನ್ನ  
ಯಾರು ಕೆಡಿಸಾಗ್ಯರೋ ಏನೋ...ಅವರ ಸಂತಾನ ನಿಸ್ಸಂತಾನ ಆಗಲಿ!”

ಗೌರಮೃಂಗಣಿ ಸುಮ್ಮಗೆ ಕುಳಿತಿದ್ದಳು. ತೊತ್ತು ಮತ್ತೆ ಏನು ವಿಚಾರ  
ಮಾಡಿದಳೋ ಏನೋ! ಸಮಾಧಾನದ ಸ್ವರದಲ್ಲಿ ಹೇಳಿದಳು :

“ದೊಡ್ಡವರದೀನು, ಎಲ್ಲಾನೂ ದೊಡ್ಡ ಮಾತ್ರ ಬಿಡ್ರಿ! ಇಬ್ಬರು  
ಮೂವರು ಹೆಂಡರನ್ನ ಮದಿವ್ಯಾಗಿ, ಮ್ಯಾಲ ಸೂಳಿಯರನ್ನ ತಂದು ಇಟ  
ಗೊಳ್ಳು ಸಿರಿವಂತರೂ ಬೇಕಾದಷ್ಟು ಜನ ಇರತಾರಿ!”

ನಿಟ್ಟಿಸಿರಿನೋಂದಿಗೆ ಗೌರಮೃಂಗಣಿ ಹೇಳಿದಳು :

“ಬ್ಯಾಡ ನನ್ನ ತಾಯಿ! ನನಗ ಅಂಥಾ ಶ್ರೀಮಂತರೂ ಬೇಕಾಗಿಲ್ಲ;  
ಶ್ರೀಮಂತಕೇನೂ ಬೇಕಾಗಿಲ್ಲ!”

“ಬೇಕಾಗಿಲ್ಲ ಅಂದರ ಬಿಡತ್ತೆತಿ ಹ್ಯಾಂಗರಿ! ನಿವಂ ಹಿರಿಯ ಹೆಂಡರು!  
ಮುಂದ ದೇಸಾಯಿಧರ್ಮಗಳಾಗವರು ನಿಮ್ಮ ಹೊಟ್ಟಿಯಂದನ್ಕ ಹುಟ್ಟ  
ಬರಬೇಕೆಲ್ಲರಿ!

“ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ! ಇನ್ನ ಮುಂದಿನ ಮಾತು  
ಎನದನೋ ಯಾರಿಗೆ ಗೊತ್ತು! ದೇಸಾಯಿಧರ್ಮಗಳು ಆಟದ ಜಿಮಣಾನ್ನ  
ತಂದದ್ದು ನಿಜ ಇದ್ದರೆ, ಆಕೇ ಮಗನೇ ಇನ್ನ ಮ್ಯಾಲ ದೇಸಾಯಿಧರ್ಮ ಆಗಲಿ!  
ಇಂಥಾ ಮೈಲಿಗಿಯೋಳಗ ಉಂಡುಕೊಂಡು ಇದ್ದು ಬಿಡಲಿಕ್ಕೆ, ನನ್ನಿಂದಂತೂ  
ಆಗೂದಿಲ್ಲ!”

“ಏನೇನು ನಿಜ ವತ್ತೋ ಏನೇನು ಸುಳ್ಳ ವತ್ತೋ ಇನ್ನೂ ತಿಳಕೊಳ್ಳಿ  
ಅವುನವರ! ಸುಮ್ಮನ್ಕ ಜನದ ಮಾತು ನಂಬಿ ಜನ್ಮಾ ಕೆಡಿಸಿಗೊಳಿಸಾರದು!”

“ನಿನು ಆ ಸಾರೋಟದ ಭಿಮಣ್ಣನ್ನ ಚೋನಗಾರ ಚಂಬಣ್ಣನ್ನ  
ಇಲ್ಲ ಕರಕೊಂಡು ಬಾ! ಖರೇ ಇದ್ದು ಏಸು ದಿನ ಮುಂತ್ತೆತ್ತಳದ?”

ತೊತ್ತು ಹೊರಟುಹೊಡನೇಲೂ ಗೌರಮೃಂಗಣಿ ಹಾಗೆಯೇ ಕುಳಿ

ತಿದ್ದುಳು. ಅಕೆಯ ನುಸ್ಸಿನಲ್ಲಿ ಬಂದರ ಹಿಂದೊಂದು ಯೋಚನೆಯ ತೆರಿಗಳು :

“ ದೇವರಾಗಿ ಇರಬೇಕಾದವರು ದೈತ್ಯರಾದರೆ ಏನು ಮಾಡಬೇಕು ? ಗಂಡ-ಹೆಂಡಿರ ಸಂಬಂಧ ಬಿಡಲಾರದ ಸಂಬಂಧವೇ ?....ಬಿಡಲಾರದ ಸಂಬಂಧ ವಾಗಿಯೆ ಇರಲಿ, ಯಾರು ಬೇಡವೆನ್ನು ತ್ವರಿ?....ಗಂಡನ ಸಂಬಂಧವಾಗಿ ತಾಳಿ-ಕುಂಕುಮಗಳು ಇರುವವು....ಅವವು ಸಾಕು !....ಅಯ್ಯೋ....ನನ್ನ ಮುದ್ದು-ಕಂದ ಬದುಕಿದ್ದರೆ !....ನನಗಿನ್ನು ಮುದ್ದು ಕಂದನೂ ಬೇಡ.....ಈ ದೇಸ-ಗತಿಯ ವೈಭವವೂ ಬೇಡ....ಅಯ್ಯೋ !”

ಗೌರಮೃಂತಾಣಿ ಎಲ್ಲ ನಿಜಸಂಗತಿಯನ್ನೂ ತಿಳಿದುಕೊಂಡಳು. ತವರ ಮನೆಗೆ ಹೋಗಿಬರುವೆನೀಂದು ಗಂಡನಿಗೆ ಹೇಳಿಕೆಳುಹಿಡಳು. ಆತನ ಸಮೃತಿ-ಅಸಮೃತಿಗಳ ದಾರಿಯನ್ನು ಕೂಡ ನೋಡದೆ, ದಾಸಿಯೊಬ್ಬಳನ್ನು ಜೊತೆಗೆ ಕರೆದುಕೊಂಡು, ಸ್ಪಂಡದ ಮೇಣಿಯಲ್ಲಿ ತವರಮನೆಗೆ ಹೊರಟು ನಡೆದಳು.

ಹೆಂಡತಿಯು ಒಮ್ಮೆಲ್ಲ ಹೊರಟುಹೋದುದು ಸೋಮಪ್ಯ ದೇಸಾಯಿ ಯರ ಮನ್ಸಿಗೆ ನೊಣಕಡಿದಂತೆ ಎನಿಸಿತಾದರೂ, ಯಾವುದೋ ಹತ್ತಿರದ ಆಶಿ, ಆ ವಿಷಾದವನ್ನು ಬಹಳಹೊತ್ತಿನವರಿಗೆ ಇರಗೊಡಲಿಲ್ಲ. ದೇಸಾಯಿ-ಯರದು ವಿಲಾಸಿಸ್ತುಭಾವ. ದೊಡ್ಡವರಾಗುವುದರಲ್ಲಿಯೆ ಅವರು ದೇಸಗತಿಯ ಗಾದೆಗೆ ಮಾಲಕರಾಗಿದ್ದರು. ಹರಯದ ಮೊದಲುದಿನಗಳಲ್ಲಿಯೆ ಗೌರಮೃಂತಾಣಿಯಂತಹ ಕುಲಿನೆಯೂ ಜೀಲುವೆಯೂ ಆದ ಹೆಂಡತಿಯ ಸಹಕಾರಿತ್ವದೊರಿತಿದ್ದಿತು. ಬಹಳ ದಿನಗಳ ವರಿಗೆ ಮಕ್ಕಳಾಗದೆ ಇದ್ದುದು ಆ ಗಂಡ-ಹೆಂಡಿರ ಪ್ರೀಮುಜಿವನದಲ್ಲಿ ಯಾವ ಕೊರತೆಯನ್ನೂ ಉಂಟುಮಾಡಿದ್ದಿಲ್ಲ. ಗೌರಮೃಂತಾಣಿಗೆ ಅದರ ಕೊರತೆಯೆನಿಸುತ್ತಿರಬಹುದಾದರೂ ಅದನ್ನು ಹೊರಗೆ ತೋರಗೊಡುತ್ತಿರಲಿಲ್ಲ. ದೇಸಾಯಿಯರಿಗೆ ಅದರ ಯೋಚನೆಯೇ ಇರಲಿಲ್ಲ. ಬಹಳ ದಿನಗಳ ತರುವಾಯ ಗೌರಮೃಂತಾಣಿ ಬಸಿರೆಯಾದುದು, ಆವರ ಉತ್ಸಾಹವನ್ನೇನೂ ಹೆಚ್ಚಿಸಲಿಲ್ಲ. ಇಷ್ಟೇ ಅಲ್ಲ, ಆಕೆ ಹರಿಗೆಗಾಗಿ ತವರಮನೆಗೆ ಹೋದುದೂ, ಮರಳಿ ಬಂದಮೇಲೆ ಮಗುವಿನ ಮುದ್ದಿನಲ್ಲಿಯೆ ಹಗಲಿರುಳು ಗಳನ್ನು ಕಳೆಯುವುದೂ ಅವರಿಗೆ ಬೇಸರದ ವಿಷಯಗಳಾಗಿದ್ದವು. ಮಗುವು

ಸತ್ತುಹೋದ ಮೇಲೆ, ನೊಂದು ಬೆಂದ ತಾಯ ಕರುಳು ವ್ಯಘಟ್ಯಲ್ಲಿ ವೇಳಿ ಕೆಡಿಯುತ್ತಿರುವುದಂತೂ ಅವರ ಬೇಸರವನ್ನು ಇನ್ನಿಷ್ಟು ಹೆಚ್ಚಿಸಿತು. ತಮ್ಮ ಪಶ್ಯಯುದ ಬಾಳಿನಲ್ಲಿಯೂ ಎಂತಹದೋ ಕೊರತೆ ತುಂಬಿದೆಯೆಂದು ಅವರಿಗೆ ಎನಿಸಿತ್ತೊಡಗಿತು. ನಂದನೂರಿನ ಜಾತೀಯ ಕಾಲದ ಆಟದಲ್ಲಿಯ ಗಂಗಾಸಾನಿಯನ್ನು ಕಂಡನೇಲೆ, ತಮ್ಮ ಕೊರತೆಯನ್ನು ಕಡಿಮೆಮಾಡಿಕೊಳ್ಳುವ ವಿಚಾರದ ಮಿಂಚುವುಂಡಿದಂತಾಯಿತು. ಸಾರೋಟದ ಸಾರಧಿ, ಚೋನಗಾರ ಇಬ್ಬರೂ ಕೂಡಿ, ಅವರ ವಿಚಾರದ ಮಿಂಚಿಗೆ ಒಂದು ಸ್ತೋಯವನ್ನು ತಂಡುಕೊಟ್ಟಿರು. ಅವರ ಸಲಹೆಗಳು ದೇಸಾಯಿಯರ ಮನದೆದುರು ಹಲವಾರು ಮಧುರವಾದ ಸ್ವಪ್ನಗಳನ್ನು ತಂದು ತಂದು ನಿಲ್ಲಿಸಿದುವು. ಗಂಗಾಸಾನಿ ಗವ್ಯಾಗಿತ್ತಿಯಾಗಿ ಬಾಲಗೋವಾಲನೊಂದಿಗೆ ಆಡಿದ ಶೃಂಗಾರಲೀಲೆಯೂ, ನಾಯಿಕೆಯಾಗಿ ಗಲ್ಲೋಜಿಯೋಂದಿಗೆ ಆಡಿದ ಪ್ರೇಮವಿಲಾಸಗಳೂ—ಆ ಸುಖ-ಸ್ವಪ್ನಗಳಿಗೆ ಸಹಾಯಕವಾಗಿ ನಿಂತುವು. “ಗಂಡು ನಿಜವಾಗಿಯೂ ಬಯಸು ವಂತಹ ಹೆಣ್ಣು ಗಂಗಾಸಾನಿ!” ಎಂದು ದೇಸಾಯಿಯರು ಖಂಡಿತವಾಗಿ ನಂಬಿದರು. ದೇಸಾಯಿಯರಂತಹರು ಬೇಕೆಂದರೆ, ಗಂಗಾಸಾನಿಯಂತಹ ಬೀದಿಯ ಆಟಗಾತಿ ಸಿಕ್ಕೆದೆ ಇರುವಳಿ? ಚತುರನಾದ ಭೀಮಣ್ಣ, ಧೂತ-ನಾದ ಚಂಬಣ್ಣ ಹೋಗಿ ಗಂಗಾಸಾನಿಯನ್ನು ದೇಸಾಯಿಯರಲ್ಲಿಸಿ ಕರೆದು ತಂದೇಬಿಟ್ಟಿದ್ದರು.

ಸಾರೋಟದಲ್ಲಿ ಕುಳಿತು ದೇಸಾಯಿಯರು ಹೂವಿನ ತೋಟದ ಬಂಗಲೆಗೆ ಹೋದರು. ಇದ್ದುದರಲ್ಲಿಯೆ ಅಚ್ಚುಕಟ್ಟಾಗಿ ಕಟ್ಟಿಸಿದ ತೋಟದ ಮನೆಯದು. ಇಷ್ಟವೆನಿಸಿದಾಗ ದೇಸಾಯಿಯರು ಬಂದು, ಆ ಮನೆಯಲ್ಲಿ ಬಂದರೆಡು ದಿನ ಇರುತ್ತಿದ್ದರು. ಆದುದರಿಂದಲೇ ಜನರಲ್ಲಿರೂ ಅದನ್ನು ‘ಹೂವಿನ ತೋಟದ ಬಂಗಲೆ’ ಎಂದು ಕರೆಯುತ್ತಿದ್ದರು. ಗಂಗಾಸಾನಿಯ ಬೀಡಾರವನ್ನಾಗಿ ಅದನ್ನು ಮಾಡಬೇಕೆಂದು ಗೊತ್ತಾದಾಗ, ಹೊಸತಾಗಿ ಅದಕ್ಕೆ ಸುಣ್ಣ-ಬಣ್ಣ ಗಳನ್ನು ಹೆಚ್ಚಿಸುವ ಏಪಾರಾಡಾಗಿತ್ತು. ಮುಂಗಡೆಯಲ್ಲಿಯೆ ಗುಲಾಬಿಯ ಗಡಗಳ ಸಾಲು ಅರಳಿ ನಗುತ್ತಿರುವ ಹೊಗಳನ್ನು ಹೊತ್ತು ಕೊಂಡು ನಿಂತಿರುವುದು. ಮುಂಬಾಗಿಲಿಗೆ ಕಟ್ಟಿದ ಹಂಡರದ ಮೇಲೆ, ಬೇಸಗೆನುಲ್ಲಿಗೆಯು ಕಂಟೆ

ಯನ್ನು ಹೆಚ್ಚಿಸಲಾಗಿತ್ತು. ಕಂಟಿಯಲ್ಲಿ ಅರಳಿದ ಹೂಗಳ ಕಂಪು ಬಂಗಲೆಯ ಒಳಗೂ ಹೊರಗೂ ಹರಡಿರುವುದು.

ದೇಸಾಯಿಯರು ಹೋದಾಗ ಗಂಗಾಸಾನಿ, ಪಡೆಸಾಲೆಯಲ್ಲಿಯೇ ಒಂದು ಕುಚೀರು ಮೇಲೆ ಕುಳತುಕೊಂಡಿದ್ದೆಳು; ಅವರು ಬಂದೊಡನೆಯೇ ಎದ್ದು-ನಿಂತು ಮೆಲುನಗೆನೋಗದಿಂದ ಸ್ವಾಗತಿಸಿದಳು. ದೇಸಾಯಿಯರು ನೇರವಾಗಿ ಹೋಗಿ, ರತ್ನಗಂಬಳಯ ಮೇಲೆ ಇರಿಸಿದ ಲೋಡಿಗೆ ಆತುಕೊಂಡು ಕುಳಿತರು. ಗಂಗಾಸಾನಿ ನಿಂತುಕೊಂಡೇ ಇದ್ದೆಳು. ಅವಳು ಉಟ್ಟಿತೊಟ್ಟೆ ಬಟ್ಟಿಗಳ ಬೆಡಗು, ಮೂಗಿನಲ್ಲಿಯ ಹರಳಿನ ಚುಕ್ಕೆಯ ಹೊಳಪು, ಕಟ್ಟಿಕೊಂಡ ಮುಡಿಯ ಸೋಗಸು ದೇಸಾಯಿಯರ ಕಣ್ಣಿ-ಮನಗಳನ್ನು ಮಂಕುಗೊಳಿಸಿದ್ದುವು. ಒಂದೆರಡು ನಿಮಿಷ ಅವಳನ್ನು ಅಡಿಯಿಂದ ಮುಡಿಯ ವರೆಗೂ ಸೋಡಿಯೇ ಸೋಡಿದರು. ಆ ಮೇಲೆ ಎಚ್ಚರು ಮೂಡಿದವರಂತಾಗಿ ನುಡಿದರು :

“ನಿಂತುಕೊಂಡ ಬಿಟ್ಟಿದಿಯಲ್ಲಾ ಗಂಗಾ ! ಬಾಬಾ, ಕೂತುಕೊ ಬಾ ಇಲ್ಲೇ !”

ಒನ್ನಿನ ನಡಿಗೆಯಲ್ಲಿಯೇ ಒಂದೆರಡು ಹೆಚ್ಚಿ ನಡಿದು ಬಂದು, ಹಾಸಿದ್ದ ರತ್ನಗಂಬಳಯ ಮೇಲೆ, ತುಸು ದೂರದಲ್ಲಿಯೇ ಗಂಗಾಸಾನಿ ಕುಳತುಕೊಂಡಳು. ಯಾಜನಾಭಾವವನ್ನು ಮುಖದಲ್ಲಿ ಮೂಡಿಸಿಕೊಂಡು ದೇಸಾಯಿಯರು ಕೇಳಿದರು :

“ಏನು ? ಎಲ್ಲಾ ಆರಾಮು ಅಡ್ಡ ಇಲ್ಲೋ ?”

ಗಂಗಾಸಾನಿ ಆಟಗಾತೀರು ರೀತಿಯಲ್ಲಿಯೇ ಹೇಳಿದಳು :

“ದೊಡ್ಡ ಧಣ್ಣಾರ ನೇರಳಾಗಿ ಬಂದು ಇದ್ದಿನಿ. ಇಲ್ಲಿ ನನಗ ಏನು ಕೊರತಿ ಅನಿಸಬೇಕು ? ಎಲ್ಲಾ ರೀತಿಂದನೂ ಆರಾಮು ಇದ್ದಿನಿ. ಧಣೀಗಳಿಂದ ದೊಡ್ಡ ಮನಸು ! ಇಲ್ಲದಿದ್ದರ, ನಮ್ಮಂಥವರನ್ನು ಯಾರು ಮುಂದ ಕರೀತಾರ ಹೇಳಿ !

“ಹಹಹಹ !” ಸಂತೃಪ್ತಿಯ ನಗೆಯನ್ನು ನಕ್ಕರು ದೇಸಾಯಿಯರು. ಗಂಗಾಸಾನಿಯು ಮನೆಯನ್ನೆಲ್ಲ ಮೇಲೆ ಕೇಳಿಗೆ ಸೋಡಿದಂತೆ ಮಾಡಿ ಹೇಳಿದಳು :

“ ಬಂಗಲೇ ಕಟ್ಟಿಸಲಿಕ್ಕೆ ಜಾಗಾ ಮಾತ್ರ ಬಹಳ ಪಸಂದ್ ಆರಿಸಿದೀರಿ ನೋಡಿ ಧಣೀರಣ !”

“ ಯಾಕ ? ಈ ಜಾಗಾ ನಿನ್ನ ಮನಸ್ಸಿಗೆ ಮೆಚ್ಚಿಗೆ ಆತ್ಮ ?”

“ ಯಾರಿಗೆ ಮೆಚ್ಚಿಗೆ ಅಗಲಿಕ್ಕಾಲ್ ದೇವರು ! ಹನ್ನೆರಡೂ ತಿಂಗಳು ಇಲ್ಲೇ ಇದ್ದು ಬಿಡಬೇಕಂತ ಅನಿಸತ್ಯೇತಿ ನೋಡಿ, ಮನಸಿಗೆ !”

“ ಅನಿಸಿದರ ಇಲ್ಲೇ ಇದ್ದು ಬಿಡು ಆಯ್ತು ! ಇಲ್ಲೇ ಇರಲಿಕ್ಕೆ ನಿನಗ ಬಾಯಿ ಅನ್ನವರು ಯಾರು ?”

“ ನಾನು....ದೇವರು,... ಇಲ್ಲೇ ಇದ್ದು ಬಿಡಬೇಕಂತಿರೂ ?”

“ ಮತ್ತ.....ನಿನ್ನ ಬರಮಾಡಿಕೊಂಡಾದ್ದ್ಯಾಕ ? ಇನ್ನು ಮಾಲ ನೀನು ಎಲ್ಲಿಯೂ ಹೊಗುವ ಕಾರಣೆಲ್ಲ !”

ಒಮ್ಮೆಲೇ ಗಂಗಾಸಾನಿ ದೊಡ್ಡದಾಗಿ ನಕ್ಕು ಹೇಳಿದಳು :

“ ನಾ ಇಲ್ಲೇ ಇದ್ದು ಬಿಟ್ಟರ, ನನ್ನ ಆಟದ ಗತಿಯೇನು ?”

“ ಇನ್ನ ಯಾತಕ್ಕ ಬೇಕಾಗೇದ ನಿನಗ ಆಟ ? ಈ ಹಿರಿಯೂರ ದೇಸಗತಿ ಯೋಳಂಗ ಇದ್ದು ಬಿಟ್ಟರ, ನಿನಗ ಯಾವುದಕ್ಕ ಕೊರತಿ ಅದೀತೂ ಅಂತ ತಿಳಿದೀದಿ ?”

“ ತಮ್ಮ ದೊಡ್ಡ ಮನಸಿಗೆ ಕೈಮುಗ್ರಿಬೇಕು ಧಣೀರ ? ಹೇಳಿ ಕೇಳಿ ನಾನು ಹೆಣ್ಣುಹೆಂಗುಸು ! ದೇಸಗತಿಗೆ ನನ್ನು ಒಂದ ಏನು ಪ್ರಯೋಜನ ಅದಿತು ?”

ಆಶಿಯ ನುಡಿಗಳಲ್ಲಿ ದೇಸಾಯಿಯರು ಹೇಳಿದರು :

“ ಪ್ರಯೋಜನ ಆಗತ್ಯದ್ದು ಅಂತ ಅಲ್ಲವೇನು ನಿನ್ನ ಇಲ್ಲಿಗೆ ಕರೆಸಿ ಕೊಂಡದ್ದು !”

ಗಂಗಾಸಾನಿ ಹೇಳಿದಳು :

“ ನಾನು ಆಟವಾಡುತ್ತ ಉರೂರು ತಿರಗುವ ಹೆಣ್ಣು ! ನಾನು ಇಲ್ಲಿ ಇರುವಿರಿಂದ, ನಿಮಗ ಯಾವ ಸುಖ-ಸಮಾಧಾನಗಳೂ ಸಿಗೂದಿಲ್ಲ - ಅಂಬಾದು ನನಗ ಗೊತ್ತುದ !”

“ ಅದರದೆಲ್ಲ ವಿಚಾರ ನಾನು ಮಾಡೇ ನಿನ್ನ ಇಲ್ಲಿಗೆ ಕರಿಸಿಕೊಂಡಿನಿ. ನಿನ್ನು ಒಂದ ಅಲ್ಲದೆ, ಇನ್ನಾಗ್ಯಾರಿಂದ ನನಗ ಸುಖ-ಸಮಾಧಾನ ಸಿಕ್ಕೇತು ?

ಹುಟ್ಟಿಯ ಹಂಗ ಏನೇನರೇ ಕೆಲ್ಪನಾ ನಾಡಿಕೊಂಡು ಮಾತಾಡಬ್ಯಾಡ !”

“ ಹೀಂಗರೇ ! ಆಗಲಿ, ನಿಮ್ಮ ಮಾತಿನಂತೇ ಆಗಲಿ ! ಇಲ್ಲಿ ನಾನು ಏನೂ-ಅಂತ ಆಗಿ ಇರಬೇಕಂತೀರಿ....ಹೇಳಿ !”

“ ಯಾಕ ? ನನಗ ಬೇಕಾದವಳೂ— ಅಂತ ಆಗಿ ಇರಬೇಕು !”

“ ಬೇಕಾದವಳ ?....ಒಂದು ನಾತನ್ನು ನಿಷ್ವ ನಂರಿಬ್ಯಾಡಿ ಧಣೀರ ! ನಿಷ್ವ ಗಂಡಸರು....ನಾನು ಹೆಂಗಸು !”

“ ಅದಕ್ಕೆ ನಿನು ಇರಬೇಕು—ಅನ್ನಾದು !”

“ ಇದ್ದಿನ ಬಡ್ರಿ, ಅದೇನು ದೊಡ್ಡ ಮಾತು?....ಆದರ ನಾ ಇಲ್ಲಿ ಇದ್ದರ, ಜನರೆಲ್ಲಾ ನನ್ನ ಏನು ತಿಳಕೋತಾರಂತೀರ ?”

“ ಜನರು ತಿಳುಕೊಳ್ಳುದನ್ನು ತೊಗೊಂಡು ಏನು ನಾಡತೀ ನಿನು ? ಇದ್ದ ನಾತನ್ನು ಇದ್ದಾಂಗ ತಿಳಕೊಂಡಾರು !”

“ ಅದಕ ನನಗ ಬ್ಯಾಡ ದೇವರು ! ‘ದೇಸಾಯರ ಸೂಳ’ ಅಂತ ಕರಿಸಿಕೊಳ್ಳಲಾಕ ನನ್ನ ಮನಸು ಎಂದೂ ಒಪ್ಪುದಿಲ್ಲ !”

ಗಾಬಿರಿಯ ಘ್ರಾನಿಯಲ್ಲಿ ದೇಸಾಯಿಯರು ಹೇಳಿದರು :

“ ಅಂದರ? ಅಟಗಾತ್ರ ಆಗಿ ಉಂಡಾರು ತಿರುಗೂದಕ್ಕಂತಾ ಇದು ಕೀಳು ಅಂತ ತಿಳಕೊಂಡಿದಿಯೇನು ನಿನು ?”

ನಿಶ್ಚಯದ ಸ್ವರದಲ್ಲಿ ಗಂಗಾಸಾನಿ ಹೇಳಿದಳು :

“ ನಿಮ್ಮ ರೀತಿಯಿಂದ ಅಟಗಾತ್ರ ಆಗಿ ಉಂಡಾರು ತಿರುಗೂದು ಕೀಳು ಇರಬಹುದು....ನಾನು ಒಪ್ಪ ತೀನಿ. ಆದರ ಅದರೊಳಗೆ ನಾನು ಇದುವರೆಗೂ ಒಂದು ಆನಂದ—ಸಮಾಧಾನ ಕಾಣತಕ ಬಂದಿನಿ. ಮದಿವೀ ಮಾಡಿ-ಕೊಂಡು ಒಬ್ಬರನ್ನು ವೆಚ್ಚಿಸಿ ಬದುಕುವಂಥಾ ಕುಲದೊಳಗ ನಾನು ಹೆಚ್ಚಿ-ಬಂದಿಲ್ಲ. ಅದು ನನ್ನ ಪೂರ್ವಜನ್ಯದ ಕರ್ಮದ ಫಲಾ ಅಂತ ಅನಿ ! ಅದಕ್ಕೆ ಯಾರು ಏನು ಮಾಡುದು ಪತಿ? ಏನೋ ದೇವರು ಒಂದಿಪ್ಪ ಕಲಾ ನಂಗ ದಯೆವಾಲಿಸಬ್ಯಾನ. ಆದನ್ನ ಹತ್ತು ಮಂದಿಗೆ ತೋರಿಸಿ ‘ಹೌದು’ ಅನಿಸಿಕೊಳ್ಳುದೊಳಗ, ಒಂದು ರೀತಿ ಆನಂದ ಅನಿಸತ್ತೇತಿ ನಂಗ! ಆ ಆನಂದ ದೊಳಗ ನಾನು ನನ್ನ ಎಲ್ಲಾ ಕೊರತೀನೂ ಮರೆತುಬಿಡತೀನಿ. ‘ಅಟಗಾತ್ರ

ಗಂಗಾಸಾನಿ' ಅಂತ ನನ್ನ ಜನರು ಗುರುತಿಸಿದರೆ, ನನ್ನ ಮನಸಿಗೆ ಏನೂ ನೋವು ಆಗೂದಿಲ್ಲ; ಆದರೆ....‘ದೇಸಾಯಿರ ಸೂಳ’ ಅಂತ ಜನಾ ಗುರುತಿ-ಸೂದನ್ನ ಮಾತ್ರ ನನ್ನಿಂದ ತಾಳಕೊಳ್ಳಲಾಕ ಆಗೂದಿಲ್ಲ ! ”

ದೇಸಾಯಿಯರು ದಿಮ್ಮು ಹಿಡಿದವರಂತೆ ಸುಮ್ಮನೆ ಕುಳಿತುಕೊಂಡರು. ಸ್ವಲ್ಪ ವೇಳೆ ತಡೆದು ಗಂಗಾಸಾನಿ ಮಾತನಾಡತ್ತೊಡಗಿದಳು :

“ ಇನ್ನೂ ಒಂದು ಮಾತು ಧಣೀರೆ ! ನಾನು ಬಂದ ಸುದ್ದೀಕೇಳ, ತಮ್ಮ ಅನ್ನನವರು ಇಂಡಷ ತವರ ಮನಿಗೆ ಹೊಂಟುಹೊಡರಂತ ವರ್ತಮಾನ ಕೇಳಿದೆ ! ”

ಬಣಿಗದ ಕಂಠದಲ್ಲಿ ದೇಸಾಯಿಯರು ಹೇಳಿದರು :

“ ಹುಂ....ಹೌದು, ಹೊಡದ್ದು ಖರಿ ! ”

“ ಒಂದು ವಾತ್ಸಳೈಕ್ಕೆ ನಾನು ಇಲ್ಲಿ ಇರಲಿಕ್ಕೆ ಒಪ್ಪಿಕೊಂಡೇ....ಅಂತ ಅನ್ನಿ ! ಅವರು ತಿರುಗ ಇಲ್ಲಿಗೆ ಬಂದಾರೇನಿರಿ ? ”

ಸಿಡುಕುಧ್ವನಿಯಲ್ಲಿ ನುಡಿದರು ದೇಸಾಯಿಯರು :

“ ತಿರುಗ ಬರದಿದ್ದರ ಬಿಡಲಿ....ತವರ ಮನ್ಯಾಗಃ ನಿಂತುಕೊಳ್ಳಲಿ ! ”

“ ಅವರ ಕೂಡಾ ನೀವು ಈಗ ಹತ್ತು ಹನ್ನೆರಡು ವರ್ಷ ಸಂಸಾರ ಮಾಡೀರಿ ಅಲ್ಲಿಂ ? ”

ದೇಸಾಯಿಯರು ಉತ್ತರ ಕೊಡಲಿಲ್ಲ. ಸುಮ್ಮನೆ ಕುಳಿತಿದ್ದರು; ಗಂಗಾಸಾನಿಯೇ ಮತ್ತೆ ಹೇಳಿದಳು :

“ ಅನ್ನನವರು ದೊಡ್ಡ ಮನಿತನದೊಳಗ ಹುಟ್ಟಿದವರು ! ನನಗಿಂತಾ ಅವರಿಗೆ ಕಡಿಮೆ ಚೆಲುವಿಕೆನೂ ಇಲ್ಲಾ ಅಂತ ಕೇಳಿನಿ. ಅವರು ಕೈಹಿಡಿದ ಧರ್ಮದ ಹೆಂಡತ ! ನಾನು ಉರುಧಾರು ತಿರುಗುವ ಆಟಗಾತ್ರ ! ಮಾಳೀನಿರ ಬಿಟ್ಟು ಮಂಜನ ನೀರಿಗೆ ಬಾಯಿಬಿಡತ್ತಾ ಹೊಗೂದೊಂದು ಲೋಕದ ಮೋಙ್ಗ ಪತಿ ! ಧಣೀರೆ ಹೆಚ್ಚಿಂದರೂನೂ ಒಂದು ಹೂ ಇದ್ದಾಗಂ. ಗಾಸಿ ಅಗದ್ದಾಗಂ ಆದರ ಜೋಡಿ ನಡಕೊಂಡರನ್ತ ಅದು....ಈ ಮಲ್ಲಿಗೆ ಹೊವಿನ್ನಾಗಂ ಬಾಳಿಗಲ್ಲಾ ಕಂಪುಕೊಡತ್ತೇತಿ! ಅದನ್ನ ಗಾಸಿ ಮಾಡಿದರ, ಯಾವುದೂ ಫಲಾ ಕೊಡದೆ ಬಣಿಹೋಗತ್ತೇತಿ ! ಇಲ್ಲಿಯ ಮಲ್ಲಿಗೇ ಬಳ್ಳೀ

ಕಿತ್ತಿ ಬ್ಯಾರೇ ಮಲ್ಲಿಗಬಳ್ಳೀನ ಹೆಚ್ಚಿಸಬೇಕಾದರ, ಎಷ್ಟೆಷ್ಟು ಮಾತಿನ ವಿಚಾರ ಮಾಡಬೇಕಾಗತ್ತೇತೆಂಬೂದನ್ನ ನಾನು ನಿಮುಗ ಬ್ಯಾರೇ ಹೇಳಬೇಕಾಗ್ಯತೇನು? ಸಿಟ್ಟಿಗೆ ಬರಬ್ಯಾಡ್ರೀ ನನ್ನ ಮಾರ್ಗಾಲ! ”

ಬಹಳ ಹೊತ್ತಿನವರೆಗೆ ಸುಮ್ಮನೇ ಕುಳಿತಿದ್ದ ಆಮೇಲೆ ದೇಸಾಯಿಯರು ನಿರುಪಾಯದ ಧ್ವನಿಯಲ್ಲಿ ಕೇಳಿದರು :

“ಒಟ್ಟಿನ ಮಾರ್ಗಾಲ ನಿನ್ನ ಮನಸಿನೊಳಗ ಇದ್ದದ್ದು ಏನು ಅಂತೇ ನಿನ್ನನು?”

“ ಇನ್ನೂ ಒಡೆದು ಹೇಳಬೇಕೇನಿ, ನಿಮುಗಣ! ಇಂದ ಶನಿವಾರ ಅಲ್ಲೇ? ನಾಕೆ ಬರುವ ಮಂಗಳವಾರ ದಿನಕ್ಕೆ, ಚನ್ನಗೇರಿ ಉಂಟಾರ ಆಟದ ಅಡಿಕೇ ಹೀಡಿದಿನಿರ ನಾನು. ಯಾಕ ಬರಲಿಲ್ಲಾ ಅಂತ ನಮ್ಮ ಮಾರ್ಗಾಳದ ಮಂದಿ ಯೆಲ್ಲಾ ನನ್ನ ದಾರೀ ನೋಡತ್ತ ಕೂತಿದ್ದಾರು. ನನ್ನ ಲಗೂನಂ ನಮ್ಮ ಉಂರಿಗೆ ಕಳಿಸಿಬಿಡ್ರಿ ! ”

ದೇಸಾಯಿಯರು ಸ್ವಲ್ಪ ಸಂತಾಪದ ಸ್ವರದಲ್ಲಿ ಹೇಳಿದರು :

“ ಬಾಗಿಲಿಗೆ ನಡೆದುಬಂದಿರುವ ಭಾಗ್ಯವನ್ನ ಒದ್ದು ಹೊಗಬೇಕೆಂತೇ ನಿನ್ನ, ತಿಳಿತೇನು ? ”

ಸಮಾಧಾನದ ಸ್ವರದಲ್ಲಿಯೇ ಗಂಗಾಸಾನಿ ಹೇಳಿದಳು :

“ ನಿಮ್ಮ ಭಾಗ್ಯವನ್ನು ಉಣಿನ ದೇವತಿ ಬ್ಯಾರೇ ಇದ್ದಾಳ ಧಣೀರಳ! ನನಗ ಅಂಥಾ ಯೋಗ್ಯತಾ ಇಲ್ಲ. ಉಂಟಾಗಿದ್ದ ಇದ್ದರ, ಅ ದೇವತಿನ್ನ ಕಣ್ಣಾರೀಕಂಡೇ, ಕಾಲಿಗಿಬಿದ್ದ ಹರಿಕಿ ಪಡಕೆಂಂಡು ಹೋಗತಿದ್ದಿ; ಆದರ ಈಗೆನು ಮಾಡೂದೈತಿ? ಆ ಹೆಣ್ಣುವುಗಳ ನೊಂದ ಮನಸು ನನಗ ಎಷ್ಟೆಷ್ಟು ಶಾಪಾ ಕೊಡಲಾಕ ಹತ್ತೆತ್ತುತ್ತೋ ಯಾರು ಬಲ್ಲರು? ಅಯ್ಯು, ನಾನು ತಪ್ಪು-ಗಾತ್ರ ಅಲ್ಲಾ ಅಂತ ತಿಳಿದಮಾರ್ಗಾಲ, ಅವರು ತಮ್ಮ ಶಾಪಾನೆಲ್ಲಾ ಹಿಂದಕ್ಕೆ ತಕ್ಕೊಂಡು, ತುಂಬಿದ ಎದಿಯಿಂದ ನನಗ ಆಶೀರ್ವಾದ ಕೊಡದೇ ಬಿಡೂ-ದಿಲ್ಲಾ ಅಂಬೂದು ನನಗ ಗೊತ್ತು ! ಧಣೀರಳ! ದಯವಾಡಿ ನನ್ನ....ನಾಳನ ದಿನಾನಂ ನಮ್ಮ ಉಂರಿಗೆ ಮುಟ್ಟಿಸಿಬಿಡ್ರಿ ! ”

ದೇಸಾಯಿಯರು ಅಪ್ರತಿಭರಂತಾಗಿದ್ದರು ಹೊಯ್ದಾಡುವ ಮನಸ್ಸಿ-ನಿಂದಲೇ ಅವರು ಎದ್ದುನಿಂತರು. ಕಿರುನಗೆಯ ನೋಗದವಳಾಗಿ ಕುಳಿತ್ತ

ಗಂಗಾಸಾನಿಯನ್ನು ಕಣ್ಣಿರಳಿಸಿ ಅರೆನಿಮಿವ ನೋಡಿದರು ದೀಪ್ರವಾ ಒಂದು ಉಸಿರನ್ನು ಹೊರಗೆ ಹಾಕಿ ಹೇಳಿದರು :

“ ಈಗ ನಾನು ಹೋಗತ್ತಿನಿ ! ನೀನೂ ಉಬ್ಬಾ-ಪಾಬ್ಬಾ ಆರಾಮರೀ ಮುಂದ ತೀರಿಸಿಕೊ! ಸಂಜೀಕಡೆಗೆ ನಾನು ಮತ್ತೆ ಬರತ್ತಿನಿ !”

“ ಧಣಿಗಳ ಅಪ್ಪಣಿ ! ” ಎಂದು ಗಂಗಾಸಾನಿಯೂ ಎದ್ದುನಿಂತಳು. ದೇಸಾಯಿಯರನ್ನು ಹೊರಬಾಗಿಲವರಿಗೆ ಕಳುಹಲು ಬಂದಳು. ಅವರು ಸಾರೋಟಿದಲ್ಲಿ ಕುಳಿತುಕೊಳ್ಳುವವರಿಗೂ ಬಾಗಿಲಲ್ಲಿ ನಿಂತು ನೋಡಿದಳು. ದೇಸಾಯಿಯರ ಮುಖವು ಬಾಡಿದಂತಾಗಿತ್ತು. ಸಾರೋಟ ಮುಂದುವರಿದೊಡನೆಯೆ ಒಳಗೆ ಮರಳಿದಳು; ಆಗ ಗಂಗಾಸಾನಿ ತನ್ನೂಳಿಗೆ ತಾನೇ ಎಂದುಕೊಂಡಳು :

“ ದೇಸಾಯಾದರೇನು, ರಾಜರಾದರೇನು ? ಲೋಕವನ್ನು ತಿಳಿಯದ ಗಂಡಸರ ಹಣೆಬರೆಹನೇ ಹೀಗಂ ! ”

## ೨

ಹಿರಿಯೂರಿಂದ ಸಾರೋಟ ಬಂದಿದೆಯೆಂಬುದನ್ನು ಕೇಳಿ ಗೌರಮೃ-ರಾಣಿಗೆ ದುಃಖದಲ್ಲಿಯೇ ಅಚ್ಚೆರಿಯೆನಿಸಿತು. ಸೋನುಪ್ಪು ದೇಸಾಯಿಯರು ಸ್ವತಃ ಬಂದಿದ್ದಾರೆಂಬುದನ್ನು ಕೇಳಿದಾಗಲಂತೂ ಅವಳ ದುಃಖ, ಅಚ್ಚೆರಿ ಎರಡೂ ಇಲ್ಲದಂತಾಗಿ, ಅವುಗಳ ಸ್ಥಳವನ್ನು ಆಶೀಕುತ್ತಾಹೆಲಗಳು ಆಕ್ರಮಿಸಿದ್ದವು. ಅಳಿಯದೇರು ಬಂದಿದರಿಂದ, ಮಾನನೆನರ ಮನೆಯಲ್ಲಿ ಗಡಿ-ಬಿಡಿಯೇ ಗಡಿಬಿಡಿ. ಅವರಿಗೆ ತಕ್ಕುದಾದ ಸ್ವಾಗತೆ, ಆದರೋವಚಾರಗಳು ನಡೆದುವು. ರಾತ್ರಿಯಲ್ಲಿ ಸಂಭ್ರಮದ ಸವಿಯೂಟ ಜರುಗಿತು. ಸಾರೋಟದ ಭೀಮಣ್ಣ ದೇಸಾಯಿತಯನ್ನು ಮೊದಲೇ ಕಂಡು ಏನೇನು ಹೇಳಿದ್ದನೇನೋ! ಗೌರಮೃರಾಣಿ ತನ್ನ ದುಃಖದ ಕಿರುಮನೆಯನ್ನು ಬಿಟ್ಟು ಹೊರಬಿದ್ದಿದ್ದಳು. ಮುಖದಲ್ಲಿ ಉಲ್ಲಾಸದ ಕಿರುನಗೆಯು ತೋರುತ್ತಲಿದ್ದಿತು. ಅಂದವಾದ ಉಡಿಗೆ-ತೊಡಿಗೆಗಳನ್ನು ಧರಿಸಿಕೊಂಡು, ಉತ್ತಮಹದಿಂದ ಒಳಗೆ ಹೊರಗೆ ಮುಳಿದಾಡುತ್ತಿದ್ದಳು. ಮಗಳ ಈ ಮಾಪಾಡು ಆಕೆಯ ತಂಡ-ತಾಯಿಗಳಿಗೆ ಹೊಸ ಜೀವವನ್ನೇ ತಂದುಕೊಟ್ಟಂತಾಗಿತ್ತು. ಅವರು ಅಳಿಯದೇವರನ್ನು

ಎಂಡೂ ಇಲ್ಲದಂತಹ ಪ್ರೀತಿ-ವಿಶ್ವಾಸಗಳಿಂದ ಕಂಡರು. ಈ ವಾತಾವರಣ ಸೋಮಪ್ಯದೇಸಾಯಿಯರಿಗೆ ಹುಂಬ ಕೊಸದೆನಿಸಿತು; ಬಹಳ ಹಿತವೂ ಎನಿಸಿತು.

ರಾತ್ರಿ ಮಲಗುಮನೆಯಲ್ಲಿ ಮೊದಲು ಬೆಟ್ಟಿಯಾದಾಗ ದೇಸಾಯಿಯರು ಗೌರಮೃಖಾಣಿಗೆ ಹೇಳಿದರು :

“ ನಿನ್ನನ್ನು ಕರೆದುಕೊಂಡು ಹೊಗಬೇಕೆಂದು ನಾನೇ ಕೊರಟು ಬಂದೆ. ನಾನು ತಪ್ಪಿಗಾರ ! ನನ್ನನ್ನು ನೀನು ಕ್ವಮಿಸಬೇಕು !”

ಗೌರಮೃಖಾಣಿಯೆಂದಳು :

“ ನನ್ನ ದೇವರು ತಾವು. ಹಾಂಗ ಅನ್ನ ಬಾರದು !”

“ ಇಲ್ಲ ರಾಣೀ ! ನಿಜವಾಗಿಯೂ ಒಂದು ದೊಡ್ಡ ಅಪರಾಧ ನನ್ನಿಂದ ಘಟಿಸತಕ್ಕು !”

“ ಹೋದಳೇ ಆ ಆಟಗಾತ್ರ ?”

“ ಅವಳನ್ನು ಉಂಟಿಗೆ ಕಳುಹಿಯೇ ಇಲ್ಲಿಗೆ ಬಂದೆ ರಾಣಿ ! ಆಕೆ ಬರೀ ಒಬ್ಬ ಆಟಗಾತ್ರಯಲ್ಲ ! ಒಬ್ಬ ದೇವತ ! ಆಕ ನನ್ನ ಕಣ್ಣಗಳನ್ನು ಜೆನ್ನಾಗಿ ತೆರೆಸಿದಳು !”

“ ಹಾವ ! ಕೆಸರಿನೊಳಗೆ ಕಮಲಗಳೂ ಹುಟ್ಟಿತೆರತಾವ. ನಾನು ಆಕಿನ್ನು ಒಮ್ಮೆ ಸೋಡಬೇಕಾಗಿತ್ತು. ತಪ್ಪಿ ತಿಳವಳಕೇ ಮಾಡಿಕೊಂಡು, ಹಾಂಗ ಹೂರಟುಬಂದುಬಟ್ಟಿ !”

“ ಆಕಿನೂ ಹೀಗಂತೆ ಅಂತಿದ್ದಳು. ನೀನು ಅಲ್ಲಿಯೇ ಇದ್ದಿದ್ದರ, ನಿನ್ನನ್ನು ಕಂಡು ಕಾಲಿಗೆ ಬಂದ್ದ ನಿನ್ನ ಅಶೀವಾದ ಪಡಕೊಂಡು ಹೊಗಬೇಕಂತ ಅವಳ ಆಶಾ ಇತ್ತು !”

“ ದೇವರು ದೊಡ್ಡಂವ ! ಇವ್ವು ಬ್ಯಾಗನೆ ತಮ್ಮನ್ನೆ ಕಾಣಿತೇನಂತ ನಾಯೆನೂ ತಿಳಿದಿದ್ದಿಲ್ಲ !”

“ ನಾನೂ ಏನೇನೇಕೋ ಹುಚ್ಚುಹುಚ್ಚು ಕನಸಿನ ಮಂಟಪಾ ಕಟ್ಟಿ ಕೊಂಡಿದೆ. ಆದರ ಆ ಆಟದ ಹೆಣ್ಣು, ಸೋವಾಲಗ—ಗಲ್ಲೊಜಿಗೆ—

ಒಲಿದ್ವಾಂಗ ನನಗ ಒಲೀಲಿಲ್ಲ. ನನ್ನ ಕನಸಿನ ಹುಬ್ಬು ಎಂಥಾದಂಬಾಡನ್ನೇ ತೋರಿಸಿ, ನಿನ್ನ ಕಡೆಗೆ ನನ್ನ ಮನಸನ್ನು ಒಲಿಸಿ ಹೊದಳು !”

“ ನನ್ನ ದೇವರು ನನ್ನ ದೊಂದು ಆಶಾ ಪೂರ್ಣವಾಡಬೇಕು !”

“ ಅದೇನು ? ಯಾವ ಆಶಾ ನಿನ್ನದು ?”

“ ಮುಂದಿನ ಸಲದ ಶಂದನೂರ ಜಾತ್ರಿಗೆ....ಮತ್ತೆ ಆ ಗಂಗಾಸಾನೀ ಅಟಿವನ್ನೇ ತರಿಸಿರ. ನಾನೂ ಜಾತ್ರಿಗೆ ಬರತಿನಿ. ಆಕಿನ್ನ ಪ್ರತ್ಯೇಕ ಕೆಂಡು, ಆಕೀ ಕಾಲಿಗೆ ಬಿಡ್ಡು, ಆಕೀ ಆಶೀರ್ವಾದ ಪಡಕೋತ್ತಿನಿ !”

“ ಚೆಲೋ ಕೆಲಸ ! ಆಯ್ತು ನೀನು ಆಕೀ ಕಾಲು ಬೀಳು; ಆಕಿ ನಿನ್ನ ಕಾಲಿಗೆ ಬೀಳತಾಳ. ಇಬ್ಬರೂ ಒಬ್ಬರಿಗೆಂಬ್ಬರೂ ಆಶೀರ್ವಾದ ಮಾಡಿಂ !”

ಗೌರಮೃಂಗಾಣಿಯ ಮುಖದಿಂದ ಈಂಬುನಗೆಯು ಹೊರಹೊಮ್ಮತು ಮಗು ಸತ್ತು ಹೋದ ನೆನಪೇ ಆವಳಿಗಾಗ ಉಳಿದಿರಲಿಲ್ಲ.









ಕರ್ನಾಟಕ ಸಹಕಾರಿ ಸಾಹಿತ್ಯ ಸಂಖ್ಯೆ, ಲಿ.,  
ಧಾರವಾಡ

ನಮ್ಮ ಮುಂದಿನ ಪ್ರಸ್ತುತಿ

“ ಬಾ ಇ ಬಿ ಟ್ರೈ ”

ಲೇ - ಕ್ರಿ. ಸಿಂಹಿ ಲಂಗ'ಣ್ಣ

ಕನ್ನಡನಾಡಿನ ಮಹಾಸಾಹಿತ್ಯ - ಚ ಶಿಕ್ಷಣಾರ್ಥ ವಚನಗಳನ್ನು  
ಅಧಿಸಿ, ಜೀವನ ಮಾರ್ಗದರ್ಶನ್ನು ನಿರೂಪಿಸುವ ಯೋತ್ತಿಗೆ.

- - - - -

ಈ ಸಂಖ್ಯೆ ಪ್ರತಿವರ್ಷ ಗ್ರಂಥ ಪ್ರಪಂಚ ನಾಲ್ಕು ಪುಸ್ತಕಗಳನ್ನು  
ಪ್ರಕಟಿಸುವದು.

ಚಂದಾ ಜೋ:- ಸದಸ್ಯರಿಗೆ ವರ್ಷಕ್ಕೆ : ; ರೂ; ಸದಸ್ಯರಾಜ್ಯದವರಿಗೆ ೨ ರೂ;  
ಸದಸ್ಯರಾಗಿರುವುಸುವರು ಇನ್‌ಸ್ಟಿಟ್ಯುಟ್ ರೂ.೫೫ ಬಂದೆ  
ಶೇರಿಸ್ತು ಕೂಡ್ಲಿಟ್ಟಿ. ದೀರು ಜೆಣವು ಈಗಾಗಲೇ  
೫೦,೦೦೦ ರೂ.ಗಳಿಗೆ ವಿಕ್ಕಿചೆ. ಚಂದಾದಾರರಾಗ  
ಬಯಸುವವರು ತ್ವರಿತವಾಡಿಲಿ.

— — —

ಪುಸ್ತಕ ವ್ಯಾಪಾರಿಗಳಿಗೆ ಧಾರಾಳವಾದ ಕರ್ಮಿಶಾಸ್ತ್ರ ಕೊಡಲಾಗುವದು.

ವೀ. ಎಸ್. ಬಸವನಾಡಿ,  
ಅಧ್ಯಕ್ಷ, ಸಂಕೂಲಕ ಕರ್ಮಿತಿ,  
ಕರ್ನಾಟಕ ಸ. ಸಾಹಿತ್ಯ ಸಂಖ್ಯೆ, ಲಿ. ಧಾರವಾಡ

೨೨